

**THE BOOK WAS  
DRENCHED**

**BROWEN BOOK ONLY**

UNIVERSAL  
LIBRARY

OU\_200304

UNIVERSAL  
LIBRARY



**OSMANIA UNIVERSITY LIBRARY**

Call No. **K83/S53m.** Accession No. **k. 4442**

Author **శ్రవణరావు ఏ.**

Title **ముఖ్య నృత్య పత్రికలు 1957**

This book should be returned on or before the date  
last marked below.

---







ಕನ್ನಡ ಕಾವ್ಯಮಾಲೆ

# ಮೂರಾನಕ್ಕೆತ್ತಣಿ

ಶೇ ೧ ಸ್ವನಾರಾಯಣ



ಮೈಸೂರು  
ಕಾವ್ಯಲಯ : ಪ್ರಕಾಶಕರು

ಮೊದಲನೇಯ ಮುದ್ರಣ—೧೯೫೪

All Rights Reserved  
ಎಲ್ಲ ಹಕ್ಕುಗಳನ್ನೂ ಕಾದಿರಿಸಿದೆ

ಮುದ್ರಣರು :

ಜಿ. ಎಚ್. ರಾಮರಾವ್

ಮೈಸೂರು ಶ್ರೀಮಂಗಾ ಮತ್ತು ಪದ್ಮಾಂಗಾ ಹೌಸ್,  
ಮೈಸೂರು

## ಮು ನ್ನು ದಿ

---

ಬಹಳ ದಿನಗಳಿಂದಲೂ ಸನಗೆ ಕನ್ನಡದ ಸೇವೆ ಮಾಡಬೇಕೆಂದು ಅಸೆ; ಹಂಬಲ. ಇದರ ಫಲವಾಗಿಯೇ ಈಗ “ಮೂಲಾ ನಕ್ಷತ್ರ” ಹೊರಬಿದ್ದಿಂದೆ.

ವಾಚಕವ್ಯಂದವು ನೀಡುವ ಪ್ರೋತ್ಸಾಹದಿಂದ ಉತ್ತೇಜಿತ ನಾಗಿ, ಇನ್ನೂ ಅನೇಕ ಕಾದಂಬರಿಗಳನ್ನು ಕನ್ನಡ ಜನತೆಯ ಮುಂದೆ ಇಡಬೇಕೆಂದು ಆಶಿಸುತ್ತಿದ್ದೇನೆ. ಅವರೆಲ್ಲರ ಆಶೀರ್ವಾದದ ಬಲದಿಂದ ನನ್ನ ಕೋರಿಕೆ ಸಫಲವಾಗಲಿ.

ಕನ್ನಡಿಗರಿಗೆ ಆದಮ್ಮೆ ಬೇಗ ನನ್ನನ್ನು ಪರಿಚಯ ಮಾಡಿ ಕೂಡಲು ನೇರವಾದ, ಬೆಳಕಿಗೆ ತರಲು ಪ್ರಯತ್ನಿಸಿದ, ಕಾವ್ಯ ಲಯ ಪ್ರಕಾಶಕರಾದ ಶ್ರೀಮಾನ್ ಕೂಡಲಿ ಚಿದಂಬರಂರವರಿಗೆ ನಾನು ತೀರ ಚಿರಪುಣಿಯಾಗಿರುತ್ತೇನೆ; ಅವರಿಗೆ ನನ್ನ ಅನಂತ ಧರ್ಮವಾದಗಳು.

ಸು. ಶೇಷನಾರಾಯಣ



ವೈಶಾಖಮಾಸ. ಭಾನುದೇವನು ಪೃಥಿವ್ಯನ್ನು ದಹಿಸಲು ಕಪಥಗೈದಿರುವನೋಯೆಂಬಂತೆ ಬಿಸಿಲು ಅತ್ಯಗ್ರವಾಗಿತ್ತು. ಮೈಸೂರಿನಿಂದ ಪೂರ್ವಾಭಿಮುಖವಾಗಿ ಸಾಗುತ್ತದ್ದು ರೈಲು ತನ್ನ ನಿರ್ದಿಷ್ಟಸ್ಥಳವನ್ನು ಹೊತ್ತಿಗೆ ಮುಂಚೆಯೇ ಸೀರಬೇಕೆಂಬ ತವಕ ದಿಂದ, ಭರದಿಂದ ಓಡುತ್ತಿತ್ತು. ಅಂದು ಚಾಮರಾಜನಗರದ ಬಳಿಯ ಹಳ್ಳಿಯೋಂದರಲ್ಲಿ ಜಾತ್ರೆ. ಪ್ರತಿಯೋಂದು ನಿಲಾಣದಲ್ಲಿಯೂ ಜನಜಂಗುಳಿ ವಿಕೀರ್ಣವಾಗಿ ನೆರೆದಿತ್ತು. ನಿಲಾಣದಲ್ಲಿ ರೈಲು ನಿಲ್ಲುವುದೇ ತಡ. ಕಿಕ್ಕಿರಿದ ಜನಸ್ತೋಮ ಕುರಿಯ ಮಂದಿಗಳಂತೆ ನೂಕುತ್ತ, ನುಗುತ್ತ, ಬಂಡಿಯಲ್ಲಿ ಸ್ಥಳ ಸಿಕ್ಕಲೆಲ್ಲ ಉತ್ಸಾಹದಿಂದ ಆವರಿಸಿಕೊಳ್ಳುತ್ತಿತ್ತು. ಬಿಸಿಲಿನ ತೀಕ್ಕುತ್ತ ಯನ್ನು ಸಹ ಲಕ್ಷ್ಮಿಸದೆ, ದೇವನ ಸಂದರ್ಶನವನ್ನು ಪಡೆಯಲು ಉತ್ಸಾಹಕ್ಕೆ ಅದೆಷ್ಟೂ ಜನ ಧಾರೆಧಾರೆಯಾಗಿ ಬರುತ್ತದ್ದರು. ಸ್ಥಳದ ಅಭಾವದಿಂದ ರೈಲು ಬಂಡಿಯ ಎರಡೂ ಕಡೆಯ ಮೆಟ್ಟಲುಗಳಲ್ಲಿಯೂ ಯುವಕರ ತಂಡವು ಕೈಸಿಡಿಯನ್ನು ಹಿಡಿದು ಪ್ರಯಾಣಮಾಡುತ್ತಿತ್ತು. ಒಳಗೆ ಹೇಳಬೇಕಾದುದೇ ಇಲ್ಲ. ಸಾಮಾನುಗಳನ್ನು ಇಡಲು ಮೀನಿಲಾಗಿರುವ ಮೇಲಿನ ಹಲಗೆ ಯಾದಿಯಾಗಿ ಎಲ್ಲೆಲ್ಲಾ ಜನ ಬಂದಿಷ್ಟು ಸ್ಥಳಬಿಡದೆ, ಪ್ರಾಕ ಮಾಡಿದ ದಬ್ಬದಂತೆ, ಅಡೆದಿದ್ದರು. ಹೊತ್ತ ಭಾರವನ್ನು ತಡೆಯಲಾರದೆಯೋ ಏನೋ ಉಗಿಬಂಡಿಯು ಸಹ ಅತ್ಯಿತ್ತ ಅಲುಗಾಡುತ್ತ, ಮಂದಗತಿಯಿಂದ ಸಾಗುತ್ತಿತ್ತು. ಪಾಪ! ಅದೂ ಒಂದು ಪಾರಾಣಿ. ನೀರಡಿಕೆ, ಹಸಿವು ಅದಕ್ಕೂ ತೀವ್ರವಾಗಿದ್ದ ತೆಂದು ಕಾಣುತ್ತದೆ. ಅದು ಗಂಟಲು ಕಟ್ಟಿದವನಂತೆ, ಬಲಹೀನನು ಕೂಗುವಂತೆ, ಕಿರಿಚಿಕೊಳ್ಳುತ್ತಿತ್ತು. ಒಳಗೆ ಅಡೆದಿದ್ದ ಜನಸ್ತೋಮದ ಪಾಣನ್ನುಂತು ಹೇಳಬೇಕಾದುದೇ ಇಲ್ಲ.

ಪ್ರತ್ಯೇಕ ಸರಕವನ್ನು ನಾವಲ್ಲಿ ಕಾಣಬಹುದಾಗಿದ್ದಿತು. ಬಿಸಿಲಿನ ರುಳದೊಂದಿಗೆ, ಪ್ರಯಾಣಿಕರ ಬೀಡಿ, ಚುಟ್ಟ್ವಾ, ಹೊಗೆಯೂ ಸೇರಿ, ಅದೊಂದು ಹೊಸ ವಾತಾವರಣವನ್ನು ಉಂಟುಮಾಡಿದ್ದಿತು. ಒಂದು ಕಂಪಾರ್ಟ್‌ಮೆಂಟ್‌ನಿಂದ ಮತ್ತೊಂದು ಕಂಪಾರ್ಟ್‌ಮೆಂಟ್‌ಗೆ, ಒತ್ತರರಾನ ವ್ಯಾಪಾರಿ ಹುಡುಗರು ಧಾವಿಸಿ, ಸೋಡಾ, ಕಲರ್ ಕ್ರೊ, ಎಂದು ಕೊಗುತ್ತಿದ್ದಾಗ ನೀಲಾಂಬರಿ ರಾಗದಲ್ಲಿ ಅವರು ಹಾಡುತ್ತಿರುವಂತೆ ಭಾಸವಾಗುತ್ತು. ಅವರಿಗೆ ಒಕ್ಕೆಯ ಗಿರಾಕೆ. ಎಡದ ಕೈಯಲ್ಲಿ ಸೀಸೆ ಹಿಡಿದು, ಮುಚ್ಚಿನ ತುದಿಗೆ ಕಾಕ್‌ ಸೇರಿಸಿ, ಥಬ್ ಎಂದು ಒಡೆದಾಗ, ಮೋದಲು ಕಾಣುವ ಮಂಜಿನಂತಹ ಹೊಗೆ, ಅನಂತರ ಗುಕ್ಕೆ, ಗುಕ್ಕೆ ನಿಂತಮೇಲೆ ಕೆಂಪಗಿನ ಆ ನೀರು—ನೋಡಲು ನೋಟ ಹೆನ್ನಾಗಿಯೇ ಕಾಣುತ್ತತ್ತು. ಒಳಗೆ ಸೆಕೆ ವಿಪರೀತವಾಗಿದ್ದರೂ ಹರಟಿ ಮಾತ್ರ ನಿಂತಿರಲಿಲ್ಲ, ಜನ ಏನೆಲ್ಲಾ ಮಾತನಾಡುತ್ತಿದ್ದರು. ರಾಜಕೀಯ, ಸಾಮಾಜಿಕ, ಮನೆಮಾತು. ಹೀಗೆ ಎಲ್ಲ ಬಗೆಯ ಮಾತನ್ನು ನಾವಲ್ಲಿ ಕೇಳಬಹುದಾಗಿದ್ದಿತು. ಒಟ್ಟಾರೆ ಹೇಳಬಹುದೆಂದರೆ ಅದೇ ಒಂದು ಚಿಕ್ಕವಿಶ್ವ. ಹಾಸನದಿಂದ ಪ್ರಯಾಣ ಗ್ರೀದು ಬರುತ್ತಿದ್ದ ಶಾಮರಾಯರು ಮಾತ್ರ, ಇದೊಂದಕ್ಕೂ ಲಕ್ಷ್ಯಕೊಡದೆ, ಉತ್ತಾಹವಿಲ್ಲದವರಂತೆ, ಯಾವುದೋ ಯೋಜನಾತರಂಗದಲ್ಲಿ ಮುಳುಗಿ ಕುಳಿತ್ತಿದ್ದರು. ಪಾಪ, ಅವರೀನು ಮಾಡುವರು? ತಮ್ಮ ಏಕ ಮಾತ್ರ ಪುತ್ರಿಗೆ ವರವನ್ನು ಹುಡುಕಿ ಹುಡುಕಿ ಅವರು ಬೇಸತ್ತಿದ್ದರು. ವರ್ಷ ಪೂರಾ ಈ ರೈಲು ಪ್ರಯಾಣದ ಅಲೆಡಾಟ ಅವರಿಗೆ ಸಾಕುಮಾಡಿತ್ತು. ಕೇಂಚ್ ಶಬ್ದಮಾಡುತ್ತು ಚಾಮರಾಜನಗರದ ನಿಲ್ದಾಣದಲ್ಲಿ ಗೈಲುನಿಂತಿತು. ಕೈಯಲ್ಲಿನ ದೊಣ್ಣಿಯನ್ನು ಉರಿ ಶಾಮರಾಯರು ಕೆಳಗಳಿದರು.

ಪಾಳ್ಯ ಚಿಕ್ಕದೊಂದು ಹೆಚ್ಚು. ಅದು ಚಾಮರಾಜನಗರ  
 ದಿಂದ ದಕ್ಕಿಣಕ್ಕೆ, ಇಸ್ವತ್ತೆರಡು ಮೈಲಿಗಳ ದೂರದಲ್ಲಿದೆ.  
 ಬ್ರಿಟಿಷರು ಆಳುತ್ತಿದ್ದಾಗ, ತಮ್ಮ ದೋರಿಸಾನಿಯರೊಂದಿಗೆ ಬೇಟಿ  
 ಆಡಲು ಅನುಕೂಲವಾಗಿರಲೇಂದು ಪಾಳ್ಯವನ್ನೊಳಕೊಂಡ ಈ  
 ಭಾಗಗಳನ್ನು ಕೊಯನುತ್ತಾರು ಜಿಲ್ಲಾವಿಗೆ ಸೇರಿಸಿಕೊಂಡರಂತೆ.  
 ಜನಗಳಾಡುವ ಮಾತ್ರದು. ಅದೆನ್ನರ ಮಟ್ಟಿಗೆ ನಿಜವೇ ನಮಗೆ  
 ತಿಳಿಯದು. ಆದೇ ಒಂದು ಮಾತ್ರ ದಿಟ್ಟ. ಈ ಭಾಗಗಳು  
 ಮೈಸೂರು ಪ್ರಾಂತಕ್ಕೇ ಸೇರಿದ್ದಲ್ಲಿ, ಪಕ್ಕದ ನಮ್ಮ ತಮಿಳು  
 ಸೀಮೆಯವರಿಗೆ ಒಂದಿನ್ನು ಕಾಡು ಸಿಗುತ್ತಿರಲಿಲ್ಲ. ಆದುದರಿಂದ  
 ನಾವೂ ಈ ಸೇರುವಿಕೆಯನ್ನು ಸ್ವಲ್ಪ ಅನುಮೋದಿಸಬಹುದು.  
 ಇಲ್ಲಿಯ ಕಾಡೆಂದರೆ ಕಾಡು. ಬಿದುರು ಮೇಳಿಗಳು ಆಕಾಶದೆತ್ತರ  
 ಬೆಳಿದು ಕಾಡಿಗೆ ಹೆಚ್ಚಿನ ಕೋಣಭೇಯನ್ನುಂಟುಮಾಡಿವೆ. ಸುತ್ತಲೂ  
 ಬೆಟ್ಟಿಗಳು ಕೋಟಿ ಕಟ್ಟಿದಂತೆ ನಿಂತಿವೆ. ಆನೆಗಳ ತವರು ಮನೆ  
 ಇದು. ದುಷ್ಪ ಪ್ರಾಣಿಗಳು ಸರ್ವಕಾಲದಲ್ಲಿಯೂ ಇಲ್ಲಿ ನೀಲಿ  
 ಯಾಗಿಯೇ ನಿಂತಿವೆ. ನೀರಿನ ರುರಿಗಳು ಉದ್ದಕ್ಕೂ ಹರಿ  
 ಯತ್ತ ಗುಳುಗುಳು ಎಂದು ಶಬ್ದಗೈಯುತ್ತಿವೆ. ಎತ್ತ ಸೋಡಿ  
 ದರೂ ಹಚ್ಚೆ ಹನುಗೇ. ಇಲ್ಲಿನ ಪ್ರಕೃತಿಯ ರಮ್ಯವಾದ ಸೋಟ  
 ಎಂಥವರಿಗೂ ಮನಸ್ಸಿಗೆ ಆಹ್ಲಾದವನ್ನುಂಟು ಮಾಡದೆ ಇರದು.  
 ದಾರಿಯ ಇಕ್ಕೆಡೆಗಳಲ್ಲಿಯೂ ಬೆಳಿದು ನಿಂತಿರುವ, ಉದ್ದದ್ದು  
 ಮರಗಳ ಮೇಲೆ, ಗೂಡು ಕಟ್ಟಿಕೊಂಡು ವಾಸಮಾಡುವ ಪಕ್ಕಿಗಳ  
 ತಂಡದ ಚಿಲಿಪಿಲಿ ಶಬ್ದವೂ, ಕೋಗಿಲೆಗಳ ಚಿಕವೂ ಕೂಗೂ  
 ಹೊರಗಿನಿಂದ ಬರುವವರಿಗೆ ಸ್ವಾಗತವನ್ನು ನೀಡುವಂತೆ ಕೋರು  
 ತ್ತವೆ. ಇಷ್ವಾದರೂ ಇಲ್ಲಿ ಪ್ರಯಾಣ ಸೌಲಭ್ಯವಿಲ್ಲ. ರಸ್ತೆಯ  
 ಮುಖವನ್ನು ಇಲ್ಲಿಯ ಜನ ಕಂಡರಿಯರು. ಬೆಳಗ್ಗೆ ತಂಗಳುಂದು,

ಬುತ್ತಿ ಕಟ್ಟಿ ಹೊರಟರೆ, ಮೂರಾಳುದ್ದ ಹೊತ್ತಿರುವಾಗಲೇ, ಚಾಮರಾಜನಗರ ಸೇರುವರು. ತಮಗೆ ಅಗತ್ಯವಾದ ಜೀನಿ ದಿನ ಸುಗಳನ್ನು ಕೊಂಡು, ಮಾರನೆಯ ದಿನ ಹಿಂದಿರುಗುವುದು ಅವರ ವಾಡಿಕೆ. ಆ ದಿನ ಶಾ ಮ ರಾ ಯ ರು ದೈಲಿನಿಂದಿಳಿದಾಗಲೇ, ಮಧ್ಯಾಹ್ನವಾಗಿತ್ತು. ಹೇಗೋ ಈ ದಿನ ಉರು ಸೇರಲೇ ಬೇಕೆಂಬ ದೃಢ ನಿಧಾರದಿಂದ, ಹೆಚ್ಚೆಯನ್ನು ಅವರು ಭರದಿಂದ ಹಾಕುತ್ತಿದ್ದರು. ಹಿಂದಿನ ಕಾಲದ ಆಳು ಅವರು; ಆಜಾನು ಭಾಹು. ಅವರದು ಒಳ್ಳೆ ಬಲಿಷ್ಠದೇಹ. ಸೊಂಟಕ್ಕೆ ಧೋತ್ರದ ಸೆರಗನ್ನು ಸಿಕ್ಕಿಸಿ, ಕೋಲನೂರುತ್ತ, ಯೋಚನೆಯಿಲ್ಲದವರಂತೆ ನಡೆಯುವ ಹಾಗೆ ಕಾಣುತ್ತಿದ್ದರೂ, ಚಿಂತೆ ಅವರನ್ನು ಮುಪ್ಪಾಗಿ ಮಾಡಿತ್ತು. ಪಾಳ್ಯದಲ್ಲಿ ಭಾರಿ ಸ್ಥಿತಿನಂತರು ಅವರು. ತಲೆ ತಲಾಂತರದಿಂದ ಅವರ ಮನಿತನದವರು ತಮ್ಮ ಹೆಸರನ್ನು ಉಳಿಸಿಕೊಂಡು ಬಂದಿದ್ದರು. ಒಳ್ಳೆ ದಕ್ಕತೆಯಿಂದ ಆ ಪ್ರಾಂತ ದಲ್ಲಿಲ್ಲ ಅವರು ಹೆಸರು ಪಡೆದಿದ್ದರು. ಸಾಕಷ್ಟು ಸಂಪಾದನೆ ಮಾಡಿ, ಎರಡೂ ಕೈಗಳಿಂದ ಖಚ್ಚು ಮಾಡುತ್ತಿದ್ದರು. ದೇವರು ಸಹ ಅಳತೆಯಾಗಿಯೇ ಅವರಿಗೆ ಒಬ್ಬ ಪುತ್ರನನ್ನೂ, ಒಬ್ಬ ಪುತ್ರಿಯನ್ನೂ ಮಾತ್ರ ಒದಗಿಸಿಕೊಟ್ಟಿದ್ದು. ಮಗ ರಾಮು ತಂಡಿಗೆ ಸಹಾಯಕನಾಗಿ ಹಳ್ಳಿಯಲ್ಲಿ ಉಳಿದಿದ್ದನು. ಆದರೆ ಅವರಿಗೇಗ ಕಷ್ಟಕಾಲ. ನಾಲ್ಕು ವರ್ಷಗಳಿಂದ ಹುಡು ಕಾಡುತ್ತಿದ್ದರೂ, ತಮ್ಮ ಪುತ್ರಿಗೆ ವರನೊಬ್ಬನನ್ನು ಗಳಿಸಲು, ಅವರು ಅಸಮರ್ಥರಾಗಿದ್ದರು. ಕಾರಣ, ಹುಡುಗಿ ಮೂಲಾ ನಕ್ಷತ್ರದಲ್ಲಿ ಹುಟ್ಟಿದವಳಿಂದು. ಮಾವ ಇಲ್ಲದ ಮನೆಯಲ್ಲೇ ಅವಳು ಬಾಳಬೇಕಾಗಿದ್ದಿತು. ವರ ಅನುಕೂಲವಿದ್ದಲ್ಲಿ ಸ್ಥಳ ಸನ್ಮಾನೇಶ ಸರಿಯಿಲ್ಲ. ಸ್ಥಳ ಸನ್ಮಾನೇಶ ಸರಿಯಿದ್ದಲ್ಲಿ ವರ ಅನುಕೂಲವಿಲ್ಲ. ಎರಡೂ ಕೂಡಿದಾಗ ಮಾವ ಗುಂಡುಕಲ್ಲಿ ನಂತೆ ಇರುತ್ತಾನೆ. ಇದಕ್ಕೇನು ಮಾಡುವುದು? ಅನೇಕ ವೇಳೆ

ಅವರ ಪತ್ತಿ ಜಾನಕಮ್ಮನವರು—ವರ ಸಿಕ್ಕಿದಾಗ ವರನ ಮನೆ ಯವರಿಗೆ ನಕ್ಕತ್ತ ತಿಳಿಸಬೇಡನೆಂದು ಹೇಳುತ್ತಿದ್ದ ದುಂಟು. ಅದರಿಂದ ಸತ್ಯಸಂಧರಾದ ಶಾಮರಾಯರು ಸುಳ್ಳ ಹೇಳಲು ಹಿಂಜರಿ ಯುತಿದ್ದರು. ಅವರು ಯಾನಾಗಲೂ ಪ್ರಾಮಾಣಿಕತನ ಗೌರವ ಗಳಿಂದಲೇ ಬಾಳಿದವರು. ನಿಷ್ಠಾಪರರು. ಉಸ್ಬ ಎಂದು ನಿಟ್ಟಿಸಿರುಬಿಟ್ಟು, ಹೆಗಲ ಚೀಲ ಕೆಳಗಳಿಸಿ, ಅವರು ಮನೆ ಸೇರುವಾಗ, ಸೂರ್ಯಾಸ್ತವಾಗಿ ಅಧ್ಯ ತಾಮು ಕಳೆದಿತ್ತು.

### ಇ

ಲಕ್ಷ್ಮಿ ಶಾಮರಾಯರ ಮಗಳು. ಒಳ್ಳೆ ಚೆಲುವೆ. ಹದಿನಾರು ವರ್ಷಗಳು ಕಳೆದು ಹದಿನೇಳರ ಹೊಸ್ತಿಲಿಗೆ ಈಗವಳು ಕಾಲಿಟ್ಟಿದ್ದಾದೆ. ಪಟ್ಟಣದ ಮುಖವನ್ನು ನೋಡರಿಯಳಾಡುದರಿಂದ, ಅಲಂಕಾರ ಮಾಡಿಕೊಳ್ಳುವುದರಲ್ಲಿ ಸಿಂಗರಿಸಿಕೊಳ್ಳುವುದರಲ್ಲಿ ಈಗನ ಕಾಲದ ನಾರೀಮಣಿಗಳಂತೆ ಅವಳಿನ್ನೂ ಮುಂದು ವರೆದಿರಲಿಲ್ಲ. ಓರಿಯಾಗಿ ತಲೆ ಬೈತಲೆ ತೆಗೆದು, ಎರಡೂ ಕಿವಿಗಳ ಮೇಲೆ ಕೂಡಲು ಮುಚ್ಚಿಕೊಂಡು, ಕಣ್ಣಿಗೆ ಕಪ್ಪು ಕನ್ನಡಕ ಹಾಕಿ, ಸ್ನೋ, ಹೊಡರ್ ಬಳಿದುಕೊಂಡು, ಎಡದ ಕೈಯಲ್ಲಿ ಕರವಸ್ತುವಿಡಿದು ಬೀಸುತ್ತ, ಮೊಸಕೆ ಆಕಾರದ ಚಪ್ಪಲಿ ಯಿಂದ ರಪ್ ರಪ್ ಎಂದು ಶಬ್ದಮಾಡುತ್ತ, ಓರಿಗಣ್ಣಿನಿಂದ ಯುವಕರ ಮೇಲೆ ದೃಷ್ಟಿ ಚೆಲ್ಲಿತ್ತ, ರೇಸ್ ಕುದುರೆಯಂತೆ ನಡೆಯುವುದು ಅವಳಿನ್ನೂ ಬಂದಿರಲಿಲ್ಲ; ಅದನ್ನು ಕಲಿತಿರಲಿಲ್ಲ. ಪ್ರಕೃತಿಯ ಮಡಿಲಿನಲ್ಲಿ,ಹಳ್ಳಿಗರ ಸಹವಾಸದಲ್ಲಿ ಬೆಳೆದವಳವಳು. ತಲೆ ಚೆನ್ನಾಗಿ ಬಾಚಿ, ಮಧ್ಯಕೈ ಬೈತಲೆ ತೆಗೆದು, ಉದ್ದದ್ದ ಕೇಶ ರಾಶಿಯನ್ನು ಸರಿಪಡಿಸಿ, ಜಡೆ ಹೆಸೆದು, ಲಾಂಗೂಲದಂತೆ ಇಳಿಬಿಟ್ಟು ದೊಡ್ಡದಾಗಿ ಕುಂಕುಮ ಇಟ್ಟು ಕೊಂಡಾಗ, ಸೌಂದರ್ಯದೇವತೆಯಂತೆ ಅವಳು ಕಾಣುತ್ತಿದ್ದಳು. ಮಿಂಚಿನಂತಹ ಕಣ್ಣ

ಗಳು, ಉದ್ದೇಶವಾದ ಮೂಗು, ನಗುವಾಗ ಕೆನ್ನೆಯ ಹೇಳಿ ಸ್ವಲ್ಪ  
ಗುಳಿಬಿದ್ದ ಅವಳಿಗೆ ಹೆಚ್ಚು ತೋಭೇಯನ್ನು ಒಟ್ಟು ಮಾಡಿತ್ತು.  
ಕುಚಗಳಿರಡೂ ಸರಿಯಾದ ಸ್ಥಳದಲ್ಲಿ ಇರಿಸಿದವೆಂಬಂತೆ ಚಿಕ್ಕವಾಗಿ  
ಚೊಕ್ಕವಾಗಿದ್ದವು. ಸ್ವಸ್ವಿಕರಣನು ಅವಳ ದೇಹದ ಪ್ರತಿ  
ಯೊಂದು ಅಂಗವನ್ನೂ ಸರಿಯಾಗಿಯೇ ಜಾಣ್ಣೆಯಿಂದ ಕೆತ್ತಿದ್ದ  
ನೆಂಬಂತೆ ಅವಳು ಕಾಣುತ್ತಿದ್ದಳು. ಲಕ್ಷ್ಮಿಗೆ ಹೂವಿನ ಕೊರಕೆ  
ಯೇನೂ ಇರಲಿಲ್ಲ. ಕಾಗದದ ಹೂವನ್ನು ಮುಡಿಯುವ ಅಭ್ಯಾಸ  
ಅವಳಿಗಿರಲಿಲ್ಲ. ಅದನ್ನು ಅವಳು ಕಂಡೇ ಅರಿಯಳು. ಶಾಮ  
ರಾಯರ ಹಿತಿಲೇ ಒಂದು ನಂದನವನ. ಅಳುಗಳ ಕೈಯಲ್ಲಿ  
ನೀರು ಹೊಯ್ದಿಸಿ, ವಿವಿಧ ಪುಷ್ಟಗಳ ಗಿಡಗಳನ್ನೂ, ಲತೆಗಳನ್ನೂ  
ಅವರು ಬೆಳೆಸಿದ್ದರು. ಅವರ ಉದ್ದಾನವನದಲ್ಲಿ ಜಾಜಿ, ಮಲ್ಲಿಗೆ,  
ಗುಲಾಬಿ, ಸೇವಂತಿಗೆ, ಸುಗಂಧರಾಜ, ಸಂಪಗೆ, ಎಲ್ಲ ಇದ್ದವು.  
ಗಾಳಿ ಬೀಸಿದಾಗ ಸುಮಗಳ ಸುವಾಸನೆ ಹರಡಿ, ಉರೆಲ್ಲಾ  
ವ್ಯಾಪಿಸಿಕೊಳ್ಳುತ್ತಿತ್ತು. ಲಕ್ಷ್ಮಿಗೆ ಹಿತಿಲಿನಲ್ಲಿ ವಾಸ. ಈ ಗಿಡ  
ಕಿತ್ತು ಅಲ್ಲಿ ನೆಡುವುದು, ಆ ಗಿಡ ಕಿತ್ತು ಇಲ್ಲಿ ನೆಡುವುದೇ ಅವಳ  
ಕಂಸಬು. ಒಂದು ಕುಕ್ಕೆ ತುಂಬ ಹೂಕಿತ್ತು ಮಾಲೆಕಟ್ಟಿ, ಮನೆ  
ಯಲ್ಲಿ ಇದ್ದ ಚಿತ್ರಪಟಗಳಿಗೆಲ್ಲ ನೀತು ಹಾಕುವಳು. ಉಳಿದದ್ದನ್ನು  
ಮಿಕ್ಕವರಿಗೂ, ತನ್ನ ಸ್ವೇಹಿತೆಯರಿಗೂ ಹಂಚಿಕೊಡುತ್ತಿದ್ದಳು.  
ರಾಮು ಒಂದೊಂದು ವೇಳಿ ಹಾಸ್ಯಮಾಡುವುದೂ ಉಂಟು.  
ತಾಯಿಯ, ಕೂಡ ಅವನು ಹೇಳುತ್ತಿದ್ದ : “ಲಕ್ಷ್ಮಿ ಗಂಡನ  
ಮನೆಗೆ ಹೋದಾಗ ಈ ಹೂದೊಟಿವನ್ನು ಹೇಗೆ ಬಿಟ್ಟು ಹೋಗು  
ತ್ತಾಳಮಾಡು ” ಎಂದು. ಜಾನಕಮ್ಮನವರಿಗೂ ರಾಮುನೂ ನಗಲು,  
ಲಕ್ಷ್ಮಿ ತಾನೂ ನಕ್ಕು ಹೋಗೋ ಎನ್ನುವಳು. ಬೆನಾರಸ್ ರೀತ್ಯೈ  
ಸೀರೆಯನ್ನು ಉಟ್ಟಿ, ನೇರಿಳಿ ಬಣ್ಣದ ಕುಪ್ಪಸವನ್ನು  
ಹೊಟ್ಟಿ, ದೊಡ್ಡದಾದ ಕೆಂಪು ಗುಲಾಬಿ ಹೂವೊಂದನ್ನು ಮುಡಿದು  
ಉಂಡು, ಬಳಿಗಳ ಶಬ್ದದೊಂದಿಗೆ, ಲಕ್ಷ್ಮಿ ಅತ್ತಿಂದಿತ್ತ, ಇತ್ತಿಂ

ದತ್ತ, ಸುಳಿದಾಡಿದರೆ ಮನೆ ಸ್ವರ್ಗ ಸಮಾಗಿ ಆನಂದ ದಿಂದುಕ್ಕುತ್ತಿತ್ತು.

## ಬ್ರಿ

ದಫೇದಾರ್ ಗುಂಡೂರಾಯರೆಂದರೆ ಮೈಸೂರಿಗೆ ಮೈಸೂರೆ ಒಂದು ಕಾಲದಲ್ಲಿ ನಡುಗುತ್ತಿತ್ತೆಂತೆ. ಆ ಕಾಲದಲ್ಲಿ ಅವರು ದಕ್ಕತೆಯಿಂದ ಪ್ರೋಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರಂತೆ. ಅವರು ಬೆತ್ತ ಹಿಡಿದು ರಸ್ತೆಯಲ್ಲಿ ತಲಾಯಿಸುವಾಗ ಆಳುವ ಮಕ್ಕಳು ಸಹ ಬಾಯಿ ಮುಚ್ಚಿಕೊಳ್ಳುತ್ತಿದ್ದರೆಂದು, ಮೈಸೂರು ಜನ ಆಡುವುದನ್ನು ಈಗಲೂ ಸಹ ನೀವು ಕೇಳಿರಬಹುದು. ಅವರೆ ಮೂರ್ತಿಸ್ವರೂಪವೂ ಅಂಥದೇ ಆಗಿದ್ದಿತು. ಎತ್ತರದ ಆಳು. ದಟ್ಟಪುಷ್ಟವಾದ ಕಾಯ. ಗಿರಜೆ ಮಾಸೆ. ಅವರಿಗ ಕೆಲಸದಿಂದ ನಿವೃತ್ತರಾಗಿದ್ದಾರೆ. ಸಿರಿವಂತರು, ದೊಡ್ಡ ದೊಡ್ಡ ಅಧಿಕಾರಿಗಳು ವಾಸಮಾಡುವ ಒಂಟಿಕೊಪ್ಪಲಿನಲ್ಲಿ ಅವರು ಭಾರಿ ಮನೆಯೊಂದನ್ನು ಕಟ್ಟಿಸಿ, ಅದಕ್ಕೆ “ಅನ್ನಪೂರ್ಣಾ” ಎಂದು ಹೆಸರಿಟ್ಟಿದ್ದಾರೆ. ಶಿವರಾಂ ಹೇಟಿಯಲ್ಲಿ ಏಳು ಸಾವಿರ ರೂಪಾಯಿಗಳಿಗೆ ಮನೆಯೊಂದನ್ನು ತೆಗೆದು ಬಾಡಿಗೆಗೆ ಕೊಟ್ಟಿದ್ದಾರೆ. ತಂಡ್ಯುದ ಬಳಿ ಏಳು ಎಕರೆ ಗಡ್ಡಿ ಮಾಡಿದ್ದಾಗೆ. ಸುಖ್ಯೇನೂ ಅವರಿಗೆ ಕೊರತೆಯಲ್ಲ. ತಮ್ಮ ಮಗ ರಾಘವೇಂದ್ರನನ್ನು ಪದವಿಧರನನ್ನಾಗಿ ಮಾಡಿ, ಪ್ರೋಲೀಸ್ ಇಲಾಖೆಗೇ ಸೇರಿಸಬೇಕೆಂದು ಅವರ ಹಂಬಲ. ಗುಂಡೂರಾಯರು ಆಗಿನ ಕಾಲದ ಕನ್ನಡ ಲೋಯರ್ ಸೆಕೆಂಡರಿ ಶಾಸು ಮಾಡಿದವರು. ಅವರು ವಿದ್ಯಾವಂತರಾಗಿದ್ದ ಪಕ್ಕದಲ್ಲಿ, ಅವರಿಗಿದ್ದ ದಕ್ಕತೆಯಲ್ಲಿ, ಖಂಡಿತ ಅವರು ಡಿ.ಎಸ್.ಎಂ. ಆಗಿಯೇ ಬಿಡುತ್ತಿದ್ದರು. ತಮ್ಮ ಮಗ ಪೂರ್ಣ ವಿದ್ಯಾಭ್ಯಾಸ ಮಾಡಿ, ದಕ್ಕತೆ

ಯಿಂದ ಪೋಲೀಸ್ ಇಲಾಖೆಯಲ್ಲಿ ಮೇರೆದಾಡಬೇಕು, ಮೈಸೂರು ಸೀಮೆಯಲ್ಲಿ ಲಾಲ್ ಹೆಸರುಗಳಿಸಬೇಕೆಂದು ಅವರ ಆಸಿ. ಆದರೆ ಮಗ ರಾಫ್ಯಾ ಇದಕ್ಕೆ ವಿರುದ್ಧವಾದ. ಬಾಲ್ಯದಲ್ಲಿ ದುಶ್ಚಟಿಗಳು ಹಂಬಿನಂತೆ ಅವನಲ್ಲಿ ಹಬ್ಬಿಕೊಂಡುವು. ಮನೆಯಲ್ಲಿ ಹಣ ಕಾಸು ಕಡಿಯುವುದು, ಹೊಟೆಲಿಗೆ ಹಾಕುವುದು, ಅವನ ನಿತ್ಯ ಕಸಬಾಗಿತ್ತು. ವಿಲ್ಸ್ ಸಿಗರೇಟ್‌ನಿಂದ ಹಿಡಿದು ಕಾಸಿಗೆ ಮೂರರ ಬೀಡಿಯವರಿಗೂ ಸಮಯ ಬಂದ ಹಾಗೆ ಅವನು ಸೇದುತ್ತಿದ್ದನು. ಕಳ್ಳತನ ಕ್ರಮೀಣ ಬಲಿತು ಸ್ಪರ್ಪ ಮುಂದುವರಿಯಲು ಪುಸ್ತಕ ಗಳನ್ನು ಮಾರಿ ಬಿಡುತ್ತಿದ್ದನು. ಪುಸ್ತಕಗಳನ್ನು ಅವರಂದ ಇವ ರಿಂದ ಎರವಲು ಪಡೆದು, ಕಾಲ ಕಳೆಯುವುದಕ್ಕೆ ಪ್ರಾರಂಭ ಮಾಡಿದನು. ಅನೇಕ ದಿನಗಳು ಶಾಲೆಗೆ ಹೋಗುವುದನ್ನೇ ಬಿಟ್ಟುನು. ಅನಂತರ ಮನೆಯಲ್ಲಿ ಇದು ತಿಳಿದು ಬಂತು. ಗುಂಡೂರಾಯರು ಗುಡುಗಿದರು ; ಕೆಡ ಕೆಡಿಯಾದರು ; ರೇಗಾಡಿ ದರು. ಒಂದು ದಿನ ಬೆತ್ತ ತೆಗೆದು ಸರಿಯಾಗಿ ಬಾರಿಸಿಯೇ ಬಿಟ್ಟರು. ತಡೆಯಲು ಬಂದ ಶಾರದಮೃನವರಿಗೂ ಒಂದೇಟ್ಟು ಬಿದ್ದು, ಅವರ ಎಡಗ್ಗೆಯ ಬಳಿಗಳಿಲ್ಲ ಉಡೆದು ಚೂರು ಚೂರಾ ಮನು. ಅಂದರೆ ರಾಫ್ಯಾ ಬಹಳ ಬಲಿತು ಬಿಟ್ಟಿದ್ದನು. ತಂಡೆಗೆ ಅವನು ಬಗ್ಗುವ ಮುಗನಾಗಿರಲಿಲ್ಲ. ದಿನಂಪ್ರತಿ ಮನೆಯಲ್ಲಿ ರಾಧಾಂತ ನಡೆಯುತ್ತಿತ್ತು : ಮಕ್ಕಿ, ಗುಡುಗು, ಸಿಡಿಲು ಎಲ್ಲ ಶಾಂತಿಸಿಕೊಳ್ಳುತ್ತಿದ್ದನು ಮನೆಯಲ್ಲಿ. ಕೊನೆ ಕೊನೆಗೆ ರಾಫ್ಯಾ ಕೊಂಡಿಸಿಕೊಂಡು ಎಲ್ಲಿಯೋ ಹೋಗುತ್ತಿದ್ದವನು, ತಿರುಗಿ ಮನೆಗೆ ಅನೇಕ ದಿನಗಳವರಿಗೆ ಬರುತ್ತ ಲೇಯಿರಲಿಲ್ಲ. ಅವನನ್ನು ವಾಸಸು ಕರೆದುಕೊಂಡು ಬರುವುದೇ ಭಗೀರಥ ಪ್ರಯತ್ನವಾಗುತ್ತು. ಗುಂಡೂರಾಯರು—ಅವನನ್ನು ಕರೆದು ತರುವುದೇ ಬೇಡ ; ಎಲ್ಲಾದರೂ ಸಾಯಲಿ, ಎನ್ನುತ್ತಿದ್ದರು : ಆದರೆ ಹೆತ್ತ ಮನ ಕೇಳುತ್ತದೆಯೇ ?—ಶಾರದಮೃನವರು ಪಕ್ಕದ ಮನೆಯವರನ್ನು

ಬೇಡಿ ಕಾಡಿ, ಹುಡುಕಿಸಿ ರೆಯಿಸಿಕೊಳ್ಳುತ್ತಿದ್ದರು. ಅಗ ಎಲ್ಲರೂ ಸೇರ ಸಮಾಧಾನ ಪಡಿಸಿ, ಗುಂಡೂರಾಯರನ್ನು ಮಾತನಾಡಿ ಬೇಡಿರೆಂದು, ಕಟ್ಟಬ್ಬಜ್ಞ ಮಾಡುತ್ತಿದ್ದರು. ಅಗ ಅವರನ್ನು ಸೋಡಬೇಕು. ಗೂಡಿನಲ್ಲಿ ಹಾಕಿದ ಹುಲಿಯಂತೆ ಅವರು ಒದ್ದಾಡುತ್ತಿದ್ದರು. ಮಾತಾಡುವುದಕ್ಕೂ ಇಲ್ಲ, ಬಿಡುವುದಕ್ಕೂ ಇಲ್ಲ; ಹುಂಗಟ್ಟುತ್ತಿದ್ದರು. ಮಧ್ಯದಲ್ಲಿ ಶಾರದಮೃನವರಿ ಪತಿಗೆ ಸಮಾಧಾನ ಹೇಳಿ ಮಗನನ್ನು ಕುಳಿರಿಸಿಕೊಂಡು, ಕಣ್ಣೀರು ಸುರಿಸುತ್ತು, ಬುದ್ಧಿವಾದ ಹೇಳುತ್ತಿದ್ದರು. ರಾಘು, ಎಸ್. ಎಸ್. ಎಲ್. ಸಿ. ಯಲ್ಲಿ ಸಾಕಷ್ಟು ವರ್ಷ ಹೋಕರ್ ತಿಂದು ಹಾಗು ಹೀಗು ಕಡೆಗೆ ಪಾಸು ಮಾಡಿದನು. ಯಾರೇನೆಲ್ಲ ಎಷ್ಟು ಹೇಳಿದರೂ ಕಾಲೇಜಿಗೆ ಸೇರುವುದಿಲ್ಲವೆಂದೇ ಹರ ಹಿಡಿದುಬಿಟ್ಟುನು. ಗುಂಡೂರಾಯರು ಏನೆಲ್ಲ ಪ್ರಯತ್ನಮಾಡಿದರೂ ಅವನು ತನ್ನ ನಿಥಾರವನ್ನು ಬದಲಾಯಿಸಲಿಲ್ಲ. “ಇನ್ನೇನು ಮಾಡಲಾ ತೋಚದೆ, ಹೋಕರಿ ಹಾಳಾಗಲಿ” ಎಂದು ಬೈದು ಅವರು ಸುಮ್ಮನಾದರು. ರಾಘುವಿಗೆ ಪ್ರಾಯ ಇಪ್ಪತ್ತಿಂದು ದಾಟ ಇಪ್ಪತ್ತಿರಡಕ್ಕೆ ಪಾರಂಭವಾಗಿತ್ತು. ಈ ವೇಳಿಗಾಗಲೇ ಅವನು ಮೈಸೂರಲ್ಲಿ ಅರ್ಥಕರ್ಥ ಸೂಕ್ಷಯರ ಮನೆಯನ್ನು ಹತ್ತಿ ಕೆಳಗಿಳಿದ್ದನು.

## ಃ

ಇಂದು ಶಾಮರಾಯರ ಮನೆಯಲ್ಲಿ ಗದ್ದಲ. ಜಾನಕಮ್ಮನವರು ಉತ್ಸಾಹದಿಂದ ಓಡಾಡುತ್ತ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಆಳುಗಳಿಗೂ ಅದು ಇದೆಂದು ಆಜ್ಞಾಪಿಸುತ್ತಿದ್ದರು. ಇಷ್ಟೇಲ್ಲ ಸಂಗರಕ್ಕೆ ಕಾರಣ ಲಕ್ಷ್ಮಿಯನ್ನು ಸೋಡಲು ಹಾಸನದಿಂದ ಬಾಲುರಾಯರ ಮತ್ತು ಅವರ ಪತ್ನಿ ಸಾವಿತ್ರಮೃನವರು ಬಂದಿದ್ದರು. ಅವರ ಮಗ ಶ್ರೀಧರ ಮೈಸೂರಿನ ಕಾಲೇಜನಲ್ಲಿ

ಓದುತ್ತದ್ದನು. ಜೂನಿಯರ್ ಇಂಟರ್‌ನಲ್ಲಿ ಅವನು ವ್ಯಾಸಂಗ ಮಾಡುತ್ತದ್ದನು. ಯಾರ್ಥರ್ ಸಿಪಾಹಿ ಮಾಡಿಸಿ ಶಾಮರಾಯರು ಬಾಲುರಾಯರನ್ನು ಹಿಡಿದ್ದರು. ಬಾಲುರಾಯರು ಬಂದ ಮಾರ ನೀಯ ದಿನ ಶ್ರೀಧರ ಬಂದನು. ಶಾಮರಾಯರು ಅವನನ್ನು ಬರಮಾಡಿಕೊಳ್ಳಲು ಚಾಮರಾಜನಗರಕ್ಕೆ ಗಾಡಿ ಕೆಳುಹಿಸಿ, ದಾರಿ ದಾರಿ ನೋಡುತ್ತದ್ದರು. ಸಾಯಂಕಾಲ ಏದು ಫೌಂಟಿಗೆ ಗಾಡಿ ಬಂದಿತು. ಶ್ರೀಧರ ಕೆಳಗಳಿದನು. ಹೈತ್ಯಾವಣಕ ಸ್ವಾಗತವು ಅವನಿಗೆ ದೊರೆಯಿತು. ಶ್ರೀಧರನು ಸುಲಕ್ಷಣವಾದ ಯುವಕನಾಗಿದ್ದುದಲ್ಲದೆ, ಸುಸಂಸ್ಕೃತನೂ ಆಗಿದ್ದನು. ದಾರಿಯ ಪ್ರಯಾಸ ಮಿಗಿಯಾಗಿದ್ದರೂ, ಪ್ರಕೃತಿಯ ರಮಣೀಯವಾದ ನೋಟವನ್ನು ಉದ್ದಕ್ಕೂ ನೋಡುತ್ತೇ, ಅವನು ಆನಂದ ಪರವಶ ನಾಗಿದ್ದನು. ಸಾವಿತ್ರಮೃನವರು ಮಗನೋಂದಿಗೆ ಹರಟಿ ಹೊಡಿಯುತ್ತ, ಮೈಸೂರು ಸಮಾಚಾರವನ್ನೇಲ್ಲ ಕೇಳುತ್ತಿದ್ದರು. ಶ್ರೀಧರನಿಗೆ ತಾಯಿಯಿಂದರೆ ಬಹಳ ಪ್ರೇಮ. ವಿಶ್ವದಲ್ಲಿ ತಾಯಿ ಗಂತ ಮಿಗಿಲಾದ ವಸ್ತು ಬೇರೊಂದಿಲ್ಲವೆಂದು, ವಿದ್ಯಾವಂತನಾದ ಅವನು ತಿಳಿದುಕೊಂಡಿದ್ದರು, ಅಷ್ಟೇನೂ ಆಶ್ಚರ್ಯದ ಮಾತ್ಲ. ಜಾನಕಮೃನವರು ಶ್ರೀಧರನ ರೂಪಗುಣಗಳನ್ನು ನೋಡಿ ಮನದಣಿದ್ದರು. ರಾತ್ರಿ ಉಂಟಕ್ಕೆ ಎಲ್ಲರೂ ಸಾಲಾಗಿ ಕುಳಿತರು. ಜಾನಕಮೃನವರ ಕೈರುಚಿಯನ್ನು ಸವಿಯುತ್ತ, ಮಧ್ಯ ಮಧ್ಯ ದೇಶ ಕಾಲ ವರ್ತಮಾನಗಳನ್ನಾಡುತ್ತ ಅವರು ಉಂಟ ಸಾಗಿಸಿದ್ದರು. ಹೊತ್ತು ಮೀರಿದುದರಿಂದ ಆ ದಿನ ಹೆಚ್ಚಿನ ಸಂಗತಿಗಳನ್ನು ಚರ್ಚಿಸದೆ ಎಲ್ಲರೂ ಮಲಗಿ ನಿದ್ರಿಸಿದರು.

## ೬

ಲಕ್ಷ್ಮಿ ಬೆಳಗೆದ್ದ ಕೂಡಲೆ ತನ್ನನ್ನು ಸಿಂಗರಿಸಿಕೊಳ್ಳಲು ಪುದರಲ್ಲಿಯೇ ಮಗ್ಗಳಾಗಿದ್ದಳು. ಅಣ್ಣ ರಾಮು ಬೆಂಗಳೂರಿಗೆ

ಹೋಗಿದ್ದಾಗ ತಂದಿದ್ದ ಕಂಚಿ ಸೀರೆ ಉಟ್ಟು, ಹೆಸರು ಬಣ್ಣದ ರೀತ್ಯಾ ಕುಪ್ಪಸ ತೊಟ್ಟಿದ್ದಳು. ತಲೆಯನ್ನು ಬಾಚಿ ಹಣಿಗೆ ದೊಡ್ಡಾಗಿ ಕುಂಕುಮ ಇಟ್ಟಿದ್ದಳು: ಮೂರು ಹರಳಿನ ಬೇಸರಿ ಘಣಕಾ, ಘಣಕಾ ಎಂದು ಮಿನುಗುತ್ತತ್ತು ಅವಳ ನಾಸಿಕದಲ್ಲಿ. ಎರಡೆರಡು ಚಿನ್ನದ ಗೀರು ಬಳಿಗಳನ್ನು ಮುಂದೆ ಮಾಡಿಕೊಂಡು, ಕೈತುಂಬ ಬಳಿ ತೊಟ್ಟಿದ್ದಳು. ಅವಳು ಹಳ್ಳಿಯ ಹೆಣ್ಣಾದುದರಿಂದ ಅಮ್ಮೊಂದು ದಾಷ್ಟಿಕತನವುಳ್ಳವಳಾಗಿರಲಿಲ್ಲ; ಬಹಳ ಸಂಕೋಚ ಸ್ವಭಾವವುಳ್ಳವಳಾಗಿದ್ದಳು. ಎಲ್ಲರೂ ಏಳುವುದಕ್ಕೆ ಮುಂಚೆಯೇ ತಾನೆದ್ದು, ಶಬ್ದಮಾಡನೆ ಬಾಗಿಲು ತೆಗೆದು, ಹಿತ್ತಿಲಿನಲ್ಲಿ ಹೂಗಳನ್ನು ಕಿತ್ತು ತಂದಿದ್ದಳು. ಸೀವಂತಿಗೆ, ಸುಗಂಥರಾಜ, ಜಾಜಿ ಎಲ್ಲವನ್ನು ಬೆರಸಿ, ಗುಂಡಾಗಿ ಹೂಕಟ್ಟಿ ಮುಡಿದಿದ್ದಳು. ಮಧ್ಯದಲ್ಲಿ ಚಿಕ್ಕದಾದ ಒಂದು ಗುಲಾಬಿ ಹೂವನ್ನು ಸೀರಿಸಿದ್ದಳು. ಹೂಕಟ್ಟಲು ದಾರ ಹಿಂದಿನ ದಿನ ತೆಗೆದಿಡಲು ಮನೆತಿದ್ದ ದರಿಂದ, ಇಂದು ಅವಳಿಗೆ ಬಹಳ ಪೇಚಾಟಕ್ಕಿಟ್ಟುಕೊಂಡಿದ್ದಿತು. ಶ್ರೀಧರ ಮಲಗಿದ್ದ ಕೋಟಿಯಲ್ಲೇ ಚಿಕ್ಕದೊಂದು ಗೂಡಿನಲ್ಲಿ ಅದು ಸಿಕ್ಕಿ ಬಿಡ್ಡಿದ್ದಿತು. ಬಾಗಿಲು ಹಿಂದಕ್ಕೆ ತೆಗೆದುಬಿಟ್ಟುದ್ದ ದರಿಂದ, ಹಾಗೂ ಹೀಗೂ ಧೈಯಮಾಡಿ ಲಕ್ಷ್ಮೀತ್ವ ಹೊಸ್ತಿಲವರಿಗೆ ಬಂದು ನಾಲ್ಕು ತಡವೆ ಬಗ್ಗೆ ಬಗ್ಗೆ ನೋಡಿದಳು. ಎಲ್ಲರೂ ಗಾಢಸಿದ್ದೆ ಯಲ್ಲಿದ್ದ ದರಿಂದ, ಒಂದೊಂದೇ ಹೆಚ್ಚಿ ಹಾಕುತ್ತ, ಸದ್ಗುಮಾಡದೆ ಒಳಗೆ ಪ್ರವೇಶಿಸಿ, ದಾರದ ಉಂಡೆ ತೆಗೆದುಕೊಳ್ಳುವವರಿಗೆ, ಅವಳಿಗೆ ಮೈಯೆಲ್ಲ ಬೆವರು ಸುರಿಯಲು ಪ್ರಾರಂಭಿಸಿತು. ತಾನೊಂದು ದೊಡ್ಡಕಾರ್ಡ್ ಮಾಡುವುದರಲ್ಲಿ ಜಯಶೀಲೆಯಾದೆ ನೆಂದು, ಭಾರಿ ವಿಜಯವನ್ನು ಗಳಿಸಿದ ವೀರಯೋಧಳಂತೆ ಹಿಗ್ಗತ್ತ, ಅವಳು ಹೊರಗೆ ಬರುವಾಗ ಹೈನಾಥ್, ಶ್ರೀಧರನ ಮೇಲೆಯೂ ದೃಷ್ಟಿಚೆಲ್ಲಿದಳು. ಪ್ರಸನ್ನವದನನಾಗಿ ಗಡ್ಡದ ವರಿಗೂ ಶಾಲನ್ನು ಎಳಿದುಕೊಂಡು ಅವನು ನಿದಿಸುತ್ತಿದ್ದನು.

ಎಲ್ಲರೂ ಎದ್ದುಕೊಡಲೇ ಸ್ವಾನ್ಯಾಸಾದಿಗಳನ್ನು ಮುಗಿಸಿದರು. ಬೆಳ್ಗಿನ ಕಾಫಿಯೂ ಅಯಿತು. ಮಧ್ಯಾಹ್ನ ಬೈತಣ. ವರನ ಮನೆಯವರಿಗೆ ಲಕ್ಷ್ಮಿಯನ್ನು ನೋಡಿ ತುಂಬ ತೃಪ್ತಿಯಾಯಿತು. ಅದರೆ ಸಾವಿತ್ರೆವ್ಯಾನವರಿಗೆ ಇದುವರೆಗೂ ಲಕ್ಷ್ಮಿಯ ನಕ್ಷತ್ರ ತಿಳಿದಿರಲಿಲ್ಲ. ಬಾಲುರಾಯರು ತಮ್ಮ ಪತ್ನಿಗೆ ಇದನ್ನು ತಿಳಿಸಿಯೂ ಇರಲಿಲ್ಲ. ಅವರಿಗೆ ಇದರಲ್ಲಿಲ್ಲಾ ಹೆಚ್ಚು ನಂಬಿಕೆಯಿಲ್ಲ. ತಮ್ಮ ಸ್ವೇಹಿತರೊಬ್ಬರು ಹೆಚ್ಚು ಒತ್ತಾಯವಡಿಸಿದುದರ ಮೇಲೆ, ಪತ್ನೀ ಪರಿವಾರ ಸಮೀತರಾಗಿ, ಅವರು ಇಲ್ಲಿಗೆ ಆಗಮಿಸಿದ್ದರು. ಇಲ್ಲಿಯ ಸ್ಥಳ ಸನ್ನಿಹೆತ್ತ ಶಾಮುರಾಯರ ಮನೆಯವರ ಸಭ್ಯತನ, ಎಲ್ಲವೂ ಅವರ ಮನಸ್ಸಿಗೆ ವಿಶೇಷವಾಗಿ ಹಿಡಿದಿತ್ತು. ಶ್ರೀಧರನೂ ಲಕ್ಷ್ಮಿಯನ್ನು ನೋಡಿ ತೃಪ್ತಿಪಟ್ಟಿದ್ದನು. ಪರಷ್ಪರ ವಿಚಾರ ವಿನಿಮಯ ನಡೆದ ಮೇಲೆ ತಾವು ಉರಿಗೆ ಹೋಗಿ ಪತ್ರ ಬರೆಯುವುದಾಗಿ ಬಾಲುರಾಯರು ತಿಳಿಸಿದರು. ಪ್ರಯಾಣಮಾಡಲು ಎಲ್ಲರೂ ಸನ್ನದ್ಧರಾದಾಗ, ತಾಯಿ ಜಾನಕಮೃನ್ಯವರು ಸನ್ನೇ ಮಾಡಿದಮೇಲೆ ಲಕ್ಷ್ಮಿ ಆತ್ಮಮಾವಂದಿರಾಗುವವರಿಗೂ, ಶ್ರೀಧರನಿಗೂ ನಮಸ್ಕರಿಸಿದಳು. ಅನಂತರ ಎಲ್ಲರೂ ಪ್ರಯಾಣ ಮಾಡಿದರು. ಸಾಗಗೊಳಿಸಲು ಶಾಮುರಾಯರೂ, ಜಾನಕಮೃನ್ಯವರೂ, ಉರಹೊರಿಗೆ ದಾರಿಯ ಮಾವಿನ ಮರದವರಿಗೂ ಹೋಗಿದ್ದರು. ಕಾಡು ದಾರಿಯಾದು ದರಿಂದ ಚಾಮುರಾಜನಗರದವರಿಗೆ, ಅವರನ್ನು ಸುರಕ್ಷಿತವಾಗಿ ಸೇರಿಸಲು, ಆಳನ ಕೂಡ ರಾಮುವೂ ಹೋರಿಟ್ಟಿದ್ದನು. ಆಳನ್ನು ಹಿಂದಕ್ಕೆ ಕೂರಿಸಿ ಅವನೇ ಗಾಡಿಹೊಡಿಯೆತ್ತಿದ್ದನು. ಲಕ್ಷ್ಮಿ ಬಾಗಿಲಿನಲ್ಲಿ ನಿಂತು ಒಂದೇ ಸಮನಾಗಿ, ಗಾಡಿಯನ್ನು ನೋಡುತ್ತಿದ್ದಳು. ತಂದೆತಾಯಿಗಳು ಮನೆಗೆ ಹಿಂದಿರುಗಿದ ಮೇಲೆ, ಅವಳಿಗೆ ಸ್ವಲ್ಪ ನಾಚಿಕೆಯಾಗಿ, ಹಿತ್ತಿಲಿಗೆ ಹೋಗಿ ಸಹಿವಾರದ ಮರದ ಬಳಿ ನಿಂತು, ಗಾಡಿ ಕಣ್ಣಿಗೆ ಕಾಣುವವರಿಗೂ ನೋಡು

ತಿದ್ದಳು. ಉತ್ಸಾಹದ ಅಲೆ ಅವಳ ಮನಸ್ಸಿನಲ್ಲಿ ಹೊಯ್ದಾಗು ತಿತ್ತು. ಹಾಸನಕ್ಕೆ ತೆರಳಿದಮೇಲೆ, ಬಾಲುರಾಯಿರುಗೂ ಅವರ ಪತ್ತಿ ಸಾವಿತ್ರಮೃನವರಿಗೂ ದೀಪ್ಣವಾದ ಚಚ್ಚೆ ನಡೆಯಿತು. ಹೇಗೂ ಶ್ರೀಧರನು ಲಕ್ಷ್ಮಿಯ ಕೈಹಿಡಿಯಲೇಬೇಕೆಂದು ಬಾಲು ರಾಯರು ಹರಮಾಡಿದರು. ಸಾವಿತ್ರಮೃನವರು ಮೂಲಾ ನಕ್ಷತ್ರದ ಹುಡುಗಿ ಆಗುವುದಿಲ್ಲವೇಂದೇ ಸಾಧಿಸಬಿಟ್ಟರು. ತಮಗೆ ವೋದಲೇ ತಿಳಿದಿದ್ದ ಪಕ್ಷದಲ್ಲಿ ತಾವು ಇಮ್ಮುದೂರಕ್ಕೆ ಎಡಿಕೊಡು ತ್ತಿರಲಿಲ್ಲವೇಂದೂ, ಬೈತಣಕ್ಕೆ ಹೋಗುತ್ತಿರಲಿಲ್ಲವೇಂದೂ, ನುಡಿ ದರು. ಮೈಸೂರಿಗೆ, ಮಂಗ ಶ್ರೀಧರನಿಗೆ—ಆ ಹುಡುಗಿ ಆಗುವುದಿಲ್ಲ ವೇಂದೂ, ಮೂಲಾ ನಕ್ಷತ್ರವಾದುದರಿಂದ, ಮಾನವಿಲ್ಲದ ಮನೆ ಯಲ್ಲಿ ಲಕ್ಷ್ಮಿ ಬಾಳಬೇಕಾಗಿರುವುದಾಗಿಯೂ, ತಮ್ಮ ಕೋರಿಕೆ ಯನ್ನ ನಿರಾಕರಿಸಕೂಡದೆಂದೂ—ತಾವೇ ಪತ್ರ ಬರಿದರು. ಶ್ರೀಧರ ಬಹಳ ಚಿಂತಾಕ್ಷಾಂತನಾದನು. ಅವನಿಗೆ ಕಟ್ಟು ಪುದಕ್ಕಾಗಿ ಇಲ್ಲ, ಬಿಡುಪುದಕ್ಕಾಗಿ ಇಲ್ಲ, ಹಾಗಾಯಿತು. ಕೊನೆಗೆ ತಾಯಿಯ ಮೇಲಿನ ಮಿಗೆಯಾದ ಪ್ರೇಮದಿಂದ ಅವರಿಷ್ಟ ಹೇಗೆಂದೂ ಹಾಗೆ ತಾನು ನಡೆಯುವುದಾಗಿ, ಪತ್ರ ಬರಿದನು. ಬಾಲುರಾಯಿರಿಗೆ ಬೇರೆ ಮಾರ್ಗವೇ ಇಲ್ಲದಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ವರು, ತಮ್ಮ ಮನೆಯವರು ಈ ವಿವಾಹಕ್ಕೆ ಒಷ್ಣವುದಿಲ್ಲವೇಂದೂ, ತಮ್ಮನ್ನ ಕ್ಷಮಿಸಬೇಕಾಗಿಯೂ ಶಾಮರಾಯಿರಿಗೆ ಪತ್ರ ಬರಿದರು. ಬಾಲುರಾಯರ ಪತ್ರವನ್ನ ನೋಡಿ ಶಾಮರಾಯರ ಮನೆಯಲ್ಲಿ ಎಲ್ಲರಿಗೂ ನಿರಾಕೆ ಅವರಿಸಿತು. ತಾಂಬೂಲ ಜಗಿಯತ್ತು ಜಾನಕಮೃನವರು ಕಂಭ ಬರಗಿಕೊಂಡು ಕುಳಿತು, ಏನನೆಂಬೇ ಯೋಚಿಸಹತ್ತಿದರು, ಶಾಮರಾಯರ ಯಾವ ಮಾತನ್ನೂ ಆಡಲಿಲ್ಲ. ರಾಮು ಮಾತ್ರ ಏನೇನೋ ಗೊಣಗುಟ್ಟುತ್ತಿದ್ದನು. ಲಕ್ಷ್ಮಿಯ ಕಣ್ಣಿನಿಂದ ನಾಲ್ಕು ಅಶ್ವಬಿಂದುಗಳು ತಟಕ್ಕನೆ ಬಿಂದುವು. ಯಾರಾದರೂ ನೋಡಿಯಾರು ಎಂದಂಜುತ್ತ,

ನಾಲ್ಕು ಕಡೆಗಳಿಗೂ ಕಣ್ಣು ತಿರುಗಿಸಿ, ಬೇಗನೇ ಅವಳು ಸೀರೆಯ ಸೀರಿಗಿನಿಂದ ಕಣ್ಣನ್ನು ಒರೆಸಿಕೊಂಡಳು. ತಾನೇಕೆ ಹೆಣ್ಣಾಗಿ, ಮನೆಗೆ ಭಾರವಾಗಿ ಹುಟ್ಟಿದೆನೆಂದು, ತನ್ನನ್ನೇ ನಿಂದಿಸಿಕೊಂಡಳು.

## ೨

ತಂದೆಯ ಅಂಕೆಯಲ್ಲಿ ಹೆಚ್ಚುದಿನ ಇರುವುದು ರಾಘುವಿಗೆ ಸಾಧ್ಯವಾಗಿರಲಿಲ್ಲ. ಮೇಲಾಗ ಅವನಿಗೇಗ ಹಣದ ಆವಶ್ಯಕತೆ ಹೆಚ್ಚಿದಿದ್ದು. ವಯಸ್ಕನಾದಮೇಲೆ ಪ್ರತಿಯೊಂದಕ್ಕೂ ತಂದೆಯನ್ನು ಹಣ ಕೇಳುವುದು, ಅವನಿಗೆ ನಾಜಿಕೆಯಾಗಿದ್ದಿತು. ಗುಂಡೂರಾಯರು ಜಿಪ್ಪಣ ವ್ಯಕ್ತಿಯೇನೂ ಅಲ್ಲ. ಮಗನು ಮುಂದುವರೆಯಬೇಕೆಂದು ಅವರು ಆಶಿಸುತ್ತಿದ್ದರು ಅಷ್ಟೇ. ಕೆಟ್ಟು ನಡತೆಯ ಮಗನ ಮೇಲೆ, ಇದಕ್ಕಾಗಿಯೇ ನಿಂದೆ ಬೈಸುಳಗಳ ಮುಳಿಗಳನ್ನು ಸುರಿಸುತ್ತಿದ್ದರು. ರಾಘು ಹಣದ ರುಚಿ ಸೋಡಿದ ವನು. ಅವನಿಗೆ ಹಣ ಬೇಕಾಗಿದ್ದಿತು. ತನ್ನ ಅಭಿಲಾಷೆಯನ್ನು ತಾಯಿಗೆ ತಿಳಿಸಿವನು. ಶಾರದಮೃನವರು ಹೇಗಾದರೂ ಮಗನೆನ್ನು ಒಳ್ಳಿಯಾರಿಗೆ ತರಲು ಪ್ರಯತ್ನಿಸುತ್ತಿದ್ದರು. ಯಾವು ದಾದರೊಂದು ಉದ್ಯೋಗವಾದರೂ ದೊರೆತಲ್ಲಿ, ಸಂಪಾದನೆಯ ಮೇಲೆ ಮನಸ್ಸು ತಿರುಗುವುದಾಗಿ ಅವರು ನಂಬಿದರು. ಗುಂಡೂರಾಯರಿಗೆ ಒತ್ತಾಯ ಹೆಚ್ಚಾಯಿತು. ಅವರೂ ಎಲ್ಲೆಲ್ಲಿಲ್ಲ ಅಲೆ ದಾಡಿದರು. ಬಿ.ಎ. ಡಿಗ್ರಿ ಪಡೆದವರುಗಳೇ, ನೂರಾರು ಮಂದಿ ಮೈಸೂರಿನಲ್ಲಿ ತುಂಬಿರುವಾಗ, ಉದ್ಯೋಗಕ್ಕಾಗಿ ಹೊಡಿದಾಡುತ್ತಿರುವಾಗ, ನಾಲ್ಕುತ್ತ ಮಾರ್ಕೆಗಳಿಗೆ ತೇಗೆಡೆಯಾದ ನಮ್ಮೆ ಎಸ್. ಎಸ್. ಎಲ್.ಎಂ. ರಾಘುವಿಗೆ ಎಲ್ಲಿಂದ ಉದ್ಯೋಗ ದೊರಕಿತು? ಗುಂಡೂರಾಯರು ತಮ್ಮ ಹಿಂದಿನ ಪ್ರಭಾವ ಸ್ವೀಕರಿಸಿ ಬಲದಿಂದ, ಯಾರಾರನ್ನೈ ಹಿಡಿದು ಹೇಗೆಹೇಗೇ ಮಾಡಿ ಟ್ವಿರ್ ಕಂಪನಿಯೊಂದರಲ್ಲಿ ಅವನಿಗೆ ಕೇಲಸ ದೊರಕಿಸಿ

ಕೊಟ್ಟರು: ರಾಘು ಹಿಗ್ಗಿ ಹೀರೆಕಾಯಿಯಾದನು. ಅರವತ್ತು ರೂಪಾಯಿ ಸಂಬಳಕೊಡುವುದಾಗಿ ಮಾಲೀಕರು ಒಪ್ಪಿದ್ದರು. ಇನ್ನೇನು? ಅರಸನ ಅಂಕೆಯಿಲ್ಲ; ದ್ಯುವದ ಕಾಟಿವಿಲ್ಲ. ತಾನು ಲೀಲಾಜಾಲವಾಗಿ ಇರಬಹುದೆಂದು ರಾಘು ಮನಸ್ಸಿನಲ್ಲೇ ಅಂದುಕೊಂಡನು. ಸ್ವಲ್ಪ ದಿನ ಕ್ರಮವಾಗಿಯೇ ಅವನು ಮನಿಗೆ ಬರುತ್ತಿದ್ದನು. ಅಮೇಲಾಮೇಲೆ ಮನೆ ದೂರವಾಗಿದೆಯೆಂದೂ, ಅದುದರಿಂದ ತಾನು ಹೋಟಿಲಿನಲ್ಲಿಯೇ ಉಂಟಿಮಾಡಿದೆನೆಂದೂ, ಸುಜ್ಞಹೇಳಿ ತಪ್ಪಿಸಿಕೊಳ್ಳುತ್ತಿದ್ದನು. ಕ್ರಾನೇಣ ಅವನು ಮನಿಗೆ ಬರುವುದೇ ಅಪರೂಪವಾಯಿತು. ಗುಂಡೂರಾಯರು ತಾವೇ ಕಂಪನಿಗೆ ಹೋಗಿ ವಿಚಾರಿಸಿದರು. ಕೆಲಸ ಮುಗಿದ ಮೇಲೆ ಅವನಲ್ಲಿಯುವುದಿಲ್ಲವೆಂದೂ, ಎಲ್ಲಿಗೆ ಹೋಗುವನೆಂದು ತಮಗೆ ತಿಳಿಯದೆಂದೂ, ಮಾಲೀಕರು ತಿಳಿಸಿದರು. ಮನಿಗೆ ಬಂದು ಗುಂಡೂರಾಯರು ರೇಗಾಡುತ್ತಿದ್ದರು. ವಾರಕೆಷ್ಟವೈಯೋ, ಎರಡಾವೃತ್ತಿಯೋ ರಾಘು ಮನಿಗೆ ಬಂದು ಮುಖತೋರಿಸಿದಾಗ ವಿಚಾರಿಸಿದರೆ, ಅಷ್ಟುದೂರ ಯಾರು ನಡೆಯುವರೆಂದು ತನ್ನ ಸ್ವೇಹಿತನ ಮನೆಯಲ್ಲಿ ಮಲಗುವುದಾಗಿಯೂ, ಇಲ್ಲವೇ ತಾನು ಹೋಟಿಲಿನಲ್ಲೇ ತಂಗುವುದಾಗಿಯೂ, ಏನಾದರೀಂದು ಸುಳ್ಳಹೇಳಿ, ಚೆಳ್ಳಬೀಜದಂತೆ ತಪ್ಪಿಸಿಕೊಳ್ಳುತ್ತಿದ್ದನು. ಶಾರದಮೃನವರು ತಮ್ಮ ವಂಶವು ಪವಿತ್ರವಾದುದೆಂದೂ, ತಮ್ಮ ಪೂರ್ವಕರುಗಳು ಬರಂತ ದಕ್ಕಿಯಿಂದ ಬಾಳಿ ಬದುಕಿದವರೆಂದೂ, ಮನಿಗೆ ಕೆಟ್ಟ ಹೆಸರು ತರಬೇಡವೆಂದೂ, ಮಗನಿಗೆ ಬುದ್ಧಿವಾದಹೇಳಿ ಚೋಧಿಸಿ, ಕೆಳುಹಿಸುತ್ತಿದ್ದರು.

೮

ನೂರಡಿ ರಸ್ತೆಯಿಂದ ಬಲವಾಶ್ರ್ಯ ತಿರುಗಿ, ನಾಲ್ಕನೇ ಗಲ್ಲಿಗೆ ಪ್ರವೇಶಿಸಿದರೆ, ಅಲ್ಲಿ ಆರನೆ ಸಂಬರ ಮನೆಯಲ್ಲಿ

ಸರೋಚ ವಾಸಿಸುವುದು. ಸರೋಚ ಯಾರು ಎಂಬುದನ್ನು ವಾಚಕರಿಗೆ ತಿಳಿಸುವುದು ಅತ್ಯಗತ್ಯ. ಅವಳು ಮಂಡ್ಯದ ಬಳಿ ಹೆಳ್ಳಿಯೋಂದರಲ್ಲಿ ಒಳ್ಳೆ ಕುಲಸ್ಥರ ಮನೆಯಲ್ಲಿ ಹುಟ್ಟಿದಳು. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳಿದು ಕೊಂಡುದರಿಂದ, ತಂದೆ ರಾಜಣ್ಣನವರ ಪಾಲನೆಯಲ್ಲಿ ಅವಳು ಬೆಳೆದಳು. ಆಗ ಅವಳು ಒಳ್ಳೆ ಸುಶೀಲಿತಳಾಗಿಯೇ ಇದ್ದಳು. ರಾಜಣ್ಣನವರು ತಮ್ಮ ಭಾವ ಮೈದುನನಾದ ಕೃಷ್ಣಪುನಿಗೇ ಸರೋಚಳನ್ನು ಕೊಟ್ಟು ವಿವಾಹಮಾಡಿದ್ದರು. ಆದರೆ ಕೃಷ್ಣಪು ಪಕ್ಷ್ಯಪ್ರೇರಿತಿ. ಒಬ್ಬ ಗಾಣಗಿತ್ಯಯನ್ನು ಇಟ್ಟುಕೊಂಡು ಅವನು ಓಡಾಡುತ್ತಿದ್ದನು. ವಿವಾಹವಾಗಿ ಆರು ವರ್ಷಗಳು ಕಳಿದರೂ, ಪತಿ ತನ್ನನ್ನು ಗಮನಿಸದಿರುವುದನ್ನು ಕಂಡು, ಸರೋಚ ರೋಸಿಹೊದಳು. ರಾಜಣ್ಣನವರೂ, ಮತ್ತಿತರರೂ ಸೇರಿ, ಏನೇನೋ ಪ್ರಯತ್ನಮಾಡಿದರೂ ಸಹ, ಕೃಷ್ಣಪು ಸತಿಯನ್ನು ಬಾಳಿಸಲೇ ಇಲ್ಲ. ತುಂಬು ಯೋವನದಲ್ಲಿದ್ದ ಸರೋಚ ತನ್ನ ಸೌಂದರ್ಯವು ಹೀಗೆಯೇ ಕುಂಡಹೊಗುತ್ತದಲ್ಲಾ ಎಂದು ಪರಿತಪಿಸುತ್ತಿದ್ದಳು. ಮಕರಂದವಿದ್ದಿಡೆ ಜೀನುನೊಂ ಬಾರದಿರುತ್ತದೆಯೇ? ಉರ ಪ್ರೇರಿಗಳು ಮೊದಲು ಸರೋಚಳ ಮೇಲೆ ಕಣ್ಣಿ ಹಾಯಿಸಿದರು. ಸಮಾಜ ಅವಳನ್ನು ವ್ಯಾಖ್ಯಿಚಾರಿಣಿಯನ್ನಾಗಿ ಮಾಡಿತು. ಅವೇಕ್ಕಿಸಿದವರಿಗೆ ಒಲ್ಲಿನೆನ್ನದೆ, ಚಾಪೆಹಾಸುತ್ತ, ಹಲವಾರು ಮಂದಿಯ ಶೋಳಿಕ್ಕೆ ಗಳಲ್ಲಿ ಸಿಕ್ಕಿ ಸುಖವನ್ನನುಭವಿಸಲು ಆರಂಭಿಸಿದಳು. ರೇವಣ್ಣ ಆ ಉರಿನಲ್ಲಿ ಪ್ರಬಿಲ ವಾತಾವಾರಿ. ಅವನ ಬಳಿಯಲ್ಲಿ ಕೃಷ್ಣಪು ಗುಮಾಸ್ತಯಾಗಿದ್ದನು. ರೇವಣ್ಣನ ವಹಿವಾಟೆಲ್ಲವನ್ನೂ ಅವನೇ ನಡೆಸುತ್ತಿದ್ದನು. ಜೋಳ ಮತ್ತಿತರ ಧಾನ್ಯಗಳನ್ನು ಕಡಿಮೆ ಬೆಲೆಗೆ ಕೊಂಡು, ಲಾರಿಗಳಲ್ಲಿ ತುಂಬಿಸಿ, ಕಲ್ಲಿಕೋಟಿ ಕಡೆಗೆ ಕಳುಹಿಸಿ ಅವನು ಹಣ ಸಂಪಾದನೆ ಮಾಡುತ್ತಿದ್ದನು. ಅವನು ಯಾವಾಗಲೂ ಉರಿನಲ್ಲಿ ನಿಲ್ಲುತ್ತಿರಲಿಲ್ಲ. ದಾವಣಗೆರಿ,

ಹುಬ್ಬಳ್ಳಿ, ಕಲ್ಲಿಕೋಟಿಯೆಂದು ಸುತ್ತುತ್ತೆ ಲೇಯಿದ್ದನು. ಆದುದ ರಿಂದ ಉರಿನಲ್ಲಿ ಎಲ್ಲ ಜವಾಬ್ದಾರಿಯನ್ನು ಕೃಷ್ಣಪುನಿಗೇ ವಹಿ ಸಿದ್ಧಿದರಿಂದ, ಅವನು ಬರೀ ಗುಮಾಸ್ತನಾಗಿರದೆ, ಮೇನೇಜರ್ ಹಂತದವರಿಗೂ ಇದ್ದು, ರೇವಣ್ಣನ ಕಣ್ಣಿಗೆ ಮಣ್ಣನ್ನೇರಚಿ ಅವನಿಗಿಂತ ಇವನೇ ಹೆಚ್ಚು ಹಣ ಸೇರಿಸಿ ಸಾಹುಕಾರನಾಗಿದ್ದನು. ಅಕಸ್ಮಾತ್ ಒಂದು ದಿನ ಕೃಷ್ಣಪುನ ಮನೆಯ ಮುಂದೆ ರೇವಣ್ಣಹಾದು ಹೋಗುವಾಗ ಸರೋಜಳನ್ನು ನೋಡಿದ್ದನು. ತನಗೆ ಪ್ರಣಯ ಭಿಕ್ಕೆಯನ್ನು ನೀಡಲಾರಿಯಾ ಎಂದು ಅವಳ ಕಣ್ಣಿಗಳು ಕೇಳುವಂತಿತ್ತು. ವಿಶಾಂತಿಕಾಲದಲ್ಲಿ ಮೈ ಒತ್ತುಲು, ರೇವಣ್ಣನಿಗೆ ಒಬ್ಬ ಶ್ರೀ ಷ್ವಾಸ್ತರೀಕಾಗಿದ್ದಿತು. ಸರೋಜಳ ಸ್ವೀಹವನ್ನು ಸಂಪಾದಿಸುವುದು ಅವನಿಗೆ ಹೆಚ್ಚೇನೂ ಕಷ್ಟವಾಗಿರಲಿಲ್ಲ. ಹೆಂಡತಿಯನ್ನು ಧಣಿಗೆ ದಾನಮಾಡಿ ಹಣಸಂಪಾದನೆ ಮಾಡುತ್ತಿದ್ದನೇ, ಎಂದು ಜನರಾದುವ ಮಾತು ಕೃಷ್ಣಪುನ ಕಿವಿಗೂ ಮುಟ್ಟಿತು. ಆದರೆ ತಪ್ಪು ಯಾರದು? ಪ್ರಾರಂಭದಿಂದಲೂ ಪತ್ತಿಯನ್ನು ಸರಿಯಾಗಿ ಗಮನಿಸಿಕೊಂಡಿದ್ದಲ್ಲಿ, ಅವಳಿಕೆ ಈ ಹಿನ್ನ ಕಸಬಿಗೆ ಬೀಳುತ್ತಿದ್ದಳು. ಒಂದು ದಿನ ಸಂಜೆ ಕೃಷ್ಣಪು ಮನೆಗೆ ಹೋದಾಗ ರೇವಣ್ಣ ಸರೋಜ ಒಟ್ಟಿಗಿರುವ ದೃಶ್ಯವನ್ನು ಕೆಣ್ಣಾರಿಕಂಡನು. ಸರೋಜ ರೇವಣ್ಣನ ಶೈಲೀಕೃತ್ಯಲ್ಲಿ ಸಿಕ್ಕಿ, ಸ್ವರ್ಗಸುಖವನ್ನನುಭವಿಸುತ್ತಿದ್ದಳು. ಕೃಷ್ಣಪು ಅದನ್ನು ಕಂಡು ಕಿಡಿಕಿಡಿಯಾದನು. ಅದನ್ನು ಕಂಡೊಡನೆಯೆ ರೇವಣ್ಣ ಬೇಗ ಬೇಗನೆ, ಹೋರಗೆ ಓಡಿಹೋದನು. ಕೋಪಗ್ರಸ್ತನಾದ ಕೃಷ್ಣಪು ಮೂಲೆಯೊಂದರಲ್ಲಿದ್ದ ದೊಕ್ಕಿಯನ್ನು ತೆಗೆದುಕೊಂಡು, ಪತ್ತಿಗೆ ಹೊಡಿಯಲು ಹೋದಮಾಡಿದನು. ಅಯ್ಯೋ, ಅಯ್ಯೋ ಎಂದು ಸರೋಜ ಕೂಗಿಕೊಳ್ಳಲು, ಅಕ್ಕಪಕ್ಕದವರೆಲ್ಲಾ ಓಡಿಬಂದು ಬಿಡಿಸಿದರು. ಅವುಗಳಾಗಿ ಅವಳಿಗೆ ಪ್ರಜ್ಞತ್ವಿತ್ತು. ತಲೆಗೆ ಸ್ವಲ್ಪ ಸೀರು ಹಾಕಿ ತಟ್ಟಿ, ಗಾಳಿಬೀಸಿದ ಮೇಲೆ, ಅವಳಿಗೆ ಎಚ್ಚರ

ವಾಯಿತು. ಅವಳಿಗೊದಗಿದ ಸ್ಥಿತಿಯನ್ನು ಕಂಡು, ರೇವಣ್ಣ ರೇಗಿ ಹೋದನು. ಮೂರೆ ಏನಾದರೂ ಮುರಿದಿದೆಯೋ ಏನೋ ಎಂಬ ಸಂದೇಹ ಬಂದು, ರಾಜಣ್ಣನವರು ಮಗಳನ್ನು ಮೈಸೂರಿನ ದೊಡ್ಡಾಪ್ತ್ರೀಗೆ ಸಾಗಿಸಿದರು. ರೇವಣ್ಣ ಆಪ್ತ್ರೀಗೆ ಹೋಗಿ ಸರೋಜಳನ್ನು ಕಂಡು, ಹೆನರದಿರುವಂತೆ ಅಭಯವಿತ್ತು ಬಂದನು. ಆಗಾಗ್ಗೆ ಹೋಗಿ ಹಣ್ಣು ಗಳನ್ನೂ ಖಚಿತ್ತೆಗೆ ಹಣ ವನ್ನೂ ಕೊಟ್ಟು, ಅವಳನ್ನು ನೋಡಿಬರುತ್ತಿದ್ದನು. ದಿನೇ ದಿನೇ ಅವಳಿಗೆ ಗುಣವಾಗುತ್ತ ಬಂದಿತು. ಗೇವಣ್ಣ ಮೈಸೂರಿನಲ್ಲಿಯೇ ತಾನೋಂದು ಮನೆ ಮಾಡುವುದಾಗಿಯೂ, ಅವಳು ಇನ್ನು ಉರಿಗೆ ಹಿಂದಿರುಗಬೇಕಾದ್ದಿಲ್ಲವೆಂದೂ, ಹೇಳಿದನು. ಸರೋಜ ಲಿಗೆ ಬೇಕಾಗಿದ್ದುದೂ ಅಷ್ಟೇ. ಆಪ್ತ್ರೀಯಿಂದ ಹೊರಬಂದ ಮೇಲೆ ರೇವಣ್ಣನು ಹೊವದಾಗ ಮಾಡಿದ ಬಾಡಿಗೆ ಮನೆಗೇ ನೇರಾಗಿ, ಸರೋಜ ನಡೆದಳು. ಇಷ್ಟ ದಿನಗಳವರೆಗೂ ಕಳ್ಳು ವ್ಯಾಪಾರ ಮಾಡುತ್ತಿದ್ದ ಅವಳಿಗೆ, ಈಗ ಆ ಕಾಟ, ತೊಂದರೆ ಯೆಲ್ಲ ತಪ್ಪಿತು. ಅವಳು ಬಹಿರಂಗವಾಗಿಯೇ ರಾಚಪ್ಪನ ಸೂಳಿ ಯಾದಳು. ಕಳ್ಳುತನದಿಂದಿದ್ದಾಗ ಕಣ್ಣ ಕಾಣದಂತಿದ್ದು, ಬಯಲಿಗೆ ಬಂದನಂತರ, ಆಭರಣಗೊಳ್ಳುವುದು ಸಮಾಜದ ಲಕ್ಷ್ಯಣ ವಲ್ಲವೇ? ಬಂಧು ವರ್ಗದವರು ಈಗ ಸರೋಜಳಿಂದ ದೂರ ವಾದರು. ಆದರೆ ಅವಳು ಆದನ್ನು ಗಣಸಿಗೆ ತರಲೇ ಇಲ್ಲ. ಇನ್ನೇನವಳಿಗೆ ಕುಂದುಕೊರತೆ? ಪಟ್ಟಣ ಬೆಡಗಿಗೆ ತವರಲ್ಲವೇ? ಮೇಲಾಗಿ ರೇವಣ್ಣನಂತ ಧನಿಕ ಅವಳ ಬೆಂಬಲಕ್ಕಿರುವಾಗ ಅವಳಿಗಿನ್ನೀಂತಹ ಚಿಂತೆ? ಸುಖವಾಗಿಯೇ ಅವಳು ಕಾಲಕೆಳೆಯುತ್ತಿದ್ದಳು. ರಾಚಪ್ಪ ವಾರಕೆಳ್ಳುಮೈಯೋಡು ಎರಡಾವೃತ್ತಿಯೋ ಬಂದು ಅಲ್ಲಿ ತಂಗುತ್ತಿದ್ದನು. ಬೇಕಾದ ಸಾಮಗ್ರಿಗಳನ್ನು ಒದಗಿಸಿಕೊಟ್ಟು ಹೋಗುತ್ತಿದ್ದನು. ಕೆಲಸದಲ್ಲಿ ಚೆನ್ನಾಗಿ ತರ ಪೇತಾದ ಮೇಲೆ ರೇವಣ್ಣನ ಹಂಗು ದಾಕ್ಷಿಣ್ಯಗಳನ್ನು ಸಹ.

ಅವಳು ಲೆಕ್ಕಿಸಲಿಲ್ಲ. ಮೈಸೂರಿನಂತೆ ಭಾರಿ ಸಗರದಲ್ಲಿ ಅವಳಿಗೇನು ಗಿರಾಕಿ ಕಡಿಮೆಯೇ? ವಾರಕ್ಕೆ ಆರು ತಡವೆ ಸಿನಿಮಾ ನೋಡುತ್ತ ಅವಳು ಸುಖಜೀವಿಯಾಗಿಯೇ ಇದ್ದಾರು.

೬

ಟ್ರೈ ಕಂಪೆನಿ ಮಾಲೀಕರಾದ ಧನವಾಲಶಿಟ್ಟರಿಗೆ, ಸುಗಂಧದ್ವರ್ಣದ ವ್ಯಾಪಾರವನ್ನು ಮಾಡಬೇಕೆಂದು ಆಸೆಯಂಟಾಯಿತು. “ಮಾರುತಿ” ಉದು ಬತ್ತಿ ಕಂಪೆನಿಯೊಂದನ್ನು ಅವರು ಸಾಫಿಸಿದರು. ಉದುಬತ್ತಿ ಕಟ್ಟಲು ಗಂಡವರಿಗಿಂತ ಹೆಂಗಸರೇ ಬಲು ಚುರುಕು ಕೈ ಯುಳ್ಳವರಾಗಿರುತ್ತಾಗೆ. ಈ ಕಾರಣದಿಂದ ಅನೇಕಾನೇಕ ಹೆಣ್ಣು ಕಾರ್ಮಿಕರುಗಳಿಗೆ ಈ ಕಂಪೆನಿ ಕೆಲಸಮಾಡಲು ಅವಕಾಶವಿತ್ತಿತು. ಹೀಗೆ ಬಂದವರಲ್ಲಿ ಸರೋಜಜೂ ಒಬ್ಬಿಳಾಡಕು. ಧನವಾಲಶಿಟ್ಟರು ಉದುಬತ್ತಿ ವ್ಯಾಪಾರವನ್ನು ಏನೋ ಎಂದು ಕಡೆಗಡಿಸಿದ್ದರು. ವ್ಯಾಪಾರ ದಿನೇ ದಿನೇ ವೃದ್ಧಿಯಾಗುತ್ತ ಬಂದಿತು. ಅದರಲ್ಲಿ ಅವರಿಮಿತ ವಾದ ಲಾಭವಿದೆಯೆಂಬುದು ಈಗ ಅವರಿಗೆ ಮನವರಿಕೆಯಾಯಿತು. ಎನ್ನು ಬಡಿದಾಡಿದರೂ ಅವರಿಗೇಕೂ ಟ್ರೈ ಕಂಪೆನಿಯಲ್ಲಿ ಲಾಭಗಳಿಸಲು ಸಾಧ್ಯವಾಗಿರಲಿಲ್ಲ. ಆದುದರಿಂದ ಟ್ರೈ ಕಂಪೆನಿ ಯನ್ನು ಯೋಗ್ಯಬೆಲೆಗೆ ಮಾರಿ, ಮೂಲಧನವೆಲ್ಲವನ್ನು ಉದು ಬತ್ತಿ ಕಂಪೆನಿಗೇ ಹಾಕುವುದಾಗಿ ಅವರು ನಿರ್ಧರಿಸಿ, ಅನಂತರ ಹಾಗಿಯೇ ಮಾಡಿದರು. ಟ್ರೈ ಕಂಪೆನಿಯನ್ನು ಕೊಂಡ ಹೊಸ ಮಾಲೀಕ ಬೇಕಾದ್ದ ಕ್ಷೇತ್ರ ಎಂಟಾರು ಆಳುಗಳು ಜಾಸ್ತಿಯಿರುವ ರೆಂದು, ಅವರು ಕೆಲಸಕ್ಕೆ ಬೇಕಾಗಲ್ಲವೆಂದು ನುಡಿದನು. ಅವರನ್ನು ತಮ್ಮ ಉದುಬತ್ತಿ ಕಂಪೆನಿಗೇ ಧನವಾಲಶಿಟ್ಟರು ಸೇರಿಸಿ ಕೊಂಡರು. ಅವರು ಉದಾರಿಗಳು. ಮತ್ತೊಬ್ಬರ ಕಷ್ಟಸುಖಗಳನ್ನಿರತವರು. ಕಾರ್ಮಿಕರುಗಳಿಗೆ ಸಾಲಭ್ಯವೇದಗಬೇಕು,

ಸಂಬಳದಲ್ಲಿ ಬಡ್ಟಿ ಸಿಗೆಚೇಕು, ದಿನ ಎಂಟು ಫೌಂಟಿ ಮಾತ್ರ ಕೆಲಸಮಾಡಬೇಕು, ಎಂಬ ಕೂಗು ಕೇಳುವುದಕ್ಕೆ ಮುಂಚಿತವಾಗಿಯೇ, ಧನವಾಲಶೀಟ್ಟರು ಆ ಸೊಲಭ್ಯುಗಳನ್ನು ಜಾರಿಗೆ ತಂದಿದ್ದರು. ಬೆಳಗ್ಗೇ ಎಂಟು ಫೌಂಟಿಗೆ ಅಂಗಡಿ ಬಾಗಿಲು ತೆಗೆದು ಕೆಲಸ ಗಾರರುಗಳನ್ನು ಎರಡು ಸರದಿಯಲ್ಲಿ ಕೆಲಸಮಾಡಿಸಿ, ರಾತ್ರಿ ಹತ್ತು ಫೌಂಟಿಗೆ ಬಾಗಿಲು ಮುಚ್ಚುತ್ತಿದ್ದರು. ಧನವಾಲಶೀಟ್ಟರು ವಿದ್ಯಾರ್ಥಿಯಾಗಿದ್ದಾಗ ಸಮತಾವಾದಿ ಆಗಿದ್ದ ರಂತೆ. ಆದುದರಿಂದಲೇ ಅವರು ಹೀಗಿರುವುದು ಎಂದು ಜನ ಆಡುತ್ತಿದ್ದರು. ಹೊಸ ಉದು ಬತ್ತಿ ಕಂಪನಿಯಲ್ಲಿ ರಾಫ್ಸುವೂ ಸೇರಿಕೊಂಡನು. ಅವನು ಎಷ್ಟೇ ಪ್ರೋಲಿಯಾಗಿದ್ದರೂ, ಕೆಲಸದಲ್ಲಿ ಚತುರನಾಗಿದ್ದು ದರಿಂದ, ಧನವಾಲಶೀಟ್ಟರ ಸ್ಪೀತಿ ವಿಶ್ವಾಸಗಳನ್ನು ಗಳಿಸಿದ್ದನು. ಆದುದರಿಂದ ಮತ್ತಿತರ ಕಾರ್ಮಿಕರುಗಳ ಕೈಯಿಂದ, ಕೆಲಸ ತೆಗೆಯುವ ಉಸ್ತುವಾರಿಕೆ ಅವನಿಗೆ ದೊರಕಿತು. ನಾಲ್ಕುರು ಸಲ ಕೆಲಸದ ನಿಮಿತ್ತ, ಅತ್ತಿಂದಿತ್ತ ಇತ್ತಿಂದತ್ತ ಸುಳಿದಾಡುವಾಗ, ಮತ್ತಿತರ ಹೆಂಗಸರುಗಳಿಗಂತಲೂ ವಯಸ್ಸಿನಲ್ಲಿ ಚಿಕ್ಕವಳಾಗಿ, ತುಂಬು ಸುಂದರಿಯಾಗಿದ್ದ ಸರೋಜಳ ಮೇರೆ ದೃಷ್ಟಿ ಹಾಯಿಸುತ್ತಿದ್ದನು. ಎಲ್ಲರೂ ಕೆಲಸದಲ್ಲಿಯೇ ತಲ್ಲಿನರಾಗಿದ್ದಾರೆ, ಸರೋಜಳೊಬ್ಬಳು ಮಾತ್ರ ಆಗಾಗ್ಣ ರಾಫ್ಸುವನ್ನು ಕಡೆಗಟ್ಟಿನಿಂದ ನೋಡಿ, ಮುಗುಳ್ಳಿಗೆ ನಗುತ್ತಿದ್ದಳು. ನಾಲ್ಕು ಕಣ್ಣಿಗಳೂ ಒಂದಾವತೀರ್ಣ ಒಟ್ಟಿಗೆ ಸೇರಿಕೊಂಡು, ಮಾತನಾಡಿಕೊಂಡು ತಮ್ಮ ಸ್ನೇಹವನ್ನು ನಿಧರಿಸಿಕೊಂಡುವು. ಇಬ್ಬರೂ ಹದಗೆಟ್ಟಿವರಾದುದರಿಂದ ಒಟ್ಟು ಸೇರಲು ಹೆಚ್ಚು ದಿನನೇನೂ ಹಿಡಿಯಲಿಲ್ಲ.

ಈಗ ಸರೋಜಳ ಮನೆಯಲ್ಲಿ ರಾಘು ವಾಸಿನ ಶೊಡಗಿ ದನು. ಸರೋಜಳನ್ನು ತನ್ನ ನಿರಂತರ ಪಶ್ಚಿಮನ್ನಾಗಿಯೇ ಅವನು ಎಣಿಸಿಕೊಂಡನು. ಮನೆಗೆ ಅವನಿಗೆ ಹೋಗುವುದೇ ಇಲ್ಲವಾಯಿತು. ಶಾರದಮೃಂತರಿಗೂ ಪತಿ ಗುಂಡೂರಾಯ ರಿಗೂ ಕ್ರಮೀಣ ಈ ಸಂಗತಿ ತಿಳಿದು ಮಗ ಹೇಗೆ ಮುಂದು ವರಿದು ಬಾಳುತ್ತಾನೋ ಎಂದು ಮರುಗುತ್ತದ್ದರು. ಧನಪಾಲ ಶಿಟ್ಟರ ಕೆವಿಯಲ್ಲಿ ಈ ಸುದ್ದಿಯನ್ನು ಹಾಕಿ, ಸರೋಜಳನ್ನು ಕಂಪೆನಿಯಿಂದಲೇ ಬಿಟ್ಟು ಓಡಿ ಸುವಂತೆ ಹೇಳಬೇಕೆಂದು ಶಾರದಮೃಂತರಿ ಪತಿಗೆ ಸೂಚನೆ ಕೊಟ್ಟರು. ಗುಂಡೂರಾಯ ರಿಗೆ ಈ ಅಭಿಪ್ರಾಯ ಹಿಡಿಸಲಿಲ್ಲ. ತನ್ನ ಮಗ ತೀಲವಂತ ನಾಗಿದ್ದಲ್ಲಿ, ಮತ್ತಾರು ಏನು ಮಾಡಬಹುದಾಗಿದ್ದಿತು? ಅವನೇ ಹದಗೆಟ್ಟಿರುವಾಗ ಮತ್ತೊಬ್ಬರನ್ನು ದೂಷಿಸುವುದು ಸರಿಯಲ್ಲ ವೆನ್ನುತ್ತದ್ದರು. ಮೇಲಾಗಿ ಹಲವಾರು ಕಾರ್ಮಿಕರುಗಳು ಕೆಲಸ ಮಾಡುವಾಗ, ಸರೋಜಳನ್ನು ಕೆಲಸದಿಂದ ತೆಗೆದು ಹಾಕಿ ಎಂದು ಹೇಳಲು ಇವರಿಗಾನ ಅಧಿಕಾರವಿದೆ. ಒಂದು ಸಮಯ ಅವಳು ಕಂಪೆನಿಯಿಂದ ತೆಗೆಯಲ್ಪಟ್ಟಿರೂ, ಕಸಬುಗಾತಿಯಾದ ಅವಳಿಗೆ ಮೈಸೂರಿನಲ್ಲಿ ಉದ್ಯೋಗಕ್ಕೇನು ಕೊರತೆಯೇ? ಮೇಲಾಗಿ ರಾಘು—ಸರೋಜರ ಸಂಬಂಧ ಇದರಿಂದ ಕಡಿಮೆಯಾಗುವುದೇ? ಇದನ್ನೆಲ್ಲಾ ಅವರು ಆಶೋಚಿಸಿದ್ದರು. ಇದು ಬಗೆದರಿಯದ ಪ್ರಕ್ರಿಯಾಗಿ ಅವರು ದಿಕ್ಕುಗಾಳಿದಂತಿದ್ದರು. ಎಷ್ಟೇ ಕೆಲಸದಲ್ಲಿ ಲೀನವಾಗಿದ್ದರೂ, ಒಬ್ಬರನ್ನು ನೋಡಿ ಮತ್ತೊಬ್ಬರು ನಗುವುದು, ಕಣ್ಣಿನಿಂದಲೇ ಮಾತನಾಡಿಕೊಳ್ಳುವುದು, ಅಂಗಜೇಷ್ಟೆ ಮಾಡುವುದು, ಮೊದಲಾದ ವಿವಿಧ ಲೀಲೆಗಳಿಂದ, ಸಂಜ್ಞೆಗಳಿಂದ, ಅವರಿಬ್ಬರ ಸ್ನೇಹ ಬೆಳೆಯುತ್ತಿರುವುದನ್ನು ಗುಂಡೂರಾಯರಿಗಿಂತ

ಮೊದಲೇ ಧನವಾಲತೆಟ್ಟರು ತಿಳಿದುಕೊಂಡಿದ್ದರು. ಅದೆಲ್ಲಾ ಹುಡುಗತನದಲ್ಲಿ ಸಹಜವೆನ್ನುತ್ತಿದ್ದರು. ಮೇಲಾಗಿ, ರಾಘುವಿನ ವ್ಯವಹಾರವನ್ನು ಅವರು ಟ್ಪೀರ್ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದಾಗಿನಿಂದಲೂ ಅರಿತಿದ್ದರು. ಕಾಮದಾಹದಲ್ಲಿ ಅವನು ಎಲ್ಲರಿಗಿಂತ ಒಂದು ಕೈ ಮಿಗಿಲಾಗಿದ್ದರೂ ವಿವಾದ ಮಾಡಿದಲ್ಲಿ ಎಲ್ಲವೂ ಸರಿಹೋಗುತ್ತದೆ, ಎಂದು ಅಭಿಪ್ರಾಯಪಟ್ಟಿದ್ದರು. ಅವನು ಎಷ್ಟೇ ಕಾಮಿಯಾಗಿದ್ದರೂ, ಧನವಾಲತೆಟ್ಟರಿಗೆ ಪೀಠಿಯ ಕೆಲಸಗಾರನಾಗಿದ್ದನು. ಕೆಟ್ಟ ಹಾದಿಯಲ್ಲಿ ನಡೆಯುತ್ತಿದ್ದರೂ ಅವನ ದಕ್ಷತೆ ಮಿಕ್ಕಾಗಿದ್ದರಿಗೆ ಬಂದಿರಲಿಲ್ಲ. ಆದುದರಿಂದಲೇ ತೆಟ್ಟರು ಅವನ ವಿಷಯದಲ್ಲಿ ಸಹಾನುಭೂತಿಯನ್ನು ಹೋರಿಸಿದ್ದರು.

## ೧೧

ಟ್ಪೀರ್ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದಾಗ—ಸರೋಜಳ ಸ್ವೇಹವನ್ನು ಸಂವಾದಿಸುವುದಕ್ಕೆ ಮೊದಲು—ರಾಘು ವಿಜಯ ಎಂಬ ದಾಸಿಯೊಬ್ಬಳಿ ಬಳಿ, ತನ್ನ ಕಾಮ ಪಿಹಾನೆಯನ್ನು ತೀರಿಸಿಕೊಳ್ಳುತ್ತಿದ್ದನು. ಅವನು “ಮಾರುತಿ” ಕಂಪೆನಿಗೆ ಸೇರಿದ ಮೇಲೂ, ಒಂದೆರಡಾವೃತ್ತಿ ವಿಜಯಳಿಗ್ರಹಕ್ಕೆ ಧಾವಿಸಿದ್ದನು. ಸರೋಜ ಸಿಕ್ಕಿದ ಮೇಲೆ ಈಗ ವಿಜಯಳಿ ಬಳಿಕೊಗುವುದನ್ನೇ ಬಿಟ್ಟಿದ್ದನು. ವಿಜಯ ಹುಟ್ಟಿದಾಸಿ. ಸರೋಜ ಒಳ್ಳೆ ಕುಲಸ್ಥರ ಮನೆಯ ಹೆಣ್ಣಾಗಿದ್ದು, ಈಗ ದಾಸಿಯಾಗಿರುವವರು. ಕುರುಡುಗಳೊಂತೆ ಗುಡ್ಡೆಕಣ್ಣ ಸ್ವಲ್ಪ ಮೇಲ್ಮೈಟ್ಟಿದ್ದಲ್ಲವೇ? ಅಲ್ಲದೆ ವಿಜಯಳಿಗೇಗ ಮೂನತ್ತು ವಸ್ತ್ರದಾಟದೆ. ಹೊಡ್ಡಿವಳಾದಂದಿನಿಂದ ಹಿಡಿದು ಈವರೆಗೆ, ಎಷ್ಟೋ ಮಂದಿಗೆ ಅವಳು ಚಾಪೆ ಹಾಸಿದ್ದಾಗಳಿ. ಹೇಗಾದರೂ ಈಗವಲ್ಲಿ

ಬಾಡಿದ ಪುಷ್ಟಿ, ಮುಪ್ಪು ಅವಳನ್ನು ಸ್ವೇಂದ್ರ ಸ್ವೇಂದ್ರವಾಗಿ ಆವರಿಸಿ ಕೊಂಡಿತ್ತು. ಒಂದೆರಡು ಬಿಳಿಯ ಕೂದಲುಗಳೂ ಮುಂದುಗಡೆ ಕಾಣಿಸಿಕೊಂಡಿದ್ದವು. ಅವನ್ನು ಅವಳು ತೈಲಹಚ್ಚಿ ಕಪ್ಪಗೆ ಮಾಡಿ ಮುಚ್ಚುತ್ತಿದ್ದಳು. ಮುಖವಲ್ಲಿ ಮೊದಲಿನಪ್ಪು ರೂಪು ಈಗ ಅವಳಿಗಿರಲಲ್ಲ; ಕುಂದಿತ್ತು. ಇತ್ತೀಚೆಗೆ, ರಾಘು ಬಾರಿ ದಿದ್ದುದು ಅವಳಿಗೆ ವಿಸ್ತೃಯವನ್ನುಂಟು ಮಾಡಿತ್ತು. ಅವನು ಹಾಗೆ ಉಳಿಯುವವನಲ್ಲವಲ್ಲ ಎಂದು ಆರೋಚಿಸುತ್ತಿದ್ದಳು. ಎಲ್ಲರಿಗಂತ ಹೆಚ್ಚಿನ ವರಮಾನ ರಾಘುವಿನಿಂದ ಸಿಗುತ್ತಿತ್ತು. ಸುದ್ದಿ ಸಂಗ್ರಹಿಸುವವರೂ, ವಿಕೇಷ ವರದಿಯನ್ನೊಫ್ಫಿಸುವ ವರೂ, ಅವಳ ಆಫ್ಫಿಎಸಿನಲ್ಲಿ, ಹೇರಳವಾಗಿಯೇ ಇದ್ದರು. ಅವರು ಗಳ ಬಲದಿಂದ ರಾಘು ತನ್ನ ಬಳಿಗೆ ಬಾರಿದಿದ್ದುದನ್ನು ಕಂಡು ಹಿಡಿದಳು. ತನಗೆ ಸಿಗುತ್ತಿದ್ದ ವರಮಾನವನ್ನು ಸರೋಜ ಕಸಿದು ಕೊಂಡಳಲ್ಲ ಎಂದು ಆಷಾಯೆಪಟ್ಟಳು. ಇರಲಿ, ತಕ್ಕದ್ದು ಮಾಡುತ್ತೀನೆಂದು ಹಲ್ಲು ಕಡಿದಳು. ಗೋಪ್ಯವಾಗಿ ಒಂದು ಆಳು ಕಳುಹಿಸಿ ರಾಘುವನ್ನು ತನ್ನಲ್ಲಿಗೆ ಬರಮಾಡಿಕೊಂಡಳು. “ತಾನು ದಾಸಿಯಲ್ಲವೆಂದೂ, ಅವನನ್ನು ಬಿಟ್ಟರೆ ಬೇರೆ ಯಾವ ಗಂಡನ್ನೂ ಕಣ್ಣಿತ್ತಿಯು ಸಹ ಸೋಡಿಲ್ಲವೆಂದೂ, ತನಗಾರೀತಿ ಅನ್ಯಾಯಮಾಡುವುದು ಸರಿಯಲ್ಲವೆಂದೂ, ಅವನ ಮುಂದೆ ತೋಡಿಕೊಂಡಳು; ನಂಬಿನೆಯ ಕಣ್ಣಿರು ಸುರಿಸಿದಳು. ಒಂದು ಹೆಣ್ಣಿನ ಕೂಡ ಬೇರೆತಾಗ, ಮತ್ತೊಬ್ಬಿಳನ್ನು ಪ್ರೀತಿಸುತ್ತೀನೆಂದು ಯಾವ ಗಂಡಸು ತಾನೇ ಹೇಳುತ್ತಾನೇ! ರಾಘು ಸಹ ಅದಕ್ಕೆ ಬೇರೆಯಾದವನೇನೂ ಅಲ್ಲ. ಕಂಪೆನಿಯಲ್ಲಿ ಕೆಲಸ ಜಾಸ್ತಿ ಯಾಗಿದ್ದುದರಿಂದ ತಾನು ಬರಲಿಲ್ಲವೆಂದೂ, ಆಕೆಯನ್ನು ಬಿಟ್ಟು ಬೇರೆ ಯಾರನ್ನೂ ತಾನು ಪ್ರೀತಿಸುವುದಿಲ್ಲವೆಂದೂ, ವಿಜಯಿಗೆ ಸಮಾಧಾನವಿತ್ತು ಅಂದು ರಾತ್ರಿ ಅಲ್ಲಿ ತಂಗಿದ್ದು ಬಂದನು.

ರಾಘು ವಿಜಯಳಿಗೆ ಅಭಯವಿತ್ತು ಬಂದವೇಲೇ ತಿರುಗಿ ಅವಳ ಮನೆಗೆ ಹೋಗಲೇಯಿಲ್ಲ. ವಿಜಯ ಮತ್ತೊಂದು ತಡವೆ ಹೇಳಿಕಳುಹಿಸಿದಳು. ಅವನು ಆಳು ಬಂದಾಗ ವಿಜಯಳ ಮನೆಗೆ ಹೋಗಿ, ಅಪ್ಪು ಇಪ್ಪು ಕೊಟ್ಟಿ ಸಮಾಧಾನಪಡಿಸಿ ಬಂದವನು ಮತ್ತೆ ಹಿಂತಿರುಗುತ್ತೇ ಇರಲಿಲ್ಲ. ಈ ನಾಟಕ ಹಲವಾರು ದಿನಗಳು ನಡೆಯಿತು. ಏನು ಗಾಳ ಹಾಕಿದರೂ ಈ ಮೀನು ತನಗಿನ್ನು ದೊರೆಯಲಾರದೆಂದು ವಿಜಯ ತಿಳಿದುಕೊಂಡಳು. ಸೇಡನ್ನು ತೀರಿಸಿಕೊಳ್ಳಲು ದಂಡಸೇವೆ ಒಂದೇ ಮದ್ದ ಎಂದು ನಿಧರಿಸಿಕೊಂಡಳು. ಒಂದು ದಿನ ತಾನು ಸುಂದರಿಯ ಮನೆಯಲ್ಲಿರುವಾಗಿಯೂ, ಆವಶ್ಯಕವಾದ ಮಾತುಕತೆಗಳಿರುವುದರಿಂದ ತನ್ನನ್ನು ಅಲ್ಲಿ ಸಂಧಿಸಬೇಕೆಂದೂ, ಹೇಳಿಕಳುಹಿಸಿದಳು. ಸುಂದರಿ ವಿಜಯಳ ಅಕ್ಕನ ಮಗಳು; ಅವಳೂ ಸಹ ನುರಿತ ಕಸಬುಗಾತಿಯೇ. ರಾಘುವಿಗೆ ಸುಂದರಿಯೆಂದರೆ ಸ್ವಲ್ಪ ಬಾಯಿ ನೀರೇ. ಅವಳು ವಿಜಯಳಿಗಂತ ವಯಸ್ಸಿನಲ್ಲಿ ತೀರಾ ಚಿಕ್ಕನ ಖಾಗಿದ್ದುದರಿಂದ, ಹೆಚ್ಚು ಸೌಂದರ್ಯವುಳ್ಳವಳಾಗಿದ್ದ ಳು. ವಿಜಯಳ ಮನೆಗೆ ಸುಂದರಿ ಒಂದೆರಡಾವೃತ್ತಿ ಬಂದಿದ್ದಾಗೆ, ರಾಘು ಅವಳನ್ನು ನೋಡಿ ಕಣ್ಣುಕಣ್ಣು ಬಿಟ್ಟಿದ್ದನು. ಒಂದು ದಿನ ವಾದರು ಅವಳ ಕೂಡ ಸರಸ ಸಲ್ಲಾಪವಾಡಬೇಕೆಂದು, ಅವನು ಆಗ ಆಸಿಪಟ್ಟಿದ್ದನು. ಆದರೆ ಸುಂದರಿ ಅವನಿಗೆ ದೊರಕುವ ಹಾಗಿರಲಿಲ್ಲ. ಮೈಸೂರಿನಲ್ಲಿ ಅತಿ ದೊಡ್ಡದಾದ ಜಾಥರ್ ಬೀಡಿ ಕಂಪೆನಿಯ ಮಸೇನಾಸಾಬರ ತಮ್ಮ ಮಹಮ್ಮದ್ ಅವಳನ್ನು ನಿರಂತರವಾಗಿಯೇ ಇಟ್ಟಿಕೊಂಡಿದ್ದನು. ಅವನಪ್ಪು ಹಣಸುರಿಯಲು, ಆರ್ಪಕೆಮಾಡಲು, ರಾಘುವಿನಿಂದ ಆಗುತ್ತಿರಲಿಲ್ಲ. ಮಹಮ್ಮದ್ ಸಿರಿವಂತ. ಹಣಕಾಸಿಗೇನು ಅವನಿಗೆ

ಕೊರತೆಯಿರಲಿಲ್ಲ. ರಾಘು ಅರುವತ್ತು ರೂಪಾಯಿ ಸಂಬಳ ದವನು, ಎಲ್ಲವನ್ನು ಅದರಲ್ಲಿ ಸರಿಮಾಡಬೇಕು. ಹೀಗಾಗಿ ಅವನು ಸುಂದರಿಯ ಆಸೆಯನ್ನು ಕೈಬಿಟ್ಟಿದ್ದನು. ಈಗ ವಿಜಯ ಹೇಳಿಕೆಳುಹಿಸಿದ ಮೇಲೆ, ಸುಂದರಿಯನ್ನು ನೋಡಲು ಅವಕಾಶ ಸಿಕ್ಕಿತಲ್ಲಾ ಎಂದು ಹಿಗ್ಗಿ, ಅವಳ ಮನೆಯ ಕಡೆ ಧಾವಿಸಿದನು. ವಿಜಯ ಮಹಮ್ಮದನನ್ನು ಮೊದಲೇ ಕಂಡು, ರಾಘು ತನಗೆ ಮೋಸಮಾಡಿರುವುದನ್ನು ವಿವರಿಸಿ, ಅವನಿಂದ ಸಹಾಯ ಕೋರಿದ್ದಳು. ಮಹಮದ್ ಅವಳ ಕೋರಿಕೆಗೆ ಒಪ್ಪಿ, ರಾಘುವನ್ನು ಮುಗಿಸಿಬಿಡಬೇಕೆಂದು ನಾಲ್ಕುರು ಅಳುಗಳಿಗೆ ಹಣಕೋಟ್ಟು, ಏವಾದು ಮಾಡಿದ್ದನು. ಕುರಿ ಕತ್ತರಿಸುವವನ ಬಳಿಯಲ್ಲಿ ಕೇಕೆಹಾಕುತ್ತ ಓಡುವಂತೆ, ರಾಘು ಹಿಗ್ಗಿತ್ತೇ, ಸುಂದರಿಯ ಮನೆಯೊಳಗೆ ಪ್ರವೇಶಿಸಿದನು; ಮೊದಲೇ ಸಚ್ಚಾಗೊಳಿಸಿದಂತೆ ಸುಂದರಿ “ಅಯ್ಯೋ ನನ್ನನ್ನು ಕೊಳಕಲು ಯಾರೊ ಬಂದಿದ್ದಾರೆ” ಎಂದು ಕೊಗಿಕೊಂಡಳು. ಕೊಣೆಯಲ್ಲೂ ಬಾಗಿಲ ಹಿಂದೆಯೂ ಅಡಗಿದ್ದ ಧಾಂಡಿಗರು ಓಡಿಬಂದು, ರಾಘುವನ್ನು ಹಿಡಿದು ಕೊಂಡರು. ಅವನಿಗೆ ಜಂಫಾಬಲವೆಲ್ಲ ಉಡುಗಿಹೋಗಿತ್ತು. ಅನುಭವಸ್ಥನಾದ ತಾನು ಈ ರೀತಿ ಸಿಕ್ಕಿಕೊಂಡಿನಲ್ಲಾ ಎಂದು ಮರುಗಿದನು. ಕಾಲ ಮಿಂಚಿಹೋಗಿತ್ತು. ಅವನೇನು ಮಾಡಲೂ ಸಾಧ್ಯವಿರಲಿಲ್ಲ, ಕ್ರೈಷ್ಟಿಯನ್ ದಲ್ಲಿ ಫಳಾರ್, ಫಳಾರ್ ಎಂದು ಅವನ ಕೆನ್ನೆಗಳ ಮೇಲೆ ಹೊಡಿತಗಳು ಬಿದ್ದವು. “ಕಳಿಯೋ ಮಗನೇ, ನಿನ್ನ ವಾಚನ್ನು, ಉಂಗಾರುನೂ” ಎಂದಾಗ, ರಾಘು ಸದ್ದುಮಾಡದೆ ಕಟ್ಟಿದ್ದ ರಿಷ್ಟ್ವಾವಾಚನ್ನು, ಎರಡು ಉಂಗುರ ಗಳನ್ನೂ, ಚಿನ್ನೆದ ಗುಂಡಿಗಳನ್ನೂ, ಕಳೆದುಕೊಟ್ಟಿನು. ಆ ಧೂರ್ತವಾದ ರಾಘುವಿನ ಎರಡೂ ಕೈಗಳನ್ನೂ ಹಿಂದಕ್ಕೆ ಕಟ್ಟಿ, ಕೆರಿಚಿಕೊಳ್ಳಿದಂತೆ ಬಾಯಿಗೆ ಬಟ್ಟೆ ಅಡೆದು, ನೆಲಕ್ಕುರುಳಿಸಿ ಬಲವಾಗಿ ಹೊಡಿದರು. ರಾಘುವಿನ ಮ್ಮೆಯೆಲ್ಲ ರಕ್ತ ಸುರಿಯ

ಳಾರಂಭಿಸಿತು. ಆ ಧಾರಂಡಿಗರು ಕಟ್ಟು ಬಿಂಬಿ ನೋಡಿದಾಗ, ಅವನಿಗೆ ಪ್ರಜ್ಞೆ ತಪ್ಪಿತ್ತು. ಇನ್ನೂ ಹೊಡಿದರೆ, ಅವನುಳಿಯ ಲಾರನೆಂದು ಬಗೆಯ, ಅರ್ಥ ರಾತ್ರಿ ಕಳೆಯ, ಉರೆಲ್ಲಾ ಸಿಶ್ಯಬ್ದ ವಾದ ಮೇಲೆ, ಅವನನ್ನು ಹೊತ್ತುಕೊಂಡು ಬಂದು “ಮಾರುತಿ” ಉದುಬತ್ತಿ ಕಂಪೆನಿಯ ಬಳಿಯಲ್ಲಿ ಕತ್ತಲಾದ ಒಂದು ಸ್ಥಳದಲ್ಲಿ ಕೆಡವಿ ಹೊರಟು ಹೋವರು.

## ೨೫

ರಾಘು ಪ್ರಜ್ಞೆ ತಿಳಿದು ನೋವಿನ ಯಾತನೆಯಿಂದ ನರಳು ತಿದ್ದನು. ಅವನಿಗೆ ಮೇಲಕ್ಕೇಳುವುದಕ್ಕಾಗುತ್ತಿರಲಿಲ್ಲ. ರಾತ್ರಿ ಯಲ್ಲಿ ಗಸ್ತು ತಿರುಗುತ್ತದ್ದ ಸೀರ್ಹಾ ಪಹರೆಯವನು, ಸರಳತಿದ್ದ ಶಬ್ದಕೇಳಿ ಬಂದು ನೋಡಿದಾಗ, ಗಾಬರಿಗೊಂಡನು. ಅವನು ರಾಘುವನ್ನು ಚೆನ್ನಾಗಿ ತಿಳಿದವನಾಗಿದ್ದನು. ಹಬ್ಬ ಹರಿದಿನಗಳಲ್ಲಿ ರಾಘುವಿನಿಂದ “ಇನಾಂ” ಪಡೆದಿದ್ದನು. ಪ್ರತಿ ಸಂಜೀ ಎಲ್ಲರ ಅಂಗಡಿಗೂ ಹೋಗಿ ಸಲಾಂ ಹೊಡಿಯುವುದು ಅವನ ವಾಡಿಕೆ. ಕೆಟ್ಟರ ಅಂಗಡಿಯಲ್ಲಿ ಆ ದಿನ ಸಂಜೀಯೂ, ರಾಘುವಿಗೆ ಅವನು ಸಲಾಂ ಹೊಡಿದಿದ್ದನು. ಅಷ್ಟಬೀಗೆ ಅವನಿಗೆ ಆ ದುರ್ಗತಿ ಹೇಗೆ ಬಂದಿತೆಂದು ಯೋಚಿಸಿಕೊಡಿದನು. ನಾಲ್ಕುರು ನಿಮಿಷ ಗಳ ಕಾಲ ಅವನೊಡನೆ ಮಾತನಾಡಲು ಪ್ರಯತ್ನಿಸಿದನು. ರಾಘು ಬಾಯಿಂದಲೂ ರಕ್ತ ಕಾರಿದ್ದನು. ಈ ಸ್ಥಿತಿಯಲ್ಲಿ ಅವನಿಂದ ಉತ್ತರ ಪಡೆಯುವುದು ಸಾಧ್ಯವಾಗಿರಲಿಲ್ಲ. ಸಿಂಗಾ ಅಲಾಕಾಗಿ ಅವನನ್ನು ಎತ್ತಿಕೊಂಡು, ಜಗಲಿಯ ಮೇಲೆ ಮಲಗಿಸಿದನು. ಇದಕ್ಕೆಂತ ಹೆಚ್ಚಿನ ಸಹಾಯಮಾಡಲು, ಆ ಸ್ಥಿತಿಯಲ್ಲಿ ಅವನಿಗೇನೂ ಬುದ್ಧಿ ಓಡಲಿಲ್ಲ. ಧನಪಾಲಕೆಟ್ಟರ ಮನೆ ಅಲ್ಲಿಗೆ ಸಮೀಪವಿದ್ದ ಸಿಂಗಾಗೆ ಗೊತ್ತಿತ್ತು. ಅವನು ಓಡಿ ಹೋಗಿ ಮಲಗಿ ನಿದ್ರಿಸುತ್ತಿದ್ದ ಕೆಟ್ಟರ ಮನೆ ಬಾಗಿಲು ತಟ್ಟಿ

ಎಬ್ಬಿಸಿ, ರಾಘುವಿನ ಸ್ಥಿತಿಯನ್ನು ಅವರಿಗೆ ವರದಿ ಒಪ್ಪಿಸಿದನು. ಗಾಬರಿಗೊಂಡ ತೆಟ್ಟಿರು ಓಡಿಬಂದು, ರಾಘುವನ್ನು ನೋಡಿ, ಮತ್ತೆ ಸಿಂಗ್ ಅನ್ನು ಮನಿಗೆ ಓಡಿಸಿ, ಅಲ್ಲಿಂದ ಎರಡಾಳುಗಳನ್ನು ಕರೆಯಿಸಿಕೊಂಡರು. ಸಹಾಯಕರ ಕೂಡ ತಾವೂ ಕೈಕೊಟ್ಟು, ತನ್ನ ಮನಿಗೆ ಅವನನ್ನು ಹೊತ್ತು ತಂದರು. ರಾಘುವಿನ ತಲೆ ಯೋಡಿಮುಕ್ಕೆ ರಕ್ತ ಸುರಿಯುತ್ತತ್ತು. ಬಟ್ಟೆಯೆಲ್ಲ ರಕ್ತ ಮಯವಾಗಿ ಅವನು ನೋಡುವುದಕ್ಕೆ ಭಯಂಕರನಾಗಿ ಕಾಣಿತಿದ್ದನು. ತೆಟ್ಟಿರು ಡಾಕ್ಟರ ಮನಿಗೆ ಆಳು ಓಡಿಸಿದರು. ಡಾಕ್ಟರ್ ಬಂದು ರಾಘುವಿಗೆ “ಪಾಠ್ಸ್ರಿ” ಕಟ್ಟಿದರು. ಹೊಡಿತ ಅವಾಯ ಸ್ಥಳ ದಲ್ಲಿ ಬಿದ್ದಿಂದೂ, ಮೂಳೆಯೇನಾದರೂ ಬಂದು ಸಮಯ ಮುರಿದಿರಬಹುದೆಂದೂ, ಆದುದರಿಂದ ಬೆಳಗಾಗುತ್ತಲೇ ಅವನನ್ನು ಆಸ್ತ್ರಿಗೆ ಸೇರಿಸುವುದು. ಒಳಿತೆಂದೂ, ಅಭಿಪ್ರಾಯಪಟ್ಟಿರು. ರಕ್ತ ಸುರಿಯದಂತೆ ಸ್ವಲ್ಪ ಶಮನಕ್ಕೆ ದಾರಿಮಾಡಿ, ಅವರು ಬಂದಂತೆಯೇ ಹೊರಟುಹೊದರು. ಇಷ್ಟೆಲ್ಲಾ ನಡೆದು ಮುಗಿಯನ ವೇಳಿಗೆ, ಬೆಳಗಿನ ಜಾವವಾಗಿತ್ತು. ಹಕ್ಕಿಗಳು ಚಿಲಿ ಪಿಲಿಗುಟ್ಟಿತ್ತೊಡಗಿದ್ದವು. ಮಂಜು ಆವರಿಸಿ, ಮೈಷೂರನ್ನು ಕಾಣದ ಹಾಗೆ ಮಾಡಿತ್ತು. ವಿದ್ಯಾದೀಪಗಳು ಆರಲಾರಂಭಿಸಿದ್ದವು. ಉಷಾದೇವಿಯ ಸದೆಗರದಿಂದೆದ್ದು, ಅಲಂಕರಿಸಿಕೊಂಡು, ಆಕಾಶದತ್ತ ಹೊರಬಂದಳು.

## ೧೪

ಧನಪಾಲತೆಟ್ಟಿರು ಗುಂಡೂರಾಯರಿಗೆ ಸಮಾಜಾರ ಕಳುಹಿಸಿದರು. ಅವರು ಪತ್ತಿ ಶಾರದಮೃನವರ ಕೂಡ ಓಡಿಬಂದರು. ನಡೆದ ವಿಷಯವೇನೆಂದು ಯಾರಿಗೂ ತಿಳಿದಿರಲಿಲ್ಲ. ಹೆಚ್ಚಿಕಾಲ ವ್ಯಯಮಾಡಬಾರದೆಂದು, ಅವನನ್ನು ಒಡನೆ ಆಸ್ತಿಗೆ ಸಾಗಿಸಲಾಯಿತು. ಮೂರುದಿನಗಳು ಕಳಿದ ಮೇಲೆ ಅವನು

ಸ್ವಲ್ಪಸ್ವಲ್ಪವಾಗಿ ಮಾತನಾಡಲಾರಂಭಿಸಿದನು. ಇನ್ನೂ ಎಂಟು ದಿನಗಳು ಕಳೆದಮೇಲೆ ಅವನ ಪೂರ್ಣಸ್ಥಿತಿ ಗೊತ್ತಾಗುವುದೆಂದು ಡಾಕ್ಟರು ಗದ್ದಲಮಾಡುತ್ತಿದ್ದ ಶಾರದಮೃನವರಿಗೆ, ಎಚ್ಚರಿಕೆ ಕೊಟ್ಟರು. ಬೆಳಗನಿಂದ ಸಂಜಯವರಿಗೆ, ನಾಲ್ಕುರು ತಡವೆ ಪತಿ ಪತ್ನಿಯರು ಆಸ್ಪತ್ರೀಗೆ ಧಾವಿಸಿ, ಮಗನನ್ನು ನೋಡಿ ತುಂಬ ಸಂಕಟಪಡುತ್ತಿದ್ದರು. ಇನ್ನೇನನ್ನು ಮಾಡಲೂ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ರಾಘು ಈಗ ಡಾಕ್ಟರ ಬಂದಿ ಯಾಗಿದ್ದನು. ಶೈಟ್ಟರು ಸಹ ಒಂದೆರಡಾವೃತ್ತಿ ಬಂದು ಅವನನ್ನು ನೋಡಿ, ಹೆದರಬೇಡವೆಂದು ಧೈಯ ಹೇಳಿ ಹೋಗಿದ್ದರು. ಸರೋಜ ಸಹ ಒಂದು ತಡವೆ ಬಂದು ದುಃಖಪ್ರದರ್ಶಿಸಿ ಹೋಗಿದ್ದಳು. ರಾಘು ಆಸ್ಪತ್ರೀಯಲ್ಲಿ ಮಲಗದ್ದನು. ಸ್ವಲ್ಪ ದಿನಗಳಮೇಲೆ ಗುಣವಾಗುತ್ತ ಬರುತ್ತಿತ್ತು. ಬಲದ ಕಾಲಿಗೆ ಮಾತ್ರ ವಾಲಸ್ಪರ್ಯ ಕಟ್ಟಿ ಮೇಲೆ ಬಿಳಿಬಟ್ಟೆ ಸುತ್ತಿ ಇನ್ನು ಹದಿಸ್ತೇದು ದಿನಗಳು ಕಳೆದ ಮೇಲೆ ಬಂದು ಬಿಂಬಿಸಿ, ಬೇರೆ ಪಟ್ಟಿಯನ್ನು ಹಾಕಿಸಿ ಕೊಳ್ಳಬೇಕೆಂದು ಹೇಳಿ, ಡಾಕ್ಟರುಗಳು ಅವನನ್ನು ಆಸ್ಪತ್ರೀಯಿಂದ ಹೋರಿಸ್ಟಿದರು. ರಾಘುವಿಗೆ ಆಸ್ಪತ್ರೀವಾಸ ಸಾಕು ಸಾಕಾಗಿ ಹೋಗಿತ್ತು. ಕಿತ್ತಿಳಿ ರಸಕುಡಿದು, ಆಸ್ಪತ್ರೀಯ ಕಟ್ಟುನಿಟ್ಟುಗಳಲ್ಲಿ ಬಂಧಿತನಾಗಿದ್ದ ದರಿಂದ, ಅವನಿಗೆ ಜೀವನವೇ ಅಸಂಘಾತವಾಗಿ ಕಾಣುತ್ತತ್ತು. ಕುಂಟುತ್ತ ಅವನು ಮನಿಗೆ ಬಂದು ಸೇರಿದನು. ತಾನೇಕೆ ಸಾಯಬಾರದಾಗಿತ್ತು? ಎಂದು ತನ್ನನ್ನು ತಾನೇ ಮುಂದಲಿಸುತ್ತಿದ್ದನು. ಕೇವಲ ಒಬ್ಬ ಹೆಂಗಸಿನಿಂದ ತನಗಿಂಥ ಅಪಮಾನವಾಯಿತಲ್ಲಾ ಎಂದು ಮರುಗುತ್ತಿದ್ದನು. ತಾಯಿ ಶಾರದಮೃನವರು ‘ನಿನಗೇ ಗತಿ ಏಕೆ ಒದಗಿತೆ’ಂದು ಕೇಳಿ ದ್ವಾಕ್ಷ ಅವನು, ಸಂಭವ ನಡೆದ ದಿನ ತಾನು ಎರಡನೇ ಆಟ ನೋಡಲು ಸಿನಿಮಾಕ್ಕೆ ಹೋಗಿದ್ದು ದಾಗಿಯೂ, ಬರುವಾಗ ದಾರಿ ಯಲ್ಲಿ ಯಾರೋ ಗೂಂಥರು, ತನ್ನನ್ನು ಬಹಳ ಸಿರಂತನೆಂದೆ

ಈಸಿ ಹೊಡೆದು, ಇದ್ದುದನ್ನೀಲ್ಲ ಕೆಸಿದುಕೊಂಡುದಾಗಿಯೂ ಸುಳ್ಳು ಹೇಳಿದನು. ಆದರೆ ಅವನ ಮಾತನ್ನು ಒಂದು ಕುಂಜು ಸಿಳ್ಳೀಯೂ ನಂಬಲಿಲ್ಲ. ಇಂಥ ಸಂಭವಗಳೀಲ್ಲ ಹೆಚ್ಚು ದಿನ ಗೋಪ್ಯವಾಗಿರುವುದಿಲ್ಲ. ಕ್ರಮೇಣ ಅದು ಬಯಲಿಗೆ ಬಂದೇ ಬರುತ್ತದೆ. ರಾಘವಿನ ಸಮಾಜಾರವೂ ಹೀಗೆಯೇ ಆಯಿತು. ಅವನು ಆದಿನ ಹೇಗೆ ಏಟು ತಿಂದ ಎಂಬುದನ್ನು ಎಲ್ಲರೂ ತಿಳಿದು ಕೊಂಡರು. ನೀನು ನನ್ನ ಹೊಟ್ಟೆಯಲ್ಲಿ ಹೆಟ್ಟಿಬಾರದಾಗತ್ತು ಎಂದು ಗುಂಡೂರಾಯರು ಕೊಗಾಡಿದರು. ಶಾರದಮ್ಮನವರ ಮೊಂದೇ ಮೌನ. ಪಾಪ; ಅವರು ಮತ್ತೆನನ್ನು ಮಾಡಲಾಗಿದ್ದಿತು. ಇಂಥ ಕಷ್ಟ ಸಮಯಗಳಲ್ಲಿ ಅವರಿಗೆ ಸಹಾಯಕ ವಾದಮ್ಮ ಕಣ್ಣೀರೆ. ಈ ಮಧ್ಯೆ ಧನಪಾಲತೆಟ್ಟಿರು ಗುಂಡೂ ರಾಯರನ್ನು ಕರೆಯಿಸಿಕೊಂಡು, ಎಲ್ಲಾದರೂ ಒಂದು ಹುಡುಗಿಯನ್ನು ನೋಡಿ ಅವನಿಗೆ ಗಂಟು ಹಾಕಿದಲ್ಲಿ ಎಲ್ಲವೂ ಸರಿಹೊಗುತ್ತದೆಂದೂ, ಆದುದರಿಂದ ಇನ್ನು ತಾನುಸಚೆಡವೆಂದೂ, ಹೇಳಿದ್ದರು. ತೆಟ್ಟಿರ ಮಾತನ್ನು ಗುಂಡೂರಾಯರು ಪತ್ತಿಗೂ ತಿಳಿಸಿದರು. ಯಾವ ತಾಯಿಗೆ ತಾನೆ ಮಗನ ವಿವಾಹವೆಂದರೆ ಉತ್ಸಾಹವಾಗಲಿಕ್ಕೆಲ್ಲ. ತೆಟ್ಟಿರ ವಾಕ್ಯನ್ನು ನೂರು ಪಾಲಿಗೆ ಶಾರದಮ್ಮನವರು ಅನುಮೋದಿಸಿದರು. ಯೋಗ್ಯ ಹುಡುಗಿಯೊಬ್ಬಳನ್ನು ತಂಡು ಸೋಸೆಯಾಗಿ ಮಾಡಿಕೊಳ್ಳಲೇಬೇಕು ಎಂದು ನಿರ್ಧರಿಸಿದರು. ರಾಘವಿಗೆ ಪೂರ್ಣ ಗುಣವಾಗಲು ಎರಡು ತಿಂಗಳುಗಳು ಹಿಡಿದುವು. ತಾನು ಕಂಪೆನಿಗೆ ಹೋಗಿ, ಸಮೋದ್ಯುಗಿಗಳಿಂದಿಗೆ ಹೇಗೆ ಮುಖ ತೋರಿಸುವುದೆಂದು, ಅವನಿಗೆ ಮೊದಲು ನಾಚಿಕೆಯಾಯಿತು. ಆದರೇ ತೆಟ್ಟಿರೆ ಹೇಳಿಕಳು ಹಿಸಿದ ಮೇಲೆ, ಇನ್ನು ಮನೆಯಲ್ಲಿಯುವುದು ಸರಿಯಲ್ಲವೆಂದು ಕೆಲಸಕ್ಕೆ ಹಾಜರಾದನು. ನಾಯಿ ಬಾಲ ನೆಟ್ಟಿಗಾಗುತ್ತದೆಯೇ? ಸ್ವಲ್ಪ ದಿನ ಕ್ರಮವಾಗಿಯೇ ಅವನು ಇದ್ದನು. ಅನಂತರ ಮೇಲಿಗೆ

ಕೈಣಕಾಲ, ಸರೋಜಳ ಮೇಲೆ ಕಣ್ಣ ಹಾಯಿಸುತ್ತಿದ್ದನು. ಇನ್ನೂ ಸ್ವಲ್ಪ ದಿನಗಳು ಕಳೆದ ಮೇಲೆ, ಕಣ್ಣಿಗೆ ಕಣ್ಣನ್ನು ಸೇರಿಸಿ ಮಾತನಾಡಿಕೊಳ್ಳುತ್ತಿದ್ದನು. ಕ್ರಮೇಣ ತನ್ನ ಹಳೆಯ ನೋವು, ಯಾತನೆಯೆಲ್ಲ ಹಳೆಸಿದ ಮೇಲೆ, ಹೊಸ ಧೈಯ ಬಂದು, ಯಥಾಪ್ರಕಾರ ಸರೋಜಳ ಗೃಹಕ್ಕೆ ಕಾಲಿಟ್ಟಿನು.

## ೧೫

ಗುಂಡೂರಾಯರು ತಮ್ಮ ತಂಗಿ ಕನಕಮೃಷಣ್ಣನ್ನು ನಂಜನ ಗೂಡಿಗೆ ಕೊಟ್ಟಿ ವಿವಾಹಮಾಡಿದ್ದರು. ಅವರ ಪತಿ ಶ್ರೀನಿವಾಸ ರಾಯರು ಸಬ್ಬ-ರಿಜಿಸ್ಟ್ರಾರಾದುದರಿಂದ ಒಳ್ಳೆ ವರಮಾನವುಳ್ಳವ ರಾಗಿದ್ದರು. ಅವರದು ದೊಡ್ಡ ಕುಟುಂಬ. ಮನೆ ತುಂಬ ಮಕ್ಕಳು. ನಾಲ್ಕು ಪುತ್ರರನ್ನೂ ಮೂವರು ಪುತ್ರಿಯರನ್ನೂ, ದೇವರು ಅವರಿಗೆ ಕರುಣಿಸಿದ್ದನು. ಅಲ್ಲದೆ ಶ್ರೀನಿವಾಸರಾಯರ ಮೂವರು ತಮ್ಮಂದಿರೂ, ಅವರ ಪತ್ನಿಯರೂ, ಮನೆಯಲ್ಲಿ ಇದ್ದರು. ಸೋದರರೆಲ್ಲ ಇನ್ನೂ ಭಾಗವಾಗದೆ ಏಕಕುಟುಂಬವಾಗಿ ದ್ದರು. ಎಲ್ಲರೂ ಬೇಗೆ ಬೇರೆ ಉದ್ಯೋಗಗಳಲ್ಲಿದ್ದ ಕೊಂಡು ಮನೆಯಲ್ಲಿ ಕೊಗು ಕಚ್ಚುಟಗಳಿಗೆ ಎಡಕೊಡದೆ, ಸದನೆಯಿಂದ ನಡೆದುಹೋಗುತ್ತಿದ್ದರು. ಶ್ರೀನಿವಾಸರಾಯರು ತಮ್ಮ ಈರ್ಪರು ಹೆಣ್ಣು ಮಕ್ಕಳಿಗೂ ವಿವಾಹಮಾಡಿದ್ದರು. ಮೂರನೆಯವಳಾದ ಸರಸಳನ್ನು ಚಿಕ್ಕ ಹುಡುಗಿಯಾಗಿದ್ದಾಗಲೇ, ರಾಘುವಿಗೆ ಎಂದು ಶೀಮಾನಮಾಡಿಬಿಟ್ಟಿದ್ದರು. ಗುಂಡೂರಾಯರು ಪತ್ನೀಸಮೇತ ಆಗಾಗ್ಗೆ ತಂಗಿಯ ಮನೆಗೆ ಹೋಗುತ್ತಿದ್ದುದುಂಟು. ಆಗ ಶಾರದಮ್ಮನು ರಾಘು-ಸರಸಳನ್ನು ಒಟ್ಟಿಗೆ ಕೂರಿಸಿ, “ಜೋಡಿ ಎಷ್ಟು ಹೊಂದಿಕೆಯಾಗಿದೆ ನೋಡಿ” ಎಂದು ಸಂತೋಷಪಡುತ್ತಿದ್ದಾಗ, ಕನಕಮೃಷಣ್ಣ ಅದರಲ್ಲಿ ಭಾಗವಹಿಸುತ್ತಿದ್ದರು. “ಅತ್ತೆ ಅತ್ತೆ”

ಯೆಂದು ಪುಟ್ಟು ಸರಸು ಕೂಗಾಡುತ್ತ ಓಡಾಡುತ್ತಿದ್ದಾಗೆ, ಈಗೇನೊ ಅತ್ತೆ ಕಂಡರೆ ಸ್ವೀತಿಯಾಗಿದ್ದೀರುತ್ತಿದ್ದು, ದೊಡ್ಡವ ಜಾಗ ಮದುವೆಯಾದಮೇಲೆ, ಅತ್ತೆಯನ್ನು ಹೇಗೆ ನೋಡಿಕೊಳ್ಳುತ್ತೀರೋ ನೋಡಬೇಕು ಎಂದು ಶ್ರೀನಿವಾಸರಾಯರು ಹಾಸ್ಯ ಮಾಡಿದಾಗ, “ಚಿನ್ನಾಗಿ ನೋಡಿಬ್ಬಿಲ್ಲಿನಪ್ಪೆ” ಎಂದು ಸರಸು ಅಂದಾಗ, ಎಲ್ಲರೂ ನಕ್ಕನಲಿಯುತ್ತಿದ್ದರು. ಶಾರದಮೃನವರು ಸರಸಳನ್ನು ಎತ್ತಿ ತೊಡೆಯಮೇಲೆ ಕುಳಿರಿಸಿಕೊಂಡು, ಮುದ್ದಿಡುತ್ತಿದ್ದರು. ರಾಘುವೂ, ಸರಸಳೂ ಕಪಿಲಾನದಿಯ ತೀರದಲ್ಲಿ ಮರಳಿನಲ್ಲಿ ಕುಳಿತು, ಮನೆಕಟ್ಟಿ, ಗಂಡಹೆಂಡಿರ ಆಟವಾಡುತ್ತಿದ್ದರು. ಇದೆಲ್ಲ ಸರಸ ಲಂಗ ಖಡುತ್ತಿದ್ದಾಗಿನ ಮಾತು. ಈಗ ಕಾಲಚಕ್ರವರುಳಿಹೋಗಿದೆ. ಅನೇಕ ಮಹತ್ತರವಾದ ಬದಲಾವಣೆಗಳಾಗಿವೆ. ಶ್ರೀನಿವಾಸರಾಯರಿಗೂ, ಗುಂಡೂರಾಯರಿಗೂ, ಏನೋ ಒಂದು ಅಲ್ಪಸಂಗತಿಗಾಗಿ ಮನಸ್ತಾಪವೇರ್ಫಟ್ಟು ಒಬ್ಬರಿಗೊಬ್ಬರು ಮಾತುಬಿಟ್ಟಿ, ಹನ್ನೊಂದು ವರುಷಗಳು ಕಳೆದುಹೋಗಿವೆ. ಶಾರದಮೃನವರು ಈಗ ಸರಸಳನ್ನೇ ಮನೆಗೆ ತರಬೇಕು. ಎಂದು ಹರಮಾಡಿದರು. “ಆ ಅಯೋಗ್ಯನ ಬಳಿ ನಾನು ಹೇಣ್ಣು ಕೇಳಲು ಹೋಗುವುದಿಲ್ಲವೆಂದು ಮೊದಲು ಗುಂಡೂರಾಯರು ರಂಪುಮಾಡಿದರು. ಆದರೆ ಅವುಕ್ಕೆ ಶಾರದಮೃನವರು ಬಿಡುತ್ತಾರೇನು? ಸಂಬಂಧ ಬಿಡಬಾರದೆಂದು ಪತಿಗೆ ಅವರು ಚೋಧಿಸಿದರು. ಗುಂಡೂರಾಯರೂ ಅನಂತರ ತಗ್ಗಿದರು. ಕನಕಮೃಂತ ಒಂದೇ ಒಡಲಿನಲ್ಲಿ ಹುಟ್ಟಿದ ತಂಗಿಯಲ್ಲವೇ? ತಾವಾಗಿಯೇ ಅವರ ಮನೆಗೆ ಹೋಡಲ್ಲಿ ತಮಗಿತ್ತುಣ ಅವಮಾನ ಎಂದು ನಿರ್ಧರಿಸಿಕೊಂಡರು. ಒಕ್ಕೇ ದಿನ ವೋಂದನ್ನು ನೋಡಿ ಅವರು ನಂಜನಗೂಡಿಗೆ ಪ್ರಯಾಣ ಮಾಡಿದರು. ಶ್ರೀನಿವಾಸರಾಯರ ಮನೆ ಸೇರುವಾಗ ಸರಸ ಬಾಗಿಲಿನಲ್ಲಿ ನೀಂತಿದ್ದಳು. ಅವಳು ಸರಸಳಿಂದು ಈಗ ಗುಂಡೂರಾಯರಿಗೆ

ಚಂಡುಹಿಡಿಯಲು ಸಾಷ್ಟ್ಯವಾಗಲಿಲ್ಲ. ಅವಳಿಗೆ ಬೆಳೆದು ತುಂಬು ಸುಂದರಿಯಾಗಿದ್ದಳು. ಹೆಂಗಸರೇ ಹಾಗೆ—ಎಂಟು ಒಂಭತ್ತು ವರುಷಗಳು ಕೆಳೆಯಿತೆಂದರೆ ಹದಿನಾರು ಹದಿನೇಳರವರಿಗೆ, ಅವರು ಮಂಜಿನಂತೆ ಬೆಳೆದು ಯಾವನಸ್ಥಾರಾಗುತ್ತಾರೆ. ಗುಂಡೂ ರಾಯರು ನೆಟ್ಟಿಗೆ ಮನೆಯೊಳಗೇ ಪ್ರವೇಶಿಸಿದರು. ಯಾರೋ ಅತಿಧಿಯೆಂದು ಬಗೆದ ಸರಸ, ಯಾರೆಂದು ತಿಳಿಯುವ ಕುತ್ತಾ ಹಲದಿಂದ, ಒಂದೊಂದೇ ಹೆಚ್ಚಿಯಿಡುತ್ತು, ಅವರನ್ನು ಹಿಂಬಾ ಲಿಸಿದಳು. ಬಹಳ ದಿನಗಳಿಂದಲೂ ಬಾರದಿದ್ದ ಅಣ್ಣ ಈಗ ಲಾದರೂ ಬಂದನಲ್ಲಾ ಎಂದು ಕನಕಮ್ಮೆ ಹಿಗ್ಗಿಹೊದಳು.

“ ಸರಸಾ, ಚಾವೆ ಹಾಕಮ್ಮೆ ” ಎಂದು ಆಜ್ಞಾಪಿಸಿದಳು. ತನ್ನನ್ನೇ ಒತ್ತುರಿಸಿಕೊಂಡು ನಿಂತಿದ್ದ ಮಗಳ ತಲೆಯನ್ನು ಸವರುತ್ತು, “ ಇವರು ಯಾರು ಗೊತ್ತೇ ಸರಸೂ, ಮೈಸೂರು ಮಾನ ಕಣೇ ” ಎಂದು ಪರಿಚಯವಾಡಿಕೊಟ್ಟಳು. ಮನೆಯಲ್ಲಿನ ಸರ್ವರ ಕ್ಷೇಮವನ್ನೂ ವಿಚಾರಿಸಿದಳು. ತಂದಿದ್ದ ಸೇಬು, ಕಿತ್ತಿಳಿ, ಅಂಜೂರದ ಹಣ್ಣುಗಳನ್ನೂ, ಹೂವನ್ನೂ ಕೃಚೀಲದಿಂದ ಹೊರಗೆ ತೆಗೆದು ಗುಂಡೂರಾಯರು “ ತೆಗೆದಿಡಮ್ಮೆ ” ಎಂದರು. ಆಫ್ಸಿಸಿನಿಂದ ಶ್ರೀನಿವಾಸರಾಯರು ಬಂದಾಗ, ಸಂಚೆ ನಾಲ್ಕುವರ್ಯಾಗಿತ್ತು. ಅವರೀಗ ವೊದಲಿನ ಶ್ರೀನಿವಾಸರಾಯರಾಗಿರಲಿಲ್ಲ. ಆರ್ಥತಲೇ ನರೆದಿತ್ತು ; ಇನ್ನೇನು ರಟ್ಟಿರ್ಬಾಕಾಲ. ಗುಂಡೂರಾಯರು ಆಕಣ್ಣತ್ವಾ ಬಂದಿರುವುದನ್ನೊಂದಿ ಅವರಿಗೆ ಆಶ್ಚರ್ಯವಾಯಿತು. ಬಹಳ ಮರ್ಮಾದೆಯಿಂದಲೇ “ ಯಾವಾಗ ಬಂದಿರಿ ಭಾವ ” ಎಂದು ಕುಶಲಪ್ರಶ್ನಿಗಳನ್ನು ಹಾಕಿದರು. ಅವರನ್ನೀಗ ನೋಡಿದವರಿಗೆ ಮನಸ್ತಾಪವಿದ್ದವರಂತೆ ಕಾಣುತ್ತಿರಲಿಲ್ಲ. ಭಾವ ಭಾವಮೈದಂದಿರಿಬ್ಬರೂ ಕುಳಿತು ಏನೆಲ್ಲ ಹರಟಿ ಹೊಡಿಯುತ್ತಿದ್ದರು. ರಾತ್ರಿ ಉಬಟಕ್ಕೆ ಅಣಿಯಾಗತೊಡಗಿತು. ಉಬಟದ ಮಧ್ಯದಲ್ಲಿ, ಮಾತಿನ ನಡುವೆ,

ಗುಂಡೂರಾಯರು ತಾವು ಬಂದಿರುವ ವಿಚಾರನನ್ನು, ಮೈದು ನನಿಗೆ ತಿಳಿಸಿದರು. ಅದು “ಹೇಗೆ ಸಾಧ್ಯ ಭಾವ, ನಾನು ನರಸಿಫುರಕ್ಕೆ ಮಾತು ಕೊಟ್ಟಿದ್ದೀನಲ್ಲಾ, ನೂತನಿಂದ ಈಗ ತಪ್ಪಿ ನಡೆಯುವುದು ಸಾಧ್ಯವಿದೆಯೇ, ಹೇಳಿ ” ಎಂದು ಬಿಟ್ಟರು. ಗುಂಡೂರಾಯರನ್ನು ಕೋವ ಆವರಿಸಿತು. ಇಲ್ಲಿಗೆ ಬಲವಂತ ಮಾಡಿ ಕಳುಹಿಸಿದುದಕ್ಕಾಗಿ, ಪತ್ತಿಯನ್ನು ಮನಸ್ಸಿನಲ್ಲಿ ನಿಂದಿಸಿ ಕೊಂಡರು. ಆದರೂ ಅದನ್ನು ಹೊರಗೆ ತೋರಿಸಿಕೊಳ್ಳಿದೆ, ಅಂದಿನ ರಾತ್ರಿ ಅಲ್ಲಿಯೇ ಮಲಗಿದ್ದು, ಬೆಳಗನ ರೈಲಿಗೆ ಮೈಸೂರಿಗೆ ಪ್ರಯಾಣ ಮಾಡಿದರು. ಅವರನ್ನು ಸಾಗಸೂಳ ಸಲು ಶ್ರೀನಿವಾಸರಾಯರು ಸ್ವೇಷನಾವರಿಗೂ ಬಂದಿದ್ದು, ವಿವಾಹದ ಮಾತನ್ನೆತ್ತಡಿ, ನಾಜೂಕಾಗಿ ಅದು ಇದು ಮಾತಾಡಿ ಭಾವನನ್ನು ರೈಲುಹತ್ತಿಸಿ ಕಳುಹಿಸಿಬಿಟ್ಟರು. ಶ್ರೀನಿವಾಸರಾಯರು ಮನಿಗೆ ಹಿಂದಿರುಗಿದ ಮೇಲೆ ಇಲ್ಲಿ ಸ್ವಲ್ಪ ರಾದ್ವಾಂತವೇ ನಡೆಯಿತು. ಕನಕಮೃಂತವರು ಅಷ್ಟು ನಿಷ್ಟುರವಾಗಿ ಮಾತ್ರ ನಾಡಬಾರದಾಗಿತ್ತು ಎಂದು ಆಕ್ಷೇಪಿಸಿದರು. ಶ್ರೀನಿವಾಸರಾಯರು ಸರಸಳನ್ನು ನರಸಿಫುರಕ್ಕೆ ಕೊಟ್ಟು ವಿನಾಹಮಾಡುತ್ತೇನೆ ಎಂದು ಹೇಳಿದುದ್ದೆಲ್ಲ ಸುಳ್ಳ. ಅವರು ಯಾವ ವರನನ್ನೂ ಇನ್ನೂ ನಿಷ್ಪಾರ್ಶ್ವಮಾಡಿರಲಿಲ್ಲ; ದುಡುಕುತ್ತಿದ್ದರು ಅಷ್ಟೇ. ರಾಘುವಿನ ಸಮಾಜಾರವನ್ನು ಕಂಡುಕೇಳಿದವರಿಂದ ಅವರು ತಿಳಿದು ಕೊಂಡಿದ್ದರು. ಬಾಳಿಯ ಕಂಭವನ್ನು ಸರಪಟೆಯಿಂದ ಕಟ್ಟಿದರೆ ಯೋಗ್ಯವಾದಿತೆ? ಅದಕ್ಕೆ ಪಟ್ಟು ನಾರುಬೇಕು ಎಂದು ಪತ್ತಿಯ ಕೂಡ ನುಡಿದರು. ಇತ್ತು ಗುಂಡೂರಾಯರು ಮನಿಗೆ ಬಂದಮೇಲೆ “ಅಯೋಗ್ಯ ನನ್ನನ್ನು ಅವಮಾನಮಾಡಿದ” ಎಂದು ರೇಗಾಡಿದರು. ಸಾಮಾನ್ಯವಾಗಿ ಹೆಣ್ಣಿನ ಮನಿಯವರು ಗಂಡನ್ನು ಹುಡುಕುವುದು ಸ್ವಾಭಾವಿಕ. ಆದರೆ ಅದಕ್ಕೆ ತದ್ದುರುಧ್ವವಾಗಿ ಗುಂಡೂರಾಯರು ಹೆಣ್ಣಿಗಾಗಿ ಅಲೆದಾಡುತ್ತಿದ್ದರು.

ಇದಕ್ಕೆ ರಾಘುವಿನ ನಡತೆಯೇ ಕಾರಣ. ಅವನಿಗೆ ಹೆಣ್ಣನ್ನು  
ಕೊಡಲು ಯಾರೂ ಸಿದ್ಧರಾಗಿರಲಿಲ್ಲ.

## ೮೬

ರಾಘು ಸರೋಜಳಲ್ಲಿ ತನ್ನ ಕ್ರಮಾಪಣೆಯನ್ನು ಕೇಳಿ  
ಕೊಂಡನು. ಸರೋಜಳ ಬಲವಂತದ ಮೇರೆ ಅಂದು ನಡೆದದ್ದ  
ನೈಲವನ್ನು ಅವಳಿಗೆ ವರದಿ ಒಪ್ಪಿಸಿದನು. ವಿಜಯಳ ಸ್ವೀಹ  
ಮೊದಲಿನದ್ದೆಂದೂ, ಈಗಿನದಲ್ಲವೆಂದೂ, ಇನ್ನು ಮುಂದೆ  
ಸರೋಜಳನ್ನು ಬಿಟ್ಟು ಬೇರೆ ಯಾವ ಹೆಂಗಸನ್ನು ಸಹ ಕಣ್ಣಿ  
ಶ್ರೀಯೂ ನೋಡುವುದಿಲ್ಲವೆಂದೂ, ಅವಳ ಕೃಹಿಡಿದು ನುಡಿದನು.  
ಅವಳು ಒಪ್ಪಿದಲ್ಲಿ ತಂದೆತಾಯಿಗಳ ಅನುಮತಿಯಿಲ್ಲದೆಯೇ,  
ಎಂಥ ಕಷ್ಟಕೊಳ್ಳಿಗಾದರೂ ಅವಳನ್ನೇ ವಿವಾಹವಾಗುವೇನೆಂದು,  
ವಾಗ್ದಾನಕೊಟ್ಟಿನು. ಮಾತಿನ ಲಹರಿಯಲ್ಲಿ ಸರೋಜ ಇದನ್ನು  
ತೇಲಿಸಿಬಿಟ್ಟಿಳು. ಒಬ್ಬ ವ್ಯಕ್ತಿಗೇ ಕಟ್ಟಿಬಿಡ್ದ ಒದ್ದಾಡುವುದು,  
ಹಲವರನ್ನು ಕಂಡ ಹೆಣ್ಣಿನಿಂದ ಸಾಧ್ಯವೇಯಿಲ್ಲ. ಸರೋಜ  
ಹೊಸ ಹೊಸದಾಗಿ ಸಂಬಂಧ ಬೇಳಿಸಿ, ಸುಖವನ್ನನುಭವಿಸುತ್ತಿರು  
ವವಳು; ಒಬ್ಬನನ್ನು ಕೃಹಿಡಿದು, ಅವನ ಅಂಕೆಯಲ್ಲೇ ಬಾಳಿ  
ಬದುಕಬೇಕಾದ ಆಗತ್ಯವೇನೂ ಈ ಗವಳಿಗೆ ಇದ್ದಿರಲಿಲ್ಲ.  
ಪತಿಯೇ ದೃವನೆಂದು ಒಂದು ಕಾಲದಲ್ಲಿ ಅವಳು ಎಳಿಸಿದ್ದುದೂ  
ಉಂಟು. ಆದರೆ ಅದು ಓಬೀರಾಯನ ಕಾಲ. ಈಗ ಆ ತತ್ವ  
ಸಿದ್ಧಾಂತವೆಲ್ಲ ಬಿಟ್ಟಿಹತ್ತಿ ಹೋಗಿದೆ; ಗಾಳಿಗೆ ತೂರಿ ಹೋಗಿದೆ.  
ಸರೋಜ ರಾಘುವನ್ನು ಪ್ರೀತಿಸುತ್ತಿದ್ದುದು ಪ್ರೇಮದಿಂದಲ್ಲ;  
ಕಾಮದಿಂದ. ಆದುದರಿಂದ ಅವಳು ರಾಘುವನ್ನೇ ನಂಬಿ  
ಕುಳಿತಿರಲಿಲ್ಲ. ಇನ್ನೂ ಹಲವಾರು ವ್ಯಕ್ತಿಗಳ ಸ್ವೀಹವನ್ನೂ  
ಅವಳು ಸಂಪಾದಿಸಿಕೊಂಡಿದ್ದಳು. ಅವರಲ್ಲಿ ಆದೇ ಟ್ರೈ ಕಂಪನಿ

ಯಲ್ಲಿ ಕೆಲಸಮಾಡುತ್ತಿದ್ದ ಕೊಟ್ಟು, ಡ್ರೈವರ್ ಗಂಗಾಧರಪ್ಪ, ಇವರುಗಳು ಅತಿ ಮುಖ್ಯರಾದವರು. ಆದರೆ ಇವರಾರೂ ರಾಘು ವಿನಂತಿ ನಿರಂತರವಾಗಿ ಆಕೆಯ ಮನೆಯಲ್ಲಿರುತ್ತಿರಲಿಲ್ಲ. ರಾಘು ತಾನು ಸಂಪಾದಿಸಿದ ಹಣವನ್ನೇಲ್ಲ ಸರೋಜಳಿಗೆ ಕೊಟ್ಟು, ಅವಳ ಸಂಸಾರವನ್ನೇ ನಡೆಯಿಸಿಕೊಂಡು ಹೋಗುತ್ತಿದ್ದನು. ಸ್ವಾನ ಪಾನ ಉಟ್ಟಿ ಉಪಚಾರವೆಲ್ಲ ಅವನಿಗೆ ಅಶ್ಲೀ. ಆದರೆ ಮತ್ತಿತ ರರು ಹಾಗಲ್ಲ. ರಾಘು ಇಲ್ಲದ ಸಮಯ ನೋಡಿ ಬಂದು, ಖದ್ದೋ ಹತ್ತೊಂದ್ರೋ ಕೊಟ್ಟು ವಿಶ್ರಮಿಸಿ ಹೋಗುತ್ತಿದ್ದರು. ಬಂದು ದಿನ ಸರೋಜ ಕೇಳಿದಳು “ನಿಮ್ಮಪ್ಪ ನಿಮಗೆ ಹೆಣ್ಣು ಹುಡುಕು ತ್ವಾ ರಂತಲ್ಲೀ, ಮದುವೆಯಾದ ಮೇಲೆ ನನ್ನನ್ನು ಮರಿತು ಬಿಡ್ಡೋ ರೇನು” ಎಂದು. ಆದಕ್ಕೆವನು “ಎಲ್ಲಾ ದರೂ ಉಂಟಿ ಚಿನ್ನು; ಯಾರು ಮದುವೆಮಾಡುವವರು, ಯಾರು ಮದುವೆ ಮಾಡಿ ಕೊಳ್ಳುವವರು! ಖಂಡಿತ ಹೇಳ್ತೇನೆ ಸರೋಜ, ನಿನ್ನನ್ನು ಬಿಟ್ಟು ನಾನು ಬೇರೆ ಯಾರನ್ನೂ ಲಗ್ನವಾಗುವುದಿಲ್ಲ ಕಣೇ” ಎಂದು ಅವಳ ಮುಖಕ್ಕೆ ಮುಖ ಸೇರಿಸಿ, ಅವಳ ಎರಡೂ ಕೈಗಳನ್ನು ಹಿಡಿದುಕೊಂಡು ಉತ್ತಾಹದಿಂದ ನುಡಿದನು.

## ೧೨

ಬಂಟಕೊಪ್ಪಲಿನಲ್ಲಿ ಮಿತ್ರಬಳಗದವರು ಬಂದು “ಕ್ಲಾಬ್” ಅನ್ನು ಸಾಫ್ಟ್ ಪಿಸಿದರು. ಕೇರಂ, ಇಸ್ಟೀಏಟ್ ಆಟ, ಮುಂತಾದುವು ಗಳು ಅಲ್ಲಿ ಯಥೇಷ್ಟ್ವವಾಗಿ ನಡೆಯುತ್ತಿದ್ದವು. ರಿಟ್ರೈ ಆದ ವೃತ್ತಿಗಳೇ ಸಾಮಾನ್ಯವಾಗಿ ಆ ಕ್ಲಾಬ್‌ನಲ್ಲಿ ತುಂಬಿರುತ್ತಿದ್ದರು. ಆದುದರಿಂದ ಅವರ ಮಾತುಕತೆಗಳಲ್ಲಿ ಹೆಚ್ಚಾಗಿ, “ನನ್ನ ಮಗ ಬೆಂಗಳೂರಿನಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾನೆ, ನನ್ನ ಮಗ ಹಾಸನ

ದಲ್ಲಿದ್ದಾನೆ, ಗೋಪ ಟ್ರೈನಿಂಗ್ ಸ್ವಲ್ಪಿಗೆ ಸೇರಿದ, ನನ್ನ ಹಿರೀ ಹುಡುಗ ಇಂಜನಿಯರ್ ಇಲಾಖೆಗೆ ಸೇರಿಕೊಂಡ ” ಇತ್ಯಾದಿ ಯಾಗಿರುತ್ತಿದ್ದವು. ನಮ್ಮ ಗುಂಡೂರಾಯರೂ ಆ ಕ್ಲಬ್‌ನಲ್ಲಿ ಒಬ್ಬ ಮೆಂಬರಾಗಿದ್ದು, ಪ್ರತಿನಿತ್ಯವೂ ಸ್ವೇಹಿತರುಗಳ ಕೂಡ ಬೆರಿತು, ಒಳಗೆ ತಮಗೆ ಎಷ್ಟೇ ನೋವಿದ್ದರೂ ಅದನ್ನು ಮುಚ್ಚಿ ಕೊಂಡು, ಉತ್ಸಾಹಿಗಳಂತೆ ಕಾಣುತ್ತಿದ್ದರು. ಅವರು ನಕ್ಷಾಗ್, ಕ್ಲಬ್‌ ಪ್ರತಿಧ್ವನಿಗೈಯುತ್ತಿತ್ತು. ಮೂನ ತಾಳಿದರೆ ಕತ್ತಲು ಆವರಿಸಿದೆಂತಿತ್ತು. ಒಬ್ಬರೆ ಹೇಳುವುದಾದರೆ ಗುಂಡೂರಾಯ ರಿಂದಲೇ ಆ ಕ್ಲಬ್‌ಗೆ ವಿಶೇಷ ಕಳೆ. ಈಗೆ ಎರಡುದಿನಗಳ ಹಿಂದೆ ಕೊಡಗಿನ ಕುಟ್ಟಪ್ಪ ಹೊಸದಾಗಿ ಇಲ್ಲಿಗೆ ಮೆಂಬರಾಗಿ ಬಂದು ಸೇರಿದ್ದನು. ಕುಟ್ಟಪ್ಪ ಪ್ರಬಲ ವ್ಯಕ್ತಿ. ಸಬ್-ಇನ್‌ ಪೆಕ್ಕರ್ ಹುದ್ದೆಯಿಂದ ನಿವೃತ್ತನಾದವನು. ಅವನು ಗುರಿನೋಡಿ ಸುಧುವುದರಲ್ಲಿ ಬಹಳ ನಿಪುಣನಂತೆ. ಅವನು ಹುದ್ದೆಯಲ್ಲಿದ್ದಾಗ ಮೇಲಿನ ಅಧಿಕಾರಿಗಳಿಂದಿಗೆ ಸೇರಿ, ಕಾಡಿಗೆ ಹೋಗಿ ಹುಲಿ ಬೇಟಿ ಆಡುವುದನ್ನೇ ಒಂದು ಕಸಬಾಗಿಟ್ಟುಕೊಂಡಿದ್ದನಂತೆ. ಕುಟ್ಟಪ್ಪ ಎಂದೊಡನೆ ಆಳು ಕುಳ್ಳವ್ಯಕ್ತಿಯೇನೋ ಎಂದು ಉಹಿಸಿಕೊಳ್ಳಬೇಡಿ. ಹೆಸರು ಮಾತ್ರ ಅವನಿಗೆ ಹಾಗೆ. ಅವನು ಭೀಮಕಾಯನಾಗಿದ್ದನು. ಕತ್ತಲ್ಲೂ, ಶರೀರವೂ ಎಲ್ಲ ಒಟ್ಟಿಗೆ ಸೇರಿಕೊಂಡಿದ್ದವು. ಕಣ್ಣಿಗಳಂತೂ ಕಾಣುತ್ತೇ ಯಿರಲಿಲ್ಲ. ಒಳಗೆ ಅಡಗಿಕೊಂಡಿದ್ದವು. ಅವು ಅಚ್ಚ ಕೆಂಪು ಬಣ್ಣವಾಗಿದ್ದವು; ರಕ್ತ ಇನ್ನೆಲ್ಲಿ ಸೋರುವುದೋ ಎನ್ನುವ ಹಾಗಿದ್ದವು. ನರಿತ ದಪ್ಪವೀಸೆ. ಕಾಕಿ ಉಡಿಗೆ. ನಿಕ್ಕೂ ಬೆಲ್ಪ ಒಂದನ್ನು ಹಾಕಿಕೊಂಡಿದ್ದನು. ನಿಕ್ಕೂರೂ, ಮೇಲಂಗಿಯೂ ಅವನನ್ನು ಒಟ್ಟಿಗೆ ಹಿಡಿಮಕೊಂಡಂತೆ ಕಾಣುತ್ತಿದ್ದವು. ಅವನು ಒಂದು ತಡವೆ ನಮ್ಮನ್ನು ದುರುಗಟ್ಟಿಕೊಂಡು ನೋಡಿದರೆ ನಮ್ಮ ಚಂಪಾ ಬಲವೇಲ್ಲ ಉಡುಗಿ ಹೋಗಬೇಕು. ಪುರಾಣಗಳಲ್ಲಿ

ಹೇಳುತ್ತಾರಲ್ಲ ಭಿನ್ನ, ಘಟೋತ್ಸಚ, ಜರಾಸಂಧ ಎಂದು, ಅವರನ್ನಾರಾದರೂ ಹಿಡಿದು ತಂದು ನಮ್ಮ ಕುಟ್ಟಪ್ಪನ ಮುಂದೆ ಸಿಲ್ಲಿಸಿದರೆ, ಇವನ ಒಂದೇ ಏಟಿಗೆ ಅವರುಗಳೆಲ್ಲ ಇಲ್ಲದಂತಾಗಿ, ಅಂತಧಾರನ ಹೊಂದುವರೆಂದು ನನ್ನ ನಂಬಿಕೆ. ಈಗವನು ಕೊಡಗನ್ನು ಬಿಟ್ಟು, ಗಂಧದ ಮೈಸಾರನ್ನೇ ತನ್ನ ನಿವಾಸವನ್ನಾಗಿ ಮಾಡಿಕೊಂಡನು. ಒಂಟಿಕೊಪ್ಪಲಿನಲ್ಲಿ ಒಂದು ಮನೆಯನ್ನು ಕೊಂಡು, ಈಗ ಹದಿನ್ಯೇದು ದಿನಗಳೇ ಕಳೆಯಿತು. ಗುಂಡೂ ರಾಯರು ವಾಸಿಸುವ ಮನೆಯಿಂದ, ನಾಲ್ಕುನೇ ಮನೆ ದಾಟದರೆ, ಅದೇ ಕುಟ್ಟಪ್ಪನು ಕೊಂಡು, ರಿವೇರಿ ಮಾಡಿಸಿರುವ ಹೊಷಮನ್ನೇ. ಅದಕ್ಕೆ “ಮಹಾದೇವಿ ಸಾಧ” ಎಂಬನ್ನು ನಾನುಕರಣಮಾಡಿ ದ್ವಾನೆ. ಗೃಹಪ್ರವೇಶವನ್ನು ಸಹ ಅವನು ಅತಿ ವಿಜ್ಞಂಭಣಿಯಿಂದತೇ ನಡೆಯಿಸಿದನು. ಗುಂಡೂರಾಯರೂ ಸಹ ಪತ್ತೀ ಸಮೀತ ಆ ದಿನ ಅಲ್ಲಿಗೆ ಹೋಗಿದ್ದರು. ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸಮಾಡಿದವರಲ್ಲವೇ? “ನೀವೆಲ್ಲಿದ್ದಿರಿ, ತಾವೆಲ್ಲಿ ದ್ದಿರಿ” ಎಂದು ಕುಶಲ ಪ್ರತ್ಯೇಗಳು ನಡಿದಮೇತೆ, ತಾಂಬೂಲ ವನ್ನು ಸ್ವೀಕರಿಸಿ, ಆ ದಿನ ಅವರು ಹೊರಬಂದರು. ಕ್ಷಾಬಾನಲ್ಲಿ ಸ್ವೀಕ ಇನ್ನೂ ಜಾಸ್ತಿಯಾಗಿಯೇ ಬೆಳೆಯಿತು. ಕ್ರಮೇಣ ಗುಂಡೂರಾಯನ್ನು ಕುಟ್ಟಪ್ಪ ಗುಂಡೂ ಎಂದೇ ಕರೆಯಲಾರಂಭಿಸಿದನು. ಈ ಸಖ್ಯದ ಮಾತುಕತೆಗಳ ನಡುವೆ, ಗುಂಡೂ ರಾಯರೂ ತಮ್ಮ ಕಾಲದಲ್ಲಿ ಪ್ರಬಲ ವ್ಯಕ್ತಿಗಳಾಗಿದ್ದರೆಂದೂ, ಬೇಟಿಯಾಡುವುದರಲ್ಲಿ ಅವರೂ ಸಹ ನಿಪುಣರೆಂದೂ, ಕುಟ್ಟಪ್ಪ ತಿಳಿಮಕೊಂಡನು. ಆದರೆ ಇವರಿಬ್ಬರ ಬೇಟಿ ಪೂರ್ವ ಪಶ್ಚಿಮದ ಹಾಗೆ. ಕುಟ್ಟಪ್ಪ ಮಾಂಸಾಹಾರಿಯಾಗಿದ್ದನು. ಹಕ್ಕಿಗಿಕ್ಕಿಗಳನ್ನು ಹೊಡಿದು, ರೆಕ್ಕೆ ಕತ್ತರಿಸಿ, ಕೈಚೀಲ ತುಂಬಿಕೊಂಡು ಬರುವುದು ಅವನ ಆಗಿನ ವಾಡಿಕೆ. ಆದರೆ ಗುಂಡೂರಾಯರು ಮೇಲಿನ ಅಧಿಕಾರಿಗಳ ಒತ್ತಡಕ್ಕೆ ಕಟ್ಟಬಿದ್ದ ಬೇಟಿಗೆ ಹೋದಲ್ಲಿ ಹುಲಿ

ಇನ್ನಿತರ ದುಷ್ಪವ್ಯಾಳಿಗಳನ್ನು ಹೊಡಿಯುವರೇ ಹೊರತು, ಮತ್ತೊಬ್ಬರ ಆಹಾರಕ್ಕೆಂದು ದಾಕ್ಷಿಣಾಕ್ಷೇ ಕಟ್ಟುಬಿದ್ದು, ಹಕ್ಕಿ, ಜಿಂಕೆ ಮುಂತಾದವುಗಳನ್ನು ಎಂದಿಗೂ ಹೊಡಿವರಲ್ಲ. ಅದರಲ್ಲಿ ಅವರು ನಿರ್ದಾರಣ್ಯಪರಾಗಿದ್ದರು. ಶೋಲೀಸ್ ಇಲಾಖೆ ತುಂಬ ಹೊಲಸುಗೆಟ್ಟುದೆಂದು ಜನ ಅಡುವುದುಂಟು. ಅದರೆ ಗುಂಡೂರಾಯರು ಎಂದೂ ಒಂದು ತೋಟ್ಟು ಸಾರಾಯಿ ಬಾಯಿಗೆ ಹಾಕಿದವರಲ್ಲ. ಒಂದು ಬೀಡಿಯನ್ನೂ ಕಚ್ಚರಿಯರು. ಅವರು ಶೀಲತನದಲ್ಲಿ ಕಾಲ ಕಳಿದು ಹುದ್ದೆಯಿಂದ ನಿವೃತ್ತರಾದರು.

## ೧೮

ಗುಂಡ್ಲುವೇಟಿ ಕಾಡಿನಲ್ಲಿ ಹುಲಿ ಹಾವಳಿ ಬಹಳ ಹೆಚ್ಚು ಯಿತು. ಗ್ರಾಮಗಳಲ್ಲಿ ನಾಶ್ವೈದು ಮಂದಿ ಜನರನ್ನೂ ಸಹ ಅದು ಕೊಂಡು ತಿಂದಿತು. ಇದರಿಂದಾಗಿ ಹಳ್ಳಿಯ ಜನಗಳೆಲ್ಲರೂ ಬಹಳ ಭಯಗ್ರಸ್ತರಾದರು. ಸಂಜೀಯಾದರೆ ಸಾಕು. ಯಾರೂ ಮನೆಯನ್ನು ಬಿಟ್ಟು ಈಚಿಗೆ ಕಡಲುತ್ತಿರಲಿಲ್ಲ. ಕುರಿಮರಿಗಳ ದನಕರುಗಳ ಚಿಂತೆ ಅವರಿಗೆ ವಿಶೇಷವಾಗಿ ಹಿಡಿದಿತ್ತು. ಮನು ಷ್ಯಾನ ರಕ್ತ ಉಪ್ಪಂತಿ. ಅದಲ್ಲದೆ ಬಲು ರುಚಿಯಂತೆ. ಒಂದಾ ವತ್ತಿ ಹುಲಿ ಮನುಷ್ಯನನ್ನು ಕೊಂಡು ತಿಂದರೆ, ಆ ರಕ್ತದ ರುಚಿಗೆ ಬೇರಾವ ಪ್ರಾಣಿಯ ಗೊಡವೆಗೂ ಅದು ಹೋಗುವುದಿಲ್ಲಿಂದೂ, ಮನುಷ್ಯನನ್ನೇ ಅದು ಬಯಸುತ್ತದೆಂದೂ, ಹಳ್ಳಿಗಳಲ್ಲಿ ಜನ ವಾತನಾಡಿಕೊಳ್ಳುತ್ತಾರೆ. ಇದಕ್ಕೆ ಸರಿಯಾಗಿಯೇ ಈ ಹುಲಿ ಆಟ್ಟಿಹಾಸಗೃಹಿಯತ್ತಿತ್ತು. ಒಂದು ದಿನ ಹಗಲಿನಲ್ಲಿಯೇ ಅದು ಹಳ್ಳಿಯೊಂದರೊಳಗೆ ಪ್ರವೇಶಿಸಿತು. ಜನಗಳ ಕೂಗಾಟ ಹೇಳಿ ಶೀರದು; ಎಲ್ಲಾ ಚಲಾಲ್ಲಿಯಾದರು. ಶೋಲನ್ನು ಪಕ್ಕದಲ್ಲಿಯೇ ಇರಿಸಿಕೊಂಡು ಚಿಸಿಲು ಕಾಯುತ್ತಿದ್ದ ಮುಮಕಿಯೊಬ್ಬ

ಇನ್ನು ಅದು ಎಳೆದುಕೊಂಡು ಹೋಯಿತು. ಈ ಪರಿಸ್ಥಿತಿಯನ್ನು  
ಇನ್ನೂ ಅದನ್ನು ಜೀವಸಹಿತ ಬಿಟ್ಟಿರುವುದು ದೊಡ್ಡ ತಪ್ಪೆಂದು  
ಬಗೆಯು, ನಾಲ್ಕಾರು ಹಳ್ಳಿಯ ಗಂಡಾಳುಗಳು ಅದನ್ನು ಕೊಲ್ಲಲು  
ಸನ್ನದ್ಧರಾದರು. ಲೈಸೆನ್ಸ್ ಪಡೆದ ನಾಲ್ಕಾರು ಜನ ಬಂದೂಕು  
ಗಳನ್ನು ಹೊತ್ತು ಕಾಡಿಗೆ ನಡೆದರು. ಕಾಡಿನ ಗುಟ್ಟನ್ನು ರಿತವರು  
ಹುಲಿ ವಾಸನೆಯನ್ನು ಶೀಫ್ರದಲ್ಲಿ ತಿಳಿದುಕೊಳ್ಳುತ್ತಾರೆ. ಸಮೀಕ್ಷಾ  
ದಲ್ಲಿ ಮಳೆ ಆಗದಿದ್ದು ಮೊದಲ ಬಾರಿಗೆ ಹುಯಾಗ, ಮಳೆ  
ಬೀಳುವುದಕ್ಕೆ ಮೊದಲು ಬಂದು ತರಹದ ಕಂಪು ಹೊರಡುತ್ತು  
ದಲ್ಲವೇ? ಅಂಥದೇ ಬಂದು ವಿಧದ ವಾಸನೆ ಹುಲಿ ಇದ್ದೇಜೆ  
ಬೀಸುತ್ತದೆ. ದಟ್ಟವಾಗಿ ಬೆಳೆದಿದ್ದ ಪ್ರೇಡರಿನ ಬಳಗಡೆ ಹುಲಿ  
ಅಡಗಿಕೊಂಡಿದೆಯೆಂದು, ನಿಷ್ಪರ್ಣಮಾಡಿದ ನಮ್ಮ ಬೇಟಿಗಾರರು  
ಥಂ ಥಂ ಎಂದು ಗುಂಡು ಹಾರಿಸಿದರು. ಶಬ್ದ ಕೇಳಿದೊಡನೆ  
ಹುಲಿ ಹೊರಗೆ ಹಾರಿ ಬಂದಿತು. ಅದರ ಭಯಂಕರ ಸ್ವರೂಪ  
ವನ್ನು ಕಂಡು ಎಲ್ಲರೂ ನಡುಗಿಹೋದರು. ಅದು ಆರಾಧಿ ಉದ್ದದ  
ದೊಡ್ಡ ಹುಲಿ. ಬಾಲ ಉದ್ದವಾಗಿ ನೆಲಕ್ಕೆ ಸೋಕುವಂತಿತ್ತು.  
ದವಡೆಯ ಬಳಿಯ ಆ ಉದ್ದದ ಮೀಸೆ, ಉದ್ದುದ್ದ ಕವ್ಲುಪಟ್ಟಿ,  
ಅದರ ಕೂರದ್ದಷ್ಟಿ, ಆ ಎಂದು ಬಾಯಿ ತೆರೆದಾಗ ಅಚ್ಚು ರಕ್ತ  
ವಣಿಕ್ಕೆದ್ದ ಅದರ ನಾಲಗೆ, ಬಾಚಿಯಂತಿದ್ದ ಅದರ ಹಲ್ಲಿಗಳು,  
ಇವನ್ನು ನೋಡಿ ಬಂದೂಕವನ್ನು ಹಿಡಿದಿದ್ದ ಆ ವೀರರ ಕೈಯೇಂಳಿ  
ತಟ್ಟಿ ಪಟ್ಟನೆ ನಡುಗಲಾರಂಭಿಸುವು. ವಾಣಭಯದಿಂದ  
ಬಮಕುವೆಯಾ ಬಡಜೀವವೇ ಎಂದು ಎಲ್ಲರೂ ಓಡಲಾರಂಭಿಸಿ  
ದರು. ರೌದ್ರಾಕಾರ ತಾಳಿದ ಹುಲಿ ಬಿಡನೆಯೇ ನಾಲ್ಕು ಕಾಲು  
ಗಳನ್ನು ನೇರಲಕ್ಕೆತ್ತಿ ಜಂಫನೆ ನೆಗೆದು ಅವರನ್ನು ಬೆನ್ನಟಿತು.  
ಒಬ್ಬನನ್ನು ಬಿಟ್ಟು ಮತ್ತು ಇದವರು ಹೇಗೆಹೇಗೋ ಮಾಡಿ ಅಕ್ಕ  
ಪಕ್ಕಾಗಳಲ್ಲಿನ್ನ ಮರ ಹತ್ತಿ ಕೊಂಡರು. ಕೈಯಲ್ಲಿದ್ದ ಬಂದೂಕ  
ಗಳೆಲ್ಲ ಜಾರಿ ಕೆಳಕ್ಕೆ ಬಿಂಬಿತು. ಉಳಿದವರಲ್ಲಿಂಬಿನಿಗೆ ಮರ

ಹತ್ತೆಲು ಬಾರದು. ವಾವ; ಅನೇನು ಮಾಡುವನು? ಹಿಂದಿ  
ರುಗಿ ಸೋಡುತ್ತಾನೆ, ಆ ಭಯಂಕರ ಹುಲಿಗೂ ತನಗೂ ನಡುವೆ  
ನಾಲ್ಕು ಮೊಳಗಳ ಅಂತರವೇ ಇದೆ. ಇನ್ನು ಉದಿರುವುದು ಬಂದೇ  
ನೆಗೆತ. ತನ್ನನ್ನು ಕೊಲ್ಲಲು ಬಂದ ಅವನನ್ನೇ ಕೊಂಡು, ಅವನ  
ಬಿಸಿ ರಕ್ತವನ್ನು ಕುಡಿಯಲು, ಸೇಡನ್ನು ತೀರಿಸಿಕೊಳ್ಳಲು, ಅದು  
ಶಪಥಮಾಡಿದೆ. ಇನ್ನೇನು ಮಾಡಲೂ ಓಡಲೂ ಸಾಧ್ಯವಿಲ್ಲ  
ವೆಂದರಿತ ಆ ಯುವಕನು ಎದುರು ನಿಂತು ಧೈಯಮಾಡಿ,  
ಗುಂಡು ಹಾರಿಸಿಯೇ ಬಿಟ್ಟನು. ಗುರಿ ತಪ್ಪಿಹೋಯಿತು. ಆದರೆ  
ಹುಲಿಯ ಮುಂದಿನ ಬಲದ ಕಾಲಿಗೆ ಏಟು ತಗಲಿತು. ಆ  
ಬಂದೂಕಿನ ಶಬ್ದಕ್ಕೂ, ಏಟು ಬಿಟ್ಟುದರ ಪರಿಣಾಮವಾಗಿಯೂ,  
ಹುಲಿ ಸ್ವಲ್ಪ ಹಿಂದೆ ಬಿಂಬಿತು. ಮರದ ಮೇಲೆ ಹತ್ತಿದ್ದ ಇನ್ನು  
ಕೆಲವರು ಧೈಯಮಾಡಿ, ಕೆಳಕ್ಕೆ ಧುಮುಕಿ ಬಂದೂಕಗಳನ್ನು  
ಎತ್ತಿಕೊಂಡರು. ಇನ್ನು ಇವರೊಡನೆ ಕಾದಾಡಿದರೆ ತನ್ನ ಪ್ರಾಣಕ್ಕೆ  
ಸಂಭಳು ಎಂದರಿತ ಹುಲಿ ಪಕ್ಕಕ್ಕೆ ಪ್ರೋದರೊಳಗೆ ಹಾರಿತು.  
ನಾಲ್ಕಾರು ಕಡೆಗಳಿಂದಲೂ ಥಂ ಥಂ ಗುಂಡು ಹಾರಿಸಿದರು.  
ಆದರೆ ಅದು ಬಹಳ ಸಾಮಧ್ಯದಿಂದ ತಪ್ಪಿಸಿಕೊಂಡು ಓಡಿತು.  
ಫಾಸಿಹೋದ ಆ ಹುಲಿ ಇನ್ನು ಆ ಪ್ರಾಂತ್ಯದಲ್ಲಿ ಉಳಿಯಬಾರ  
ದೆಂದು ತಡಬಾರು ಬೆಟ್ಟಿಹುತ್ತಿ, ವಾಳ್ಜದ ಕಾಡಿಗೆ ಬಂದುಬಿಟ್ಟಿತು.  
ಅನಂತರ ವ್ಯಾತ್ಯಾಸಾಟ ಕ ಇಲ್ಲೂ ಪ್ರಾರಂಭವಾಯಿತು.  
ನಾಲ್ಕಾರು ಜನರನ್ನು ಅದು ಇಲ್ಲಿಯೂ ಆಹುತಿಯಾಗಿ ತೆಗೆದು  
ಕೊಂಡಿತು. ಜನ ಬಹಳ ಬೆದರಿದರು: ಹಾಹಾಕಾರ ಮಾಡಿದರು.

## ೧೯

ರಾಮಕೃಷ್ಣ ಪರಮಹಂಸರು ಬಂದು ಸೋಗಸಾದ ಉಪ  
ಮಾನ ಹೇಳಿದ್ದಾರೆ, ನಿಮಗೆ ಜ್ಞಾನಕ್ಕೆ ವಿದೆಯೆ? ಹದ್ದು ಸಹ  
ಸಾರು ಅಡಿ ಮೇಲೆ ಹಾರಾಡುತ್ತಿದ್ದರೂ, ತನಗೆ ಭೂಮಿಯಲ್ಲಿ

ಒಂದು ನಾರಿದ ವಸ್ತುವನ್ನೊಂದು, ಕೋಳಿಕುಂಜಗಳನ್ನೊಂದಲ್ಲಿ, ಸರ್ನೆ ಕೆಳಕ್ಕಿಳಿದು, ಗಭಕ್ಕನೆ ಎತ್ತಿಕೊಂಡು ಹಾರಿಹೋಗುವುದಂತೆ. ಅದು ಎಷ್ಟೇ ಮೇಲೆ ಹಾರಾಡುತ್ತಿದ್ದರೂ ಅದರ ದೃಷ್ಟಿಗುರಿ ಮಾತ್ರ ತೀಕ್ಷ್ಣ. ಎಷ್ಟೇ ಪಂಡಿತರಾದರೂ, ಓದಿದವರೂ ಸಹ, ಕಾಮಕ್ಕೆ ಬಿದ್ದು ಕೆಡುತ್ತಾರೆಂದು, ವಿದ್ಯಾವಂತ ಕಾಮಿಗಳಿಗೆ ಅವರು ಸಾದೃಶ್ಯಕೊಟ್ಟಿದ್ದಾರೆ. ಈ ಹುಲಿಯ ಸಮಾಚಾರ ನಮ್ಮ ಕೊಡಗಿನ ಕುಟ್ಟಿಪ್ಪನ ಕಿವಿಗೆ ಬಿಡುದೇನೂ ಆಶ್ಚರ್ಯಕರವಾದ ಸಂಗತಿಯಲ್ಲ. “ಸಂದರ್ಭ ಬಿಟ್ಟುಕೊಟ್ಟರು ಅಯೋಗ್ಯರು, ಎದುರಿಗೆ ಸಿಕ್ಕಿದ್ದ ಹುಲಿಯನ್ನ ಹೊಡಿಯಲು ಧೈರ್ಯಸಾಲದಿರುವವರೆಲ್ಲ ಬೇಟಿಗೆ ಏಕೆ ಹೊರಡುತ್ತಾರೋ? ಇಂಥವರೆಲ್ಲ ಬಂದೂಕವನ್ನ ಹೆಗಲಿಗೇರಿಸಲು, ನಾನೂ ಗಂಡಸೇ ಎಂದು ಹೇಳಿಕೊಳ್ಳಲು ನಾಚುವುದಿಲ್ಲವೇ? ” ಎಂದು ಆ ದಿನ ಕ್ಲಾಬಿನಲ್ಲಿ ಅವನು ಜಂಭ ಕೊಚ್ಚಿಕೊಂಡನು. “ಗುಂಡೂ, ನೀನೂ ಹೊರಡು. ಬೇಟಿಯಾಡಿ ತುಂಬ ದಿನವಾಯ್ತು. ನಾಳೆಯೇ ನಾವು ಜೀವಾಹಾಕಿಕೊಂಡು ಹೊರಬೇ ಆ ಹುಲಿಯನ್ನ ಕೊಂಡು ಹಾಕೋಣ” ಎಂದು ಗುಂಡೂರಾಯರ ಬೆನ್ನು ತಟ್ಟಿದರು. ಗುಂಡೂರಾಯರು ಮೈಸೂರು ಸೀಮೆಯಲ್ಲಿ ಸಾಮಾನ್ಯವಾಗಿ ಎಲ್ಲ ಕಾಡಿನಲ್ಲಿಯೂ ನುಗ್ಗಿದ್ದರು. ಹೆಗ್ಗಡದೇವನ ಕೋಟಿ, ಕಾನಕಾನ ಹಳ್ಳಿ, ಗುಂಡೂಪೇಟಿ, ಪಶ್ಚಿಮಕ್ಕೆ ಶಿವಮೊಗ್ಗ, ಸೊರಬ, ಸಾಗರ ಹಿಗೆ ಎಲ್ಲ ಕಾನನ್ನು ಅವರು ಬಲ್ಲವರಾಗಿದ್ದರು. ಆದರೆ ಅವರ ಸರ್ವಿಸಿನಲ್ಲಿ ಪಾಳ್ಯದ ಕಾಡನ್ನು ಮಾತ್ರ ಅವರು ಪ್ರವೇಶಿಸಿರಲಿಲ್ಲ. ಕೇಳಿ ತಳಿದುಕೊಂಡಿದ್ದರು ಅಷ್ಟೇ. ಈವಾಗ ಈ ಸಂದರ್ಭ ವೋದಗಲಾಗಿ ಅದನ್ನೂ ನೋಡಿಯೇ ಬಿಡುವುದು ಎಂದು ತಿಮಾರ ನಿಸಿಬಿಟ್ಟಿರು. ಪ್ರಯಾಣಕ್ಕೆ ಅಣಿಯಾಗಿಷಾಡಿದರು. ಎರಡು ಜೀವಾ ಸಿದ್ಧವಾದುವು. ಕುಟ್ಟಿಪ್ಪನದೇ ಒಂದು ಜೀವಾ ಮತ್ತೊಂದನ್ನು ಬಾಡಿಗೆ ತೆಗೆದುಕೊಂಡರು. ಅಕ್ಕಿ, ಬೇಳಿ

ಮುಂತಾದ ಆಹಾರ ಸಾಮಗ್ರಿಗಳನ್ನೇಲ್ಲ ಕೈಚೀಲಗಳಿಗೆ ತುಂಬಿ ಸಿದರು. ಬಂದೂಕಗಳಿಗೆ ಗುಂಡು ಜೋಡಿಸಿಕೊಂಡರು. ಕುಟ್ಟಪ್ಪ, ಗುಂಡೂರಾಯರು, ಮತ್ತಿಬ್ಬರು ಸ್ನೇಹಿತರುಗಳಾದ ಶಿವು, ನಾಣು, ಹೀಗೆ ನಾಲ್ಕು ಮಂದಿ ಜೀವಾ ಏರಿದರು. ಮುಂದುಗಡೆ ಕುಳಿತು ಕುಟ್ಟಪ್ಪನೇ ದ್ರೇಪ್ತನಾ ಮಾಡಿಕೊಡಗಿದನು. ಪಕ್ಕದಲ್ಲಿ ಗುಂಡೂ ರಾಯರು, ಹಿಂದಿನ ಆಸನದಲ್ಲಿ ಮತ್ತೀರ್ಪುರು ಕುಳಿತುಕೊಂಡರು. ಬಂದೂಕಗಳನ್ನೂ, ಸಾಮಾನುಗಳನ್ನೂ ಮತ್ತೊಂದು ಜೀಸಿಗೆ ಹಾಕಲಾಯಿತು. ಆ ದಿನ ಸಂಚೆ ಐದೂನರೆ ಘಂಟೆಗೆ ಇನ್ನೂ ಹತ್ತು ನಿಮಿಷಗಳು ಉಳಿದಿರುವಾಗಲೇ, ಎಲ್ಲರೂ ಪಾಳ್ಜೆ ಬಂದು ಸೇರಿ ಮೊಕ್ಕ್ಯಾಂ ಮಾಡಿದರು.

## ೨೦

ಹುಲಿ ಬೇಟೆ ಆಡಲು ಯಾರೋ ವ್ಯಕ್ತಿಗಳು ಮೈಸೂರಿನಿಂದ ಬಂದಿದ್ದಾಗೆಂದು ಈ ಭೀಮಾಕಾರದ ವ್ಯಕ್ತಿಗಳನ್ನು ನೋಡಲು, ಜನಗಳ ಗುಂಪು ಅವರಿಳಿದಿದ್ದ ಮನೆಯ ಬಳಿ ಬಂದು ಮುತ್ತಿಗೆ ಹಾಕಿಕೊಂಡಿತು. ನೋಟ ನೋಡಲು, ಬಾಲಕರ ತಂಡವೂ ವಿಶೇಷವಾಗಿ ಮೆರೆದಿತ್ತು. ಸ್ತ್ರೀಯರು ಗುಜುಗುಜು ಮಾತನಾಡಿಕೊಂಡರು. ಉಂಗಿಗೆ ಸ್ಥಿತಿವಂತರಾದ ಶಾಮು ರಾಯರು ತಮ್ಮ ಮನೆಯಲ್ಲಿ ಆಗಂತುಕರೆಲ್ಲ ಉಟ್ಟಿ ತೀರಿಸಬೇಕೆಂದು ಆಹ್ವಾನವಿತ್ತರು. ನಮ್ಮೀಗೋಣಿ ಶಾಮುರಾಯರ ಮನೆ ಸೇರಿತು. ಎಲ್ಲರೂ ಸಾಲಾಗಿ ಕುಳಿತರು. ತಾಯಿ ಜಾನ ಕಮ್ಮನವರ ಕೂಡ ಬಡಿಸಲು ರಾಮುವೂ ಸಹಾಯಕನಾದ. ಲಕ್ಷ್ಮಿ ಅಡಿಗೆ ಮನೆಯ ಬಾಗಿಲ ಸಂದಿನಿಂದಲೇ ಇಂಳಿಕೆ ನೋಡಿದಳು. ಅವಳಿಗೆ ಹೊರಗೆ ಬರಲು ನಾಚಿಕೆ. ಕುಟ್ಟಪ್ಪ ನಂಧ ವ್ಯಕ್ತಿಯನ್ನು ಲಕ್ಷ್ಮಿ ಇದುವರಿಗೆ ಕಂಡಿರಲಿಲ್ಲವಾದುದು

೧೦ದ, ವಿಸ್ತೃಯದ ಕೂಡ ಅವಳಿಗೆ ಸ್ವಲ್ಪ ನಗುವೂ ಬಂದಿತು. “ಹಾಗೆಲ್ಲಾ ನಗಬಾರದು ಕಟ್ಟೇ” ಎಂದು ತಾಯಿ ಆಚ್ಚ್ಲಾ ಪಿಸಿದ ಮೇಲೆ ಅವಳು ನಗುವನ್ನು ಕಷ್ಟಪಟ್ಟು ತಡೆದುಕೊಂಡಳು. ಉಟವಾದನಂತರ ಅದೂ ಇದೂ ಮಾತಾಡಿ, ಎಲ್ಲರೂ ಮಲಗಿದರು. ದೂರದಿಂದ ಮಾಡಿದ ಪ್ರಯಾಣದ ಆಲಸ್ಯದಿಂದ ಅವರಿಗೆ ಒಡನೆಯೇ ನಿದ್ದೈಹತ್ತಿತು. ಬೆಳಗಾಯಿತು. ಬಂದ ಅತಿಧಿಗಳಲ್ಲಿ ಗುಂಡೂರಾಯರೇ ಮೋದಲುಯೆದ್ದವರು. ಅವರು ಕೆರೆಕಡೆಗೆ ಹೋಗಿದ್ದ ಬಂದು ಸ್ವಾನ ಮುಗಿಸಿದರು. ರಾಮು ಮಗುಟ ತಂದುಕೊಟ್ಟಿನು. ಲಕ್ಷ್ಮಿ ಬೆಳ್ಳಿ ಪಂಚಪಾತ್ರಯನ್ನು ಉದ್ದರಣೆ ನೀರು ತುಂಬಿಸಿ, ಸಂಧ್ಯಾವಂದನೆಗೆಂದು ತಂದಿಟ್ಟಳು. ಶಾಮರಾಯರು ಓರೆಗಳ್ಲಿನಿಂದ ಲಕ್ಷ್ಮಿಯನ್ನು ನೋಡಿದರು. ಯಾವುದೋ ಬಂದು ವಿಧವಾದ ತೃಪ್ತಿ ಆವರಲ್ಲಂಟಾಯಿತು. ಸಂಧ್ಯಾವಂದನೆ ಅಥ ನಡೆಯುತ್ತಿದ್ದಾಗ, ಮತ್ತು ಇದವರೆಲ್ಲ ಎಚ್ಚಿತ್ತರು. “ಗುಂಡೂ, ಜವಾನೂ ಮುಗಿಸ್ತೇನೋ” ಎಂದು ಚಿಟ್ಟಿಕಿ ಹಾಕುತ್ತ ಕುಟ್ಟಪ್ಪನು ಮೇಲಕ್ಕೆದ್ದನು. ಎಲ್ಲರೂ ತಮ್ಮ ನಿತ್ಯಕರ್ಮಗಳನ್ನು ತೀರಿಸಿ, ಸ್ವಾನಪಾನಾದಿಗಳನ್ನು ಮುಗಿಸಿಕೊಂಡರು. ಇಷ್ಟರೋಳಿಗೆ ಕಾಫಿಯೂ ಸಿದ್ಧವಾಗಿದ್ದಿತು. ಈರುಳ್ಳ ಬದನೇಕಾಯಿ ಹೆಚ್ಚಿ ಹಾಕಿ, ಜಾನಕಮ್ಮನವರು ತಯಾರು ಮಾಡಿದ್ದ ರವೇ ಉಪಿಟ್ಟನ್ನು, ತಮ್ಮ ಎಲ್ಲರೂ ಗಡದ್ದಾಗಿ ತಿಂದರು. ಶಾಮರಾಯರು ತಮ್ಮ ಮುಂದಿನ ಶಾರ್ಕ ಕ್ರಮಗಳಿಗಲ್ಲ ದಾರಿ ಹೇಳಿಕೊಟ್ಟಿರು. ಸಂಜೀ ಐದೂವರೆ ಘಂಟೆ ಮೇಲೆ ಹೊರಟಲ್ಲಿ, ಆ ಸಮಯದಲ್ಲೇ ಸಾಮಾನ್ಯವಾಗಿ ಹುಲಿ ಹೊರಗೆ ಬರುವ ಸಂಭವ ಜಾಸ್ತಿಯೆಂದೂ, ತಾವೆಲ್ಲದಕ್ಕೂ ಅಣಿ ಮಾಡಿಕೊಡುವುದಾಗಿಯೂ, ಒಪ್ಪಿದರು. ಇಡೀ ಬಂದುದಿನ ಹೇಗೆ ಕಾಲ ತಳ್ಳುವುದೆಂದು ಅವರಿಗಲ್ಲ ಚಿಂತೆ ಹತ್ತಿತು. ಇಷ್ಟ ರಲ್ಲಿ ರಾಮು ಕೊಂಗಳ್ಳಿ ದೇವಾಲಯವನ್ನು ನೀವು ನೋಡಿದ್ದೀರಾ?

ಎಂದು ಕೇಳಿದನು. ಇಲ್ಲವಲ್ಲಾ, ಯಾವ ದೇವಾಲಯ ಎಂದ ವರು ಮರು ಪ್ರಶ್ನೆ ಹಾಕಿದರು. ಆ ದೇವಾಲಯದ ಬಗ್ಗೆ ರಾಮು ವಿವರಿಸಿದನು. ಈ ಪ್ರಾಂತ್ಯಕ್ಕೆಲ್ಲ ಶ್ರೀ ಮಲ್ಲಿಕಾಜು ಸೇಶ್ವರನೇ ವರದೇವನೆಂದೂ, ಹೆಂಗಸರು ಅವನ ಸೇವೆ ಮಾಡುವುದಿಲ್ಲವೆಂದೂ ಅವನಿಂದ ತಿಳಿಯಬಂದಿತು. ಇದನ್ನು ಕೇಳಿ ಎಲ್ಲರಿಗೂ ಕುತೂಹಲ ಹೆಚ್ಚಿತು. ದೇವರು ಜಗತ್ತಿಗೆ ಸ್ವಾಮಿಯಲ್ಲವೆ? ತಂದೆಯಲ್ಲವೆ? ಹೀಗಿರುವಾಗ ಗಂಡುಹೊಣಿಂಬ ಭೇದಭಾವ ಅವನಿಗೇಕೆ? ಹೊಣ್ಣಿ ಅವನ ಸೇವೆಗ ಬರಬಾರದೆಂದರೆ, ಅವನೂ ಪಕ್ಷಪಾತ ಮಾಡಿದ ಹಾಗಾಗಲಿಲ್ಲವೆ? ಯಾರೋ ಮೂರ್ಖರು ಸ್ವಾಧ್ಯಕ್ಷಾಗಿ ಏನೇನೋ ಗುಲಾಮಾಲ್ ಮಾಡಿದ್ದಾರೆ ಎಂದಂದುಕೊಂಡರು. ಹೆಂಗಸರು ದೇವಾಲಯಕ್ಕೆ ಪ್ರವೇಶಿಸಬಾರದೆಂದು ಅವರೆಲ್ಲಿಯೂ ಕೇಳಿರಲಿಲ್ಲ; ತಿಳಿದಿರಲಿಲ್ಲ. ಇದು ಅವರುಗಳಿಗೆ ವಿಚಿತ್ರವಾಗಿ ತೋರಿದುದರಲ್ಲಿ ಸೋಜಿಗನೇನೂ ಇಲ್ಲ. ಸರಿ; ಎಲ್ಲರೂ ಮಧ್ಯಾಷ್ಟದೊಳಗಾಗಿ ದೇವರ ಸೇವೆ ಮಾಡಿಕೊಂಡು ಬಂದು, ಮಧ್ಯಾಷ್ಟದ ಮೇಲೆ ಉಟ ತೀರಿಸಿಕೊಂಡು, ಹುಲಿ ಬೇಟಿಗೆ ಹೊರಡುವುದೆಂದು ತೀವ್ರಾನವಾಯಿತು. ರಾಮುವೂ ಸಹ ನಮ್ಮ ಗೋಷ್ಠಿಯ ಕೂಡ ಹೊರಟಿನು. ಸ್ಥಳ ಪರಿಚಯ ಮಾಡಿಕೊಡಲು ಅವರಿಗೆಲ್ಲ ಅವನೇ ಸೆರವಾದನು. ವಾಳ್ಳಿದಿಂದ ಕೊಂಗಳ್ಳಿ ದೇವಾಲಯ ಎರಡೂವರೆ ಮೈಲುಗಳ ಮಾರದಲ್ಲಿದೆ. ಏನೇನೆಲ್ಲ ಮಾತನಾಡುತ್ತ ಅವರು ದೇವಸ್ಥಾನದ ಬಳಿ ಬಂದು ಸೇರಿದರು. ಅಲ್ಲಿಂದಾಚೆಗೆ ಹೆಂಗಸರು ಬರಕೂಡದೆಂದು ರಾಮು, ಹನುಮಂತರಾಯನ ಗುಡಿಯ ಬಳಿಯಲ್ಲಿ ನಿಂತು ವಿವರಿಸಿದನು. ಗುಡಿಯ ಪಕ್ಕದಲ್ಲಿ ಒಂದು ಮರಕ್ಕೆ ಎರಡು ಫಂಟಿಗಳನ್ನು ಸೇತುಹಾಕಿದ್ದಾರೆ. ರಾಮು ಥಣ್ಣಾ ಥಣ್ಣಾ ಎಂದು ಗಂಟೆ ಬಾರಿಸಿದನು. ಅದರ ನಿನಾದ ಕಾಡೆಲ್ಲಾ ವ್ಯಾಸಿಸಿ ಪ್ರತಿಧ್ವನಿಗೃಹಿತು. ದಕ್ಷಿಣ, ಪಶ್ಚಿಮೋ

ತ್ತರ ಬೆಟ್ಟಿಗಳು ಒಂದು ಸೇರಿ, ಕೊಂಗಡ ಅಕಾರವಾಗಿರುವುದರಿಂದ, ಕೊಂಗಳ್ಯ ಎಂದು ಇಲ್ಲಿಗೆ ಹೆಸರು ಬಂದಿತೆಂದು ಅವನು ವಿವರಿಸಿದನು. ಅಲ್ಲಿಯ ರಮಣೀಯವಾದ ನೋಟವನ್ನು ನೋಡಿ ಎಲ್ಲರೂ ಹಿಗ್ಗಿದರು. ದೂರದಲ್ಲಿ ನೀಲಗಿರಿ ಬೆಟ್ಟ ಅಲ್ಲಿಗೆ ಕೊಣತ್ತದೆ. ನೀರು ಧುಮುಕುವ, ಹರಿಯುವ, ದೂರದ ದೃಶ್ಯ ವೇಂದು ಬೆಳ್ಗಿ, ಮಿಂಚಿನಂತೆ, ಒಂದು ಗೀರಿನಂತೆ ಹೊಳೆಯುತ್ತದೆ. ಈ ದೇಗುಲದಲ್ಲಿ ನಾವು ಕಲಾಕಾಶಭ್ಯವನ್ನೊಂದು, ಶಿಲ್ಪ ಚತುರಕೆಯನ್ನೊಂದು ಕಾಣಲಾಗುವುದಿಲ್ಲ. ಅದರೆ ಇಲ್ಲಿಯ ಪ್ರಕೃತಿಯ ಮನೋಹರವಾದ ದೃಶ್ಯಕ್ಕೆ ಎಂಥವನೂ ಮಾರುಹೊಗುತ್ತಾನೆ. ಪೂಜೆ ನಡೆಯಿತು; ಪ್ರಸಾದವನ್ನು ಸ್ವೀಕರಿಸಲಾಯಿತು. ಗುಂಡೂರಾಯರು ಹೆಂಗಸರು ಅಲ್ಲಿಗೇಕೇ ಬರಬಾರದೆಂದು ಪೂಜಾರಿಗೂ ಪ್ರಶ್ನಿಹಾಕಿದರು. “ಅದೇನೋ ನಮಗೆ ಅದೆಲ್ಲ ಗೊತ್ತಿಲ್ಲ ಸ್ವಾಮಿ, ತಲೆತಲಾಂತರದಿಂದ ಹಾಗೆ ನಡೆದು ಕೊಂಡು ಬಂದಿದೆ”ಯೆಂದು ಅವರಿಗೆ ತಿಳಿದದ್ದಷ್ಟನ್ನೇ ಅವನೂ ಹೇಳಿದನು. “ಪರೀಕ್ಷೆ ಮಾಡಿ ನೋಡಿದರೇನೇ ಗೊತ್ತಾಗುವುದು ಗುಂಡೂ” ಎಂದು ಕುಟ್ಟಿಪ್ಪ ನುಡಿದನು. ಮತೇಯ ಮಹಡೇಶ್ವರನೂ ಕೊಂಗಳ್ಯ ಶ್ರೀ ಮಲ್ಲಿಕಾಜುನೇಶ್ವರನೂ ಅಣ್ಣ ತಮ್ಮುಂದಿರೆಂಬ ವಿಶೇಷ ಸುದ್ದಿಯನ್ನು ಪೂಜಾರಿಯಿಂದ ಸಂಗ್ರಹಿಸಲಾಯಿತು. ಸ್ಥಳವು ರಾಣಗಳಾವುವೂ ನಮಗಿಲ್ಲಿ ದೊರಕುವುದಿಲ್ಲ. ಸಂತೋಧನೆ ನಡೆಸುವ ಮಹಾಶಯರುಗಳಾರಾದಷ್ಟು ಇಲ್ಲಿಗೆ ಬರುವುದು ಒಳತೆಂದು ನಮ್ಮ ಅಭಿಪ್ರಾಯ. ಸರಿ, ಈಗೆಲ್ಲರೂ ಪಾಳ್ಯದತ್ತ ನಡೆದರು. ಉಟ್ಟವಾಯಿತು. ನಾಲ್ಕುರು ಹೆಳ್ಳಿಗಳಿಂದ ಶಾಮರಾಯರ ಆಜ್ಞೆ ಮೇರಿಗೆ ನೂರಾರು ಆಳುಗಳು ಸಂಜೆ ನಾಲ್ಕು ಫಂಟಿಗೆ ಬಂದು ಸೇರಿದರು. ಹುಲಿ ಎಲ್ಲಿದೆಯೆಂಬುದನ್ನು ಪತ್ತಿಹಚ್ಚಿ ಎಬ್ಬಿಸುವುದವರ ಕರ್ತವ್ಯ. ಬಂದೂಕಗಳನ್ನು ಹೆಗಲಿಗೇರಿಸಿದ ಈ ನಾಲ್ಕುರ ಹಿಂದೆ ಜನರ

ಗುಂಪೆಲ್ಲ ನಡೆಯಿತು. ಪಾಳ್ಯದಿಂದ ಪೆಟ್ಟಿಮಕ್ಕೆ ನಾಲ್ಕು ಮೈಲು ಗಳ ದೂರ ಸಾಗಿದನಂತರ, ಒಟ್ಟುವಾದ ಕಾಡಿನೊಳಗೆ ಅವರೆಲ್ಲರೂ ವ್ಯವೇಶಿಸಿದರು. ನೆರೆದಿದ್ದ ಜನಸ್ತೋಮವೆಲ್ಲ ಕೂಗು ಹಾಕಿತು. ಬಲವಾಗಿ ತಮಟೆ ಬಡಿಯಲು ಪ್ರಾರಂಭಿಸಿದರು. ಹುಲಿ ಆ ಸ್ಥಳದಲ್ಲಿ ಇದ್ದಿತು. ಅದು ಶಬ್ದಕೇಳಿ ನೋಸಿದಂತೆ ಹಾಂ ಎಂದು ಬಾಲಿತೆರೆದು, ಮೇಲಕ್ಕೆದ್ದಿತು. ಹುಲಿಯನ್ನು ಕಂಡೊಡನೆಯೆ ಜನಗಳೆಲ್ಲ ಹತ್ತಾರು ಗುಂಪುಗಳಾಗಿ, ದೂರದೂರ ಸುತ್ತುಗಟ್ಟಿಕೊಂಡರು. ಈ ದಿನ ಹುಲಿಯ ಜಂಭ ವೇನೂ ನಡೆಯಲಿಲ್ಲ. ಕುಟ್ಟಪ್ಪನ ಒಂದೇ ಏಟು ಅಡಕ್ಕೆ ಬಲವಾಗಿ ತಾಗಿ ಧಡಾರ್ ಎಂದು ಅದು ನೆಲಕ್ಕುರುಳಿತು.

## ೨೧

ಮಾರನೆಯ ದಿನ ಗದ್ದಲವೋ ಗದ್ದಲ; ಕೋಲಾಹಲವೋ ಕೋಲಾಹಲ. ಸತ್ತ ಹುಲಿಯನ್ನು ನೋಡಲು ಹಳ್ಳಿಯ ಜನಗಳೆಲ್ಲ ಪಾಳ್ಯದಲ್ಲಿ ತುಂಬಿಕೊಂಡರು. ಬಾಲಕರ ಸುಭ್ರಮ ವನ್ನುಂತೂ ಹೇಳತೀರದು. ಮನ್ನಿರಚುವುದು, ಕೂಗುವುದು, ಕೇಕೆಹಾಕುವುದು ಮುಂತಾದವುಗಳಿಂದ, ಅವರಿಗೆ ಅದು ಒಂದು ಆಟದ ವಸ್ತುವಾಗಿ ಪರಿಣಮಿಸಿತ್ತು. “ಬಡ್ಡಿಮಗ್ನಿ ಹುಲಿ ನೆಗ್ನಿ ಬಿತ್ತಲಪ್ಪ, ಸದ್ಯ ಹೊಡೆದ್ದು ಮಾರಾಯ್ಯ” ಎಂದು ಮುದುಕ ನೊಬ್ಬನು ನುಡಿದನು. ಹುಲಿಯನ್ನೂ, ಹುಲಿ ಹೊಡೆದವರನ್ನೂ, ಪಕ್ಕದಲ್ಲಿ ಕುಳ್ಳಿರಿಸಿ, ಮೇರನಣಿಗೆ ಮಾಡಬೇಕೆಂದು ಮುಖ್ಯಸ್ಥರೆಲ್ಲ ತೀಮಾರಣ ಮಾಡಿದರು. ಕುಟ್ಟಪ್ಪನೂ, ಗುಂಡೂರಾಯರೂ, ಇದೊಂದೂ ಬೇಡನೆಂದು ಆಕ್ರೇಸಿಸಿದರು. ಆದರೆ ಆದಕ್ಕೆ ಅವರು ಒಪ್ಪುತ್ತಾರೇನು? ನೂರಾರು ಮಂದಿಯ ಪ್ರೀತಿ, ಗೌರವಗಳ ಕಾಣಿಕೆಯನ್ನು ನಿರಾಕರಿಸಲು ನಮ್ಮೀ ನಾಲ್ಕುರಿಗೆ ಸಾಧ್ಯವಾಗಲಿಲ್ಲ.

ಬಿದಿರುದಟ್ಟಿಗಳನ್ನು ಕಟ್ಟಿ ಆಗಲೇ “ ಪಲ್ಲಕ್ಕೆ ” ಸಿದ್ಧವಾಗಿ  
ಹೊಡಗಿತು. ಮುಢ್ಯೆ ಮುಢ್ಯೆ ಚಿಕ್ಕಪಣಿಗಳನ್ನು ಸೇರಿಸಿ ಹೆಚ್ಚಿದು,  
ಅದನ್ನು ವಿಸ್ತಾರಗೊಳಿಸಿದರು. ಮೇಲೆ ಕಮಾಲ್ ಬಗ್ಗಿಸಿದರು.  
ಬಣ್ಣಬಣ್ಣದ ಕಾಗದಗಳನ್ನು ಕೊರೆದು ಕತ್ತರಿಸಿ, ಚಿತ್ರ ಚಿತ್ರ  
ವಾಗಿ ಮಾಡಲು ಅಗ್ರಹಾರದ ಪ್ರಾಂತುಗರೆಲ್ಲ ಮುಂದೆ ನಿಂತರು.  
ಮಾವಿನಸೋಪನ್ನು ಇಕ್ಕಡಿಗಳಲ್ಲಿಯೂ ಸಿಕ್ಕಿಸಿ, ಮುಂದಿನ ಭಾಗ  
ದಲ್ಲಿ ಎರಡು ಹೊಂಬಾಳಿ ಗುಳ್ಳನ್ನೂ ಕಟ್ಟಿದರು. ಈ ದಿನವೂ  
ಇಲ್ಲಿಯೇ ಇರಬೇಕಾಯಿತ್ತಲ್ಲ ಎಂದು ಇವರೆಲ್ಲರೂ ಗೊಣಗಿದರು.  
ಆದರೆ ಹಳ್ಳಿಯ ಜನಗಳ ಕೋರಿಕೆಯನ್ನು ನಿರಾಕರಿಸಲು ಸಾಧ್ಯವು  
ಇಲ್ಲ, ಮಯಾವೆಯೂ ಆಲ್ಲವೆಂದು ಮಾತನಾಡಿಕೊಂಡರು.  
ಆ ದಿನ ಮಧ್ಯಾಹ್ನ ಉಟಕ್ಕೆ ಕುಳಿತಾಗ, “ ನಾಲ್ಕು ಮಂದಿಗೆ  
ಬಡಿಸುವುದಕ್ಕೆ ಇಬ್ಬರಾಗಬೇಕೇನೋ, ನೀನೂ ಕುಳಿತುಕೋ ”  
ಎಂದು ಶಾಮರಾಯರಂದಾಗ, ರಾಮುವೂ ಇವರ ಕೂಡಲೇ  
ಕುಳಿತುಕೊಂಡನು. ಲಕ್ಷ್ಮಿಗೆ ಈಗ ನಾಚಿಕೆ ಸ್ವಲ್ಪ ಕಡಿಮೆ  
ಯಾಗಿತ್ತು. ಅವಳು ಯಾವಾಗಲೂ ಹಾಗೇ, ಮೊದಲು  
ಮೊದಲು ತುಂಬ ಸಂಕೋಚ, ಆಮೇಲಾಮೇಲೆ ಒಗ್ಗಿದರೆ,  
ನಿಷ್ಪವಚಿಯಾಗಿ, ಏಡುಗತನ ಆಡಲು ಪ್ರಾರಂಭಿಸಿಬಿಡುತ್ತಾಳೆ.  
ಈಗ ಇವರೆಲ್ಲರೂ ಬಂದು ಎರಡು ದಿನಗಳಾಗಿತ್ತು. ಮೇಲಾಗಿ  
ಎಲ್ಲ ಮುದುಕರುಗಳೇ. ಹೀಗಾಗಿ ಅವಳು ಅವೃ ಸಂಕೋಚ  
ಪಡಬೇಕಾದ್ದಿರಲಿಲ್ಲ. ಈ ದಿನ ಅವಳು ತಾಯಿಯ ಕೂಡ ಬಡಿ  
ಸಲು, ತಾನೂ ನಿಂತಳು. ಬೇಡ ಬೇಡವೆಂದರೂ ನಾಲ್ಕು,  
ನಾಲ್ಕು ಸಂಡಿಗೆಗಳನ್ನು ಜಾಸ್ತಿ ಹಾಕಿದಳು. “ ನನ್ನ ಹೊಟ್ಟಿ  
ನೋಡಿ ನಿಮ್ಮ ಮಗಳು ತುಂಬಾ ಜಾಸ್ತಿ ಹಾಕ್ಕಿದಾಳಿ ಸಾಮ್ಮಿ ”  
ಎಂದು ನಕ್ಕು ಕುಟ್ಟಪ್ಪ ನುಡಿದಾಗ, ಲಕ್ಷ್ಮಿ ನಸುನಗುತ್ತ ತಟ್ಟಿ  
ಹಿಡಿದು ಒಳಹೊಕ್ಕಳು. ಗುಂಡೂರಾಯರಿಗೆ ಉಟಿದ ರುಚಿ  
ಗೊತ್ತಾಗಲೇಯಿಲ್ಲ. ಅವರು ರಾಘುವನ್ನೂ ಲಕ್ಷ್ಮಿಯನ್ನೂ

ತಮ್ಮ ಮನಸ್ಸಿನಲ್ಲಿ ನಿಲ್ಲಿಸಿ ಚಿತ್ರ ಬರೆಯುತ್ತಿದ್ದರು. ಉಂಟಾದ ನಂತರ ಎಲ್ಲರೂ ಕೈತೊಳಿದರು. ಚಿನ್ನದ ತಗಡಿನಂಥ ಚಿಗುರು ವೀಕ್ಷಣೆಯೇ, ವಾಸನೆ ದ್ರವ್ಯಗಳನ್ನು ಸೇರಿಸಿದ ಪ್ರತಿ ಅಡಕೆ, ಗುಲಾಬಿ ಬಣ್ಣ ಕಟ್ಟಿದ ಸುಣ್ಣ, ಇವುಗಳನ್ನು ಬೆಳ್ಳಿ ತಟ್ಟಿಯಲ್ಲಿರಿಸಿ ಲಕ್ಷ್ಮಿಯೇ ರೂಂನಲ್ಲಿ ಮೇಜದ ಮೇಲೆ ತಂದಿಟ್ಟಳು. ಎಲ್ಲರೂ ತಾಂಬಾಲ ಹಾಕಲು ಪ್ರಾರಂಭಿಸಿದರು. ಗುಂಡೂರಾಯರು ಮಾತ್ರ ತಟ್ಟಿಗಿನ್ನೂ ಕೈತಾಕದಿದ್ದನ್ನು ಕಂಡ ಲಕ್ಷ್ಮಿ “ನಿಮಗೆ ಅಭ್ಯಾಸವಿಲ್ಲವೇ ಮಾನ” ಎಂದು ಕೇಳಿಯೇ ಬಿಟ್ಟಳು. ಕೈಣಕಾಲ ಗುಂಡೂರಾಯರಿಗೆ ಮೈಚುಮೈ ಒಂದಿತು. “ಇಲ್ಲವ್ಯಾತ್, ನಾನೂ ಹಾಕುತ್ತೀನೆ” ಎಂದು ಅಡಿಕೆಪ್ರತಿ ಬಾಯಿಗೆ ಹಾಕಿ ಎಲೆಗೆ ಸುಣ್ಣ ಹಚ್ಚೆ ತೊಡಗಿದರು. ಸಂಜೆಯಾಯಿತು. ಈಗ ಮೇರ ವಣಿಗೆಲ್ಲ ಸಿದ್ಧವಾಗಿತ್ತು. ಹತ್ತಾರು ಸೆಟ್ಟಿಂಗ್‌ಮಾರ್ಕೆಟ್‌ಗಳ ಪ್ರಕಾಶ ಕಾಂತಿ ಬೀರುತಿತ್ತು. ಹುಲಿಯನ್ನು ಮಧ್ಯದಲ್ಲಿರಿಸಿ ಅದರ ಬಲಭಾಗದಲ್ಲಿ ಗುಂಡೂರಾಯರು ಮತ್ತು ಶಿವನನ್ನೂ, ಎಡಭಾಗದಲ್ಲಿ ಕುಟ್ಟಪ್ಪ ಮತ್ತು ನಾಣುವನ್ನೂ ಕುಳ್ಳಿರಿಸಲಾಯಿತು. ಅವರುಗಳಿಗೆ ಉದ್ದುದ್ದ ಹಾರಗಳನ್ನು ಹಾಕಿ ಚಪ್ಪಣಿ ತಟ್ಟಿದರು. ಸರಿ; ಪಲ್ಲಕ್ಕೆನ್ನು ಮೇಲಕ್ಕೆತ್ತಿ “ಉಫ್‌ಸ್ಯಾರ್” ಎಂದು ಕೂಗಿಕೊಂಡರು. ದೀಪದ ಪ್ರಭಿಗೆ, ಅಂಟಿಸಿದ್ದ ಚಿಮಿಕಿ ದೂರಕ್ಕೆ ಮಿನುಗುಟ್ಟಿತ್ತು. ಅದು ಚಿಕ್ಕ ಹಳ್ಳಿಯಾದುದರಿಂದ ಬೀದಿ ಬೀದಿ ಸುತ್ತಿಬರಲು ಅಷ್ಟೇನೂ ಹೊತ್ತು ಹಿಡಿಯಲಿಲ್ಲ. ಅಗ್ರಹಾರ, ಲಿಂಗಾಯತರ ಬೀದಿ, ಕುಂಬಾರರ ಬೀದಿ, ಗಾಂಗರ ಬೀದಿ, ಇಷ್ಟೆ ಅಲ್ಲಿ ಮುಖ್ಯ ವಾದುವುಗಳು. ರಾಮುವಿಗೆ ಕ್ಷಮರಾ ಹಿಡಿದು ಪೋಟೊ ತೆಗೆಯಲು ತಿಳಿದಿದ್ದಿತು. ಕುಟ್ಟಪ್ಪ ತಂದಿದ್ದ ಕೈಕ್ಷಮರಾದಿಂದ ಅವನು ನಾಲ್ಕು ವಿಧವಾಗಿ ಪೋಟೊ ತೆಗೆದನು. ನಾಲ್ಕುರು ಹಳ್ಳಿಗಳಲ್ಲೂ ಮೇರವಣಿಗೆ ಮಾಡಿಸಬೇಕೆಂದು ಜನ ರಂಪ ಮಾಡಿ

ದರು. ಇಷ್ಟು ಮರ್ಯಾದೆ ಮಾಡಿದುದೇ ಸಾಕೆಂದೂ, ಅವಕ್ಕೆ ಕಾರ್ಯಕ್ರಮಗಳಿರುವುದರಿಂದ ತಾವು ಉರಿಗೆ ಹಿಂದಿರುಗಬೇಕಾಗಿರುವುದಾಗಿಯೂ, ತಮ್ಮನ್ನು ಮನ್ನಿಸಬೇಕೆಂದೂ, ಇವರೆಲ್ಲ ಕೇಳಿಕೊಂಡರು. ಶಾಮರಾಯರು ಹೆಚ್ಚು ತೊಂದರೆ ಪಡಿಸಬೇಡಿ ಎಂದು ಹೇಳಿದಮೇಲೆ, ಜನ ಸುಮೃದ್ಧಾದರು. ರಾತ್ರಿ, ಉಟ್ಟಿ ತೀರಿಸಿ ಮಲಗಿದ ಮೇಲೆ ಬೆಳಗಾಯಿತು. ಎಲ್ಲರೂ ಕಾಣಿ ಮುಗಿಸಿ ಹೊರಡಲಣಿಯಾದರು. ಹೊರಡುವಾಗ ಶಾಮರಾಯರು ನಮ್ಮತ್ತೆನಾದರೂ ದೋಷವಿದ್ದರೆ ಮನ್ನಿಸಬಿಡಿಯೆಂದರು. “ನಿಮ್ಮದೇನೂ ಇಲ್ಲ ಸ್ವಾಮಿ. ನಿಮ್ಮ ಮಗಳು ಲಕ್ಷ್ಮಿಯದೇ ಭಾರಿ ತಪ್ಪು. ಬೇಡ ಬೇಡವೆಂದರೂ ತಿಂಡಿ ಜಾಸ್ತಿ ತಿಸ್ಸಿಸಿ, ಸಾಕು ಮಾಡಿದ್ದಾಳೆ” ಎಂದು ಕುಟ್ಟಪ್ಪನುಗುತ್ತ ನುಡಿದನು. ಕುಟ್ಟಪ್ಪ ಹಾಸ್ಯ ಪ್ರವೃತ್ತಿಯಳ್ಳಿನನು. ಮತ್ತೊಬ್ಬರನ್ನು ನಗಿಸುವುದೆಂದರೆ ಅವನಿಗೆ ಬಹಳ ಆನಂದ. ಇವರನ್ನೆಲ್ಲ ಸಾಗಗೊಳಿಸಲು ಹಳ್ಳಿಯ ಜನ ತಂಡ ತಂಡವಾಗಿ ಮೆರೆದಿದ್ದರು. ಉರಿನ ಪ್ರಮುಖ ವ್ಯಕ್ತಿಗಳೆಲ್ಲ ಹೊಗಿದ್ದು ಬರ್ತೀರಾ ಸ್ವಾಮಿ ಎಂದು ಕೃಮುಗಿದ ಮೇಲೆ, ಎಲ್ಲರೂ ಜೀನ್ ಹತ್ತಿದರು. ಧರ್ಮ ಎಂದು ಶಬ್ದಮಾಡುತ್ತ ಅದು ಮೈಸೂರತ್ತ ಧಾವಿಸಿತು.

## ೨೨

ಮನೆ ಖಾಲಿಯಾದ ಮೇಲೆ ಲಕ್ಷ್ಮಿಗೆ ಬಿಕೋ ಎನ್ನಿಸಹತ್ತಿತು. ಎರಡು ದಿನಗಳಿಂದ ಗದ್ದಲನೋ ಗದ್ದಲ. ಕುಟ್ಟಪ್ಪನ ಹರಟಿಯಿಂದರೆ ಹರಟಿ. ಎಲ್ಲರನ್ನೂ ನಕ್ಷು ನಲಿಸಿ ಅವನು ರಾಧಾಂತ ಮಾಡುತ್ತಿದ್ದನು. ಲಕ್ಷ್ಮಿ ಎರಡನೇ ಬೀದಿ ಭಾಗೀ ರಥಮೃದುವರ ಮನಿಗೆ ನಡೆದಳು. ಅಲ್ಲಿಯೇ ಆವಳ ಮಿಕ್ಕೆಲ್ಲ ಸ್ನೇಹಿತೆಯರು ಕೂಡುವುದು ವಾಡಿಕೆ. ಕಮಲ, ವಿಮಲ, ಸರ್ಜಿ

ನಿರ್ದೂಲ, ಪ್ರಮೀಳ, ಎಲ್ಲರೂ ಅಲ್ಲಿ ಸೇರಿಕೊಂಡರು. ಹರಟಿ ಪ್ರಾರಂಭವಾಯಿತು. “ಸುಗಂಧರಾಜ ಅರಳಿತೀನೇ ಲಕ್ಷ್ಮಿ, ನಿನ್ನ ನಿಮ್ಮ ಹಿತ್ತಲಿನಲ್ಲಿ ನಾನು ಬಂದು ನೋಡಿದಾಗ ಅರಳಿಯೇ ಇರಲಿಲ್ಲ” ಎಂದು ಪ್ರಮೀಳ ಪ್ರಾರಂಭಿಸಿದಳು. “ನಾಲ್ಕು ಬಾರಿ ಹಾಕಿದರೂ ಅದೇಕೂ ನಮ್ಮ ಹಿತ್ತಲಿನಲ್ಲಿ ಗುಲಾಬಿ ಚಿಗುರಲೇ ಇಲ್ಲ ಕಣಮ್ಮ, ಈನಕ್ಕೊಂದು ಕಡ್ಡಿ ಕೊಡೇ ಲಕ್ಷ್ಮಿ ಹಾಕಿ ನೋಡಿಯೇ ಬಿಡ್ಡೀನಿ” ಎಂದು ಸರಳ ನುಡಿದಳು. ಯಾವ ಆಟ ಆಡುವುದೇ ಎಂದು ನಿರ್ದೂಲ ಕೇಳಿದಾಗ ಪಗಡೆ ಎಂದು ಕಮಲ ಉತ್ತರಕೊಟ್ಟಳು. ಅವಲಿಗೆ ಪಗಡೆ ಆಟದಲ್ಲಿ ಅಕ್ಕನೆ ಜಾಸ್ತಿ. “ಆರು ಜನ ಸೇರಿ ಹೇಗೇ ಪಗಡೇ ಆಡೂದೂ” ಎಂದು ನಿರ್ದೂಲ ಕೇಳಿದಳು. ವಿಮಲಳಿಗೂ, ಸರಳಳಿಗೂ, ನಡೆಸಲು ಬರೋಲ್ಲಿ ಕಣೇ; ಪ್ರಮೀಳ, ನಿರ್ದೂಲ ಅವರಿಗೆ ನಡೆಸಿಕೊಡಲಿ, ನಾವು ಒಂದೊಂದು ಕಡೆ ಕುಳಿತುಕೊಳ್ಳೋಣ ಎಂದು ಲಕ್ಷ್ಮಿ ನುಡಿ ದಾಗ ಎಲ್ಲರೂ ಒಪ್ಪಿದರು. ಇಷ್ಟರಲ್ಲಿ ಭಾಗೀರಥಮ್ಮನವರು “ಲಕ್ಷ್ಮಿ, ನಿಮ್ಮ ಮನೇಲಿ ಮೂರು ದಿನದಿಂದಲೂ ತುಂಬ ಖಚು ಜಾಸ್ತಿಯಲ್ಲವೇನೇ, ಜಾನಕಮ್ಮನವರು ಬಹಳ ಕಷ್ಟಪಟ್ಟಿದಾರೆ” ಎಂದರು. “ಅಲ್ಲಕಣೇ ದಡಿಯರ ಹಾಗೆ ಎಷ್ಟೇಷ್ಟು ದಪ್ಪ ಉದ್ದು ದ್ವಿಕ್ಕೆ ಬೆಳಿದಿದ್ದರು ಬಂದವರು” ಎಂದು ನಿರ್ದೂಲ ಅಂದಾಗ, “ಆ ಕುಟ್ಟಿಪ್ಪನ್ನ ನೋಡಿ ನನಗೆ ತುಂಬ ನಗು” ಎಂದು ಸರಳ ನುಡಿ ದಾಗ, ಎಲ್ಲರೂ ಘೋಳಾ ಎಂದು ನಕ್ಕರು. “ಮೊದಲನೇ ದಿನ ನಾನವರನ್ನೆಲ್ಲ ನೋಡಿ ಭಯಪಟ್ಟಿ ಕಮಲ; ಅವರೆಲ್ಲ ಬಹಳ ಒಟ್ಟಿಯವರು ಕಣೇ; ಕುಟ್ಟಿಪ್ಪನಂತೂ ನನ್ನನ್ನು ನಗಸಿ ನಗಸಿ ನನ್ನ ಹೊಟ್ಟಿಯನ್ನೆಲ್ಲಾ ಹುಣ್ಣು ಮಾಡಿದ” ಎಂದು ಲಕ್ಷ್ಮಿ ನುಡಿದಳು. “ಎಷ್ಟೋಂತ್ತು ಹರಟಿ; ಚೌರಿ ಹಾಸುತ್ವೇನೇ” ಎಂದು ವಿಮಲ ನುಡಿದಾಗ ಎಲ್ಲರೂ ಪಗಡೆಯಾಡಲು ಪ್ರಾರಂಭಿಸಿದರು.

## ೨೨

ಗುಂಡೂರಾಯರು ಮನೆ ಬಂದು ಸೇರಿದಮೇಲೆ ಶಾರದಮ್ಮು ನವರಿಗೆ ನಡೆದ ಸಂಗತಿಯನ್ನೆಲ್ಲ ವಿವರಿಸಿ ಹೇಳಿದರು. ಹುಡುಗಿ ಬಹೆಳ ಚೆಲುವೆಯಾಗಿದ್ದಾ ಳಿಂದೂ, ಶಾಮರಾಯರ ಸಂಬಂಧ ಅತಿ ಮೇಲ್ಕಟ್ಟದ್ದೆಂದೂ, ನುಡಿದರು. ಶಾರದಮ್ಮನವರು “ಅದ ಕ್ಕೇನಂತೆ ಒಂದು ಮಾತು ನೀವಲ್ಲೇ ಕೇಳಬಹುದಾಗಿದ್ದಿತಲ್ಲಾ” ಎಂದು ಆಕ್ಕೇಸಿಸಿದರು. ತಮಗೆ ಯಾವುದೋ ಒಂದು ವಿಧವಾದ ಸಂಕೋಚನ ಆವರಿಸಿದುದರಿಂದ ಕೇಳಲಾಗಲಿಲ್ಲವೆಂದು ಅವರು ಸಮಾಧಾನವಿತ್ತರು. ಇಷ್ಟರಲ್ಲಿ ಏನೋ ಕಾರ್ಯನಿಮಿತ್ತ ಕುಟ್ಟಪ್ಪ ಇವರಲ್ಲಿಗೆ ಬಂದನು. ಪತಿಪತ್ತಿಯರ ಸಂಭಾಷಣೆಯೆಲ್ಲವನ್ನೂ ಅವನು ಕೇಳಿದನು. “ಯಾಕೆ ಗುಂಡೂ, ಅಲ್ಲೇ ಮಾತು ನಿಬಂಧನೆಮಾಡಬಹುದಾಗಿದ್ದಿತಲ್ಲಾ; ನಿನಗೆ ಸಂಕೋಚವಾದರೆ, ನನ್ನ ಕಿವಿಗೆ ಸ್ವಲ್ಪ ಹಾಕಬಾರದಾಗತ್ತೇ” ಎಂದನು. ಗುಂಡೂ ರಾಯರು ತಮ್ಮ ಮಗನ ನಡತೆಯನ್ನು ಚಾಚೂ ತಪ್ಪದೆ ಕುಟ್ಟಪ್ಪ ನಿಗೆ ವಿವರಿಸಿದರು. ತಾವೇನೇನೋ ಉಜ್ಜ್ವಲಭವಿಷ್ಯ ಕಾಣುತ್ತಿದ್ದದಾಗಿಯೂ, ಆಕಾಶ ಕೋಟಿ ಕಟ್ಟತ್ತಿದ್ದದಾಗಿಯೂ, ಆದರೆ ಅವೆಲ್ಲ ಗಾಳಿಗೆ ತೂರಿಹೋಯಿತೆಂದೂ ನುಡಿದರು. ಚಿನ್ನ ದಂಧ ಹುಡುಗಿಯನ್ನು ತಂದು ವಿವಾಹಮಾಡಿದ ಮೇಲೂ, ತಮ್ಮ ಮಗ ಸರಿಯಾದ ದಾರಿಯಲ್ಲಿ ನಡೆಯದೆ ಹೋದರೆ, ಒಂದು ಹೆಣ್ಣಿನ ಕಣ್ಣೀರನ್ನು ತಾವು ನೋಡಬೇಕಾಗುವುದಲ್ಲಾ, ಎಂದು ಕೊರಗುವುದಾಗಿ ನುಡಿದರು. “ಹಾಳು ಹುಡುಗ ನನ್ನ ಹೊಟ್ಟೆ ಯಲ್ಲಿ ಏಕೆ ಹುಟ್ಟಿತೋ, ನನ್ನ ದುರದೃಷ್ಟಿ” ಎಂದು ಮಗನನ್ನು ಬೈದರು. ಕುಟ್ಟಪ್ಪ ರಾಫುವನ್ನು ಸರಿಯಾಗಿ ತಿಳಿದುಕೊಂಡೇ ಇರಲಿಲ್ಲ. ಅವನು ಮನೆಗೆ ಬಂದರೆ ತಾನೇ. ಒಂದೆರಡಾವ್ಯಾ

ಬಂದಿದ್ವಾಗು ಶಾರದಮೃನವರು ಹೇಳಿದ್ದರ ಮೇಲೆ, ಅವನು ವಿವರ ವೇಲ್ಲ ಅರ್ಥಾದ್ಯ ತಿಳಿದಿದ್ದಿತು. ಆದರೆ ಸರಿಯಾದ ಪರಿಚಯ ವಿರಲಿಲ್ಲ. ಕುಟ್ಟಪ್ಪ ಗುಂಡೊರಾಯರಿಗೆ, ಈ ದಿನ ಅಭಯ ವಿಶ್ವತನು. ತಾನೇ ನೇರ ಮಾರುತಿ ಕಂಪನಿಗೆ ಹೋಗಿ ರಾಘುವಿಗೆ ಬುದ್ಧಿವಾದ ಹೇಳುವುದಾಗಿಯೂ, ವಿವಾಹವಾದಲ್ಲಿ ಪತ್ನಿ ಮನಿಗೆ ಬಂದ ಮೇಲೆ ಎಲ್ಲ ಸರಿಹೋಗುವದೆಂದೂ, ಇಂಥವರನ್ನೇ ಷೈಲ್ಯೋ ಮಂದಿಯನ್ನು ತಾನು ಸೋಡಿರುವುದಾಗಿಯೂ, ನುಡಿದನು. ಮೊದಲು ವಾಳ್ಳಕ್ಕೆ ಪತ್ರ ಬರಿದು ಹುಡುಗಿಯನ್ನು ನಿಷ್ಪತ್ತಿ ಮಾಡಿಕೊಳ್ಳಿ ಎಂದನು. ಲಕ್ಷ್ಮಿ ಮನಿಗೆ ಕಾಲಿಟ್ಟರೆ ಸಾಕು. ಅವಳ ನಗುಮುಖ ಸೋಡಿ ಎಂಥವನೂ ಸರಿಹೋಗುತ್ತಾನೆ ಎಂದು ಹೋಗಳಿದನು. ಕುಟ್ಟಪ್ಪನ ವರ್ಣನೆಯನ್ನೆಲ್ಲ ಕೇಳಿದ ಮೇಲೆ ಶಾರದಮೃನವರಿಗೆ, ಸೋಸೆ ಕಣ್ಣ ಮುಂದೆ ನಿಂತಿರುವಂತೆಯೇ ಭಾಸವಾಯಿತು. ಸಾಮಾನ್ಯವಾಗಿ ಅತ್ಯೈ—ಸೋಸೆ ಕಚ್ಚಾಟ ಎಲ್ಲೆಲ್ಲಾ ಇದ್ದೇ ಇರುತ್ತದೆ. ಆದರೆ ಮಗನಿಗೆ ವಿವಾಹ ಮಾಡುವುದಕ್ಕೆ ಮೊದಲು, ಸೋಸೆಯೋಬ್ಜಿ ಚು ಮನಿಗೆ ಬರಬೇಕೆಂದು ಅತಿ ಆಸೆಪಡುವವರಳು ಅತ್ಯೈಯೇ; ಪತಿಗಿಂತಲೂ ಅವಳಿಗೆ ಅಪರಿಮಿತಾನಂದ. ಇಂಥದೇ ಒಂದು ಆನಂದ ಶಾರದಮೃನವರಿಗೂ ಉಂಟಾದುದು ಸ್ವಾಭಾವಿಕವಲ್ಲವೇ? ಮಾರ್ತಿನೆಯ ದಿನ ಗುಂಡೊರಾಯರು ವಾಳ್ಳದ ಶಾಮರಾಯರಿಗೆ ಪತ್ರ ಪ್ರೋಂದನ್ನು ಬರಿದರು. ತಮ್ಮ ಮಗ ರಾಘುವೇಂದ್ರನಿಗೆ ಲಕ್ಷ್ಮಿಯನ್ನು ಕೊಟ್ಟು ವಿವಾಹಮಾಡಲು ತಮಗೆ ತುಂಬ ಆಸೆಯಿರುವುದೆಂದೂ, ತಾವಲ್ಲಿಗೆ ಬಂದಿದ್ವಾಗು ಕಾರಣಾಂತರಗಳಿಂದ ಅದನ್ನು ತಿಳಿಸಲು ಸಾಧ್ಯವಾಗಿಲ್ಲವೆಂದೂ, ಈ ಸಂಬಂಧಕ್ಕೆ ತಾನು ಒಟ್ಟಿಗೆಯನ್ನೀಯಬೇಕೆಂದೂ, ತಮ್ಮ ಪ್ರತ್ಯುತ್ತರ ಸೋಡಿ ಜಾತಕಪತ್ರ ಕಳುಹಿಸುವುದಾಗಿಯೂ, ಬರಿದರು. ಕವರ್‌ನಲ್ಲಿ ಈ ಅಂಟಿಸುವುದಕ್ಕೆ ಮೊದಲು, ಶಾರದಮೃನವರಿಗೂ ಓದಿ

ಹೇಳಿ, ಇನ್ನೇನಾದರೂ ಸಂಗತಿ ಸೇರಿಸಬೇಕೇ? ಎಂದು ಕೇಳಿದರು. ಇಷ್ಟೇ ಸಾಕು ಬಿಡಿ, ಎಂದು ಶಾರದಮೃಷಣರಂದಮೇಲೆ, ಪತ್ರವನ್ನು ಕವರಾನಲ್ಲಿ ಹಾಕಿ ಅಂಟಿಸಿ, ತಾವೇ ತಪಾಲಾಫೀಸಿಗೆ ಹೋಗಿ ವೆಟ್ಟಿಗೆ ಹಾಕಿ ಬಂದರು.

### ೨೪

ಅದು ಮಾಫ್-ಫಾಲ್ಯೂ ಓಮಾನೆ. ರಾಗಿ ಕೊಯ್ಲಿನ ಉಲ. ಕೆಂಪು ತೆನೆಗಳನ್ನು ಹೊತ್ತು, ಆಕಾಶದತ್ತ ನೋಡುತ್ತ, ಗಾಳಿಗೆ ತೂಗಾಡುತ್ತ, ಒಯ್ಯಾರದಿಂದ ಅವು ಹಿಗ್ಗುತ್ತ ನಿಂತಿವೆ. ಯಾವ ಬೆಳಿಯೂ ಅಷ್ಟೇ. ಅದು ಹಸುರಾಗಿದ್ದಾಗ ನೋಡಲು ಒಂದು ತರಹ ಲಕ್ಷ್ಯ; ಹಣ್ಣಾದ ಮೇಲೆ ನೋಡುವುದಕ್ಕೇ ಒಂದು ತರಹ ಲಕ್ಷ್ಯ. ಉದರೆ ಜೊಳಿ ಮತ್ತಿತರ ಧಾನ್ಯಗಳಿಗಂತ ರಾಗಿ ಸಮಾಜಾರ ಬೇರೆ. ಅದು ಹಣ್ಣಾದ ಮೇಲೆಯೇ ನೋಡಲು ಚಿಂದ. ಕೆಂಪು ಹರಳುಗಳನ್ನು ಸೇರಿಸಿದ ಒಂದು ಗುಛಿದಂತೆ ಅದು ರಮಣೀಯವಾಗಿ ಕಾಣುತ್ತದೆ. ಎಂಥ ಜತುರನಾದ ಚಿನಿವಾರನೂ ಸಹ, ಹೀಗೆ ಹರಳುಗಳನ್ನು ಖಂಡಿತ ಸೇರಿಸಲಾರನು. ಬೆಳಿಸಿನ ಹೊಲಗಳನ್ನು ನೀವು ನೋಡಿದ್ದೀರಾ? ಎಗ್ಗಬಿಷನ್, ವಾಕ್ ಮುಂತಾದವುಗಳನ್ನೆಲ್ಲ ನೋಡಿ ಅನಂದಪಟ್ಟಿದ್ದೀರಿ. ಅವೆಲ್ಲ ಕೃತಕವಾದವುಗಳು. ಪ್ರಕೃತಿಯ ಸೋಬಗಿನೊಂದಿಗೆ ಅವೆಂದೂ ಸಾಟಿಯಾಗಲಾರವು. ಇಕ್ಕೆಡೆ ಗಳಲ್ಲಿಯೂ ಅವರಿಕಾಯಿ ಜೊತೆ ಮುರಿಯುವ ಹಾಗೆ, ರಾಗಿ ಹೊಲಗಳ ನಡುವೆ ಮೈಗಾವಲಿಗೆ ನಿಂತಿರುವಂತೆ, ಕಾಣುವ ದೃಶ್ಯವನ್ನು ನೀವು ನೋಡಿದಲ್ಲಿ ಎಷ್ಟು ಆನಂದಪಡುವಿರೋ! ಸರಿ; ಇನ್ನು ಕುಯಿಲು. ಕುಡುಗೋಲನ್ನು ಕೈನಲ್ಲಿ ಹಿಡಿದು ಆಳುಗಳೆಲ್ಲ ಹೊಲದೊಳಗೆ ಪ್ರವೇಶಿಸುತ್ತಾರೆ. ಒಂದೊಂದು

ವೇಳಿ ಅವರು ಕುಡುಗೋಲನ್ನು ಮೇಲಕ್ಕೆತ್ತಿ ಹಿಡಿದುಕೊಂಡು  
ನಿಂತಿದ್ದರೆ, ರಾಜಕೀಯದ ಅರಿವಿರುವವರಿಗೆ, ಖಂಡಿತ ಕಮ್ಮೆ  
ನಿಸ್ಟ ಧ್ವಜದ ಜ್ಞಾಪಕ ಬಂದೇ ಬರುತ್ತದೆ. ಗಂಡುಬೀರೆ,  
ಹೆಣ್ಣು ಬೀರೆ ಎಂಬ ಭೇದಭಾವ ಇಲ್ಲಿ ಸ್ವಲ್ಪವೂ ಇರುವುದಿಲ್ಲ.  
ಎಲ್ಲರೂ ಒತ್ತುಟ್ಟಿಗೆ ನಿಂತು ಕೆಲಸಮಾಡುತ್ತಾರೆ. ವಿನಿಧ ಮಾತು  
ಗಳಿಂದ, ಹರಟಿಗಳಿಂದ, ಕೆಲಸದ ಭಾರವನ್ನು ಕಡಿಮೆ ನೂಡಿ  
ಕೊಳ್ಳುತ್ತಾರೆ. ಇದರಲ್ಲಿ ಇನ್ನೂ ಒಂದು ವಿಶೇಷವೇನೆಂದರೆ,

“ ಪ್ರಣಯಿಗಳಿರಬೇಕು, ಆಗ ನೋಡಬೇಕು: ಗಂಡು ರಂಜ ನೀವರ್ದೊ ಮಾತನ್ನೆತ್ತಿ, ಹೆಣ್ಣನ್ನು ಕೆಣಕುತ್ತ ಲೇ ಯಾವ ಯಂತ್ರ. ಸುಗೋಲಿಗೆ ಸಿಕ್ಕಿ ಕೊಯ್ಯಾವಾಗ ಹೊರಡುವ ಯಿರುತ್ತಾನೆ. ಕುಟುಂಬ ಸರಭರ ಶಬ್ದ, ಆ ಕೂಗು, “ನಮ್ಮನ್ನು ಯಾವರ್ದೊ ಲೋಕಕ್ಕೆ ಎಳಿದುಕೊಂಡುಹೊಗುತ್ತದೆ. ಇಷ್ಟ ದಲ್ಲಿ ಅವರಲ್ಲಿಂಬಿನು “ಯಾಕುಮ್ಮೆ, ಬಾಯ್ದಿಬಟ್ಟಿ ಅಡಿದ್ದರ್ಬಾಗು, ನಾದ ಹೇಳುಮ್ಮೆ” ಎನ್ನುತ್ತಾನೆ. “ಕಣ್ಣಿಬಿಟ್ಟಿನ್ನೆ ಜವಾಯ ನಮ್ಮಿಂದು” ಎಂದು ಅವರು ಹತ್ತಾರು ಜನ ಒತ್ತಿಟ್ಟಿಗೆ ಸೇ ರಿ ಹಾಡುವಾಗ, ಯಾವ ಶ್ರುತಿಲಯಕ್ಕೆ ಸೇರಿದ್ದರೂ, ಆ ನಾದಕ್ಕೆ ; ಸೀವು ಖಂಡಿತ ತಲೆಹೊಸುತ್ತಿರಿ. ಕುಯಿಲು ಮುಗಿದ ಮೇಲೆ ಮೆದ ಹಾಕುತ್ತಾರೆ. ಖಂದು ತಂಗಳು ಕಾಲ ಅದು ಸ್ವಲ್ಪಿ ಮುಗುತ್ತದೆ. ಆಮೇಲೆ ಅದನ್ನು ಕೆಡವುತ್ತಾರೆ. ಕೊತಾರ ಇಷ್ಟು ಲ್ಲಿ ಸಜ್ಜಾಗಿರುತ್ತದೆ. ಕೊತಾರವೆಂದರೆ ನೆಲದಲ್ಲಿದ್ದ ಹುಲ್ಲನ್ನೆಲ್ಲ ಕೆತ್ತಿ, ಸಂಗಟಿಸಾರಿಸಿ, ಶುದ್ಧವಾಡಿರುವ ಜಾಗ. ಆಮೇಲೆ ಆ ವಿಂಟು ಎತ್ತಾರೆ. ಗಳನ್ನು ಉದ್ದಕ್ಕೆ ನಿಲಿಸಿ ಸರಪಣಿಯಂತೆ ಬಿಗಿಯುತ್ತಾರೆ. ಇದಕ್ಕೆ “ಹೆನೆ” ಎಂದು ಹೆಸರು. ಮುಧ್ಯದಲ್ಲಿ ಕಂಭನಟ್ಟು— ಇದಕ್ಕೆ ಹೆನೆ ಎಂದು ಹೆಸರು—ಇದಕ್ಕೆ ತಗಲು ಹಾಕುತ್ತದೆ ಮೇಟೆಕಂಭ ಎಂದು ಹೆಸರು—ಇದಕ್ಕೆ ತಗಲು ಹಾಕುತ್ತದೆ ಯಿರುತ್ತಾನೆ. ಹೆಚ್ಚೆ ಎಂದು ಗದ್ದಲ ಮಾಡುತ್ತಾರೆ. ಮಾರ್ಯಾದು ಯಿರುತ್ತಾನೆ.

ನೇಯ ದಿನ ಹುಟ್ಟನ್ನೆಲ್ಲ ತೆಗೆದು ಕೊಂಡಿರದ ಸುತ್ತ ಹಾಕುತ್ತಾರೆ. ಆಮೇಲೆ ಮೇಲಿನ ಹೊಟ್ಟನ್ನೆಲ್ಲ ಬೇರೆನಾಡಿ, ಗಾಳಿಗೆ ತೂರುವ ಕೆಲಸ. ಗಾಳಿ ಚಲನೆ ಒಂದು ಸಮಯ ಇಲ್ಲವೆಂದುಕೊಳ್ಳಿ. ಕೊಂಗಗಳಲ್ಲಿ ಗುಂಗುತುಂಬಿಸಿದ ರಾಗಿಯನ್ನು, ಕೈಗಳಮೇಲೆ ಎತ್ತಿಕೊಂಡು ನಾಲ್ಕಾರು ಆಳುಗಳು ಕೂಗಿಕೊಳ್ಳುತ್ತಾರೆ. “ನನ್ನ ಒಡಿಯಾ ಬೀಸವ್ವಾ, ಎಳ್ಳೀರು ತಂದು ಕುಡಿಸ್ತೀವ್ವಿ” ಎಂದು. ಗಾಳಿ ಬೀಸಿದರೆ ಸಾಕು “ಬೇಗ ಬೇಗ ತೂರಿರೋ, ಗಾಳಿ ಬೀಸ್ತುದೆ” ಎಂದು ಕೂಗಿಕೊಳ್ಳುತ್ತಾರೆ. ಈಗ ರಾಗಿ ಒಕ್ಕಣೆಯಲ್ಲ ಮುಗಿಯಿತು. ಇನ್ನು ಲಿದಿರುವುದು ಧಾನ್ಯವನ್ನು ಮನೆಗೆ ಸಾಗಿಸುವುದೋಂದೇ. ಇದಕ್ಕೆ ಮೊದಲು “ಹೆಚ್ಚು” ಮಾಡುತ್ತಾರೆ. ಹೆಚ್ಚು ಎಂದರೆ ಧಾನ್ಯ ಸಾಗಿಸುವುದಕ್ಕೆ ಮೊದಲು ಮಾಡುವ ಒಂದು ಕ್ರಿಯೆ. ರಾಗಿಯನ್ನು ಒಂದು ಗುಡ್ಡೆಯಾಗಿ ಸುರಿದು, ಅದರ ಮೇಲಿನಿಂದ ಕೆಳಕ್ಕೂ, ಸುತ್ತುಲೂ ಬೂದಿಯಿಂದ ರಂಗೋಲಿ ಎಳೆಯುತ್ತಾರೆ. ಕೊಂಡಿರದ ತುಂಬ ಚಿತ್ರನಿಚಿತ್ರ ಕೆಲಸಮಾಡುತ್ತಾರೆ. ಆ ರಾತ್ರಿ ಅಲ್ಲೆ ಉಟ್ಟ. ಹತ್ತಾರು ಜನ ಬೆಳದಿಂಗಳಿನಲ್ಲಿ ಕುಳಿತು ಉಟ್ಟಮಾಡುತ್ತಾರೆ. ವಿಶೇಷ ಭಕ್ತ್ಯಾ ಭೋಜ್ಯಗಳನ್ನು ಈದಿನ ತಯಾರುಮಾಡಿರುತ್ತಾಗೆ. “ಬೆಂಕಿಹಾಕಿ ಕೊಂಡು ಅದರ ಸುತ್ತಲು ಕುಳಿತು, ಏನೇನೆಲ್ಲ ಮಾತನಾಡುತ್ತು, ಬೆಳ ಬೆಳಗೂ ಆ ಧಾನ್ಯದ ರಾಶಿಯನ್ನು ಕಾಯುತ್ತಾರೆ. ಇನ್ನು ರಾಗಿಯನ್ನು ಮನೆಗೆ ಸಾಗಿಸುವ ಕೆಲಸ. ಚೀಲ ಹಿಡಿದು ಆಳೆಯಲು ಪ್ರಾರಂಭಿಸುತ್ತಾರೆ. ಪ್ರಾರಂಭದಲ್ಲಿ ಒಂದು ಎಂದು ಹೇಳುವ ದಿಲ್ಲ. “ಹೆಚ್ಚುಲಿ” ಎನ್ನುತ್ತಾರೆ. ಅನಂತರ ಆರುಕೆಳಿದು ಏಳನೆಯ ಸಂಖ್ಯೆ ಒಂದಾಗಲೂ ಹೆಚ್ಚುಲಿ ಎನ್ನುತ್ತಾರೆ. ಏಳು ಎಂದರೆ ಧಾನ್ಯ ಎದ್ದು ಹೊರಟುಹೋಗುವುದೆಂದೂ, ಕಡಿಮೆ ಯಾಗುವುದೆಂದೂ, ಅವರ ನಂಬಿಕೆ. ಆಮೇಲೆ ಕೊನೆಸಂಖ್ಯೆ ಇಪ್ಪತ್ತು ಒಂದಾಗಲೂ ಹೆಚ್ಚುಲಿ ಎನ್ನುತ್ತಾರೆ. ಇಪ್ಪತ್ತು

ಕೊಳಗಕ್ಕೆ ಒಂದು ಖಂಡಗವಲ್ಲವೇ ? ಇನ್ನೂ ಒಂದು ವಿಶೇಷ ವನ್ನು ಬರೆಯಲು ನಾನು ಮರೆತೆ. ಕೊತಾರದಲ್ಲಿ ಕೆಲಸಮಾಡುತ್ತಿರುವಾಗಲೂ, ಧಾನ್ಯವನ್ನು ಗಾಳಿಗೆ ತೂರುತ್ತಿರುವಾಗಲೂ, ಮತ್ತಿರ ಸಮಯಗಳಲ್ಲಿಯೂ, ರೈತ “ಹೆಚ್ಚಿಲಿ, ಹೆಚ್ಚಿಲಿ” ಎಂದು ಹೇಳುತ್ತೇಯಿರುತ್ತಾನೆ. ಇದರಫ್ರಿ ಧಾನ್ಯದೇವತೆ ಸಂತಸಪಟ್ಟು, ಹೆಚ್ಚಿ ಕೊಡುತ್ತಾಳೆಂದು ಭಾವನೆ. ಅಳಿದಾದ ಮೇಲೆ ಎಷ್ಟಾಯಿತೆಂದು ಅವರಿವರು ವಿಚಾರಿಸುತ್ತಾರೆ. ಇನ್ನು ಖಂಡಗ ಎಂದು ಪ್ರತ್ಯುತ್ತರ ದೊರಕುತ್ತದೆ. ಹುಂ, ಏನೋಇ, ಭೂಮಿತಾಯಿ ಕೊಟ್ಟಷ್ಟು ಎಂದವನು ನುಡಿಯುತ್ತಾನೆ. ಹೊರಗಣ ಜನ ಎಷ್ಟೇ ಕಚ್ಚಾಡುತ್ತಿದ್ದರೂ, ನಗರಗಳಲ್ಲಿ ಏನೇ ಮೋಸ ಗಾರಿಕೆ, ಅಕ್ಕಾತ್ಮಗಳು ನಡೆಯುತ್ತಿದ್ದರೂ, ಸರ್ಕಾರವೇ ಬದಲಾಗಿ ಉರುಳುತ್ತಿರುಳುತ್ತ ಬರುತ್ತಿದ್ದರೂ, ಹಳ್ಳಿಯ ರೈತ ಅದಕ್ಕೆ ಗಮನ ಕೊಡುವುದಿಲ್ಲ. ಕಷ್ಟಪಟ್ಟರೆ ಭೂಮಿತಾಯಿ ನಮಗೆ ಮೋಸನೂಡುವುದಿಲ್ಲವೆಂದು ಅವನು ಭೂಮಿಯನ್ನೇ ಅಚಲವಾಗಿ ನಂಬಿ ಕಾಲ ಕಳೆಯುತ್ತಿರುತ್ತಾನೆ.

## ೨೫

ಶಾಮರಾಯರಿಗೆ ಹಳ್ಳಿಯಲ್ಲಿ ಮಿಕ್ಕೆಲ್ಲರಿಗಂತಲೂ ಭೂಮಿ ಜಾಸ್ತಿ ಇದ್ದಿತು. ಅವರಿಗೇಗೆ ಓಡಾಟದ ಕಾಲ. ಮನೆಯಲ್ಲಿ ಸಿಲ್ಲಲು ಪುರಸತ್ತೇ ಇಲ್ಲ. ಭೂಮಿ ಒಂದೇ ಸ್ಥಳದಲ್ಲಿ ಇಲ್ಲದೆ, ನಾಲ್ಕುರು ಸ್ಥಳಗಳಲ್ಲಿ ಇದ್ದುದರಿಂದ, ರಾಮುವಿಗೂ ಈಗ ಹೆಚ್ಚಿನ ಕೆಲಸ. ಅಳುಗಳ ಮೇಲೆ ನಿಂತು ಕೆಲಸ ತೆಗೆಯುವುದೇನೂ ಸಾಮಾನ್ಯದ ಮಾತ್ರ. ಅನೇಕ ವೇಳೆ ಅವರುಗಳು ಮನಿಗೆ ಬರುತ್ತೇಯಿರಲಿಲ್ಲ. ಒಕ್ಕಣ ನಡೆಯುವ ಸ್ಥಳಕ್ಕೇ ಕಾಫಿ ಉಂಟ ಹೋಗುತ್ತಿದ್ದೂ ದೂ ಉಂಟು. ಉಂಟ ಸಮೀಪದಲ್ಲಿದ್ದ

ಹೊಲಗೆಳಿಗೆ ಜಾನಕಮ್ಮನವರೂ ಹೋಗುವುದುಂಟು. ಬಿಸಿಲಿ ನಲ್ಲಿ ನಿಂತು ಕೆಲಸ ಮಾಡದಿದ್ದರೂ, ಕೆಲಸ ತೆಗೆಯುವುದಕ್ಕಾಗಿ ದರೂ ಬ್ರಾಹ್ಮಣ ಹೆಂಗಸರುಗಳಿಂದ ಸಾಧ್ಯವೇ? ದುಡಿದು, ದಣಿ ಯುವುದೆಂದರೆ ನಮ್ಮವರಿಗೆ ಸಾಧ್ಯವೇಯಿಲ್ಲ. ಜಾನಕಮ್ಮನವರು ಹೋಗುತ್ತಿದ್ದರು ನೇರೆಡುವುದಕ್ಕಾಗಿ ; ಮಾಡುವುದಕ್ಕೆಲ್ಲ. ಒಂದರೆಡು ತಾಸುಗಳು ಕಳೆಯಿತೆಂದರೆ, ಅವರು ಹಿಂದಿರುಗು ತಿದ್ದರು. ಅಷ್ಟಕ್ಕೇ ಅವರಿಗೆ, ಮನೆ ಬಂದು ಸೇರುವವರಿಗೆ, ಬೆವರು ಧಾರಾಕಾರವಾಗಿ ಹರಿಯುತ್ತಿತ್ತು. ಲಕ್ಷ್ಮಿಯೂ ಹೊಲಗೆಳಿಗೆ ಹೋಗುತ್ತಿದ್ದರುಂಟು. ಆದರೆ ಅವಳು ಹೋಗುವ ಕಾರ್ಯವೇ ಬೀರೆ. ಸ್ವೇಹಿತೆಯರನ್ನು ಒತ್ತೆಟಿಗೆ ಸೇರಿಸಿಕೊಂಡು ಆಟವಾಡುತ್ತ, ಮಾತನಾಡುತ್ತ, ಕೇರೆಹಾಕುತ್ತ, ಅವರೆಕಾಯಿ ಬಿಡಿಸುವುದು ಅವಳ ಕೆಲಸ. ಹಸಿ ಅವರೆಕಾಯಿನ ಸಾರು ಬಹಳ ರುಚಿಯಲ್ಲವೇ? ಒಂದು ತಿಂಗಳ ಕಾಲವೂ ಜಾನಕಮ್ಮನವರ ಮನೆಯಲ್ಲಿ ಅವರೆಕಾಯಿನ ಹೊಡಿತವೇ. ಒಂದಕ್ಕೇ, ಎರಡಕ್ಕೇ, ಉಪ್ಪಿಟ್ಟು, ರೊಟ್ಟು, ಎಲ್ಲ ಸಾಮಗ್ರಿಗಳಿಗೂ ಸೇರಿಸಿ, ರುಚಿರುಚಿಯಾಗಿ ಮಾಡಿ ತಿನ್ನನುಡಿ ಕೆಲಸ. ಹಸಿ ಅವರೆಕಾಯಿ ಯನ್ನು ಸುಲಿದು, ಬೇಳಿಮಾಡಿ, ಒಣಗಿಸಿ ಇರಿಸಿಕೊಂಡರೆ, ಅದು ಇನ್ನೂ ರುಚಿ; ಚೆಂದ. ಲಕ್ಷ್ಮಿಗಂತೂ ಇದೇ ಕೆಲಸ. ನಾಲ್ಕಾರು ಜನ ಅವರ ಮನೆಯಲ್ಲಿ ಒತ್ತೆಟಿಗೆ ಕುಳಿತುಕೊಳ್ಳುವರು. “ನಾನು ಮುಂಚೆ ಬೇಳಿ ಮಾಡುತ್ತೀನೆಯೋ, ನೀನು ಮುಂಚೆ ಮಾಡುತ್ತೀಯೋ, ನೋಡಬೇಕು ಕಣೇ” ಎಂದು ಹಂಡ್ಯ ಕಟ್ಟುವರು. ಸರಿ; ಸ್ತುರಂಭವಾಯಿತ್ತಿಲ್ಲ. ಸರಭರ ಕೆಲಸ ಮಾಡುವರು. ಒಂದೇ ವಯಸ್ಸಿನ ನಾಲ್ಕಾರು ಹುಡುಗಿಯರು ಒತ್ತೆಟಿಗೆ ಕುಳಿತು ಮಾತಿಗೆ ಮಾತನಾಡುತ್ತ, ಹಂಚಿದೆನರಾಗಿರಲು, ಬೇಳಿ ಮಾಡುವ ರಭಸದಿಂದ, ಕೃಬಳಿಗಳೆಲ್ಲ ಅಲುಗಾಡುತ್ತ, ರುಣಾ ರುಣಾ ಎನ್ನುವಾ ದೃಢ ನೀವು ನೋಡಬೇಕು. ಎನ್ನು ಆನಂದು

ಹಡುವಿರೋ? ನಿಮಗೆಲ್ಲಿ ಇಂಥ ಸೋಚಿ ಸಿಗುತ್ತದೆ ಬಿಡಿ. ಶಾಮು ರಾಯರು ಭಾರಿಸ್ಥಿತವಂತರಾಗಿದ್ದ ದರಿಂದ, ಅವರಿಗೆ ಹೇರಳ ವಾಗಿ ಅವರೆಕಾಯಿ ಬರುವುದುಂಟು. ಕೆಲವು ವೇళೆ ಮೂಟಿ ಲೆಕ್ಕದಲ್ಲಿ ಹೋಗುವುದೂ ಉಂಟು. ಅನೇಕ ಸಮಯಗಳಲ್ಲಿ ಜಾನಕಮೃನವರು ಮತ್ತಿತರರಿಗೂ ದಾನಮಾಡುವುದುಂಟು. ದಾನ ಅಗ್ರಹಾರ ನಿವಾಸಿಗಳಿಗೇ ಜಾಸ್ತಿ ದೊರಕುತ್ತಿದ್ದಿತು. ಮತ್ತಿತರರಿಗೆ ಅಲ್ಪಸ್ವಲ್ಪ. ಅಂದು ಶಾಮುರಾಯರೂ, ರಾಮುವೂ ಮನೆಯಲ್ಲಿರಲಿಲ್ಲ. ಹೋಲಗಳಿಗೆ ಹೋಗಿದ್ದರು. ಜಾನಕಮೃನವರು ಕೆಂಭು ಒರಗಿಕೊಂಡು ಕುಳಿತು, ಲಕ್ಷ್ಮಿತ್ವಿಗೆ ಜಡೆ ಹೆಣೆಯುತ್ತಿದ್ದರು. ಇಷ್ಟರಲ್ಲಿ ಹೋರಗೆ ಸ್ವೀಕಲ್ಲಾ ಬೀಲ್ಲಾ ಮಾಡಿದ ಶಭ್ದವಾಯಿತು. ಯಾರೆಂದು ಸೋಡಬೆಂಕೇಳುವದರೊಳಗಾಗಿ, ತನಾಲು ಸೇವಕನು ಒಳಗೆ ಬಂದು “ಪತ್ರವೋಂದಿದೆ ತೆಗೆದುಕೊಳ್ಳಿರಮಾತ್ರ” ಎಂದು ಲಕ್ಷ್ಮಿತ್ವಿಯ ಕೈಗಿಂತ್ತು ಹೋರಟನು. ಜಾನಕಮೃನವರು ಮರ್ಯಾದಿಗಾಗಿ ಸ್ವಲ್ಪ ಕಾಣಿ ಇರಸಲೇ ಎಂದು ದಕ್ಕೆ, ಬೇಡಮಾತ್ರ, ಹೋತ್ತಾಗುತ್ತದೆಂದು ಹೇಳಿ ಅವನು ಹೋರಟುಹೋದನು.

## ೨೪

ಲಕ್ಷ್ಮಿತ್ವಿಯ ಹೆಳ್ಳಿಯ ಶಾಶೀಯಲ್ಲಿ ನಾಲ್ಕುನೇ ತರಗತಿಯ ವರಿಗೆ ಮಾತ್ರ ಓದಿದ್ದಳು. ಮುದ್ದು ಮುದ್ದಾಗಿ ಅಕ್ಕರ ಬರಿಯಲು ಬಾರದಿದ್ದರೂ, ಕಾಗದ ಪತ್ರಗಳನ್ನು ಓದಿಕೊಳ್ಳುವಷ್ಟು ಸಾಮಧ್ಯ ಅವಳಿಗಿತ್ತು. ಯಾವ ಪತ್ರ ಬಂದರೂ ಅದನ್ನು ಒಡೆದು ಸೋಡುವದೆಂದರೆ ಲಕ್ಷ್ಮಿತ್ವಿಗೆ ಬಹಳ ಆಸೆ. ಅವಳಿಗೆ ಅದೊಂದು ವಾಡಿಕೆಯಾಗಿ ಹೋಗಿದ್ದಿತು. ಜಾನಕಮೃನವರು ಒಳಗೆ ಪ್ರವೇಶಿಸುವುದರೊಳಗಾಗಿ ಲಕ್ಷ್ಮಿತ್ವಿ ಓದಿದ್ದಳು.

ಎಲ್ಲಿಂದ ಬಂದಿದೆಯೇ ಎಂದು ತಾಯಿ ಕೇಳಿದುದಕ್ಕೆ, ಮೈಸೂರಿನಿಂದ ಎಂದುತ್ತರಕೊಟ್ಟು ಮೇಲೂ ಓದತ್ತೊಡಗಿದಳು. ಜಾನಕಮೃನವರಿಗೆ ತುಸು ಯೋಚನೆಯಾಯಿತು. ಅವರ ಬಂಧು ಬಳಗನೆಲ್ಲ ಚಾಮರಾಜನಗರ, ತೆರಕಣಾಂಬಿ, ಗುಂಪ್ಲುಪೇಟೆ, ಈಕಡಿಗೇ ಜಾಸ್ತಿ ಇದ್ದಿತು. ಮೈಸೂರಲ್ಲಿ ಅವರಿಗೆ ಯಾರೂ ಇರಲಿಲ್ಲ. ಕ್ವೇಣಾಲ ಅವರಿಗೆ ಹಳೆಯ ನೆನವಾಗಿ ಶ್ರೀಧರನಜಾಳ್ವಲಪಕ ಬಂದಿತು. “ ಯಾರೇ ಕಾಗದ ಬರೆದಿರುವವರು, ಗಟ್ಟಿಯಾಗಿ ಓದಿಹೇಳೇ ” ಎಂದು ಆಜಾಳ್ವಲಿಸುವುದರೊಳಗಾಗಿ, ಲಕ್ಷ್ಮೀ ಪೂರಾ ಕಾಗದ ಓದಿ ಮುಗಿಸಿದ್ದಳು. ಇಲ್ಲಿ ನಮ್ಮ ಮನಿಗೆ ಬಂದಿದ್ದರಲ್ಲ ಅವರು ಬರೆದಿದಾರಮ್ಮ ” ಎಂದಳು. ಈಗ ಜಾನಕಮೃನವರಿಗೆ ಹುಲಿ ಬೇಟೆಯವರ ಜ್ಞಾಪ್ತಿ ಬಂದು, ತುಸು ನಗುವೂ ಬಂದಿತು. ಮತ್ತೊಂದು ಬಾರಿ ಗಟ್ಟಿಯಾಗಿ ಓದು ಎಂದರು. ಹೆತ್ತೆತಾಯಿಯ ಎದುರಿಗಾದರೂ, ಮದುವೆ ವಿಚಾರ ಎಂಂಬೆಡನೆ ಸಂಕೋಚವಡುವುದು, ಹೆಣ್ಣಿಗೆ ಸ್ವಾಭಾವಿಕವಲ್ಲವೇ? ಯಾವ ಹೆಣ್ಣು ತಾನೆ ತನ್ನನ್ನು ಮದುವೆ ಮಾಡಿ ಕೊಳ್ಳಲು ಪತ್ರ ಬರೆದಿದ್ದಾರೆ ಎಂದಾಳು? ನಾನು ಬರೆಯುತ್ತಿರುವುದು ಡಳ್ಳಿಗರ, ಹಳ್ಳಿಯ ಸಮಾಚಾರವನ್ನು. ಪಟ್ಟಣದ ಮಾತನ್ನು ಬಿಡಿ. ಮನುವಾಗಿದ್ದಾಗಲೇ ಪ್ರೇಮ ಮೊಳೆತು, ಯಾವನಕ್ಕೆ ಬಂದಮೇಲೆ ಸಿಡಿದು ಮೆರಿಯುವವರವರು. ಜಾನಕಮೃನವರ ಒತ್ತೆಡದ ಮೇಲೆ, ಲಕ್ಷ್ಮೀ ಪತ್ರವನ್ನು ಭಹಳ ಸಂಕೋಚದಿಂದಲೇ ಓದಿ ಮುಗಿಸಿದಳು. ಅವರಿಗೆ ಅವಳಿಗಾಗಲೇ ಹಳೆಯ ಮೇಲೆ ನಾಲ್ಕಾರು ಬೆವರು ಹನಿಗಳು ಕಾಣಿಸಿಕೊಂಡುವು.

## ೨೨

ಸಂಜಿಯಾಯಿತು. ತಂದೆಯೂ, ಮಗನೂ, ಹೊಲದಿಂದ ಹಿಂದಿರುಗದರು. ಜಾನಕಮೃನವರು ಪತಿ ಮನಿಗೆ ಕಾಲಿಷ್ಟ್ವಾಡ ಸೇಯೀ ಮೈಸೂರಿನ ಪತ್ರದ ಸಮಾಚಾರವನ್ನು ತಿಳಿಸಿದರು. ಅವರು ಕಾಲಿಗೆ ನೀರು ಹಾಕಿ, ಟಿವಲ್‌ನೀಂದ ಒರಸಿ ಕುಳಿತು ಕೊಂಡರು. ಪತ್ರವನ್ನು ಕೈಗೆ ತೆಗೆದುಕೊಂಡು, ಕನ್ನಡಕ ಹಾಕಿ ಕೊಂಡು ಓದಿದರು. ರಾಮುವೂ ತಂದೆಗೆ ಸೇರಿಕೊಂಡೇ ಕುಳಿತು, ಓದುವುದನ್ನು ಕೇಳುತ್ತಿದ್ದನು. ಜಾನಕಮೃನವರು ಮೂಗಿನ ಮೇಲೆ ಬೆರಳನ್ನಿರಸಿ, ಬಾಯಿಬಿಟ್ಟು ಕುಳಿತ್ತಿದ್ದರು. ಲಕ್ಷ್ಮಿ ಮಾನವಾಗಿ ಬೆಂಚಿನಮೇಲೆ ಕುಳಿತ್ತಿದ್ದಳು. ಓದಿ ಮುಗಿಸಿದ ನಂತರ ಶಾಮರಾಯರು ನೆಲ್ಲನೆಯ ನಿಟ್ಟುಸಿರೊಂದನ್ನು ಬಿಟ್ಟರು. ಇಂಥ ಆಸೆಯನ್ನು ಟುಮಾಡುವ ಪತ್ರಗಳಿಷ್ಟ್ವೇ, ಕೊನೆಗೆ ಅವರಿಗೆ ನಿರಾಸೆಯನ್ನು ತೋರಿಸಿ ಹೊಗಿದ್ದ್ವಾಗಿ. ಅವರು ಪತ್ರವನ್ನು ಕಿಸೆಯಲ್ಲಿ ಹಾಕಿ, ಅಂಗ ತೆಗೆದು ವೊಳಿಗೆ ತಗಲಿಸಿ, ಸಂಧ್ಯಾವಂದನೆಗೆಂದು ಕುಳಿತರು. ಈ ವೇಳೆಗಾಗಲೆ ಲಕ್ಷ್ಮಿ ನೀರು ತಂದಿಟ್ಟಿದ್ದಳು. ಇಷ್ಟುದಿನವೂ ಅವಳು ತಂದೆಯ ಕೂಡ ಆಗಲೀ ಇಲ್ಲವೇ ಅಣ್ಣನ ಬಳಿಯಲ್ಲಾಗಲೀ ಏನೆಲ್ಲ ಹರಟಿ ಹೊಡಿಯತ್ತಿದ್ದಳು. ಈದಿನ ಸದ್ದೀ ಇಲ್ಲ; ಬೆಕ್ಕಿನಂತಿದ್ದಳು. ಶಾಮರಾಯರು ಸಂಧ್ಯಾವಂದನೆ ಮುಗಿಸುವವರಿಗೆ, ಮನೆಯಲ್ಲಿ ನಿಶ್ಚಯಿಸಿ. ಅಡಿಗೆ ಮನೆಯಲ್ಲಿ ಮಾತ್ರ ಉಟಕ್ಕೆ ನಂಚಿಕೊಳ್ಳುವುದಕ್ಕೆಂದು, ಜಾನಕಮೃನವರು ಸಂಡಿಗೆ ಹುರಿಯುತ್ತಿದ್ದರು. ಎಣ್ಣುವಾಸನೆ ಈಚೆಗೂ ವ್ಯಾಪಿಸಿ ಫೋಮಾಯಿಸುತ್ತಿತ್ತು. ರಾಮು ತಾಯಿಯ ಬಳಿಯಲ್ಲಿ, ಒಲೆಯ ಮುಂದೆ ಕುಳಿತುಕೊಂಡಿದ್ದನು. ತಾಯಿ-ಮಗನಿಗೇನೂ ಸಂಭಾಷಣೆ ನಡೆಯುತ್ತಿತ್ತು. ಅದು ಈಚೆಗೆ ಕೇಳುತ್ತಿರಲಿಲ್ಲ. ಉದ್ದರಣೆ ಸದ್ದಿನಿಂದಲೇ ಸಂಧ್ಯಾ

ವಂದನೆ ಮುಗಿಯಿತೆಂದು ತಿಳಿದು ಜಾನಕಮ್ಮನವರು “ಬನ್ನಿ ಸಿದ್ಧವಾಗಿದೆ” ಎಂದು ಪತಿಯನ್ನು ಕರೆದರು. ಲಕ್ಷ್ಮಿ ಎಲೆ ಹಾಕಿ, ನೀರಿನ ಲೇಳಿಟಗಳನ್ನಿಟ್ಟು, ಆಗಲೇ ಸಜ್ಜಗೊಳಿಸಿದ್ದೆಳು. ಉಟಕ್ಕೆ ಕುಳಿತುದಾಯಿತು. ಜಾನಕಮ್ಮನವರೇ ಉಟದ ಮಧ್ಯದಲ್ಲಿ ಮಾತಿಗೆ ವಾರಂಭಿಸಿದರು. ಮೈಸೂರಿಗೆ ಹೋಗಿ ಅಲ್ಲಿನ ಸ್ಥಿತಿಗಳನ್ನು ನೋಡಿ ಬರಬೇಕೆಂದು ಶಾಮರಾಯರು ಪ್ರತ್ಯುತ್ತರವಿತ್ತರು. ರಾಮು ಒಂದು ಅಭಿಪ್ರಾಯವನ್ನು ಸೂಚಿಸಿದನು. ಲಕ್ಷ್ಮಿಯ ಜಾತಕದ ಕೂಡ, ಗುಂಡೂರಾಯರಿಗೆ ಮೊದಲು ಪತ್ರ ಬರಿಯಬೇಕೆಂದೂ, ಪ್ರತ್ಯುತ್ತರ ದೊರಿತ ಮೇಲೆ ಹೋಗುವುದು ಒಳಿತೆಂದೂ, ಅಭಿಪ್ರಾಯವಿಟ್ಟುನು. ಈ ಯೋಚನೆ ಶಾಮರಾಯರಿಗೆ ಹಿಡಿಯಿತು. ಮಧ್ಯ ಜಾನಕಮ್ಮನವರು “ನಕ್ಷತ್ರ ತಿಳಿಸುವುದೇ ಬೇಡ” ಎಂದರು. ಸುಳ್ಳಹೇಳಿ ನಾನು ಲಗ್ನಮಾಡಲಾರೆ. ನನ್ನೀ ಜನ್ಮದಲ್ಲಿ ಅದು ಸಾಧ್ಯವೇ ಯಿಲ್ಲ. ಹುಡುಗಿ ನಿಂತಿದ್ದರೂ ನಿಂತಿರಲಿ ಎಂದವರು ಗುಡುಗಿದರು. ಕೊನೆಗೆ ರಾಮುವಿನ ನಿಣಂಯವೇ ಬಹುಮತದಿಂದ ಅಂಗೀಕೃತವಾಯಿತು. ಮರುದಿನ ಶಾಮರಾಯರು ಗುಂಡೂರಾಯರಿಗೆ ಪತ್ರವೋಂದನ್ನು ಬರಿದರು. ದೈವಸಂಕಲ್ಪವನ್ನು ಮೀರಲು ಯಾರಿಂದಲು ಆಗುವುದಿಲ್ಲೆಂದೂ, ಈ ಸಂಭಂಧ ಬೆಳೆಯ ಬೇಕೆಂದಿದ್ದಲ್ಲಿ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲೆಂದೂ, ತಾವೇ ಜಾತಕ ಪತ್ರ ಕಳುಹಿಸಿರುವುದಾಗಿಯೂ, ಅಶ್ಲೀ ಸರಿಯಾಗಿ ನೋಡಿ ಪ್ರತ್ಯುತ್ತರ ಬರಿಯ ಬೇಕೆಂದೂ, ಅದರಲ್ಲಿ ಬರಿದಿದ್ದರು.

### ಇಲ

ತಿಪ್ಪಾಶಾಸ್ತ್ರಗಳೆಂದರೆ ಮೈಸೂರು ಸೀಮೆಯಲ್ಲಿ ತಿಳಿಯ ದವರಿಲ್ಲ. “ಚೈತ್ರೀತಿವ ಸಿದ್ಧಾಂತಕೇಸರಿ” ಎಂಬ ಬಿರುದನ್ನು

ಅವರು ಸಂಪಾದಿಸಿಕೊಂಡಿದ್ದರು. ಇಡೀ ದಿನ ಬೆವರು ಸುರಿಸಿ ಮಡಿಯುವ ಕೂಲಿಗಾರನಿಗೆ, ಅವನೆಷ್ಟೆ ಹೊಡಿದಾಡಿದರೂ, ಸಿಗುವ ಕೂಲಿ ಹನ್ನೆರಡಾಳಿಗೆ ಮೇಲ್ಮಟ್ಟಿರಲಾರದು. ಹೈಲ್ವೆ ಪಾಲ್ಟ್‌ಫಾರಂ, ಬಸಾಸ್ಪ್ಯಾಂಡ್, ಮತ್ತಿತರ ಸಾರ್ವಜನಿಕ ಸ್ಥಳಗಳ ಬಳಿ ಕೂಲಿಗಳನ್ನು ನೀವು ನೋಡಿದ್ದೀರಲ್ಲವೇ? ನಿಮ್ಮ ವೆಟ್ಟಿಗೆಯನ್ನೂ ಸಾಮಾನುಗಳನ್ನೂ ಕಸಿದುಕೊಳ್ಳುವುದಕ್ಕೇ ಅವನು ಬರುವನು. “ಸಾಮಿ, ಸಾಮಿ, ಎರಡಾಳಿ, ಎರಡಾಳಿ, ಎಲ್ಲಿಗೆ ಹೋಗೀಕು ಹೇಳಿ” ಎಂದು ಕೂಗುವನು. ಅವನನ್ನು ನೋಡಿದರೆ, ಮಾನವ ನೃದಯವಿರುವವರಿಗೆ ಸ್ವಲ್ಪ ಚುರುಕ್ಕಾ ಎಂದೀತು : ಮತ್ತಿತರರಿಗಲ್ಲ. ಇದು ಒಂದು ಕಡೆ ಕಾಣುವ ದೃಶ್ಯ. ಇಪ್ಪತ್ತು ಇಪ್ಪತ್ತು ದು ಕೊಳಗ ಧಾನ್ಯವನ್ನು ಚೀಲನಲ್ಲಿ ತುಂಬಿ, ಕತ್ತಿಯಂತೆ ಬೆನ್ನೆ ಮೇಲಿರಿಸಿ ಸಾಗಿಸುವವನನ್ನು ನೋಡಿದ್ದೀರಲ್ಲವೇ? ಅವನಿಗೆ ಸಿಗುವ ಕೂಲಿಯೆನ್ನು? ಮಿಲ್ಲಿಗಳಲ್ಲಿ ಹಗಲಿರುಳು ಮಡಿಯುವ ವನು, ಸಂಜೀವರೆಗೂ ಲೇಖನಿ ಹಿಡಿದು ಗುಮಾಸ್ತೇಯಾಗಿರುವ ವನು, ಇವರೆಲ್ಲ ಅತಿ ಮುಖ್ಯರಾದವರುಗಳು. ಇದು ಪಟ್ಟಣದ ಮಾತು. ಹಳ್ಳಿಯ ಕಡೆ ನೋಟ ಸ್ವಲ್ಪ ತಿರುಗಿಸಿ. ಜೋಲು ಬಟ್ಟಿ ಧರಿಸಿ, ಅಷ್ಟಿ ಪಂಚರೆಂತೆ ಕಾಣಿತ್ತೆ, ಸೋಪ್ರಸದೆಗಳನ್ನು ತಿಂದು ಕಾಲಕೆಳಿವರು, ಸಹಸ್ರಾರು ನುಂದಿ ಇದ್ದಾರೆ. ಮಡಿಮೆ ದುಡಿಯುವವನು ದುಡಿಯುತ್ತೆ ಲೇಯಿರುತ್ತಾನೆ. ಸುಲಭದಲ್ಲಿ ಸಂಪಾದಿಸುವವನು ಲಕ್ಷ್ಯಧಿಕ್ಷಾರನಾಗಿ ಇರುತ್ತಾನೆ. ಇನ್ನು ಕೆಲವರು, ಅವರವರ ಬುದ್ಧಿವಂತಿಕೆಯಿಂದ ಅವರವರು ಮುಂದು ವರಿಯಿತ್ತಾರೆಂದು ವ್ಯಾಖ್ಯಾನ ಮಾಡುತ್ತಿರುವುದು ನನ್ನ ಕಿವಿಗೆ ಬೀಳುತ್ತೆ ಲಿದೆ. ಬುದ್ಧಿವಂತರಾಗಿರುವವರಿಷ್ಟು ನುಂದಿ ಭಿಕಾರಿಗಳಾಗಿದ್ದಾರೆ, ಸಿಮಗದು ತಿಳಿಯದ ವಿವಯವೇ? ಆದಕ್ಕೆ ಅದೃಷ್ಟ ಎನ್ನುತ್ತೀರೇನೋ? ಹೀಗೆ ನಾನು ಬರೆದ ಮಾತ್ರಕ್ಕೆ ನನ್ನಷ್ಟು ನೀವು ಕೆಮ್ಮುನಿಸ್ಟ್ ಎಂದಿರೇನೋ? ಖಂಡಿತ ನಾನು

ಕೆಮ್ಮೊನಿಸ್ಪೈಲ್. ಹೋಗಲಿ ಆ ಮಾತು ಬಿಡಿ. ತಿಪ್ಪಣಿಸ್ತಿಗಳು ಜೊತ್ತೀತಿವ ನಿಲಯ ಸ್ಥಾಂದನ್ನು ತೆರಿದಿದ್ದರು. ಅವರ ಆಫೀಸಾ ನಲ್ಲಿ ಯಾವಾಗಲೂ ಬಿಡುವೇಯಿಲ್ಲ. “ ಜೊತ್ತೀತಿವ ” ಎಂದು ಟಿಲಿಫೋನ್ ಬೇರೆ ಇಟ್ಟಿದ್ದರು. ಅವರ ವ್ಯಕ್ತಿತ್ವವೂ ಸಹ ಅವರನ್ನು ನೋಡಿದವರಿಗೆ ಮರಿತು ಹೋಗದಂತಿದ್ದಿತು. ಕೆಂಪ ಗಿನ ದೇಹ, ನುಣ್ಣಿಗೆ ಬೋಳಿಸಿದ ತರೀಯ ಹಿಂದುಗಡೆ ಎಂಟಾರು ಕೂದಲುಗಳು, ಶೀವಿಯಲ್ಲಿ ವೈರ ಕಡಕು, ಆ ವಿಸ್ತಾರವಾದ ಹಣಿಯಲ್ಲಿ ಮಿಂಚುವ ವಿಭೂತಿ ಪಟ್ಟಿ, ಪಂಚಗಚ್ಚಿ, ಜರತಾರಿ ಅಂಚಿನ ಮೇಲಿನ ಹೊದಿಕೆ, ಕತ್ತಿನಲ್ಲಿ ಒಂದೆಳಿ ಚಿನ್ನದ ಸರ, ಬೆರಳಿಗೆ ಹರಳು ಸೇರಿಸಿದ ಹೊಳೆಯುವ ಉಂಗುರಕ್ಕೆಂದು, ಇಮ್ಮು ಸಾಕು. ಅವರು ಪ್ರಬಲ ಪತ್ರಿಕೆಗಳಿಗೆಲ್ಲ ಜಾಹೀರಾತು ಕೊಡು ತಿದ್ದರು. ಒಂದು ಎರಡು ಭಾಷೆಯೇ ! ಸಾಮಾಜಿಕವಾಗಿ ದಕ್ಕಿಣ ಭಾರತದ ಎಲ್ಲ ಭಾಷೆಯ ಪತ್ರಿಕೆಗಳಲ್ಲಿ ಅವರ ಚಿಕ್ಕದಾದ ಚಿತ್ರ, ವಿಳಾಸವಿರುವ ಜಾಹೀರಾತಿಲ್ಲದೆ ಇಲ್ಲ. ಅವರು ಲಕ್ಷ್ಯಾಟ್ ಒಡೆಯದೆ ಪ್ರಶ್ನಿಗಳಿಗೆ ಪ್ರತ್ಯುತ್ತರ ಕೊಡಬಲ್ಲವರಾಗಿದ್ದರು. ಜಾತಕ ಗುಣಿಸಿದರೆ ತೀರಿತು. ಬ್ರಹ್ಮಲಿಸಿ ಬರೆದಿದ್ದಾನೆ ; ಇವರು ಅದನ್ನು ಓದಿ ಹೇಳುತ್ತಾರೆ. ಬ್ರಹ್ಮನ ಸಹಕಾರ್ಯ ದರ್ಶಿಯೇ ಇವರು ಎಂದಿಟ್ಟುಕೊಳ್ಳಿ. ಒಂದೆರಡು ಪತ್ರಿಕೆಗಳಿಗೆ ವಾರಭವಿಷ್ಯವನ್ನೂ ಸಹ ಅವರು ಬರೆಯುತ್ತಿದ್ದರು. ಹೇರಳ ವಾಗಿ ಹಣ ಸಂಪಾದಿಸುತ್ತಿದ್ದರು. ಭಾರಿ ಆಸ್ತಿಯನ್ನೂ ಮಾಡಿ ದ್ವಾರಂತೆ. ಚಿಕ್ಕಯಸ್ಸಿನಲ್ಲೀ ಅವರಿಗೆ ಪತ್ರಿಕೆಯೋಗವಾಯಿ ತಂತೆ. ಇಬ್ಬರು ಗಂಡುಮಕ್ಕಳು ಅವರಿಗೇಗೆ ಇದ್ದಾರೆ. ಅವರು ಕಾಲೇಜಾನಲ್ಲಿ ವ್ಯಾಸಂಗಮಾಡುತ್ತಿದ್ದಾರೆ. ಕೆಲವು ವೇಳೆ ರಾತ್ರಿ ಯಲ್ಲಿ ಅವರು ಎಲ್ಲಿಗೋ ಹೋಗಿದ್ದ ಬರುವುದುಂಟಿಂತೆ. ಆಗದ ವರು ಏನಾದರೂ ಆಡುತ್ತ ಲಿರುತ್ತಾರಲ್ಲವೇ ? ದೊಡ್ಡವರ ಮಾತು ನಮಗೇಕೆ ಬಿಡಿ.

ಅಂದು ಗುಂಡೂರಾಯರು ಮನೆಯಲ್ಲಿರಲಿಲ್ಲ. ಕಾಯಿ ಪಲ್ಮೇಗಳನ್ನು ತೆಗೆದು ತರಲು ಮಾರ್ಕಟ್‌ಟಿಗೆ ಹೋಗಿದ್ದರು. ಚಾಮರಾಜನಗರದಿಂದ ವ್ಯಾಸಾರಿಗೆ ಬರುವ ರೈಲ್, ಸರಿಯಾಗಿ ಎಂಟು ಮುಕ್ಕಾಲು ಫಂಟೀಗೆ ಒಂದು ಸೇರಿತು. ನಂಜನಗೂಡಿ ನಿಂದ ಪ್ರಯಾಣ ಮಾಡಿ ಬಂದಿದ್ದ ಶ್ರೀನಿವಾಸರಾಯರು, ಗೈಲಿ ನಿಂದಿಳಿದು, ಗುಂಡೂರಾಯರ ಮನೆಯತ್ತು ನಡೆದರು. ಶಾರದ ಮೃನನವರು ಅವರನ್ನು ಸ್ವಾಗತಿಸಿದರು. ಈರ್ಪುರೂ ಮೊದಲು ಕುಶಲ ಪ್ರಶ್ನೆಗಳನ್ನು ವಿಚಾರಿಸಿಕೊಂಡರು. ಇಷ್ಟರಲ್ಲಿ ಗುಂಡೂರಾಯರೂ ಮಾರ್ಕಟ್‌ಟಿನಿಂದ ಕೈಚೀಲ ಹೊತ್ತು ಬಂದರು. ಒಳಗೆ ಅಸಮಾಧಾನವಿದ್ದರೂ ಹೊರಗೆ ತೋರ್ವೆಡಿಸದೆ, ಅದರದಿಂದಲೇ ಮೈದುನನನ್ನು ಸ್ವಾಗತಿಸಿದರು. ಸರಸಳಿಗೆ ಈ ತಿಂಗಳ ಅಂತ್ಯದಲ್ಲಿ ಅಂದರೆ, ಇಷ್ಟತ್ತನಾಲ್ಕುನೇತ್ತೆದಿ ಲಗ್ನ ನಿಷ್ಪತ್ತೆಮಾಡಿದೆ ಯೆಂದೂ, ವರ ಯಳಂದೂರಿನವನೆಂದೂ, ಅವರದು ಶ್ರೀಷ್ಟ ಮನೆತನವೆಂದೂ, ತಾನು ಹೊಸದಾಗಿ ಏರ್ವಡಿಸಿಕೊಳ್ಳುವ ಬೀಗರನ್ನು ಕುರಿತು ಪರಿಚಯ ಮಾಡಿಕೊಟ್ಟಿರು. ಮೊದಲಿನ ಎರಡು ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದಾಗ ಬರಲಿಲ್ಲವಾದುದರಿಂದ, ಈಗ ತಾವೇ ಕರೆಯಲು ಬಂದಿರುವುದಾಗಿಯೂ, ಖಂಡಿತ ಉಳಿದುಕೊಳ್ಳುದೆ ವಿವಾಹಕ್ಕೆ ಬಂದು, ನಡೆಯಿಸಿಕೊಡಬೇಕೆಂದೂ ಕೇಳಿಕೊಂಡರು. ಇಷ್ಟರಲ್ಲಿ ಅಡಿಗೆ ಸಿದ್ಧವಾಗಿತ್ತು. ಉಂಟಿನೂ ಆಯಿತು. ಶ್ರೀನಿವಾಸರಾಯರು ರಾಘುವನ್ನು ವಿಚಾರಿಸಿದರು. ಕಂಪನಿ ದೂರವಾಗಿರುವುದರಿಂದ, ಅವನು ಹೋಟಲ್‌ನಲ್ಲಿಯೇ ಉಂಟೆ ಮುಗಿಸುವುದಾಗಿಯೂ, ಇಲ್ಲಿಗೆ ಬರುವುದಿಲ್ಲವೆಂದೂ, ಶಾರದಮೃನನವರು ನುಡಿದರು. ತಾಂಬೂಲ ಜಗಯುತ್ತ ಶ್ರೀನಿವಾಸರಾಯರು, ತಮಗೆ ಅಗತ್ಯ ಕೆಲಸವಿರುವುದರಿಂದ ತಾನು

ಮೂರು ಘಂಟೆ ರೈಲಿಗೇ, ಉರಿಗೆ ಪ್ರಯಾಣ ಮಾಡಬೇಕಾಗಿರುವುದಾಗಿ ತಿಳಿಸಿದರು. “ ಯಾವಾಗಲೂ ಕೆಲಸಾನೇ, ಇಂದು ಇದ್ದ ಹೋದರಾಗದೇ ಎಂದು ಶಾರದಮೃಷಣವರು ಆಕ್ರೇಸಿಸಿದರು. ಆಗುವುದಿಲ್ಲೆಂದು ಶ್ರೀನಿವಾಸರಾಯರು ನುಡಿದು, ರಾಘುವನ್ನು ತಾವು ಕಂಪನಿಯಲ್ಲೇ ಕಂಡು ಅವನಿಗೂ ತಿಳಿಸಿ, ಅಲ್ಲಿಂದಲೇ ತಾವು ರೈಲ್ವೇ ಸ್ವೇಷನಿಗೆ ಹೋಗುವುದಾಗಿ, ರಾಘುವಿನ ವಿಳಾಸ ವನ್ನು ತೆಗೆದುಕೊಂಡರು. ಈ ತಡವೆ ರಾಘುವಿನೊಂದಿಗೆ ನೀವು ಖಂಡಿತ ಬರಬೇಕು. ತಪ್ಪಿದಲ್ಲಿ, ನೋಡಿ, ಜನ್ಮ ಜನ್ಮಕ್ಕೂ ನಾನು ನಿಮ್ಮ ಮುಖಸಂದರ್ಶನ ಮಾಡಲಾರೆ ಎಂದು, ನಾಲ್ಕು ನಾಲ್ಕು ತಡವೆ ಹೇಳಿ, ಶ್ರೀನಿವಾಸರಾಯರು ಮೇಲಕ್ಕೆದ್ದರು. ಅವರನ್ನು ಸಾಗಗೊಳಿಸಲು ಪತಿಪತ್ತಿಯರೀರ್ದ್ದರೂ ಎದ್ದು, ಈಚೆ ರಸ್ತೆಯವರಿಗೂ ಬಂದಿದ್ದು, ಅನಂತರ ಅವರು ಹೋದಮೇಲೆ ಮನೆಹೊಕ್ಕರು. “ ಲಗ್ನವಂತೆ ಲಗ್ನ, ಅಯೋಗ್ಯ, ಕರೆಯಲು ಬೇರೆ ಬಂದಿದಾನೆ ” ಎಂದು ಗುಂಡೂರಾಯರು ಗೊಣಗಿದರು. ಸ್ವಲ್ಪ ಹೊತ್ತು ಶಾರದಮೃಷಣವರು ಮೌನತಾಳಿದ್ದು “ ಹಾಗೆಂದ ಮಾತ್ರಕ್ಕೆ ಬಿಟ್ಟುಬಿಡುವುದಕ್ಕಾಗುತ್ತದೆಯೇ ಹೇಳಿ, ಏನೋಇ, ಇಷ್ಟವಿಲ್ಲ ; ನಮಗೆ ಹುಡುಗಿ ಕೊಡಲಿಲ್ಲ. ಅಷ್ಟು ಬಗೆಯಲ್ಲಿ ಹೇಳಿ ಹೋಗಿದಾರೆ ; ಹೋಗದಿದ್ದರೆ ಚೆನ್ನಿಲ್ಲ ” ಅಂದರು. ಕ್ಷೇಣ ಕಾಲ ಗುಂಡೂರಾಯರು ಮೌನವಾಗಿದ್ದರು. ಯಾರೊಂದಿಗೆ ಹತವೆಂದು ಅವರ ಮನಸ್ಸು ಅವರಿಗೇ ಪ್ರತ್ಯೇ ಕಾಕಿತು. ಮೇಲಾಗಿ ರಾಘು ಹದವಿಲ್ಲದುದರಿಂದಲೇ, ಶ್ರೀನಿವಾಸರಾಯರು ಹುಡುಗಿ ಕೊಡಲು ಇಷ್ಟುಪಡಲಿಲ್ಲವೆಂದು, ಅವರಿಗೆ ಖಚಿತವಾಗಿ ತಿಳಿದಿತ್ತು. ಒಡಹುಟ್ಟಿದ ತಂಗಿಯ ಬಳಿ ಅವರಿಗೆಂಥ ದ್ವೇಷ ; ಅವರು ಮಾತನಾಡಿದ್ದುದನ್ನು ಕಂಡು, ಶಾರದಮೃಷಣವರ ಅಭಿಪ್ರಾಯ ವನ್ನು ಅವರು ಅನುಮೋದಿಸಿದಂತೆಯೇ ಆಯಿತು. ದಂಪತಿ ಗಳಿಬ್ಬರೂ ನಂಜನಗೂಡಿಗೆ ಹೋಗಿ ಬರುವುದಾಗಿ ತೀಮಾರ್ಫಿಸಿ

ಬಿಟ್ಟು. ವಿವಾಹ ತೇದಿ ಸಮೀಪಿಸಲು, ವರ್ಧಾವರರಿಗೆ ಉಡು ಗೊರೆ ಕೊಡಲೆಂದು, ಬೆಳ್ಳಿ ಪಂಚನಾತ್ರೆ, ಜರತಾರಿವಸ್ತು ಮುಂತಾದುವುಗಳನ್ನು ಸಿದ್ಧಪಡಿಸಲಾಯಿತು. ರಾಘುವನ್ನು ಖಂಡಿತ ಕರೆದುಕೊಂಡೇ ಹೋಗಬೇಕೆಂದು ಶಾರದಮೃನವರು ಒತ್ತಾಯ ಪಡಿಸಿದುದರಿಂದ, ಬಂದು ದಿನ ಗುಂಡೂರಾಯರು “ಮಾರುತಿ” ಕಂಪನಿಗೆ ಹೋದರು. ರಾಘು ಈಗ ಬರಲು ಸಾಧ್ಯವೇಯಿಲ್ಲ ವೆಂದನು. ಜಾಸ್ತಿ ನಿಬಂಧಪಡಿಸದೆ, ಗುಂಡೂರಾಯರು ಖಂಡಿರುಗಿದರು. ಮಗನನ್ನು ಬಿಟ್ಟು ಹೊರಡಲು ಶಾರದಮೃನವರಿಗೆ ಮನಸೇ ಇಲ್ಲ, ಆದರೇನು ಮಾಡುವುದು? ಅವನು ಬಂದರೆ ತಾನೆ. ವಿವಾಹ ತೇದಿ ಬಂದೇ ಬಂದಿತು. ಪತಿಪತ್ತಿಯ ರೀರ್ಥರೂ ರಾಘು ಬಂದರೆ ಕೊಡಿರೆಂದು, ಕುಟ್ಟಿಪುನ ಕೈಯಲ್ಲಿ ಬೀಗದ ಗೊಂಚಲನ್ನು ಕೊಟ್ಟು, ನಂಜನೆಗೂಡಿಗೆ ಪ್ರಯಾಣ ಮಾಡಿದರು.

## ೨೦

ಅಂದು ಭಾನುವಾರ; ರಜೆಯ ದಿನ. ಕಾಮಿಕೆರೂ, ಉದ್ಯೋಗಸ್ಥರೂ, ಮತ್ತಿತರರೂ, ಇಡೀ ಆರುದಿನ ದುಡಿದು, ಅಂದು ಹಾಯಾಗಿ ಸ್ವೇಂಷ್ಟೆಯಿಂದ ವಿಶ್ರಮಿಸಿ, ದೇಹದ ಆಲಸ್ಯವನ್ನು ತುಸು ತಗ್ಗಿಸುವ ದಿನ. ಈ ದಿನ ಚಿತ್ರಮಂದಿರಗಳಲ್ಲಿ ಗುಜು ಗುಜು ಗುಂಪೇ. ನಗರದ ಭಾರಿ ಧಿಯೇಟರಾದ “ಜ್ಯೋತಿ” ಯಲ್ಲಂತೂ ಬಹಳ ಗದ್ದಲ. ಅರುವತ್ತು ಲಕ್ಷ್ಯರೂಪಾಯಿ ಖಚುಮಾಡಿ ತೆಗೆದ ಕನ್ನಡ “ನವೀನ” ಅಂದೇ ಬಿಡುಗಡೆಯಾಗಲಿದೆ. ಮೈಸೂರಿನ ಗೋಡೆಗಳ ಮೇಲೆಲ್ಲ ನವೀನದ ಜಾಹೀರಾತೇ: ವಿವಿಧ ಭಂಗಿಗಳಲ್ಲಿ ತಾರೆಯರ ಚಿತ್ರಗಳು ಎಂಥ ಸ್ನೇಹಿತ ಬ್ರಹ್ಮಚಾರಿಯ ಮನಸ್ಸನ್ನು ಸ್ವಲ್ಪ ಅಲುಗಿಸು

ವಂತೆ, ಆಕರ್ಷಕವಾಗಿ ಅಂಟಿಸಲ್ಪಟ್ಟಿದ್ದನು. ಪತ್ರಿಕೆಗಳಲ್ಲಂತೂ ಹೇಳಬೇಕಾದುದೇ ಇಲ್ಲ. ಶ್ರೀವಣ್ಣ ರಂಜಿತವಾಗಿ ಸುಂದರವಾಗಿ ಅಚ್ಚಾಗಿದ್ದನು. ಮೈಸೂರಿನ ಪ್ರಮುಖ ಪತ್ರಿಕೆಯಾದ “ಸಿಡಿಲ್”ಂತೂ ವಿಶೇಷ ಅನುಭಂಧವೊಂದನ್ನೇ ಸೇರಿಸಿದ್ದಿತು. ನವೀನದಲ್ಲಿ ಕಾಣಿಸಿಕೊಳ್ಳುವ ನಟನಟಿಯರ ವ್ಯಕ್ತಿ ಪರಿಚಯ ವನ್ನೂ ಅವರ ಕಲಾಸೇವೆಯನ್ನೂ ಅದು ಬಹಳ ಹೊಗಳಿ ಬರೆದಿತ್ತು. ಕುಟ್ಟಪ್ಪನ ಪತ್ರಿ ಗಿರಿಜಮ್ಮೆ ತಾನು ಸಿನಿಮಾ ನೋಡಿ ಬಹಳ ದಿನವಾದುದರಿಂದ, ಈ ದಿನ ಹೋಗಿದ್ದ ಬರಬೇಕೆಂದು ಪತಿಯ ಕೂಡ ನುಡಿದಳು. ಕುಟ್ಟಪ್ಪನಿಗೆ ಪತ್ರಿ ಯೆಂದರೆ ಬಹಳ ಪ್ರೇಮ. ಅವಳು ಗಯಾಳಿಯಲ್ಲ. ಸಿನಿಮಾ ಹುಟ್ಟು ಅವಳಿ ಗಿಲ್ಲವೇ ಇಲ್ಲ. ಅವರೂ ಪಕ್ಕೆ ಎಂದಾದರೂ ಒಂದು ದಿನ ಪತಿಯ ಕೂಡ ಹೋಗುವಳು. ಮನೋರಂಜನೆ ಇಲ್ಲದಿದ್ದರೆ ಆದಿತ್ಯೇ? ಅಲ್ಲದೆ ಕುಟ್ಟಪ್ಪ ಬಡವನೇನೂ ಅಲ್ಲ, ತಕ್ಕುಮಟ್ಟಗೆಂದರೆ ತಿರುಳುಳ್ಳವನೆಂದೇ ಹೇಳಬಂದು. ಆದರೆ ಅವನು ದುರದೃಷ್ಟಾಲಿ. ಅವನ ಹೊಟ್ಟಿಯಲ್ಲಿ ಒಂದು ಪುತ್ತರತ್ತವನ್ನು ದೇವರು ಅವನಿಗೆ ಕರುಣಿಸಲಿಲ್ಲ. ಕುಟ್ಟಪ್ಪನ ತಮ್ಮ ಶಾಂತಪ್ಪ ಶಿವನೋಗ್ರೀಯ ಮಂಡಿಯೊಂದರಲ್ಲಿ, ಗುಮಾಸ್ತಯಾಗಿದ್ದನು. ಅವನಿಗೆ ನಾಲ್ಕು ಜನ ಗಂಡು ಮಕ್ಕಳೂ, ಮೂವರು ಪುತ್ರಿಯರೂ ಆಗಿದ್ದರು. ಶಾಂತಪ್ಪನ ತೃತೀಯ ಹುಡುಗ ಗುರುವಾದಸ್ವಾಮಿಯನ್ನು ದತ್ತು ಮಗನನ್ನಾಗಿ ತೆಗೆದುಕೊಳ್ಳುವುದೆಂದು ಕುಟ್ಟಪ್ಪ ನಿರ್ಧರಿಸಿದ್ದನು. ಅಣ್ಣ ತಮ್ಮಂದಿನೊಳಗೆ ಮಾತುಕತೆಗಳೂ ನಡೆದು, ನಿರ್ಧಾರವಾಗಿತ್ತು. ಇನ್ನೂ ಅವನನ್ನು ದತ್ತು ಮಗನನ್ನಾಗಿ ಸ್ವೀಕರಿಸಿರೆಲ್ಲ ಅಷ್ಟೇ. ಈವಾಗ ಗುರುವಾದಸ್ವಾಮಿಗೆ ವಯಸ್ಸು ಹನ್ನೆರಡು. ಆತ ಶಿವನೋಗ್ರೀಯ ಹೈಸ್ವಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಖಚಿಗೆ ಹಣವನ್ನೆಲ್ಲ ಕುಟ್ಟಪ್ಪನೇ ಮಾಸಮಾಸವೂ ತಪ್ಪದೆ ಕಳುಹಿಸುತ್ತಿದ್ದಾನೆ. ಪತಿಪತ್ರಿಯರೇರ್ಪರೂ ‘ನವೀನ’ ವನ್ನು

ನೋಡಲು, “ಜೈತ್ಯೀತಿ”ಗೆ ತೆರಳಿದರು. ಅವರು ದುಂದು ಗಾರಿಕೆಯಿಂದ, ಯಾವೊಗಲೂ ಖಚುವುದುವವರಲ್ಲ. ಸಾಮಾನ್ಯವಾಗಿ ಹನ್ನೆರಡಾಣ ಪಿಕೆಟ್ ತೆಗೆಯುವುದೇ ಅವರ ವಾಡಿಕೆ. ಅದರೆ ಈದಿನ ಜನಜಂಗುಳಿ ಜಾಸ್ತಿಯಾಗಿದ್ದದರಿಂದ, ಹನ್ನೆರಡಾಣ ಪಿಕೆಟ್ ಅವರಿಗೆ ಸಿಗಲಿಲ್ಲ. ಮೇಲಾಗಿ ಅವರಂಥ ಸ್ಥಳ ಶರೀರದವರಿಗೆ ಗಲಾಟೆಯಲ್ಲಿ ನುಗ್ಗಿ ತೆಗೆಯಲು ಸಾಧ್ಯವೂ ಇಲ್ಲ. ಅಂದು ಅವರು ಒಂದೂವರೆ ರೂಪಾಯಿ ಕೊಟ್ಟು ಸೆಕಂಡ್ ಕ್ಲಾಸ್ ಪಿಕೆಟ್ ತೆಗೆದು ಬಳಹೊಕ್ಕಿರು. ಪತ್ತಿಯನ್ನು ತಮ್ಮ ಬಲಭಾಗದಲ್ಲಿ ಕುಳಿರಿಸಿ ತಾವೂ ಕುಳಿತುಕೊಂಡರು. ಫ್ರಾನ್ ಗಿರುನೆ ಮೇಲೆ ಬೀಸುತ್ತಿತ್ತು. ಆಟ ಪ್ರಾರಂಭವಾಗಲು ಇನ್ನು ಇಪ್ಪತ್ತು ನಿಮಿಷಗಳೇ ಉಳಿದಿನೆ. ಇಷ್ಟರೋಳಗಾಗಿ ಬಳಗೆ ಗದ್ದಲವೋ ಗದ್ದಲ. ಕೆಲವರು “ನವೀನ್”ದ ವಿಮರ್ಶೆ ಮಾಡುತ್ತಿದ್ದರೆ, ಮತ್ತೆ ಕೆಲವರು “ಜೈತ್ಯೀತಿ” ಟಾಕೀಸಿನ ಅಂದ ಚೆಂದವನ್ನು ಕುರಿತು ವರ್ಣಿಸುತ್ತಿದ್ದಾರೆ. ಅವರಲ್ಲಿ ಬ್ಬನು “ಜೈತ್ಯೀತಿಯವನು ಬ್ರಾಂದಿಯಲ್ಲಿ ತುಂಬ ಸಂಪಾದಿಸಿಬಿಟ್ಟು ಕಣಿಯ್ಯ, ಆ ದಣ ಇದು” ಎನ್ನಿತ್ತಾನೆ. ಮನೆಮಾತು, ಕಾಡಮಾತು ಎಲ್ಲ ಅಲ್ಲಿ ನಡೆಯುತ್ತಲಿದೆ. ನೋಡಾ, ಕಡಲೆ ಬೀಜ ಮಾರುವ ಝಾಡುಗರಂತೂ, ಕೆವಿ ಮುಚ್ಚಿಹೋಗುವ ಹಾಗೆ ಕೂಗಿಕೊಳ್ಳುತ್ತಿದ್ದಾರೆ. ಅವರ ಗಲಾಟೆಯೋ ಗಲಾಟೆ. ಇದರ ಮಧ್ಯ ಪುಸ್ತಕಮಾರುವ ಝಾಡುಗರ ತಂಟಿ ಬೇರೆ. “ನವೀನ್”, “ನವೀನ್”, “ನವೀನದ ಹಾಡಿನ ಪುಸ್ತಕ” ಎಂದು ಕೂಗುತ್ತಿದ್ದಾರೆ. ಒಂದೇ ಕೈನಲ್ಲಿ ಹತ್ತಾರು ಪುಸ್ತಕಗಳನ್ನು ಒಂದರ ಹಿಂದೆ ಒಂದು ಸೇರಿಸಿ, ಪ್ರತಿಯೊಬ್ಬರ ಮುಖದ ಎದು ರಿಗೂ ಹಿಡಿದು ತೋರಿಸಿ ತೋರಿಸಿ ಹೋಗುತ್ತಿದ್ದಾರೆ. ಇವೆಲ್ಲ ಕ್ಷೀಂತ ಹೆಚ್ಚಿನ ಶಬ್ದ ಹಾಡಿನ ಹೊಡಿತೆ. ಕನ್ನಡವಾದರೆ ಸ್ವಲ್ಪ ಅರ್ಥವಾಗುತ್ತದೆನ್ನಿ. ನಮ್ಮ ಜನಗಳೂ ಹಾಗೆಯೇ: ಕನ್ನಡ

ಹಾಡು ಅವರ ಕಿವಿಗೆ ಅನ್ಯು ಇಂಪಾಗಿರುವುದಿಲ್ಲ. ಇದು ಚಿತ್ರ ಮಂದಿರದ ಮಾಲೀಕರುಗಳಿಗೆ ಗೊತ್ತು. ಆದುದರಿಂದಲೇ ಅವರುಗಳು ಬರೇ ಹಿಂದಿರಿಕಾಡುಗಳನ್ನೇ ಹಾಕುತ್ತಾರೆ. ನಮುಗಳನ್ನು ಬಿಟ್ಟು ಅವು ಸ್ವಲ್ಪವೂ ಅರ್ಥವಾಗದೆ ನಡಾ ಮುಡಾ ಎಂದು ಕಿರಿಚಿಕೊಳ್ಳುತ್ತ ಲಿರುತ್ತವೆ. ಅಲ್ಲಲ್ಲಿ ಕಡಲೆಕಾಯಿ ಬಾಯಿಗೆ ಹಾಕಿ ಜಗಿಯುತ್ತಿದ್ದುದರಿಂದ, ಕಡಕ್, ಕಡಕ್, ಶಬ್ದ ಕೇಳುತ್ತ ಲಿದೆ. ನಾಲ್ಕಾರು ಕಡೆಗಳಿಂದಲೂ ಡಬ್ ಡಬ್ ಎಂದು ಒಡೆಯುವ ಸೋಡಾ, ಕ್ರೈಸ್ಟ ಶಬ್ದವೂ ಇದರ ಕೂಡ ಸೇರಿಕೊಂಡು, ಹೆಚ್ಚು ಧ್ವನಿಗೂಡಿಸಿದೆ. ಸರಿ; ಅಟ ಪ್ರಾರಂಭವಾಯಿತು. ವಿದ್ಯುದ್ದೀಪಗಳೆಲ್ಲ ಈಗ ಒಂದೊಂದಾಗಿ ಆರತೀಜಗಿದುವು. ಈಗ ಸದ್ದೇ ಇಲ್ಲ. ಜನ ಮೂನವಾಗಿ ಪರದೆಯ ಕಡೆಗೆ ದೃಷ್ಟಿ ಹಾಯಿಸಿದರು. ಮೊದಲೆಲ್ಲ ಜಾಹೀರಾತಿನ ಹೊಡಿತೆ. ಬೀಡಿ, ನಸ್ಯದ ಜಾಹೀರಾತೇ ಅರ್ಥಕ್ಕೆಧರ್ ಜಾಸ್ತಿ ಎನ್ನಿ. ಕಧಾನಾಯಕ ಮೋಹನ ತನ್ನ ಇನಿಯನನ್ನು ಕಾಣದೆ, ಪರಿತಪಿಸುವುದೇ ಮೊದಲನೆಯ ದೃಶ್ಯ. ಜನವೆಲ್ಲ ಬಾಯಿಬಾಯಿ ಬಿಟ್ಟು, ಅಟ ಸೋಡುವುದರಲ್ಲೇ ಮಗ್ನಾರಾಗಿದ್ದುದರಿಂದ, ಹೊತ್ತು ಎಷ್ಟಾಯಿತೆಂಬುದನ್ನೇ ಗಮನಿಸಲಿಲ್ಲ. “ನವೀನ” ಕಧಾರಚನೆಯಲ್ಲೂ, ಪಾತ್ರಾಭಿನಯದಲ್ಲೂ, ಸೋಗಸಾಗ ತೆಗೆಯಲ್ಪಟ್ಟಿದ್ದಿದ್ದು. ಇಂಟರ್ವೆಲ್‌ ಬೆಲ್ ಶಬ್ದ ಆದೊಂದನೆ, ಜನಕ್ಕೆ ಆಗ ಅರ್ಥ ಆಟ ಮುಗಿಯಿತೆಂದು, ಗೋಚರವಾಯಿತು. ಈಗ ದೀಪಗಳೆಲ್ಲ ಮತ್ತೆ ಹಾಕಲ್ಪಟ್ಟಿವು. ಮತ್ತೆ ಅದೇ ಕೂಗು, ಗಲಾಟಿ. ಜನ ಒಳಗೂ ಹೊರಗೂ ನಡೆಯ ಹತ್ತಿದರು. ಕುಟ್ಟಿಪ್ಪ ಯಾವಾಗಲೂ ಆತ್ಮತ್ತ ಸೋಡುವ ಆಸಾಮಿಯಲ್ಲ. ಆದರೆ ಈಗ ಪತ್ತಿ ಸೋಡಾ ಬೀಕೆಂದು ಹೇಳಿದುದರಿಂದ, ಹಿಂದುಗಡೆ ಕೂಗುತ್ತಿದ್ದ ಹುಡುಗನನ್ನು ಕರೆಯಲು ಹಿಂದಿರುಗಿದನು. ಕ್ಷೇಣಿಕಾಲ ಕುಟ್ಟಿಪ್ಪ ಸ್ತುಂಭಿತನಾದನು. ರಾಘು-ಸರೋಜ ಹಿಂದುಗಡೆ ಆಸನದಲ್ಲಿ

ಕುಳಿತುಕೊಂಡಿದ್ದರು. ಕುಟ್ಟಪ್ಪನನ್ನು ಕಂಡು ರಾಘು, ಅವನನನ್ನು ಕಾಣದವನಂತೆ, ಬೇಗೊಂದಿಡಿ ಮುಖ ತಿರುಗಿಸಿಕೊಂಡನು. ಕುಟ್ಟಪ್ಪ ಪತ್ತಿಗೆ ಪಿಸುಮಾತಿನಲ್ಲಿ ಹೇಳಿದನು, ಆಕೆಯೂ ಹಿಂದಿರುಗಿ ನೋಡಿದಳು. ಆಟ ಪಾರಂಭವಾಗುವವರಿಗೆ, ಗಿರಿಜಮ್ಮೆ ನಾಲ್ಕುರು ತಡವೆ, ಹಿಂದಿನ ಆಸನದ ಕಡೆಗೆ, ಮೆಲ್ಲಮೆಲ್ಲಗೆ ಕಣ್ಣಾಹಾಯಿಸುತ್ತಿದ್ದಳು. ಆಟವೂ ಮುಗಿಯಿತು. ಕುಟ್ಟಪ್ಪ ಪತ್ತಿಯೊಂದಿಗೆ ಮನೆ ಬಂದು ಸೇರಿದನು.

## ೪೧

ರಾಘು ನೇನಿಸಿದಂತೆಯೇ ಆಯಿತು. ತಂದೆಯ ಸ್ವೇಹಿತರೊಬ್ಬರು ತನ್ನನ್ನು ನೋಡಿದರಲ್ಲಾ ಎಂದು ಅವನ ಮನಸ್ಸು ಸ್ವಲ್ಪ ಚುರುಕ್ಕಾ ಎಂದಿತು. ಯಾರ ಹಂಗಿನಿಂದ, ದಾಕ್ಷೇಣ್ಯ ದಿಂದ ನನಗೇನು? ನೋಡಿದರೆ ನೋಡಲಿ, ಎಂದು ಧೈರ್ಯ ಮಾಡಿದನು. ಆದರೂ ಮನಸ್ಸಿನಲ್ಲಿ ಸ್ವಲ್ಪ ಅಳುಕೇ. ಮಾರ ನೀಯ ದಿನ ರಾಘು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಯಾರೋ ವ್ಯಕ್ತಿ ತನ್ನನ್ನು ಕರೆಯುತ್ತಿದ್ದಾರೆಂದು ತಿಳಿದು, ಹೊರ ಬಂದನು. ನೋಡಿದಾಗ ವ್ಯಕ್ತಿ ಚೇರಾರು ಅಲ್ಲದೆ, ಕುಟ್ಟಪ್ಪನೇ ಆಗಿದ್ದನು. ಈ ಸೀಡೆ ನನಗೆಲ್ಲಿಂದ ಬಂದು ಸುತ್ತಿಕೊಂಡಿತು ಎಂದು, ಅವನು ಮನಸ್ಸಿನಲ್ಲೇ ಗೊಣಿಕೊಂಡನು. ಕುಟ್ಟಪ್ಪ, ಆವಶ್ಯಕವಾದ ಕೆಲವು ಮಾತುಕತೆಗಳಿರುವುದರಿಂದ, ಕೆಲಸದ ಬಿಡುವು ದೊರಿತೊಡನೆ, ಮನಿಗೆ ಬರಬೇಕೆಂದು ಕೇಳಿಕೊಂಡನು. ಮನಸ್ಸಿಲ್ಲದ ಮನಸ್ಸಿನಿಂದ, ರಾಘು ಒಸ್ಪಿಕೊಂಡನು. ಇಷ್ಟರಲ್ಲಿ ಧನಪಾಲಕಿಟ್ಟಿರು ಏತಕೆಣ್ಣೇ ಬಾಗಿಲಿನಲ್ಲಿ ನಿಂತು ಬಗ್ಗೆ ನೋಡಿದರು. ರಾಘುವೂ, ಕುಟ್ಟಪ್ಪನೂ, ಮಾತನಾಡುತ್ತದ್ದು ದನ್ನು ಕಂಡು, ಒಳಗೇ ಮಾತಾಡಬಹುದಲ್ಲ, ಹೊರಗೇಕೆ ನಿಂತಿದ್ದೀರಾ

ಎಂದು ಪ್ರಶ್ನಿಸಿದರು. ಅಂಥ ಮಾತುಕತೆಗಳೇನಿಲ್ಲವೆಂದು ನುಡಿದು, ಕುಟ್ಟಪ್ಪ ಒಂದು ಹೆಚ್ಚೆ ಮುಂದೆ ಹಾಕಿದನು. ಬನ್ನಿ ಎಂದು ಶೈಟ್ಟರು ಸ್ವಾಗತಿಸಿ; ಆಸನವಿತ್ತರು. ಪರಸ್ಪರ ವಿಚಾರ ವಿನಿಮಯಗಳೆಲ್ಲವೂ ನಡೆದುವು. ರಾಘುವಿನ ವಿವಾಹ ಸಂಬಂಧವಾದ ಮಾತುಕತೆಗಳನ್ನಾಡಲು ಕುಟ್ಟಪ್ಪ ಒಂದಿರುವ ನೀಂದು ಶೈಟ್ಟರು ತಿಳಿದುಕೊಂಡರು. ಹುಡುಗಿ ನಿಬಂಧನೆಯಾಗಿದೆಯೇ ಎಂದು ಕೇಳಿದರು. ಕುಟ್ಟಪ್ಪ ವಾಳ್ಳದ ಚರಿತ್ರೆಯನ್ನೆಲ್ಲ ವಿವರಿಸಿ, ನಿನ್ನೆ ಅಲ್ಲಿಂದ ಜಾತಕದ ಸಹಿತ ಒಂದು ಪತ್ರ ಬಂದಿರುವುದಾಗಿಯೂ, ಗುಂಡೂರಾಯರು ಪತ್ತಿಸೆಮೀತ ನಂಜನಗೂಡಿಗೆ ಪ್ರಯಾಣಮಾಡಿರುವುದರಿಂದ, ತಮ್ಮ ಕೈನಲ್ಲೇ ಆ ಪತ್ರ ಇರುವುದಾಗಿಯೂ ತಿಳಿಸಿದರು. ಅಗತ್ಯವಾಗಿ ಆಗಬೇಕಾದ ಕಾರ್ಯವೆಂದು ಶೈಟ್ಟರು ಅನುಮೋದಿಸಿದರು. ತಾವು ಮನೆಗೆ ಹೋಗಬಹುದೆಂದೂ, ರಾಘುವನ್ನು ಅಲ್ಲಿಗೇ ಕಳುಹಿಸುವುದಾಗಿಯೂ, ಭರವಸೆಯಿತ್ತರು. ಕುಟ್ಟಪ್ಪ ಇದರ ಮೇರಿಗೆ ಶೈಟ್ಟರಿಗೆ ನಮಸ್ಕರಿಸಿ, ರಾಘುವಿನ ಕೂಡ ಮತ್ತೊಂದು ತಡವೆಹೇಳಿ, ಹೊರಬಂದನು. ಹೋಗುವಾಗ ಅವನು, ಅಲ್ಲೆ ಉದುಬತ್ತಿ ಕಟ್ಟುತ್ತಿದ್ದ ಸರೋಜಳ ಮೇಲೆಯೂ, ಸ್ವಲ್ಪ ಕಣ್ಣ ಹಾಯಿಸಿ ನಡೆದನು. ಕುಟ್ಟಪ್ಪನ ಮಾತಾದರೆ ರಾಘು ಎಂದಿಗೋ ಮೀರುತ್ತಿದ್ದನು. ಆದರೆ ಧಣಿಯೇ ತನ್ನನ್ನು ನಿಬಂಧನಡಿಸಿದು ದರ ಪರಿಣಾಮವಾಗಿ, ಆವನು ಮನೆಗೆ ಬರಲೇಬೇಕಾಯಿತು. ಮಧ್ಯಾಹ್ನ ಒಂದು ಫೌಂಟಿಗೆ ಸರಿಯಾಗಿ ಅವನು ಕುಟ್ಟಪ್ಪನ ಮನೆಗೆ ಬಂದನು. ಮೊದಲು ಗಿರಿಜಮ್ಮೆ ಮಂಗಳಾರತಿ ಎತ್ತಿದರು. “ಶಾರದಮ್ಮನವರಂಥ ತಾಯಿಯನ್ನು ವಡೆಯಬೇಕಾದರೆ ಪುಣ್ಯ ಮಾಡಿರಬೇಕು. ತಾಯಿ ತಂಡೆಗಳನ್ನು ಗೋಳುಹುಯಿದು ಕೊಂಡರೆ, ಖಂಡಿತ ನೀನು ಮುಂದುವರೆಯಲಾರೆ ರಾಘು” ಎಂದು ಪುಣ್ಯಚರ್ಚನೆ ಮಾಡಿದರು. ರಾಘು ಯಾವ ಮಾತನ್ನೂ

ಆಡುವ ಹಾಗಿರಲಿಲ್ಲ. “ ಸಾಕು ಬಾಯಿ ಮುಚ್ಚೇ ; ಹುಡುಗ ತನದಲ್ಲಿ ಅದೆಲ್ಲ ಸಹಜ. ನಾನೂ ಚಿಕ್ಕತನದಲ್ಲಿ ಇದರ ಅಪ್ಪನ ಹಾಗೆ ಇದ್ದೆ ” ಎಂದು, ತನ್ನ ಚರಿತ್ರೆಯನ್ನು ಕುಟ್ಟಪ್ಪ ಹೇಳ ಲಾರಂಭಿಸಿದನು. ಪ್ರೋಸ್ಟ್ ಕೆಂಬು ಹತ್ತಿ ಮನೆಗೆ ಧುಮುಕಿದು ದನ್ನೂ, ಏಟುತಿಂದುದನ್ನೂ, ಸ್ವಾರಸ್ಯವಾಗಿ ವಿವರಿಸಿದನು. “ ಸಾಕು ಸುಮ್ಮನೀರಿ ; ಕೇಳಿ, ಯಾರಾದರೂ ನಾಚಿಕೊಂಡಾರು ” ಎಂದು ಪತ್ತಿ ಆಜ್ಞೆ ಮಾಡಿದ ಮೇಲೆ, ಅವನು ಅಲ್ಲಿಗೆ ಪೂರ್ಣ ವಿರಾಮ ಹಾಕಿದನು. ರಾಘು ತಲೆ ಬಗ್ಗೆ ಸಿಕೊಂಡು, ಏನೊಂದೂ ಮಾತಾಡದೆ ಕುಳಿತಿದ್ದನು. ಈಗ ಕುಟ್ಟಪ್ಪನು ವಾಳ್ಜ್ಯದ ವೃತ್ತಾಂತವನ್ನೆಲ್ಲ ಅವನಿಗೆ ವಿವರಿಸಿದನು. ಹುಡುಗಿ, ನಿಂಬೆ ಹಣ್ಣಿನ ಹಾಗೆ ಇದೆಯೆಂದೂ, ಇನ್ನು ಸಭ್ಯತನದಿಂದ ಸಂಸಾರ ಮಾಡಬೇಕೆಂದೂ ಚೋಧಿಸಿ, ಅವನನ್ನು ಕಳುಹಿದನು.

### ೩೩

ಎರಡು ದಿನಗಳು ಕಳೆದನಂತರ, ಗುಂಡೂರಾಯರು ಪತ್ತೀ ಸಮೀತ, ನಂಜನಗೂಡಿನಿಂದ ಹಿಂದಿರುಗಿದರು. ಕುಟ್ಟಪ್ಪ ಬಂದೊಡನೆಯೇ “ ಸಿಹಿ ಪದಾರ್ಥ ಏನಾದರೂ ಕೊಡುತ್ತೀರಾ ? ಎಂದು ಕೇಳಿದನು. ಕುಟ್ಟಪ್ಪ ಹಾಸ್ಯ ಪ್ರವೃತ್ತಿಯಳ್ಳವ ನಾಗಿದ್ದುದರಿಂದ, ವಿವಾಹದ ತಿಂಡಿಗಳನ್ನೇನಾದರೂ ಕೇಳುವ ನೀಂದು ಬಗೆದು, ಶಾರದಮ್ಮನವರು “ ನಿಮಗೆಲ್ಲದ ತಿಂಡಿಯೇ ಎಂದು ನಗುತ್ತ ಸ್ತೋಟ್ಯಾಳ ಬಿಜ್ಞಲು ಶುರುಮಾಡಿದರು. “ ಹಾ, ಹ್ಯಾ, ಅದಲ್ಲ, ಅದಲ್ಲ, ಅದು ಬೇಡಿ ; ವಿಶೇಷ ಸುದ್ದಿಯೊಂದಿದೆ; ಅದಕ್ಕೆ ಸ್ವೇಷಲ್ ಸಿಹಿಬೇಕು ” ಎನ್ನತ್ತ ಕುಟ್ಟಪ್ಪ, ಗುಂಡೂ ರಾಯರ ಕೈಗೆ ವಾಳ್ಜ್ಯದ ಪತ್ರವನ್ನಿತ್ತನು. ಗುಂಡೂರಾಯರು ಆಧ್ಯಾತ್ಮವಾಗಿ ಓದಿ ಪತ್ತಿಗೂ ವಿವಯ ತಿಳಿಸಿದರು. ಸ್ನೇಹಿತರು

ಗಳು ಮಾತುಕೆಗೆ ತೊಡಗುವನವ್ಯವರಲ್ಲಿ, ಶಾರದಮೃನವರು ಚಕ್ಕಲಿಯನ್ನು ತಟ್ಟಿಯಲ್ಲಿ ಹಾಕಿ, ಕುಟ್ಟಪ್ಪನ ಮುಂದೆ ಇಟ್ಟರು. “ಹಾಗೂ ಕೊಟ್ಟೇಬಿಟ್ಟೇರಲ್ಲಾ” ಎಂದವನನ್ನಲು “ತೊಗೊಳ್ಳಿ” ಎಂದು ಗುಂಡೂರಾಯರು ನುಡಿದು, ತಾವೇ ಮೊದಲು ತಟ್ಟಿಗೆ ಕ್ಯಾಹಾಕಿದರು. ಕಟ್ಟಿಂ, ಕಟ್ಟಿಂ ಶಬ್ದದೊಂದಿಗೆ, ಸ್ವೇಧಿತರು ಗಳೀರ್ಪಾರೂ ಏನೇನೋ ಹರಟಿ ಹೊಡಿದನಂತರ, ಕುಟ್ಟಪ್ಪ ತನ್ನ ಮನಿಗೆ ಹೊರಟು ಹೋದನು. ಈಗ ಪತಿಪತ್ತಿಯರಲ್ಲಿ ವಿವಾದ ಪ್ರಾರಂಭವಾಯಿತು. ಮೂಲಾ ನಕ್ಷತ್ರವಲ್ಲ ಏನು ಮಾಡುವುದೆಂದು, ಶಾರದಮೃನವರು ಪ್ರಶ್ನಾರ್ಥಕ ಚಿಹ್ನೆ ಹಾಕಿದರು” “ಮೂಲಾನಕ್ಷತ್ರ, ಮೂಲಾನಕ್ಷತ್ರ, ಎಂಥ ಮೂಲನಕ್ಷತ್ರವೇ.” ಎಂದು ಗುಂಡೂರಾಯರು ಗುಡುಗಿದರು. “ಹಾಗೆಂದರಾಯಿತೇ” ಎಂದು ಶಾರದಮೃನವರು ಆಕ್ರೋಸಿಸಿದರು. ನಿನ್ನ ಮಗನಿಗೆ ಯಾರೆ ಹೆಣ್ಣು ಕೊಷುವವರು, ಇಂಥ ಸಂದರ್ಭ ಬಿಡಬಾರದು ಎಂದು ಪಾಳ್ಯಾಡು ಶಾಮರಾಯರ ಮನೆಯವರನ್ನು ಕುರಿತು, ಅವರು ವರ್ಣಿಸಿದರು. “ಚಿನ್ನದ ಸೂಜಿ ಅಂತ ಕಣ್ಣ ಚುಚ್ಚಿ ಕೊಳ್ಳುವುದಕ್ಕಾಗುತ್ತದೆಯೇ ಹೇಳಿ” ಎಂದು ಪತ್ತಿ ಮರುಪ್ರಕ್ಕಿ ಹಾಕಿದರು. ಇದಾದನಂತರ ಪತಿ ಪತ್ತಿಯರೀರ್ಪಾರಿಗೂ ಮುಕ್ಕಾಲು ಫಂಟೆಕಾಲ, ದೊಡ್ಡ ಕಾಳಗನೇ ನಡೆಯಿತು. ಆಗ್ನೇಯಾಸ್ತಿ ವನ್ನು ಬಿಟ್ಟರೆ ವರುಣಾಸ್ತಿದಿಂದಲೂ ಇಂದ್ರಾಸ್ತಿವನ್ನು ಬಿಟ್ಟರೆ ಬ್ರಹ್ಮಾಸ್ತಿದಿಂದಲೂ, ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಅನಂತರ ಸಂಧಾನಕ್ಕೆ ಉಭಯಪಕ್ಷದವರೂ ಅಣಿಯಾಗಿ, ಶಾಂತಿಯತವಾದ ಮಾತುಕೆಗಳನ್ನಾಡಲು, ಮುಂದೆ ಬಂದರು. ಈಗ ಒಪ್ಪಂದ ಸಿದ್ಧವಾಯಿತು, ಅದರ ಸಾರಾಂಶ ಕರಾರು ಇಂಷ್ಟೇ:.. ಮೊದಲನೆಯದು :—ಜಾತಕ ಪತ್ರವನ್ನು ತಿಪ್ಪುಶಾಸ್ತಿಗಳಲ್ಲಿ ತೋರಿಸಿ, ಈ ವಿವಾಹ ನಡೆಸಬಹುದೇ ಎಂದು ಅವರ ಅನುಮತಿ ಕೋರುವುದೆ. ಎರಡನೆಯದು :—

ಶಾಸ್ತ್ರಿಗಳು ಸಮ್ಮತ ಸೂಚಿಸಿದಲ್ಲಿ, ಧನಪಾಲಕೆಟ್ಟಿರ ಮನೆಗೇ ಕುಟ್ಟಿಪ್ಪನನ್ನೂ ಕರೆದುಕೊಂಡು ಹೋಗಿ, ರಾಘುವನ್ನು ಸಮ್ಮತಿ ಗೊಳಿಸುವುದು. ಮೂರನೆಯದು :—ಎಲ್ಲ ಸರಿಬಂದಲ್ಲಿ ಪಾಳ್ಯಕ್ಕೆ ಪತ್ರ ಬರೆದು, ಮುಂದಿನ ಕಾರ್ಯಕರಣವಾಗಿಗೆ ದಾರಿಮಾಡಿ, ಜಾಂ ಜಾಂ ಯೆಂದು ವಿವಾಹವನ್ನು ನೀರವೇರಿಸುವುದು.

## ಇಇ

ಮರುದಿನ ಜ್ಯೋತಿಷ ನಿಲಯಕ್ಕೆ ಪತಿಪತ್ತಿಯರು ತೆರಳಿದರು. ರಾಘುವಿನ ಜಾತಕವನ್ನೂ, ಲಕ್ಷ್ಮಿಯ ಜಾತಕವನ್ನೂ, ಶಿವ್ಯಶಾಸ್ತ್ರಿಗಳ ಕೈಯಲ್ಲಿ ಕೊಡಲಾಯಿತು. ಅವರು ಮೇಲೆ ನೋಡಿದರು; ಕೆಳಗೆ ನೋಡಿದರು; ಏನೇನೊ ಗುಣಿಸಿದರು; ಹಾಯ್ ಎಂದು ಆಕಜಿಸಿ, ಸರ್ಜಿಂದು ಮೂಗಿಗೆ ನಷ್ಟ ಏರಿಸಿದರು; ಕೊನೆಗೆ ಆಗಬಹುದು, ಚೆನ್ನಾಗಿದೆ ಎಂದರು. ಮಧ್ಯ ಶಾರದಮ್ಮ ನವರು ಬಾಯಿಹಾಕಿ, “ ಮೂಲಾನಕ್ಷತ್ರದ ಹುಡುಗಿ, ತಮ್ಮನ್ನು ಕೇಳಬೇಕೊಂತಲೇ ಬಂದದ್ದು ” ಅಂದರು. “ ಅದಕ್ಕೇನಂತಮಾತ್ರ ಶಾಸ್ತ್ರಿಗಳು ನುಡಿದರು. “ ಏನೂ ಸಂದೇಹ ಇಲ್ಲವಲ್ಲ ” ಎಂದು ಮತ್ತೆ ಕೇಳಿದುದಕ್ಕೆ “ ಒಂದೂ ಇಲ್ಲ, ಧೈಯವಾಗಿ ಮಾಡಬಹುದು ” ಎಂದು ಹೇಳಿ, ಕನ್ನಡಕದ ಬಳಗಣ ಕಟ್ಟಿ ನಿಂದ, ಶಾರದಮ್ಮನವರನ್ನು ದೃಷ್ಟಿಸಿ ನೋಡುತ್ತ, ಶಾಸ್ತ್ರಿಗಳು ಹೇಳಿದರು. ಪತಿಪತ್ತಿಯರು ಅವರಿಂದ ಮತ್ತೂ ಭರವಸೆಯನ್ನು ತೆಗೆದುಕೊಂಡರು. ವಿವಾಹ ಸುಮುಹಂತರ ನಿಶ್ಚಯಿಸಲು ತಾವು ಇಲ್ಲಿಗೇ ಬರುವುದಾಗಿಯೂ, ಶಾಂತಿ ತಾವೇ ಮಾಡಿಸಿಕೊಡಬೇಕೆಂದೂ ನುಡಿದು, ಆವರಿಗೆ ಕೊಡಬೇಕಾದ ಸಂಭಾವನೆಯನ್ನಿತ್ತು ಹೊರಬಂದರು. ಮನೆಗೆ ಬಂದಮೇಲೆ ಶಿವ್ಯಶಾಸ್ತ್ರಿಗಳ ವಿಮರ್ಶೆ ನಡೆಯಿತು. ಶಾಸ್ತ್ರಿಗಳು ಒಪ್ಪಿದಲ್ಲಿ,

ಶಾಂತಿ ಮಾಡಿಕೊಟ್ಟಲ್ಲಿ, ಬ್ರಹ್ಮನೇ ಮಾಡಿಕೊಟ್ಟಹಾಗೆ ಎಂದು ಗುಂಡೂರಾಯರು ನುಡಿದರು. ಶಾರದಮ್ಮನವರಿಗೆ ಈಗ ಸಮಾ ಧಾನವಾಯಿತು. ತಿಪ್ಪಣಿಸ್ತಿಗಳವರಲ್ಲಿ ಅವರಿಗೆ ಪೂರ್ಣ ನಂಬಿಕೆ. ಇನ್ನು ಮುಂದೆ ರಾಘುವನ್ನು ಕಂಡು ಒಡಂಬಡಿಸುವುದೆಂದು ತೀವ್ರಾನವಾಯಿತು. ಗುಂಡೂರಾಯರು ಕುಟ್ಟಪ್ಪನ್ನು ಕರೆದುಕೊಂಡು, ಧನವಾಲತೆಟ್ಟಿರ ಮನೆಗೆ ಹೋಗಿ ಬರುವುದಾಗಿ ತಿಳಿಸಿದರು.

### ಇಳಿ

ಟ್ಟೀರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ವೆಂಕಟ್ಟಾ ರಾಘುವಿಗೆ ಆಪ್ತಮಿತ್ರ. ಅವನೀಗ ಚೊಂಬಾಯಿನಲ್ಲಿ ಮಿಲ್ಲಿನಲ್ಲಿ ಕೆಲಸಮಾಡುತ್ತಿದ್ದಾನೆ. ರಾಘುವಿಗೂ, ವೆಂಕಟ್ಟಾನಿಗೂ, ಆಗಾಗ್ಜ್ಯ ಪತ್ರವ್ಯವಹಾರಗಳು ನಡೆಯುತ್ತಲೇಯಿವೆ. ತನ್ನ ಮನೆಯ ವರು ತನಗೆ ಹೇಗೂ ನಿಬಂಧಮಾಡಿ ವಿವಾಹಮಾಡುವರೆಂದು ರಾಘುವಿಗೆ ತಿಳಿದಿತ್ತು. ಆದುದರಿಂದ ಅವನು ಈಗ ಹೋಸ ದೊಂದು ಯೋಚನೆ ಮಾಡಿದನು. ವೆಂಕಟ್ಟಾನಿಗೆ ಪತ್ರ ಬರೆದು, ಸರೋಜಳನ್ನು ಚೊಂಬಾಯಿಗೆ ಕರೆದುಕೊಂಡು ಹೋರಟು ಹೋಗುವುದೆಂದು ನಿರ್ಧರಿಸಿದನು. ಕುಟ್ಟಪ್ಪನ್ನು ಸಿನಿಮಾ ಮಂದಿರದಲ್ಲಿ ಕಂಡ ಮರುದಿನವೇ, ಆ ಯೋಚನೆ ಅವನಿಗುದಿಸಿ, ಅಂತೆಯೇ ಅವನು ವೆಂಕಟ್ಟಾನಿಗೆ ಪತ್ರ ಬರೆದಿದ್ದನು. ಈಗವ ನಿಂದ ಉತ್ತರ ದೊರಕಿದ್ದಿತ್ತು. ಬಂದಲ್ಲಿ ತಾನು ಖಂಡಿತ ಕೆಲಸ ದೋರಕಿಸಿ ಕೊಡುವುದಾಗಿ, ಅವನು ಪ್ರತ್ಯುತ್ತರವಿತ್ತಿದ್ದನು. ರಾಘು ತಾನು ಚೊಂಬಾಯಿನಲ್ಲಿರುವ ಹಾಗೆಯೇ ಆಕಾಶಕೊರ್ಚಿ ತಟ್ಟಿದನು. ಹೀಡೆಯೆಲ್ಲ ಮೃಷಣರೊಂದಿಗೆ ತೊಲಗಲಿ ಎಂದು ಕೊಂಡನು. ಆದರೆ ಮಾನವನೆಣಿಸುವುದೇ ಚೇರೆ; ಆದು

ನಡೆಯುವದೇ ಬೇರೆ. ರಾಘುವಿನ ಸ್ಥಿತಿಯೂ ಹೀಗೆಯೇ ಆಯಿತು. ಜೊಂಬಾಯಿಯಂಥ ದೊಡ್ಡಪಟ್ಟಣವನ್ನು ನೋಡ ಬೇಕೆಂಬ ಇಚ್ಛೆ ಸರೋಜಳಿಗೆ ಬಹಳವಾಗಿದ್ದರೂ, ಈಗವಳು ಹೊರಡಲು ನಾಧ್ಯವಿಲ್ಲವೆಂದುಬಿಟ್ಟಳು. ಮೈಸೂರಿಗೆ ಅವಳಿಗ ಕಾಲಿಟ್ಟು ಬಹಳ ದಿನಗಳು ಕಳೆದುಹೋಗಿದ್ದವು. ಎಷ್ಟೋ ಮಂದಿ ಈಗ ಅವಳ ಪಾದಸೇವೆ ಮಾಡುತ್ತಿದ್ದಾರೆ. ವರಮಾನ ಅವಾರವಾಗಿದೆ. ಮನೆಗೆಲಸ ನಡೆಯಲು ಹೇಗೂ ಒಬ್ಬ ಗಂಡಸು ಅತ್ಯಗತ್ಯವಲ್ಲವೇ? ಆ ನಿಮಿತ್ತ ರಾಘು. ನಿಜವಾದ ಪ್ರೇಮದಿಂದ ತಾವಿಲ್ಲಿದ್ದರೆ ತೊಂದರೆಯಿಂದು ಬಗೆದು, ಮಾರ ದೇಶಗಳಿಗೆ ತೆರಳಿ, ತನ್ನ ಸ್ರಿಯನೊಬ್ಬನನ್ನೇ ಹೊಂದಬೇಕೆಂಬ ಆಸೆಯೆಳ್ಳ ಹೆಣ್ಣಲ್ಲ ಅವಳು. ಹತ್ತಾರು ಮಂದಿಯ ಕೈರುಚಿ ನೋಡಿದವಳವಳು. ಇಂದು ತನ್ನನ್ನು ಆಶ್ರಯಿಸಿರುವವನು, ನಾಳಿ ತನಗಿಂತಲೂ ಜಿಲ್ಲಾವೆಯಾದ ಮತ್ತೊಬ್ಬಣಿನ್ನು ಕಂಡೆನಿ, ಖಂಡಿತ ಅವಳ ಬಲೆಗೇ ಬೀಳುತ್ತಾನೆ. ಇಂಥ ಕಾಮುಕರು ಗಳನ್ನು ನಂಬಿ ಹೇಗೆ ಪರ ಉರಿಗೆ ಹೊರಡುವುದು. ಅನುಭವ ಸ್ಥಳಾದ ಅವಳಿಗೆ ಯಾರೂ ಇಂಥ ವಿಷಯಗಳನ್ನು ಹೇಳಿಕೊಡ ಬೇಕಾದ್ದಿರಲಿಲ್ಲ. ಅವಳೇ ಅವಾರ ಪಾಂಡಿತ್ಯವುಳ್ಳವಳಾಗಿರುವಾಗ, ಯಾರು ಏನು ಹೇಳಿಕೊಡಬೇಕಾದ್ದಿದೆ! ಅವಳಿಗೆ ಇಂಥ ವಿಷಯವೆಲ್ಲ ತಿಳಿಯದೆ? ರಾಘುವಿನ ಕೋರಿಕೆಗೆ ಅವಳು ಒಡಂ ಬಟ್ಟುಳೇ? ಅವನು ಏನೇನೆಲ್ಲ ಹೇಳಿದರೂ, ಆಸೆಯ ವಾತೀ ತೋರಿಸಿದರೂ, ಅವಳು ಒಪ್ಪದೆ “ನಿಮಗೆ ಧೈಯರ್ವಿದ್ದಲ್ಲಿ, ನೀವು ವಿವಾಹವಾಗುವುದಿಲ್ಲಿಂದು ತಂದೆ ತಾಯಿಗಳಲ್ಲಿ ತಿಳಿಸಿ” ಎಂದಳು. ಆ ಧೈಯರ್ ರಾಘುವಿಗೆಲ್ಲಿಂದ ಬರಬೇಕು?

## ಇಂ

ರಾಘು ಬೊಂಬಾಯಿಗೆ ಕಾಗದ ಬರೆದುದು, ಸರೋಚಳನ್ನು ಕರೆದುಕೊಂಡು ಹೋಗುವುದಕ್ಕೆ ಸಿಧರಿಸಿದುದು, ವೆಂಕಟ್ ನಿಂದ ಪ್ರತ್ಯುತ್ತರ ಹೊರಕಿದುದು, ಮುಂತಾದವುಗಳೆಲ್ಲ ಯಾರೋ ಸಿ.ಎ.ಡಿ. ಗಳಿಂದ ಗುಂಡೂರಾಯರಿಗೆ ತಿಳಿಯಿತು. ಅವರು ಬೆಳ್ಳಿದರು; ಕುಟ್ಟಪ್ಪನಿಗೆ ವರದಿ ಒಪ್ಪಿಸಿದರು. ಹಾಗೇನಾದರೂ ಬೊಂಬಾಯಿಗೆ ಹೋಗುವ ಏಷಾಡು ಮಾಡಿದಲ್ಲಿ, ಅವನೆಲ್ಲಿದ್ದರೂ ಕಂಡು ಹಿಡಿದು, ಅವನ ಕಾಲು ಮುರಿಯುವುದಾಗಿ, ಕುಟ್ಟಪ್ಪ ಕೂಗಾಡಿದನು. ಸಂಜೀ ಕುಟ್ಟಪ್ಪನೂ, ಗುಂಡೂರಾಯರೂ, “ಮಾರುತಿ” ಕಂಪೆನಿಗೆ ಹೋದರು. ಧನಪಾಲಶೆಟ್ಟರು ಈವರ ರನ್ನೂ ಆವರದಿಂದ ಬರಮಾಡಿಕೊಂಡರು. ರಾತ್ರಿ ಕಂಪೆನಿ ಮುಚ್ಚಿದ ಮೇಲೆ ಶೆಟ್ಟರ ಕೂಡ ಎಲ್ಲರೂ ಅವರ ಮನೆಗೆ ತೆರಳಿದರು. ಶೆಟ್ಟರ ಆಜ್ಞೆಯ ಮೇರೆಗೆ ರಾಘುವೂ ಹಿಂದೆ ಹಿಂದೆ ಬರುತ್ತಿದ್ದನು. ಅವನೀಗ ಇವರುಗಳ ಕೃದಿಯಾಗಿದ್ದನು. ಮನೆಗೆ ಸೇರಿದ ಮೇಲೆ ಮಾತುಕಳಿಗಳಿಗೆ ಪ್ರಾರಂಭವಾದುವು. “ಇದೇನು ವಿಚಿತ್ರ; ಹೀಗೆಲ್ಲಾ ಮಾತನಾಡುತ್ತೀರಿ, ಯಾದು ಲಗ್ಗುಮಾಡಿ ಕೊಟ್ಟುವುದಿಲ್ಲವೆಂದರು. ಅವರಿವರ ಇಲ್ಲದಸಲ್ಲದ ಮಾತನ್ನೇ ಈಕೆ ಕೇಳಿ, ರಾಘುವನ್ನು ಅವಮಾನ ಮಾಡುತ್ತೀರಾ? ” ಎಂದರು. ಮೇಲೂ ಮುಂದುವರೆದು, “ಅವನೇನು ದಡ್ಡನೇ, ಏನೇಕೇ ಹುಡುಗುತನ. ಇದಕ್ಕೆ ನಾಲ್ಕುರು ಮಂದಿ ಸೇರಿ ನ್ಯಾಯ ಮಾಡಬೇಕೇ? ಪ್ರೇಲಿಸಿನವರು ಅಂದರೆ ಸರಿಯಾಗಿದ್ದೀರಿ, ಒರಟ್ಟಿತನವೇ ಹೊರತು ನಿಮ್ಮಲ್ಲಿ ನಯನೇ ಇಲ್ಲ” ಎಂದು ನಗುತ್ತ ನುಡಿದರು. ರಾಘುವಿಗೆ ಕಟ್ಟಪ್ಪನುದಕ್ಕೂ ಇಲ್ಲ; ಬಿಡುವುದಕ್ಕೂ ಇಲ್ಲದ ಹಾಗಾಯಿತು. ಅವನು ಕಂಪೆನಿಯಿಂದ

ಬರುವಾಗ, ಈವಾಹ ವಿವಾಹ ಸಾಧ್ಯವಿಲ್ಲ ವೆಂದೇ ಹೇಳುವೆ ನೆಂದು ಹೊರಟಿದ್ದನು. ತೆಟ್ಟರಲ್ಲ, ಯಾರ ಮಾತನ್ನೂ ಕೇಳುವುದಿಲ್ಲ ವೆಂದು ಕೊಂಡಿದ್ದನು. ಆದರೆ ಇಲ್ಲಿಯ ಪರಿಸ್ಥಿತಿಯೇ ಬೇರೆಯಾಗಿ ಪರಿಣಮಿಸಿತು. ಕುಟ್ಟಪ್ಪನೂ, ಗುಂಡೂರಾಯರೂ ಒಂದು ಪಕ್ಕ ಮಾತಾಡಿದರೆ, ತೆಟ್ಟರು ತಾವೇ ರಾಘುವಿನ ವಕಾಲತ್ತು ವಹಿಸಿ ಮಾತಾಡುತ್ತಿದ್ದರು. ರಾಘು ಮುಚ್ಚಿದ ಬಾಯನ್ನು ತೆರೆಯಲೇ ಇಲ್ಲ. ವಕೀಲರೇ ವಾದಮಾಡುವಾಗ ವಾದಿಗೇನು ಕೆಲಸ. ಅವನೇನೋ ಅನ್ನಬೇಕೆಂದು ಎರಡಾವೃತ್ತಿ ಪ್ರಯತ್ನ ಪಟ್ಟನು. ಆದರೆ ಅವನ ಮಾತು ಬಾಯಿಂದ ಈಚೆಗೆ ಹೊರಡಲೇ ಇಲ್ಲ. ಇವರುಗಳ ಮಧ್ಯ ತೆಟ್ಟರ ಪತ್ತಿಯೂ, ಆವರ ತಾಯಿಯೂ, “ಅವನಿಗೇನು ಬುದ್ಧಿಯಿಲ್ಲವೇ? ಇಂಥಾವರು ಗಳೇ ಮುಂದೆ ಸಂಸಾರವನ್ನು ಚೆನ್ನಾಗಿ ನಡೆಯಿಸುವುದು” ಎಂದರು. ಅನಂತರ ಬೇರೆಬೇರೆ ಮಾತು ಕತೆಗಳು ನಡೆಯುತ್ತಿದ್ದನು.. ಇಷ್ಟರಲ್ಲಿ ಹೋಟ್ಲಾನಿಂದ ಮಾಡಿ ಕಾಫಿ ತಂದು ಹಿಡಿದು ನಿಂತಿದ್ದನು. “ಇದ್ದಾಕೊ ನಿಂತಿದ್ದೀ, ಕೊಡೊಇ” ಎಂದು ತೆಟ್ಟರಂದ ಮೇಲೆ, ಅವನು ಎಲ್ಲರಿಗೂ ಒಂದೊಂದು ಕೆಪ್ಪಾ ಚಿಸಿಬಿಸಿ ಕಾಫಿ ಕೊಟ್ಟಿನು. ಅನಂತರ ತೆಟ್ಟರು ಗುಂಡೂರಾಯರನ್ನು ದ್ದೇಶಿಸಿ “ ಪಾಳ್ಯಕ್ಕೆ ಕುಟುಂಬ ಸಹಿತ ಹೋಗಿದ್ದು ನಿಷ್ಪರ್ಣಮಾಡಿ ಬಿನ್ನಿ; ರಾಘುವನ್ನೂ ಕರೆದುಕೊಂಡು ಹೋಗಿ; ಹುಡುಗಿಯನ್ನು ನೋಡಲಿ. ವಿವಾಹವನ್ನು ತ್ವರಿತವಾಗಿ ನಡೆಯಿಸಿ, ಸಾವಧಾನ ಮಾಡಬೇಡಿ ” ಎಂದರು. ಸರಿ; ಎಲ್ಲ ಮೇಲಕ್ಕೆದ್ದು ದಾಯಿತು. ನಮಸ್ಕಾರ ಮಾಡಿ ಕುಟ್ಟಪ್ಪನೂ, ಗುಂಡೂರಾಯರೂ, ಹೊರಬಂದರು. ಕುಟ್ಟಪ್ಪನು ಕಾಗಿದ ಮೇಲೆ ಬೇರೆ ವಿಧಿಯಿಲ್ಲದೆ ರಾಘುವೂ ತನ್ನ “ಅನ್ನಪೂರ್ಣ” ದತ್ತ ಈವರನ್ನೂ ಹಿಂಬಾಲಿಸಿ ನಡೆದನು.

## ಇತ್ತ

ಗುಂಡೂರಾಯರು ಈದಿನ ಶಾಮರಾಯರಿಗೆ ಪತ್ರ ಹೊಂದನ್ನು ಬರೆದರು. ಅದರಲ್ಲಿ ಜಾತಕ ಕೂಡಿ ಬರುವುದೆಂದೂ, ಹುಡುಗಿ ಮೂಲಾನಕ್ಕೆತ್ತದ್ದೆಂಬ ಭೀತಿ ಮನೆಯವರಿಗದ್ದು ದಾಗಿಯೂ, ಆದರೆ ಜ್ಯೋತಿಷ್ಟರ ಆಭಿಪ್ರಾಯದ ಮೇರೆ ಶಾಂತಿ ಮಾಡಿಸಿದಲ್ಲಿ ಎಲ್ಲ ಸರಿಹೋಗುವುದೆಂದೂ, ಆದುದರಿಂದ ಈ ಪತ್ರ ಕಂಡೊಡನೆಯೇ ಬಂದು ಮತ್ತಿತರ ವಿಚಾರಗಳಿಗೆ ಮಾರ್ಗಮಾಡಿಕೊಡಬೇಕೆಂದೂ, ಬರೆದರು. ಶಾಮರಾಯರಿಗೆ ಎರಡು ದಿನಗಳಲ್ಲಿ ಪತ್ರ ಕ್ಯಾಸೇರಿತು. ಈಗಲಾದರೂ ದೇವರು ಕಣ್ಣಿಬಿಟ್ಟನಲ್ಲಾ ಎಂದವರು ಸಂತಸಗೊಂಡರು. ಮನೆಯಲ್ಲಿ ಎಲ್ಲರ ಮುಖದಲ್ಲೂ ಉತ್ತಾಹದ ಅಲ್ಲಿ ಏಳತೊಡಗಿತು. ಶಾಮರಾಯರೂ, ಜಾನಕಮ್ಮನವರೂ, ಸಂಭಾಷಣೆಗೆ ತೊಡಗಿದರು. ಮೈಸೂರಿಗೆ ತಂದೆಯ ಕೂಡ ಮುಗನೂ ಹೋಗುವುದೆಂದು ತೀಮಾರ್ಣವಮಾಡಲಾಯಿತು. ಜಾನಕಮ್ಮನವರು ಪತಿಯ ಕೂಡ “ಹೆಚ್ಚಿಗೆ ಮಾತನ್ನೊಂದೂ ಕೊಡಬೇಡಿ. ವರ ಹುಡುಗಿ ಯನ್ನು ಬಂದು ನೋಡಲಿ. ಅನಂತರದ ಮಾತುಕತೆಗಳನ್ನೆಲ್ಲಾ ಇಲ್ಲೇ ಆಡೋಣ. ಬೈತಣಕ್ಕೆ ಆಹಾರನವಿತ್ತು ಬಿನ್ನಿ” ಎಂದರು. ಪ್ರಯಾಣಕ್ಕೆ ಅಣಿಯಾಗತೊಡಗಿತು. ದಾರಿಯಲ್ಲಿ ಉಣಿ ಲೆಂದು ಸ್ವಲ್ಪ ಹುಳಿ ಅನ್ನವನ್ನೂ, ಸ್ವಲ್ಪ ಮೊಸರನ್ನವನ್ನೂ, ಜಾನಕಮ್ಮನವರು ಬುತ್ತಿ ಕಟ್ಟಿದರು. ಗಾಡಿಯಲ್ಲಿ ಹೋಗು ಷಿದಕ್ಕಿಂತ, ನಡೆದುಹೋಗುವುದೇ ಉತ್ತಮವನೆಂದು ತೀಮಾರ್ಣನಿಸಿಕೊಂಡರು. ಈ ಮಧ್ಯ ಆನೆಗಳ ಉಪದ್ರವ ಜಾಸ್ತಿಯಿದ್ದುದರಿಂದ, ಮಲ್ಲನಗುಳಿವರಿಗೆ ನಾಲ್ಕುರು ಆಳುಗಳನ್ನು ಕರೆದು ಕೊಂಡು ಹೋಗುವುದೆಂದು ತೀಮಾರ್ಣವಾಯಿತು. ಜಾನಕಮ್ಮನವರು ಆಳುಗಳಿಗೆ ಪ್ರಕ್ಕೆಕವಾಗಿ ಸಾಮಕ್ಕಿಂತ ಅನ್ನ ಬುತ್ತಿ ಕಟ್ಟು

ಕೊಟ್ಟಿರು. ಬೆಳಗನ ಎಂಟು ಫೆಂಟಿಗೆ ಎಲ್ಲರೂ ಹೊರಟಿರು. ಮುಂದೆ ಶಾಮರಾಯರು, ಅವರ ಹಿಂದೆ ರಾಮು, ರಾಮುವಿನ ಹಿಂದೆ ಹೆಗಲನೇರೆ ದೋಷ್ಟೆ ಯಿರಿಸಿದ ನಾಲ್ಕುಳಗಳು ಪ್ರಯಾಣ ಮಾಡಿದರು. ಈ ಆರು ಮಂದಿಯೂ ನಡೆದು ಹೋಗುತ್ತಿದ್ದಾಗ್, ಚಪ್ಪಲಿ ತಬ್ಬ ಭಡಕ್, ಭಡಕ್ ಎಂದು ಕೇಳುತ್ತಿತ್ತು. ವ್ಯವಸಾಯದ ಮಾತು, ಹುಲ್ಲ ಹಸುಕು ಹಾಕಿದ ವಿಧಾನ, ಮುಂಗಾರು ಮಳಿಗೆ, ಜೋಳದ ಬೆಳಿಗೆ, ಯಾವ ಯಾವ ಹೊಲಗಳನ್ನು ಕೃಷಿಮಾಡಬೇಕು, ಎಂಬ ಇತ್ಯಾದಿ ವಿಚಾರಗಳನ್ನು ಮಾತನಾಡುತ್ತ ಅವರು ನಡೆದರು. ಮಲ್ಲನಗುಳಿ ದಾಟಿದ ಮೇರೆ, “ಹೋಗಿದ್ದ ಬಂದರ್ಶಾ ನಮ್ಮ ಒಡೆಯಾ” ಎಂದು ಆಳುಗಳು ಕೈಮುಗಿದು, ಹಿಂದಿರುಗಿದರು. ತಂದೆಯೂ, ಮಗನೂ, ಸೊತ್ತನಪುರದ ಹಳ್ಳವನ್ನು ಸೇರುವಾಗ, ಮಧ್ಯಾಹ್ನ ಒಂದು ಫೆಂಟಿಯಾಗಿತ್ತು. ತಂದಿದ್ದ ಬುತ್ತಿಯನ್ನು ಬಿಚ್ಚಿ ತಂದೆ ಮಕ್ಕಳಿಬ್ಬರೂ ತಿಂದರು. ಉರ ಹೊರಗಿನ ಜಗಲಿಯ ಮೇರೆ ವಿಶ್ರಮಿಸಿಕೊಳ್ಳಲೇಂದು ತುಸು ಕುಳಿತರು. ಬಿಸಿಲು ತೀವ್ನವಾಗಿದ್ದರೂ, ಬೇವಿನ ಮರದ ಗಾಳಿ ಬೀಸುತ್ತಿದ್ದ ದರಿಂದ ತಣ್ಣಿಗಿದ್ದಂತಿದ್ದು, ದೇಹಕ್ಕೆ ತುಸು ಆಲಸ್ಯ ಕಡಿಮೆಯಾದಂತಿತ್ತು. “ಸ್ವಲ್ಪ ಮಜ್ಜಿಗೆ ಕುಡಿದಿದ್ದರೆ ಎಷ್ಟೋ ಚೆನ್ನಾಗಿತ್ತು” ಎಂದು ಶಾಮರಾಯರು ನುಡಿದರು. ರಾಮು “ಉರೋಳಗೆ ಹೋಗಿದ್ದೇ ಬರೋಣ ಬನ್ನಿ.” ಎಂದು ವೀರಯ್ಯನ ಮನೆಯ ಬಾಗಿಲಿಗೆ ತಂದೆಯ ಸಹಿತ ಬಂದನು. ವೀರಯ್ಯ ಶಾಮರಾಯರಿಗೆ ಪರಿ ಚಿತ್ತ ವ್ಯಕ್ತಿ. ಆಗಾಗೆ ಚಾಮರಾಜನಗರಕ್ಕೆ ಹೋಗುವಾಗ ಶಾಮರಾಯರು ವೀರಯ್ಯನನ್ನು ಭೇಟಿಯಾಗುವುದುಂಟು. ಕೊಂಗಳೈ ದೇವಾಲಯಕ್ಕೆ ಹೋಗುವಾಗ ವೀರಯ್ಯ ಶಾಮರಾಯರನ್ನೂ ಕಂಡು ಭೇಟಿಯಾಗುವುದುಂಟು. ತನ್ನ ಮನೆಯ ಬಾಗಿಲಿಗೇ ಬಂದ ಶಾಮರಾಯರನ್ನು ಕಂಡ ವೀರಯ್ಯ “ಬಂದಾರ್ಥ”

ಎಂದು ಕೈ ಮುಗಿದು, “ಮಾದೇವಿ, ಮಂದಲ್ಲಿ ತೆಕ್ಕೊಂಡು ಬಮ್ಮೋ” ಎಂದು ಮಗಳನ್ನು ಕೊಗಿ ಹೇಳಿದನು. ತಂದೆಯೂ, ಮಗನೂ, ಈಗ ಕುಳಿತುಕೊಂಡರು. “ಚಿಕ್ಕೆಯ್ಯನ್ನು ಬಂದವೇ ಪಯಣ ಎಲ್ಲಿವರೆಣ್ಣು” ಎಂದು ವೀರಯ್ಯ ಪ್ರಶ್ನಿಸಿದುಕ್ಕೆ, ಶಾಮರಾಯರು “ಮೈಸೂರುವರ್ಹಿಗೆ ಹೋಗಿದ್ದು ಬರ್ತೀನೆ. ದಾಹ ಜಾಸ್ತಿಯಾಗಿತ್ತು; ಸ್ವಲ್ಪ ಮಜ್ಜಿಗೆ ಕುಡಿದು ಹೋಗೋಣವೆಂದು ಬಂದೆ” ಎಂದರು. “ಅದಕ್ಕೇನಂತೆ ಸ್ವಾಮಿ. ಈರುಳ್ಳ ಹಾಕೊಂಡಾ,” ಎಂದು ವೀರಯ್ಯ ಕೇಳಿದುಕ್ಕೆ, ಆಗಲಿ ಎಂದು ಸೂಚಿಸುವಂತೆ ರಾಮು ತತ್ತ್ವಯಲ್ಲಾಡಿಸಲು, ಎರಡೂವರೆ ಗೀಣುದ್ದೆದ ವಾತ್ತೆಯೊಂದರಲ್ಲಿ ತುಂಬ ಮಜ್ಜಿಗೆ ಹಾಕಿ, ನಿಂಬೆ ಹಣ್ಣಿನ ರಸವನ್ನು ಅದಕ್ಕೆ ಹಿಂಡಿ, ಸಣ್ಣ ಸಣ್ಣ ದಾಗಿ ಈರುಳ್ಳ ಹೆಚ್ಚಿ ಹಾಕಿ, ಎರಡು ಲೋಟು ಸಹಿತ ವೀರಯ್ಯ ಅವರ ಮುಂದೆ ತಂದಿಟ್ಟಿನು. ತಂದೆಯೂ, ಮಗನೂ, ಎರಡೆರಡು ಲೋಟಾ ಮಜ್ಜಿಗೆ ಕುಡಿದು ಆಯಾಸ ತೀರಿಸಿಕೊಂಡರು. ಪಟ್ಟಣಿಗರಿಗೆ, ಸೋಡಾ, ಕ್ರಷ್ಣ, ಹೇಗೋ ಹಾಗೆ, ಹಳ್ಳಿಗರಿಗೆ ಮುಖ್ಯವಾದ ಪಾನೀಯ ಮಜ್ಜಿಗೆ. ಹೊಟ್ಟಲುಗಳಿಗೆ ಹೋಗಿ ಬಾದಾಮ್ ಖೀರು, ಅಂಥಾಖೀರು ಇಂಥಾಖೀರು ಎಂದು ಕುಡಿಯುತ್ತಿರಿ. ಆದರೆ ಈರುಳ್ಳ ನಿಂಬಿಹಣ್ಣಿನ ರಸ ಬೆರಿಸಿದ ಮಜ್ಜಿಗೆ ಕುಡಿದು ಸೋಡಿ, ಆಯಾಸ ಹೇಗೆ ಪರಿಹಾರವಾಗುತ್ತದೆಂದು. ಮೋಕು ಧಂಬಗಳಿಂದ ನೀವು ಕಾಲ ಕಳೆಯುತ್ತಿರಿ. ಆದರೆ ಹಳ್ಳಿಗರ ದೇಹಬಲ ಖಂಡಿತ ನಿಮಗ್ಲಿ. ಬರೇ ಬಟ್ಟೆ ಜಬ ದರ್ಶನ್ ನಿಮ್ಮದು. ಆರೋಗ್ಯದ ವಿಚಾರವಾಗಿ ಉದ್ದೂದ್ದ ಭಾವಣ ಮಾಡುತ್ತಿರಿ, ಲೇಖನ ಬರೆಯುತ್ತಿರಿ. ಆದರೆ ಆರೋಗ್ಯ ಶಾಸ್ತ್ರದ ಗಂಥವನ್ನೇ ಅರಿಯದ ಹಳ್ಳಿಗರು ಎಷ್ಟೊಂದು ಧಡೂತಿಗಳಾಗಿದ್ದಾರೆ. ಇರಲಿ,-ವಿಶ್ರಮಿಸಿದನಂತರ ತಂದೆಯೂ, ಮಗನೂ, ವೀರಯ್ಯನಿಗೆ ಹೇಳಿ ಹೋರಟರು. ಅವರು ಚಾಮರಾಜ

ನಗರ ಸೇರುವಾಗ ಸಂಜೆ ನಾಲ್ಕುವರೆ ಫಂಟೆಯಾಗಿತ್ತು. ಮೈಸೂರಿಗೆ ಆರು ಫಂಟಿಗೆ ರೈಲು ಹೊರಡುವುದರಿಂದ, ಇನ್ನೂ ಬಹಳ ಹೊತ್ತಿದೆಯೆಂದು, ಪಕ್ಕದ ಕಾಫಿ ಹೋಟಿಲಿಗೆ ಹೋಗಿ ತಿಂಡಿತಿಂದು, ವದೂ ಕಾಲು ಫಂಟಿಗೆಲ್ಲ ಅವರು ಸ್ಪೇಷನ್ ಸೇರಿದರು.

## ೪೨

ಲಕ್ಷ್ಮಿ ಇಂದು ಉತ್ತಾಹದಿಂದಲೇ ಇದ್ದಳು. ಜಾನ ಕಮ್ಮನವರು ಕಂಭ ಒರಗಿಕೊಂಡು ಕುಳಿತು, ದೇವರ ಮುಂದಿನ ದೀಪಗಳಿಗೆ ಹಾಕಲೆಂದು, ಹತ್ತಿಯಿಂದ ಬತ್ತಿ ಹೊಸೆಯುತ್ತಾ, ಕುಳಿತ್ತಿದ್ದರು. “ನೀನೂ ಬಾರೆ ಲಕ್ಷ್ಮಿ, ಬೇಗ ಮುಗಿಸೋಣ” ಎಂದವರು ಕೂಗಿದೊಡನೆ, ಜಿಂಕೆಯಂತೆ ಹಾರುತ್ತ ಲಕ್ಷ್ಮಿ ತಾಯಿಯ ಬಳಿ ಬಂದು ಕುಳಿತ್ತಳು. ಅಷ್ಟರಲ್ಲಿ ಉರ ಬಸಪ್ಪ ಅಲ್ಲಿಗೆ ಬಂದನು. “ಬಾ, ಬಸಪ್ಪ” ಎಂದು ಜಾನಕಮ್ಮನವರು ಅವನನ್ನು ಆದರದಿಂದ ಬರಮಾಡಿಕೊಂಡರು. ಬಸಪ್ಪ ಉರ ಗೌಡ; ನಾಲ್ಕು ಮಂದಿಗೆ ಬೇಕಾದವನು; ಶಾಮರಾಯಿಗೆ ಅಂತರಂಗ ಕಾರ್ಯದರ್ಶಿ ಇದ್ದ ಹಾಗೆ. “ಕುಳಿತುಕೋ” ಎಂದಂದಮೇಲೆ ಅವನು ಕುಳಿತುಕೊಂಡನು. “ಒಡೇರ್ಪು ಎಲ್ಲವ್ವಾ ಕಾಣ” ಎಂದವನಂದಾಗ ಜಾನಕಮ್ಮನವರು “ಅವ ರಿಲ್ಲ ಮೈಸೂರಿಗೆ ಹೋಗಿದ್ದಾರೆ” ಅಂದರು. “ರಾಮಪ್ಪನ್ನು” ಎಂದು ಪ್ರತ್ಯೇಸಿದುದಕ್ಕೆ, “ಅಪ್ಪ, ಮಗ ಇಬ್ಬರೂ ಹೋಗಿದಾರೆ” ಎಂದರವರು. ಸ್ವಲ್ಪ ಹೊತ್ತು ಅದೂ ಇದೂ ಮಾತಾಡುತ್ತದ್ದು ಬಸಪ್ಪ “ಅದ್ವಾನನ್ನ ಈಗ ಇಬ್ಬಂಗೂ ಕೆಲ್ಲ” ಎಂದು ಕೇಳಿ ದನು. ಜಾನಕಮ್ಮನವರು ವರನೊಬ್ಬನನ್ನು ಗಳಿಸಲು ಮೈಸೂರಿಗೆ ತೆರಳಿರುವುದಾಗಿ ತಿಳಿಸಿ ಸಂಗತಿಯನ್ನೆಲ್ಲ ವಿವರಿಸಿ ಹೇಳಿದರು.

ಎಲ್ಲವನ್ನು ಕೇಳಿ ಮುಗಿಸಿದ ಮೇಲೆ ಬಸಪ್ಪ “ಹಾಗ್ಯಾ-ಲಕ್ಷ್ಮೀನ್ನವು  
ಮನೆಬಿಟ್ಟು ಆಚಿಗೆ ತಳ್ಳಿಕೊಂತ, ಏರ್ಪಡು ಮಾಡಿ ದೀರಿ ಅನ್ನಿ”  
ಎಂದಾಗ ಲಕ್ಷ್ಮೀಗೂ ಸಹ ನಗುಬಾರದೆ ಇರಲಿಲ್ಲ. ನಗುವಿನ  
ಲಹರಿ ಹಾಯ್ದುಮೇಲೆ ಜಾನಕಮೃನವರು “ಏನು ವಿವಯ  
ಬಸಪ್ಪ, ಎಲ್ಲಿ ಬಂದಿದ್ದೆ ?” ಎಂದು ಕೇಳಿದರು. ಆದಕ್ಕೆನನು  
“ಉಂರವರನ್ನು ಸೇರಿಸಿ ನ್ಯಾಯಕೇಳಬೇಕಾಗಿರುವುದಾಗಿಯೂ,  
ಮಲ್ಲೇಶ್ವರನ ಗುಡಿಯನ್ನು ಕಟ್ಟಲು ಒಬ್ಬರಿಗೆಬ್ಬಿರು ತಕರಾರು  
ಮಾಡುತ್ತಿರುವುದಾಗಿಯೂ,” ತಿಳಿಸಿದನು. ನ್ಯಾಯವೆಂದರೆ  
ಗಾರುದ ಎಲ್ಲ ರೈತರುಗಳೊಂದಿಗೆ, ಉಂರಗಾಡ, ಪಟೀಲ,  
ಶಾನುಭೋಗ, ಎಲ್ಲಸೇರಿ, ನಿಣಾಯವನ್ನು ಅಂಗೀಕರಿಸಿ, ತಪ್ಪಿದ್ದ  
ವರನ್ನು ಶಿಕ್ಷಿಸಿ ಬಂದೋಬಸ್ತು ಮಾಡುವುದು. ಇದು ಹಳ್ಳಿ  
ಗಳಲ್ಲಿ ನಡೆಯುವ ಒಂದು ವಿಶಿಷ್ಟ ಪದ್ಧತಿ. ಲಕ್ಷ್ಮೀ “ಆದಕ್ಕೇ  
ನಂತೆ ಬಸಪ್ಪ, ನಾನೇ ನ್ಯಾಯ ತೀರಿಸುತ್ತೇನೆ. ಅಪ್ಪನಿಗಿಂತ  
ನಾನೇ ನ್ಯಾಯ ಚೆನ್ನಾಗಿ ಬಲ್ಲಿ” ಎಂದಳು. “ಆಗಲಿ ತಾಯಿ.  
ಸಂಜೀ ಎಲ್ಲಾನ್ನು ಸೇರಿಸಿ ಬುಡ್ಡಿನೆನಿ” ಎಂದವನು ನಕ್ಷ್ಯ ನುಡಿ  
ದನು. ಇಷ್ಟರಲ್ಲಿ ಹೊಲಕ್ಕೆ ಗರಿಕೆ ತೋರಿಸಲು ಹೋಗಿದ್ದ  
ನಾಲ್ಕಾರು ಆಳುಗಳು ಗುದ್ದಲಿಗಳನ್ನು ತಂದು ಪಡಸಾಲೆಯ  
ಮೇಲಿಟ್ಟು ದೂರ ನಿಂತರು. ಅವರೆಲ್ಲರೂ ಹರಿಜನರು. ದೂರ  
ನಿಲ್ಲಬೇಕಲ್ಲವೆ ? ನಮ್ಮನ್ನು ಕಂಡರೆ ಸಾಕು ಒಂದು ಮಾರು  
ಬಳಸಿಕೊಂಡು ಹೋಗುತ್ತಾರೆ. ಮೈಲಿಗೆಯಾಗುತ್ತದೆಂದು  
ಬಗೆದು, ಅವರಮ್ಮ ದೂರ ಹೋಗುತ್ತಾರೆಂದು ನೀವು ನೆನಸಿ  
ಕೊಂಡಿದ್ದೀರೇನೋ ? ನಾನು ಹಾಗೆ ನೆನೆಸಿಲ್ಲ. ಮಾನವರಲ್ಲಿ  
ಭೇದಭಾವವೆಣಿಸುವ ನಮ್ಮಂಥ ಮೂರ್ಖರ ಸಹವಾಸದಿಂದ,  
ತಮಗೂ ಸಂಕುಚಿತ ಬುದ್ಧಿ ಬರಬಾರದೆಂದೇ, ನಮ್ಮನ್ನು  
ಕಂಡರೆ ಅವರುಗಳು ದೂರ ದೂರ ಹೋಗುತ್ತಾರೆಂದು ನನ್ನ  
ಭಾವನೆ. ಲಕ್ಷ್ಮೀ ಅವರೆಲ್ಲಂಗೂ ಎಲೆ ಆಡಿಕೆ ತಂದುಕೊಟ್ಟಿಳು.

“ನಾಳೆಗೂ ಬನ್ನಿರವ್ವು, ತಪ್ಪಿಸಿಕೊಳ್ಳಬೇಡಿ” ಎಂದು ಕೂತೆ ಲೀಂದಲೇ ಜಾನಕಮೃನವರು ಕೂಗಿ ಹೇಳಿದರು. “ಆಗಲಿ ತಾಯಿ ಬರ್ತ್ರೀವಿ” ಎಂದಂದು ಅವರೆಲ್ಲರೂ ಹೊರಟಿರು. “ನಾ ಕೇಳಿದ್ದೆ ಯಲಡ್ಯೆ ಕೊಡ್ದೀಡ್ಪ್ಪಾ, ಲಕ್ಷ್ಮಿಪ್ಪ. ಆದ್ದೂಕ ಜಿಪ್ಪಾ ಟ್ಟ ಇಷ್ಟ್ ಕಲ್ತುಬುಟ್ಟಿ. ಗಂಡ್ವ ಮನ್ನೆ ಹೋಗದ್ದೀಗ್ತ್ತಾ, ಸ್ವಲ್ಪ ಧಾರಾಳ್ವಗೇ ಹೋಗಿ” ಎಂದು ಬಸಪ್ಪ ನುಡಿದಾಗ, ಜಾನಕಮೃನವರು ಮುಗುಳ್ಳಿಗೆ ನಕ್ಷೆರು. ಲಕ್ಷ್ಮಿಯೂ ನಗುತ್ತ ” ಬಸಪ್ಪ, ನಿನಗೆ ಚೇಕಾಮದನ್ನು ಕೇಳು ಕೊಡುತ್ತೇನೆ. ಸುಮೃನೆ ಹಾಸ್ಯ ಮಾಡಬೇಡ ” ಎಂದು ಹೇಳಿ, ಸುಣ್ಣಿದ ಸಹಿತ ಎಲೆ ಅಡಿಕೆ ತಂದು ಮುಂದಿಟ್ಟಿಷ್ಟು. ಬಸಪ್ಪ ಅದನ್ನು ಸ್ವೀಕರಿಸಿ ಹೊರಟಿ ಹೋದನು.

### ಇಲ

ರಾಮುವೂ, ಶಾಮರಾಯರೂ, ಅಂದು ಗುಂಡೂರಾಯರ ಮನೆಸೇರುವಾಗ ರಾತ್ರಿ ಒಂಭತ್ತು ಶಂಟಿಯಾಗಿತ್ತು. ಬಂದವ ರನ್ನು ಪತಿಪತ್ತಿಯರು ಖಾತ್ವಾಹದಿಂದ ಸ್ವಾಗತಿಸಿದರು. ಬೆಳಗಾಗುತ್ತೆ ಎದ್ದು ಗುಂಡೂರಾಯರು ಧನವಾಲತೆಟ್ಟಿರ ಮನೆಗೆ ಹೋಗಿ, ನಡೆದ ಸಂಗತಿಯನ್ನು ವಿವರಿಸಿ, ರಾಘುವನ್ನು ಈದಿನ ಮನೆಗೆ ಕಳುಹಿಸಿಕೊಡಿರಂದು ಹೇಳಿ ಬಂದರು. ಗುಂಡೂರಾಯ ರಂತೂ ಮಗನನ್ನು ಕಂಡು ನೋಡಿ ಮಾತಾಡಿಸುಹಾಗಿರಲಿಲ್ಲ. ಸಂಜೀ ಕೆಲಸ ಮುಗಿದಮೇಂಬೆ, ಅವನು ಸದ್ಯಾಜಶ್ವಾಂದಿಗೆ, ಅವಳ ಮನೆಗೆ ಹೋಗಬಿಡುತ್ತಿದ್ದನು. ಇದೆಲ್ಲವೂ ಗುಂಡೂರಾಯರಿಗೆ ಚನ್ನಾಗಿ ತಿಳಿದಿದ್ದಿತು. ಅವಳ ಮನೆಗೆ ಇವರು ಹೋಗಿ ಅವನನ್ನು ಕರೆದಾರೇ? ಅದಕ್ಕೇ ಅವರು ತೆಟ್ಟಿರನ್ನು ಹಿಡಿದಿದ್ದರು. ರಾಘು ತೆಟ್ಟಿರ ಮಾತನ್ನು ಮೇರುತ್ತಿರಲಿಲ್ಲ. ಧಣಿಯನ್ನು

ಅವನು ಬಹೇಳ, ನಂಬಿಕೊಂಡಿದ್ದನು. ಈಗ ಘಂಟೆ ಎಂಟು ಹೊಡಿಯಿತು. ಕಾಫಿ ತಿಂಡಿಗಳೆಲ್ಲ ಆಗಲೇ ಮುಗಿದಿದ್ದವು. ಇಷ್ಟರಲ್ಲಿ ಕುಟ್ಟಪ್ಪನೂ ಗುಂಡೂರಾಯರ ಮನಿಗೆ ಬಂದು ಸೇರಿದನು. ಹರಟೆ ವ್ಯಾರಂಭವಾಯಿತು. ಹಳೆಯ ಸ್ವೇಹಿತರಲ್ಲವೇ? ರಾಘುವಿಗೆ ನೀವು ಹೇಳಿಕೆಳಿಸಲೇ ಇಲ್ಲವೇ? ಎಂದು ಕುಟ್ಟಪ್ಪ ರಾಯರನ್ನು ಪ್ರಶ್ನಿಸಿದನು. ಈಗ ಬರುತ್ತಾನೆ ಎಂದವರು ಉತ್ತರವಿತ್ತರು. “ ಏನು ಕೆಲಸದಲ್ಲಿದ್ದಾನೋ? ” ಎಂದು ಶಾಮರಾಯರು ಪ್ರಶ್ನಿ ಹಾಕಿದರು. “ ಮಾರುತಿ ಶಾಮಬತ್ತಿ ಕಂಪೆನಿಯಲ್ಲಿ ನೇನೇಚರಾಗಿದ್ದಾನೆ ” ಎಂದು ಶಾರದಮೃನವರು ನುಡಿದರು. ಹೇಗೂ ಮಗನನ್ನು ಹೆಚ್ಚಿಸಿ ಮಾತಾಪುರುಂದರೆ ತಾಯಿಗೆ ಆನಂದವಲ್ಲವೇ? ಸಂಯಾಗಿ ಒಂಭತ್ತು ಘಂಟೆಗೆ ರಾಘು ಬಂದನು. “ ಏನವ್ಯಾ ನೀನೇ ಅತಿಧಿಯಂತೆ, ನಿನ್ನನ್ನು ಬರಮಾಡಿಕೊಳ್ಳಲು, ಬಡಕ ಸಾದಸಪಡಬೇಕಾಗಿದೆಯಲ್ಲ ” ಎಂದು ಕುಟ್ಟಪ್ಪನಂದಾಗ, ರಾಘು ಸ್ವಲ್ಪ ನಕ್ಷೆ ಒಳಗೆ ಬಂದು ಕುಳಿತನು. ಹಿರಿಯರುಗಳೆಲ್ಲ ಮುಗಿಗೆ ಒಂದೊಂದು ಚಿಟಕಿಸ್ತಾರಿಸಿ, ವಿವಾಹದ ವಿಷಯವನ್ನು ಕುರಿತು ಜಚಿಸಿ ಮಾತನಾಡುತ್ತಿದ್ದರು. ಇದರಲ್ಲಿ ಮಾತನಾಡವೇ ಕುಳಿತಿದ್ದವರು ಇಬ್ಬರೇ. ರಾಘು ಮತ್ತು ರಾಮು. ಇಷ್ಟರಲ್ಲಿ ಮಧ್ಯಾಹ್ನ ವಾಮವರಿಂದ, ಅಡಿಗೆಯೂ ಸಿದ್ಧವಾಗಿತ್ತು. ಗುಂಡೂರಾಯರ ಬಲವಂತದ ಮೇಲೆ, ಕುಟ್ಟಪ್ಪನೂ ಈದಿನ ಉಟಕ್ಕೆ ಕುಳಿತನು. ಬಿಸಿಲು ತಂಪಿದಮೇಲೆ, ಎರಡು ಘಂಟೆ ಕಳೆದ ಮೇಲೆ, ಎಲ್ಲರೂ ಉರುಸುತ್ತಿಕೊಂಡು ಬರುವುದೆಂದು ತೀಮಾರ್ನವಾಯಿತು. ರಾಮು ತಾನು ಚಾಮುಂಡಿ ಬೆಟ್ಟ ನೋಡಿದಿದ್ದ ದರಿಂದ, ಮೊದಲು ಅಲ್ಲಿಗೇ ಹೊಗಬೇಕೆಂದು ಹೇಳಿದ್ದನು. ಅವನ ಕೋರಿಕೆಯಂತೆ ಮೊನಲೇ ಬೆಟ್ಟಕ್ಕೆ ಹತ್ತು ಲಾಯಿತು. ಕುಟ್ಟಪ್ಪನು ದೇಹವನ್ನು ಜಗ್ಗಿಸಿ ಜಗ್ಗಿಸಿ ಹತ್ತುತ್ತಿದ್ದನು. ದೇವಿಯ ಸಂದ

ಶರ್ವನ ಪಡೆದಮೇಲೆ, ಎಲ್ಲರೂ ಬೆಟ್ಟಿದಿಂದ ಕೆಳಗಿಳಿದರು. ಬೆಟ್ಟಿದ ತುದಿಯಲ್ಲಿದ್ದಾಗ ಮೈಸೂರಿನ ಅಂದವನ್ನು ನೋಡಿ ರಾಮು ಹಷ್ರಿತನಾದನು. ಶಾಮರಾಯರು ಎಷ್ಟೋ ತಡವೆ ದೇವಿಯ ದರ್ಶನ ಪಡೆದು ಹೋಗಿದ್ದರು. ರಾಮು ಇದೇ ಪ್ರಪಥಮ ಮೈಸೂರಿಗೆ ಕಾಲಿಟ್ಟಿದ್ದು. ಅನಂತರ ಅಲ್ಲಿಂದೆಲ್ಲರೂ, ಮೃಗಾಲಯಕ್ಕೆ ನಡೆದರು. ಚಿತ್ರವಿಚಿತ್ರ ಪ್ರಾಣಿಗಳು ಬಂಧಿತ ವಾಗಿ ಮಾನವನ ಕೃಯಲ್ಲಿ ಸಿಕ್ಕಿಬಿಡಿದ್ದವು. ರಾಮುವಿಗೆ ಇದೇನೂ ಅಷ್ಟು ಹಿಡಿಸಲಿಲ್ಲ. ನೀರ್ದುದೇರಿ, ನೀರಾನೆ, ಮುಂತಾದ ತಾನು ನೋಡಿದ್ದ ಕೆಲವು ಪ್ರಾಣಿಗಳನ್ನು ನೋಡಿದನು. ಹಕ್ಕಿ, ಕಷಿ, ಆನೆ, ಹುಲಿ ಮುಂತಾದುವೆಲ್ಲ ಅವನ ಕಾಡಿ ನಲ್ಲಿಲ್ಲವೆ? ಮುಂದೆ ಕನ್ನಂಬಾಡಿಕಟ್ಟಿ ನೋಡುವುದೆಂದು ತೀಮಾನವಾಯಿತು. ರಾಮು ಮಿಗೆಯಾದ ಸಂತಸವಟ್ಟಿದು ಇಲ್ಲೇ. ವಿವಿಧ ವರ್ಣಗಳ, ಮನೋರಂಜಕವಾದ, ಆ ನೀರ ಬುಗ್ಗೆಗಳನ್ನು ನೋಡಿ ಹಿಗ್ಗಿದನು. ಬೃಂದಾವನವೆಂದು ಅದಕ್ಕೆ ಹೆಸರಿಟ್ಟಿರುವುದು ಸರಿಯಾಗಿದೆಯೆಂದುಕೊಂಡನು. ಇವರೆಲ್ಲ ಮನೆ ಸೇರುವಾಗ ರಾತ್ರಿ ಏಳೂವರೆಯಾಗಿತ್ತು. ಕುಟ್ಟಿಪ್ಪ ದಾರಿಯಲ್ಲಿ ಬರುವಾಗಲೇ, ಕಂಹೆನಿ ಬೆಳಗ್ಗೆ ಎಂಟು ಘಂಟೆಗೆ ತೆರಿಯುವುದರಿಂದ, ಆ ದಿನ ಮನೆಯಲ್ಲಿ ಮಲಗಿದ್ದು, ಬೆಳಗ್ಗೆ ಕಾಫಿ ಮುಗಿಸಿ ಹೋಗಬೇಕೆಂದು ರಾಘುವಿಗೆ ಆಜ್ಞೆ ಮಾಡಿದ್ದನು. ಬಂದವರನ್ನು ಬಿಟ್ಟುಹೋಗುವುದು ಉಚಿತವಲ್ಲವೆಂದು ನುಡಿ ದಿದ್ದನು. ಅವನ ಆಜ್ಞೆಯನ್ನು ಮೀರುವ ಸಾಹಸವನ್ನು, ಮಾಡಲು ರಾಘುವಿಗೆ ಸಾಧ್ಯವಾಗಲಿಲ್ಲ. ಆದರೆ ಸರೋಜ ಏನಂದುಕೊಂಡಾಳೋ ಎಂದು ಮನಸ್ಸು ಮಾತ್ರ ಹೊಯ್ದಾಡು ತಿತ್ತು. ರಾತ್ರಿ ಉಟ್ಟವೆಲ್ಲ ಮುಗಿದ ಮೇಲೆ ಎಲ್ಲರು ಮಲಗಿದರು. ಮಾರನೆಯ ದಿನ ಹನ್ನೆರಡು ಘಂಟೆ ರೈಲಿಗೇ ಉರಿಗೆ ಪ್ರಯಾಣಮಾಡುವುದಾಗಿ ಶಾಮರಾಯರು ನುಡಿದ್ದರು.

ಗುಂಡೂರಾಯರೂ ಶಾರದಮೃನವರೂ, ಮನಗೆ ಕೂಡ ತಿಂಗಳ ಅಂತ್ಯದಲ್ಲಿ ಪಾಳ್ಜ್‌ಕ್ಕೆ ಬರಬೇಕೆಂದು ಮಾತುಕಡೆಗಳ ನ್ಯಾಡಿಕೊಂಡರು. ಬೆಳಗ್ಗೆ ಕುಟ್ಟಪ್ಪ, ಶಾಮರಾಯರನ್ನೂ, ರಾಮುನನ್ನೂ, ತನ್ನ ಮನೆಗೆ ಕರೆದುಕೊಂಡು ಹೋದನು. ಕಾಫಿ ತಿಂಡಿಗಳನ್ನು ಅಲ್ಲಿಯೂ ಕೊಡಲಾಯಿತು. “ಹೊಟ್ಟಿ ಹಿಡಿಯದಲ್ಲಾ” ಎಂದು ಶಾಮರಾಯರೆಂದಾಗ, “ಹಿಡಿಸ ಬೇಕು” ಎಂದು ಕುಟ್ಟಪ್ಪ ನಕ್ಕು ನುಡಿದನು. ಕುಟ್ಟಪ್ಪ ಒಂದು ಕ್ಕೆಚೀಲದಲ್ಲಿ ಕಿತ್ತಿಳೆ, ಸೇಬು, ಚಕ್ಕೊಂತ ಇವನ್ನೆಲ್ಲ ತುಂಬಿಸಿ “ಲಕ್ಷ್ಮಿಗೆ ಕೊಡು ರಾಮು” ಎಂದು ಅವನ ಕೈಗಿತ್ತನು. “ಇದೆಲ್ಲಾ ಏನು?” ಎಂದು ಶಾಮರಾಯರು ಪ್ರಶ್ನಿಸಿದುಕ್ಕೆ “ಹಣ್ಣು ನಾನು ಕೊಟ್ಟೀಂತ ಲಕ್ಷ್ಮಿಗೇ ಹೇಳಿ” ಎಂದವನಂದನು. ಶಾಮರಾಯರು ಕುಟ್ಟಪ್ಪನ ಪತ್ತಿ ಗಿರಿಜಮೃನನ್ನು “ನೀವು ಲಗ್ನಕ್ಕೆ ಬರದೆ ಉಳಿದುಕೊಂಡು ಬಿಟ್ಟೀರಿ ಜೋರೆ” ಎಂದು ಎಚ್ಚರಿಸಿದಾಗ, “ನೀವು ಕರೆಯಿದದ್ದರೂ ಖಂಡಿತ ನಾವು ಬರು ತ್ತೀವೇ ಸ್ವಾಮಿ” ಎಂದು ಕುಟ್ಟಪ್ಪ ನುಡಿದನು. ರೈಲಿಗೆ ಹೊತ್ತಾಗು ವುದೆಂದು ಗುಂಡೂರಾಯರ ಮನೆಗೆ ಮೂವರೂ ಬೇಗ ಬಂದರು. ಆಗಲೇ ಅಲ್ಲಿ ಅಡಿಗೆಯೂ ಸಿದ್ಧವಾಗಿತ್ತು. ಬೆಳಗಿನಿಂದ ಈವರೆಗೆ ಎರಡು ತಡವೆ ಕಾಫಿ ತಿಂಡಿ ತಿಂದು, ಹನೊಂದು ಘಾಂಟೆಗೆ ಉಂಟ ಸೇರುತ್ತದೆಯೇ? ಏನೋಇ, ಅಷ್ಟು ಇಷ್ಟು ಬಾಯಿಗೆ ಹಾಕಿದರು. ಸೈಷನ್ನಿಗೆ ಹೊರಟುದಾಯಿತು. ರಾಮು ತಂಗಿಗೆಂದು ಓರ್ವೆ, ಹೇರಾಯಿಲ್ಲ, ಮತ್ತಿತರ ಚಿಲ್ಲರೆ ಸಾಮಾನುಗಳನ್ನು ತೆಗೆದುಕೊಂಡನು. ಹಿಂದಿನ ದಿನ ಅವನ್ನೆಲ್ಲ ತೆಗೆಯಲು ಅವನು ಮರೆತ್ತಿದ್ದನು. ಕುಟ್ಟಪ್ಪನೂ, ಗುಂಡೂರಾಯರೂ, ಶಾಮರಾಯರೂ ನಿಂದಿಗೆ ಸೈಷನ್ನಿಗೂ ಸಹ ಬಂದರು. ರಾಫು ಬೆಳಗ್ಗೆಯೇ ಕಾಫಿಕುಡಿದು, ಕಂಪೆನಿಗೆ ಹೊರಟು ಹೋಗಿದ್ದನು. ಅತಿಥಿಗಳಿಬ್ಬರೂ ರೈಲು ಏರಿದನಂತರ, ರಾಯರೂ ಕುಟ್ಟಪ್ಪನೂ ಮನೆಗೆ ಹಿಂದಿರುಗಿದರು.

ತಂದೆಯೂ ಮಗನೂ ಉರಿಗೆ ಬಂದು ಮನೆ ಸೇರುವಾಗ ರಾತ್ರಿ ಒಂಭತ್ತು ಫ್ರಂಟೆಯಾಗಿತ್ತು. ಇನ್ನೂ ದಿನ ಬರುವುದಿಲ್ಲವೆಂದು ಜಾನಕಮ್ಮನವರು, ಹೊತ್ತಿಗೆ ಮುಂಚೆಯೇ ಹೆಸುಗಳನ್ನು ಕರೆದು, ಆಳುಗಳಿಂದ ಕರುಗಳನ್ನು ಮನಿಗೆ ಕೂಡಿಸಿದ್ದರು. ಲಪ್ಪೆತ್ತು ಸೈಕ್ಹಿಕೆಯಲ್ಲಿ ಏಕು ಫ್ರಂಟೆಯವರಿಗೂ ಅಲ್ಲೇ ಇದ್ದು, ಹರಟಿಹೊಡೆನು ಹೋಗಿದ್ದರು. ಆಗ ತಾಯಿಯೂ ಮಗಳೂ ಉಟ್ಟಿ ತೀರಿಸಿಕೊಂಡು ದೀಪವನ್ನು ಸಣ್ಣ ಮಾಡಿ ಮಲಗಿಕೊಂಡರು. ಲಪ್ಪೆತ್ತು ಹೊಡ್ಡಿ ವಳಾಗಿದ್ದರೂ ತಾಯಿಯನ್ನು ಸೇರಿಕೊಂಡು ಮಲಗೆ ನುವ್ವೆ ಅವಳಿಗೆ ವಾಡಿಕೆಯಾಗಿದ್ದಿತ್ತು. “ನಿನ್ನ ಭಾಗ್ಯ ಕಣಮ್ಮ, ಯೋದ ಕಾರ್ಯ ಜಯವಾಗಲಿ” ಎಂದು ಮಗಳ ತಲೆಯನ್ನು ಸವರುತ್ತ ಜಾನಕಮ್ಮನವರು ನುಡಿದರು. ಲಪ್ಪೆತ್ತು ಏನೊಂದು ಮಾತನಾಡಲೂ ಸಾಧ್ಯವಾಗಲಿಲ್ಲ. ಬೇರೆ ವಿಷಯಗಳಾದಲ್ಲಿ ಅವಳು ಏನೇನೆಲ್ಲ ಹರಟಿ ಹೊಡಿಯುತ್ತಿದ್ದಳು. ಆದರೆ “ಮದುವೆ” ಸಮಾಚಾರವೆಂದೊಡನೆ, ಬಾಯಿ ಮುಚ್ಚಿಕೊಂಡು ತೆಪ್ಪಿಗಿರುತ್ತಿದ್ದಳು. ಜಾನಕಮ್ಮನವರಿಗೆ ತುಸುನಿದ್ದೆ ಬಂದಿತೆನ್ನಬಹುದು. ಲಪ್ಪೆತ್ತು ಗಿನ್ನೂ ನಿದ್ದೆ ಬಂದಿರಲಿಲ್ಲ. ತನ್ನ ಅಗಲವಾದ ಕಣ್ಣಗಳನ್ನು ಮುಚ್ಚತ್ತು ಲೂ, ಬಿಡುತ್ತು ಲೂ, ಅವಳು ಏಟಿಮಿಟೆಯನ್ನುತ್ತಿದ್ದಳು. ಅಪ್ಪರಲ್ಲಿ ಹೊರಗೆ ಬಾಗಿಲು ತಟ್ಟಿದ ಶಬ್ದಕೇಳಿಸಿತು. “ಆಮ್ಮ, ಅಪ್ಪ ಬಂದಾಯ್ತು” ಎಂದು ಕೂಗುತ್ತ ವೀಪವನ್ನು ದೊಡ್ಡದು ನೂಡಿ, ಸಡಗರದಿಂದ ಎದ್ದು ಲಪ್ಪೆತ್ತ ಬಾಗಿಲನ್ನು ತೆರೆದಳು. ಜಾನಕಮ್ಮನವರೂ ಈಗ ಎದ್ದು ಹೊರಬಂದರು. “ಈ ಆನಿ ಗಲಾಟೆಯಲ್ಲಿ ಇನ್ನು ಹೊತ್ತಿನಲ್ಲಿ ಬರುತ್ತೀರಲ್ಲಾ, ಚಾಮರಾಜನಗರದಲ್ಲಿ ತಂಗಿದ್ದು, ನಾಳಿ ಬಂದಿದ್ದರೆ ಏನಾಗುತ್ತತ್ತು” ಎಂದು ಜಾನಕಮ್ಮನವರು

ಆಕ್ಷೇಪಿಸಿದರು. “ ಬಿಳಿಕೂರಿನ ಆಳಗಳು ಸಂಗಡಕ್ಕೆ ದೊರೆತು ದರಿಂದ ಬರಲಾಯಿತೆಂ” ದು ರಾಮು ಉತ್ತರಕೊಟ್ಟಿಸು. ಕಾಲಿಗೆ ನೀರು ಕೊಟ್ಟಿದಾಯಿತು. ಲಕ್ಷ್ಮಿ ಗಂಟು ಹೈಟ್ಟಿಳಗಳನ್ನು ಒಳಗೆ ಬೆಂಚಿನ ಮೇಲೆ ತಂದಿಟ್ಟಿಳು. ದಾರಿಯಲ್ಲಿ ತಿನ್ನಲಿಕ್ಕೆಂದು ನಗರದ ಹೋಟಲ್‌ನಲ್ಲಿ ಉಪ್ಪಿಟ್ಟು ಕಟ್ಟಿಸಿಕೊಂಡು ಬಂದುದಾಗಿಯೂ, ಆದರೆ ತಿನ್ನಲಿಕ್ಕೆ ಸಾಧ್ಯವಾಗಲಿಲ್ಲವೆಂದೂ, ಅನ್ನ ಮಾಡಬೇಕಾಗಲ್ಲವೆಂದೂ, ಸ್ವಲ್ಪ ಕಾಫಿಕಾಯಿಸಿದರೆ ಸಾಕೆಂದೂ ರಾಮರಾಯರು ಪತ್ತಿಯ ಕೂಡ ಸುಜಿದರು. ಆಗಲೇ ಬಹಳ ಹೊತ್ತಾಗಿದ್ದ ದರಿಂದ ಜಾನಕಮೃನವರು ಹಾಲಿಗೆಲ್ಲ ಹೆಪ್ಪು ಹಾಕಿದ್ದರು. “ ಶಾಳಮ್ಮೆ ನೋಡಿ ಬರ್ತೀನಿ ” ಎಂದು ಲಕ್ಷ್ಮಿ ಲ್ಯಾಂಪ್‌ನ್ನು ತೀಗಿದು ಹೊರಬಾಗ, “ ಈಗೆಲ್ಲೆ ಸಿಗುವುದು ” ಎಂದು ತಾಯಿ ಆಕ್ಷೇಪಿಸಿದರು. ಲಕ್ಷ್ಮಿ ತಾಯಿಯ ಮಾತನ್ನು ಕೆವಿಗೇ ಹಾಕಿಕೊಳ್ಳದೆ ಭರಭರ ನಡಿದಷ್ಟು. ಪುಣ್ಯಕ್ಕೇನೋ ಸರಸಳ ಮುನ್ಯಯಲ್ಲಿ ಹೆಪ್ಪು ಹಾಕಿರಲಿಲ್ಲ. ಎನ್ನೋ ಕಾರ್ಯ ನಿರ್ವಿತ್ತ ಅವರ ಮನೆಯವರು ಇನ್ನೂ ಮಾತನಾಡುತ್ತು ಕುಳಿತಿದ್ದ ದರಿಂದ ಬಹುತೇ ಮರೆತಿರಬೇಕು. ಲಕ್ಷ್ಮಿ ಒಂದು ವಾವು ಹಾಲನ್ನು ಸಾಲ ತೆಗೆದುಕೊಂಡು ಬಂದಷ್ಟು. “ ಲಕ್ಷ್ಮಿಯ ಸಾಮಧ್ಯ ನೋಡಿದೆಯವ್ವಾ ” ಎಂದು ರಾಮು ಅಂದಾಗ, ಎಲ್ಲರೂ ನಂಗು ನಂತರ ಕೋಣೆಯೊಳಗೆ ನಡಿದರು. ಉಪ್ಪಿಟ್ಟು ಕಟ್ಟಿದ್ದ ಪ್ರೊಟ್ಟಿಳವನ್ನು ಜಾನಕಮೃನವರೇ ಬಿಟ್ಟಿ, ಇಬ್ಬರಿಗೂ ಸಮ ಭಾಗಮಾಡಿದರು. “ ಲಕ್ಷ್ಮಿಗೂ ಸ್ವಲ್ಪ ಕೊಡಮ್ಮೆ ” ಎಂದು ರಾಮು ಅಂದಾಗ, ನಂಗೆ ಬೇಡನೆಂದಷ್ಟು. “ ಹೋಟಲು ಉಪ್ಪಿಟ್ಟು ಕಟ್ಟೇ, ಬಹಳ ರುಚಿ ” ಎಂದು ಅವನು ಆಸೆ ತೋರಿಸಿ ದುದಕ್ಕೆ, “ ನೀನೇ ತಿನ್ನ ” ಎಂದವಳು ಪ್ರತ್ಯುತ್ತರ ಕೊಟ್ಟಿಳು. ಫಲಾಹಾರ ಸೇವಿಸುತ್ತಿರುವಾಗಲೇ ಜಾನಕಮೃನವರು “ಹಣ್ಣೋ ಕಾಯೋ ” ಎಂದು ಕೇಳಿದುದಕ್ಕೆ “ ಹಣ್ಣು ” ಎಂದು ರಾಮು

ಉತ್ತರವಿತ್ತನು. ಜಾನಕಮೃನವರಿಗೆ ಬಹಳ ಹಷ್ರವಾಯಿ ತೆಂಬುದನ್ನು, ಅವರ ಮುಖವೇ ತೋರಿಸಿಕೊಡುತ್ತು. ಲಕ್ಷ್ಮಿ ಒಂದು ತಡವೆ ತಂದೆಯ ಮುಖವನ್ನೂ ಮತ್ತೊಂದು ತಡವೆ ಅಣ್ಣನ ಮುಖವನ್ನೂ ಸೋಡುತ್ತ ಕುಳಿತಿದ್ದಳು. ಶಾಮು ರಾಯರು ಮೈಸೂರಿನಲ್ಲಿ ನಡೆದ ನಿಧ್ಯಮಾನಗಳನ್ನೀಲ, ಪತ್ನಿಗೆ ಚಾಚೂ ತಪ್ಪದೆ ಹೇಳಿದರು. “ಹಾಗಾದರೆ ನಿಬಂಧನೆಯಾದ ಹಾಗೆ ಅನ್ನಿ” ಎಂದು ಜಾನಕಮೃನವರು ನುಡಿಯಲು, ಶಾಮು ರಾಯರು ಹುಂ ಗುಟ್ಟಿದರು. ಇಷ್ಟರೊಳಗೆ ಕಾಣಿಯನ್ನೂ ಕುಡಿದುದಾಯಿತ್ತ.. ಲಕ್ಷ್ಮಿ ಎದ್ದು ಒಂದು ಇಬ್ಬರ ಹಾಸಿಗೆ ಯನ್ನೂ ಹಾಸಿದಳು. ಪ್ರಯಾಣದ ದಣಿವಿನಿಂದ ಮಲಗಿದ ಒಡನೆಯೇ ನಿದ್ದೆಹತ್ತಿ, ತಂದೆಯೂ ಮಗನೂ ಗೊರಕೆ ಹೊಡೆಯಲಾರಂಭಿಸಿದರು.

ಬೆಳಗನ ಜಾವದ ನೋದಲನೇ ಕೋಳಿ ಕೂಗಿತು. ಕತ್ತಲು ನಿಬಿಡವಾಗಿಲ್ಲದಿತ್ತು. ಆಕಾಶದಲ್ಲಿ ಇನ್ನೂ ಅಸಂಖ್ಯಾತ ತಾರಿಗಳು ವಿನುಗುತ್ತಿದ್ದುವು. ಗು, ಗೂ, ಗುಗೂಯೆಂದು ಗೂಗೆಗಳು ಕೂಗಿಕೊಂಡುವು. ಯಾವುದೋ ಒಂದೆರಡು ಪಕ್ಕಿಗಳು ಚೀರ್ಯು, ಚೀರ್ಯು, ಎಂದು ಹಾರಾಡತೊಡಗಿದುವು. ಜಾನಕಮೃನವರು ಎಲ್ಲರಿಗಂತ ನೋದಲು ಎದ್ದು ನೀರು ಮನೆ ಒಲೆಹಚ್ಚಿ, ಬಾಗಿಲ ಅಂಗಳಕ್ಕೆಲ್ಲ ನೀರು ತಳಿಯಲಾರಂಭಿಸಿದರು. ಸ್ವಲ್ಪ ಹೊತ್ತಿಗೆ ಆ ಕತ್ತಲೂ ಇಲ್ಲ; ಆಕಾಶದಲ್ಲಿನ ನಕ್ಷತ್ರಗಳೂ ಇಲ್ಲ. ಲಕ್ಷ್ಮಿಯೂ ಎದ್ದಳು. “ಇಮ್ಮು ಭಳಿಯಲ್ಲೇಕಮ್ಮಾ ಎದ್ದೆ. ಇನ್ನೂ ಸ್ವಲ್ಪ ಹೊತ್ತು ಮಲಗಿರಬಾರದಾಗಿತ್ತೆ” ಎಂದು ತಾಯಿ ಅನ್ನತ್ತಿರುವಾಗಲೇ, ಅವಳು ರಂಗೋಲೆ ಬಟ್ಟಲು ಹಿಡಿದು ಹೊರಬಂದಳು. ಚುಕ್ಕಿ ಚುಕ್ಕಿ ಹಾಕಿ ಚಿತ್ರಗಾತಿಯಂತೆ, ಏನೇನೆಲ್ಲ ಹಾವಿನಹಾಗೆ, ಹೂವಿನ ಹಾಗೆ ಅವಳು ರಂಗೋಲೆ ಇಟ್ಟಳು. ಮೂಡಣ ಬಾನಿನ ಬೆಂಟ್ಟಿದ ಹಿಂಬದಿಯಲ್ಲಿ

ఆడగికోండిద్ద సూర్య దేవను ఆగతానే మేల్లమేల్లగి బరలారంభిసిదను. శామరాయరు ఆగెద్ద హోరగె హోగిద్ద ఒందు, స్వాన మాడుతిద్దరు. సూర్యోదయ వాగి అధ్యతాసు కళిదరూ, భళి గడగడనే నడుగిసుతిత్తు. కసురు హుల్లిన మేలీ ఇబ్బని ఉదురిత్తు. సూర్య రత్ని మణి మణియాద ఆ కనిగళ మేలీ బిద్ద, నీలికెంపు బెరసిద ఒందు మిత్రవణవాగి, సోఎదువుదక్కే బహళ రనుణీయవాగి కాణుతిత్తు. ప్రకృతి మాతెయ సొబగే సొబగు. ఆకాశదల్లి ఒందిరచు కప్పు ముగిలుగళు తేలు తిద్దువు. కేలమంది ముదుకురుగళు బిసిలు కాయుత్త కుళితిద్దరు. తలిగె పస్తు బిగిదు, ఆగలే ర్యైత హోక్కోయి ఎందు శబ్దమాడుత్త హోల ఉళుతిద్దను. అవను ఇగివాగి పద ఎళీదాగ ఉదయరాగ హాడిదంతే, నమగె భాస మాగుతిత్తు. కాగెగళు మాత్ర మనేయింద మనిగే, మరదింద మరచ్చే కారాడుత్త కాకాయెందు కూగికోళ్ళు తలిద్దువు. కోళిగళు కోక్కోయి కోక్కోయీయెందు కూగి కోండువు. ఉర స్త్రీయదు కసగుడిసి, గొబ్బరవన్ను తిష్టేగె తందు సురయుతిద్దరు. కేరియింద నీరు హోత్తు తరలు హత్తారు మంది చెంగసరు ఒట్టిగె హోగువాగి, అవర మాతుకతే, క్యాబాయి కుణీసువుదు, ఇనేల్లవన్ను సోఎఱలు బహళ ఆనందవాగిద్దిత్తు. శామరాయరు ఆగలే స్వాన ముగిసి, సంఘ్యావందనేగిందు కుళితిద్దరు. రాము ఇన్నూ ఎద్దీ ఇరలిల్ల. “సోమారి అణ్ణ ఏళు” ఎందు అవన హోదికేయన్న శిత్తు, లక్ష్మి అవనన్న ఎబ్బిసిదళు. “సోమారి అల్ల, ఎరడు మ్యేలి నడిదు సోఎదు గోత్తా గుత్తే. హాయ్యై ఇన్నూ భళి జాస్తి కణే” ఎందు అవను

ಮೇಲಕ್ಕೆದ್ದನು. “ನಿನಗೆ ಮಾತ್ರ ಭಳಿ, ಅಪ್ಪನ್ನೆ ನೋಡು; ಮುದುಕರು, ಆಗಲೇ ಸ್ವಾನ ಮಾಡಿ ಸಂಧಾರ್ವವಂದನೆಗೆಂದು ಕುಳಿತುಬಿಟ್ಟಿದ್ದರೆ, ಖುಷಿಹಾಗೆ” ಎಂದವರೆಂದಜು. “ಮುದಿ ಶರೀರ ಕಣೇ, ಚರ್ಮವೆಲ್ಲ ಬಲಿತುಬಿಟ್ಟಿದೆ. ಭಳಿ ಈಗವರಿಗೆ ತಗಲುಪುದಿಲ್ಲ” ಎಂದು ಹೇಳಿ ರಾಮು ನಗುತ್ತ ಹೊರನಡಿದನು. ಲಕ್ಷ್ಮಿಗೂ ನಗು ಬಂದು ಅಣ್ಣನ ನಗುವಿನ ಕೂಡ ಸೇರಿ ಕೊಂಡಜು. ಬೆಳಗನ ಕಾಫಿಯೂ ತಿಯಿತು. ರಾಮು ಮೈಸೂರಿ ನಿಂದ ತಂದಿದ್ದ ಸಾಮಾನುಗಳೆಲ್ಲವನ್ನೂ ಒಂದೊಂದಾಗಿ ಕೈಚೀಲ ದಿಂದ ಹೊರತಿಗೆದನು. ಲಕ್ಷ್ಮಿಗೆ ಹಿಡಿಸಲಾರದಪ್ಪು ಆನಂದ. ಮದುವೆಯಾಗುವ ವಯಸ್ಸಾಗಿದ್ದರೂ, ಮನೆಯಲ್ಲಿ ಅವಳಿಗೆ ಮನು. ಹಣ್ಣುಗಳನ್ನೆಲ್ಲ ಕುಟ್ಟಪ್ಪ ಕೊಟ್ಟನು ಎಂದ ಮೇರೆ ಮತ್ತೊಂದು ತಡನೆ ಅವನನ್ನು ನೋಡಬೇಕೆಂದು ಅವಳಿಗನ್ನು ಸಿತು. ಎಂಥ ಒಕ್ಕೆಯವನೆಂದು ಮನಸ್ಸಿನಲ್ಲಂದು ಕೊಂಡಜು. ಜಾನಕಮೃನವರು ಸೇಬಿನ ಹಣ್ಣುಗಳನ್ನು ಹೆಚ್ಚಿ ಪತಿಯ ಮುಂದೆಯೂ, ಮಗನ ಮುಂದೆಯೂ, ಹತ್ತಾರು ಹೋಳಿಗಳನ್ನು ಇಟ್ಟರು. ಒಂದೆರಡು ಹೋಳಿಗಳನ್ನು ತಾವೂ ಬಾಯಿಗೆ ಹಾಕಿಕೊಂಡರು. ಮಿಕ್ಕದ್ದೆಲ್ಲ ಲಕ್ಷ್ಮಿಗೆ. ಅವಳು ಉಲಿದದ್ದನ್ನೆಲ್ಲ ಬುಟ್ಟಿಗೆ ಹಾಕಿ, ನೊಳಿಗೆ ತಗಲುಹಾಕಿದಳು ತನ್ನ ಸ್ನೇಹಿತೆಯಿರಿಗೆಲ್ಲ ಕೊಟ್ಟರೆ ಒಬ್ಬೊಬ್ಬರಿಗೆ ಎಷ್ಟೆಷ್ಟು ಬರುತ್ತದೆ ಎಂದು ಗುಣಾಕಾರ ಹಾಕಿದಳು. ಅವಳು ಯಾವಾಗಲೂ ಹಾಗೆಯೇ. ತಾನೋಬ್ಬಳೇ ತಿಂದು ತೇಗುವವರೆಲ್ಲ. ನಾಲ್ಕುರು ಜನಗಳಿಗೆ ಕೊಟ್ಟು, ನಕ್ಕುನಲಿದು, ಸಂತಸಪಡುವವರಳಿಗೆ.

## ೪೦

ವಿಶೇಷ ಸುದ್ದಿಗಾರರಿಂದ ಸರೋಜಳಿಗೆ ಸಮಾಜಾರಹಿಯಿತು. ವಾಳ್ಳಿದಿಂದ ಶಾಮರಾಯರು ಬಂದುದು, ರಾಘುವಿವಾಹಕ್ಕೆ ಒಪ್ಪಿದುದು, ಎಲ್ಲ ಅವಳಿಗೆ ತಿಳಿಯಿತು. ರಾಘುತನ್ನ ಮನಸೆಗೆ ಕಾಲಿಟ್ಯಾಡನೆಯೇ “ ಏನ್ ಆಹ್ವಾನ ಪತ್ರಿಕೆ ನನಗೂ ಕಳುಹಿಸುತ್ತೀರಲಾ? ನಿಮ್ಮ ಲಗ್ನಕ್ಕೆ ನನ್ನಮ್ಮೆ ಕರೆದು ಕೊಂಡು ಹೋಗಲು ಮರೆಯಬೇಡ ” ಎಂದಳು. ರಾಘು ಕ್ಷೇತ್ರಕಾಲ ಸ್ತುಂಭಿತನಾದನು. ಇತ್ಯುಬೇಗ ಸುದ್ದಿ ಇವಳಿಗೆ ಹೇಗೆ ದೊರಕಿತೆಂದು ಆಚ್ಚಯವಟ್ಟಿನು. ತಾನು ಖಂಡಿತ ವಿವಾಹಕ್ಕೆ ಒಪ್ಪಲಿಲ್ಲವೆಂದೂ, ತೆಷ್ಟಿರ ನಿರ್ಬಂಧದ ಮೇರೆ ಒಪ್ಪಬೇಕಾಯಿತೆಂದೂ ಅವಳಾಂದಿಗೆ ಸುಡಿದನು. ಜೀರೆ ವಿಧಿಯಿಲ್ಲದೆ ಹೀಗಾಯಿತೆಂದೂ, ತಪ್ಪ ಅವಳಿದೇ ಎಂದೂ, ಈಗಲೂ ಅವಳು ಒಪ್ಪಿದಲ್ಲಿ ತಾನು ತಂದೆತಾಯಿಗಳನ್ನು ತೊರೆಮು ಚೊಂಬಾಯಿಗೆ ಹೊರಡಲು ಸಿದ್ಧವಿರುವುದಾಗಿಯೂ, ಅವಳ ಮೇರೆಯೇ ಭಾರಹಾಕಿದನು. ಸರೋಜ ಮನಸ್ಸಿನಲ್ಲಿ ನಕ್ಕಳು. ಆ ನಗುವಿನ ಭಾವನೆ ನಡೆದಪ್ಪು ದಿನ ನಡೆಯಲಿ ತನಗೇನು ನಷ್ಟವಿಲ್ಲವಲ್ಲಾ ಎಂದಧ್ರ್ಯ. ರಾಘು ಅವಳಿಗೆ ಅಭಯವಿತ್ತನು: ತಾನು ಒಂದು ಸಮಯ ವಿವಾಹವಾದರೂ ಅವಳನ್ನು ಮರೆಯುವುದಿಲ್ಲವೆಂದೂ, ತಮ್ಮೀರ್ಪುರ ಪ್ರೇಮ ಅನಂತವಾದುದೆಂದೂ, ಇನ್ನೂ ಏನೇನೋ ಹೇಳಿ ಅವಳಿಗೆ ವಾಗ್ದಾನ ಕೊಟ್ಟಿನು. ಪ್ರೇಮ ಎಂಬ ವಾರ್ತೆಯನ್ನು, ಆ ಎರಡಕ್ಕೆರವನ್ನು ಸಹ ಉಚ್ಯುರಿಸಲು, ರಾಘುವಿಗೆ ಯಾವ ಜಕ್ಕು ಬಾಧ್ಯತೆಗಳೂ ಇರಲಿಲ್ಲ. ಪ್ರೇಮದ ಗಂಧವನ್ನೇ ಕಂಡರಿಯದವನವನು. ಸಿನಿಮಾ ಸೋಡಿ ಹಾಗೆ ಹೇಳುವುದನ್ನು ಅವನು ಕಲಿತಿದ್ದನು. ಸರೋಜ ಷ್ವಾಹಾರಗಾತಿ. ರಾಘುವಿನ ನಂಥ ಅನೇಕ ಮಂದಿ ಗಂಡಸರನ್ನು ತೂಕಹಾಕಿದ್ದಳು. ರಾಘು

ವಿನ ಗೊಡ್ಡು ವಾಗ್ದಾನಕ್ಕೆಲ್ಲ ಅವಳು ಬೀಲೆ ಕೊಟ್ಟಾಳೇ ? ಮೂಗುದಾರ ಹಿಡಿದು ಎಳೆಯುವವರೆಗೂ ಎಳಿದು ಸೋಡುವವರು ವಳು. ಎಳೆಯಲು ಸಾಧ್ಯವಿಲ್ಲಿದ್ದಲ್ಲಿ, “ಹೋಗಿದ್ದು ಬಾ ಚಿನ್ನ ಬೇಗ ” ಎಂದು ಮೈ ಸವರಿ ಕಳುಹುವವರುವಳು. ಚತುರೆಯಾದ ಅವಳು ಯಾರನ್ನಾದರೂ ಸರಿ, ವಿಶೇಧಮಾಡಿಕೊಂಡರೆ ಅವರು ಬಾಳುವ ಬಗೆ ತಾನೇ ಯೇಗೆ ? ರಾಘುವಿಗೆ ಮೂಗುದಾರ ಹಾಕಿ ಇಪ್ಪು ದಿನವೂ ಅವನನ್ನು ಹಿಡಿದು ನಿಲ್ಲಿಸಿದ್ದಳು. ಈಗ ಸಡಿಲ ವಾಯಿತೆಂದು ಕಂಡೊಡನೆ, ಇನ್ನು ಬಿಗಮಾಡುವುದು ಸಾಧ್ಯವಿಲ್ಲ ವೆಂದು ತಿಳಿಮಕೊಂಡಳು. ಅದಕ್ಕೇ ಅವಣ ಒಳಗಿದ್ದುದನ್ನು ಒಳಗೆ ಇರಿಸಿ, ಹೇಳಿ ಮಾತ್ರ “ಗಿಲ್ಲು” ಹಾಕಿದಂತೆ, “ವಿವಾಹವಾದರೂ ಸನ್ನನ್ನು ಖಂಡಿತ ಮರಯುವುದಿಲ್ಲ ತಾನೇ ” ಎಂದಳು. ರಾಘು ಅವಳ ಎರಡೂ ಕೈಗಳನ್ನು ಹಿಡಿದುಕೊಂಡು “ಹಾಗುಂಟಿ ಚಿನ್ನ, ನೀನೇ ಸನ್ನ ವಾಣ ; ನೀನು ಏನೂ ಮನಸ್ಸಿನಲ್ಲಿ ಚಿಂತಿ ನೀತ್ತಿ ಸಿಕೊಜ್ಜೆಡವೆಂದು ಹೇಳಿ, ಅವಳ ತುಟಿಗೆ ತುಟಿಸೇರಿಸಿ ಮುತ್ತು ಕೊಟ್ಟನು ; ಬಿಗಿದಣಿ ಚುಂಬಿಸಿ ದನು.

## ಉಗ

ಪಾಳ್ಜ್ಕೆ ಹೊರಡಲೆಂದು ಗುಂಡೂರಾಯರ ಮನೆಯಲ್ಲಿ ಪ್ರಯಾಣಕ್ಕೆ ಸಿದ್ಧವಾಗ ತೊಡಗಿತು. ಶಾರದಮೃನವರು ಯಾವುದೋ ಉತ್ತರಕ್ಕೆ ಹೋಗುವಂತೆ ಸಡಗರದಿಂದ ಓಡಾಡು ತಲಿದ್ದರು. ಗುಂಡೂರಾಯರು ಜವಳಿ ಅಂಗಡಿಗೆ ಹೋಗಿ ಪತ್ತಿಗೆ ಹೊಸ ರೇತ್ತೆ ಸಿರೆ, ಕುಪ್ಪಸ, ಎಲ್ಲ ತಂದರು. ಮಗ ರಾಘುವಿಗೆ ನೇರಿಳಬಣ್ಣದ ಹೊಸ ಕೊಟ್ಟನ್ನು ಹೊಲಿಸಿದರು. ತಮಗೆ ಒಪ್ಪಿವಂಥ ಹೊಸಬಟ್ಟಿಗಳನ್ನು ಕೊಂಡರು. ಬರಿ

ಕೈಯಲ್ಲಿ ವಥುವಿನ ಮನೆಯವರಲ್ಲಿಗೆ ಹೋಗಲು, ಗುಂಡೂ ರಾಯರು ಇಷ್ಟಪಡಲಿಲ್ಲ. ಉಡುಪಿ ಸುಂದರಭವನದ ಸುಂದರ ಭಟ್ಟರಿಗೆ, ಸೂರು ಲಾಟಿಗೆ ಆಗಲೇ ಆರ್ದರ್ಶ ಮಾಡಿದ್ದರು. ಹಣ್ಣ ಹಂಪಲಗಳನ್ನು ಕುಕ್ಕೆಯಲ್ಲಿ ತುಂಬಿಸಿದರು. ಎರಡು ಮೂರು ಮಾರು ಹೂವನ್ನು ಬಾಳಿನಲೆಯಲ್ಲಿ ಸುತ್ತಿ, ಒಣಗಡಿ ಯಿರುವಂತೆ ಸ್ವಲ್ಪ ನೀರನ್ನು ಚಿಮುಕಿಸಿ, ಹಣ್ಣಿನ ಮೇಲ್ಲದೆ ಸ್ಥಳಮಾಡಿಟ್ಟಿರು. ಹೆಟಿಗೆಯೊಂದರಲ್ಲಿ ಬಟ್ಟಿಬರಿಗಳನ್ನು ಹಾಕಿದೆಹಾಯಿತು. ಹಾಸಿಗೆಯು ಕೂಡ ಎರಡು ಕಾಶ್ಮೀರ ಶಾಲುಗಳನ್ನೂ ಸೇರಿಸಿ ಸುತ್ತಿ ಸೂಲು ಬಿಗಿದರು. ಕುಟ್ಟಪ್ಪನನ್ನೂ ಅವರು ವಾಳ್ಳಿಕ್ಕೆ ಕರೆದಿದ್ದರು. ಆದರೆ ಆತ 'ಈಗ ಬರಲು ಸಾಧ್ಯವಿಲ್ಲ'ವೆಂದನು. ಧನವಾಲತೆಟ್ಟಿರ ಮನೆಗೆ ಹೋಗಿ ಅವರನ್ನು ಕಂಡು ತಾವು ಹೊರಟಿರುವುದಾಗಿ ತಿಳಿಸಿದರು. "ಕಾರ್ಯ ಬೇಗ ಮುಗಿಸಿಬಿಡಿ, ನನಗೂ ಬಹಳ ಸಂತೋಷ" ಎಂದವರಂದರು. "ಹಣಕಾಸಿನ ಆಗತ್ಯವೇನಾದರೂ ಇದ್ದಲ್ಲಿ, ನನ್ನನ್ನು ಕೇಳಬಹುನು" ಎಂದನ್ನಲು ಅವರ ಬಾಯಿ ಬಂದಿತು. ಆದರೆ ಅದನ್ನವರು ತಡೆದುಕೊಂಡರು. ಗುಂಡೂರಾಯರು ರಾಘುವನ್ನು ಕಂಪನಿಗೆ ಸೇರಿಸಿದಾಗ, ಅವರು ಒಬ್ಬ ಸಾಮಾನ್ಯ ವ್ಯಕ್ತಿಯಿಂದು ಶೈಕ್ಷಿಕು ತಿಳಿದಿದ್ದರು. ಆದರೆ ಈಗವರು ಗುಂಡೂ ರಾಯರು ತಿರುಜುಖ್ವನೆಂದೂ, ರಾಘು ಕೆಲಸಮಾಡುತ್ತಿರುವ ದೇನೂ ಅತ್ಯಗತ್ಯವಿಲ್ಲವೆಂದೂ, ತಿಳಿದುಕೊಂಡಿದ್ದರು. ಮಗ ನೋಂದಿಗೆ ಪತಿಪತ್ತಿಯರು ಬೆಳಗನ ಏಳು ಫಂಟಿಗೆ ರೈಲೇರಿ, ಕಾಮರಾಜನಗರದಲ್ಲಿ ಬಂದಿಳಿದಾಗ, ಫಂಟಿ ಒಂಭತ್ತೂ ವರೆ ಆಗಿತ್ತು. ವಾಳ್ಳಿದಿಂದ ಗಾಡಿ ಹೊಡೆದುಕೊಂಡು ಉರಗೌಡ ಬಸಪ್ಪನ ಮಗ ಶಿವಯ್ಯನೇ ಬಂದಿದ್ದನು. ಅವನು ಗಾಡಿ ಹೊಡೆಯುವುದರಲ್ಲಿ ಪ್ರವೀಣ. ರಸ್ತೆಗಳಲ್ಲಿ ಗಾಡಿ ಬಿಡುವುದೇನೂ ಅತಿಶಯದ ಮಾತಲ್ಲ. ಆದರೆ ರಸ್ತೆಯಿಲ್ಲದ ಕಾಡಿನಲ್ಲಿ

ಹಳ್ಳಿತಿಟ್ಟು, ಕೊರಕಲು, ತುಂಬಿರುವ ಸ್ಥಳಗಳಲ್ಲಿ ಗಾಡಿಬಿಡಲು ಬಹಳ ಬುದ್ಧಿವಂತಿಕೆಯೇ ಬೇಕು. ಶಿವಯ್ಯನ ಕೂಡ ಶಾಮಾಯಿರು, ಮೂರಾಳುಗಳನ್ನು ಕಳುಹಿಸಿದ್ದರು. ಗುಂಡೂ ರಾಯರು ಪತ್ತಿ ಮತ್ತು ಮಗನ ಸಹಿತ ಜಾಮರಾಜನಗರದಲ್ಲಿ ಉಂಟ ತೀರಿಸಿ, ಶಿವಯ್ಯನಿಗೂ, ಆಳುಗಳಿಗೂ, ತಿಂಡಿಕೊಡಿಸಿದರು; ಕಾಫಿ ಕುಡಿಸಿದರು. ಅನಂತರ ಎಲ್ಲರೂ ಗಾಡಿ ಏರಿದರು. ಏಯ್, ಏಯ್, ಎನ್ನತ್ತ ಶಿವಯ್ಯ ಗಾಡಿ ಬಿಡತೋಡಿದನು. ಗಾಡಿಯ ಹಿಂದೆ ಮೂರಾಳುಗಳು ನಡೆದು ಬರುತ್ತಲಿದ್ದರು. ಇತರ ಜಾತಿಯವರುಗಳಾಗಿದ್ದ ಪಕ್ಷದಲ್ಲಿ, ಹೇಗೋ ಒಂದಿಷ್ಟು ಸ್ಥಳಮಾಡಿ, ಅವರುಗಳೂ ಗಾಡಿಯಲ್ಲಿ ಕುಳಿತುಕೊಳ್ಳಬಹುದಾಗಿದ್ದಿತು. ಆದರೆ ಈ ಮೂವರೂ ಹರಿಜನರು. ಹರಿಜನರನ್ನು ಬಾರ್ಕ್‌ಷೈಲ್ಡ್ ಪಕ್ಷದಲ್ಲಿ ಕುಳಿರಿಸಿಕೊಂಡಾನೇ? ಮೈಲಿಗೆ ತಗಲಿ, ಪಾಪ, ಅವನಾನೇಲೇ ಎಂಥ ನರಕಕ್ಕೆ ಹೋಗಬೇಕಾಗುತ್ತೈತ್ತೀ; ನಮ್ಮ ಗೋಷ್ಠಿ ಪಾಳ್ಯ ಬಂದು ಸೇರುವಾಗ, ಕತ್ತಲು ಆಗತಾನೇ ಮಸಕು ಮಸಕಾಗಿ ಕವಿಯಲು ಪ್ರಾರಂಭಿಸಿತ್ತು.

### ಛಾರ್

ಇಂದು ಶಾಮಾಯರ ಮನೆಯಲ್ಲಿ ಉತ್ಸಾಹವೇ ಉತ್ಸಾಹ. ಜಾಸಕಮ್ಮನವರೂ, ಶಾರದಮ್ಮನವರೂ, ಬಹಳ ದಿನಗಳಿಂದ ಪರಿಚಯವಿದ್ದವರಂತೆ, ಮಾತನಾಡಿಕೊಳ್ಳುತ್ತಲಿದ್ದಾರೆ. ಲಕ್ಷ್ಮಿ ತಾಯಿಗೆ ಸಹಾಯಕಾಗಿ, ಅತಿತ್ತ ಓಡಾಡುತ್ತಿದ್ದಾಳೆ. ಲಕ್ಷ್ಮಿಯ ರೂಪುಲಾವಣ್ಯಗಳನ್ನು ಕ್ಷಾತ್ರ ಶಾರದಮ್ಮನವರು ಬಹಳ ಹಿಗ್ಗಿದರು. ಸರಸಳಿಗಿಂತ ಲಕ್ಷ್ಮಿಯೇ ಚೆಲುವೆ ಎಂದು ಮನಸ್ಸಿನಲ್ಲಿಂದುಕೊಂಡರು. ಮೂಲಾನಕ್ಕೆತ್ತ ಈಗ ಜ್ಞಾನಕ್ಕೆ ಬರಲೇಯಿಲ್ಲ. ಮೈಸೂರಿನವರು, ಹುಲಿ

ಚೀಟಿ ಅಡಿದವರು ಬಂದಿದ್ದಾರೆಂದು ಉಂಟ ಪ್ರಮುಖರಲ್ಲಿ  
ನಾಲ್ಕುರು ಮಂದಿ ಅವರನ್ನು ನೋಡಲು ಶಾಮರಾಯರ  
ಮನೆಗೆ ಬಂದರು. “ಬಂದಾರ್ಥ ಸ್ವಾಮಿ” ಎಂದು ಅವರೆಲ್ಲರೂ  
ಗುಂಡೂರಾಯರಿಗೆ ಕೈಮುಗಿದು ಕುಳಿತುಕೊಂಡರು. ವಿಶೇಷ  
ಮಾತುಕತೆಗಳನ್ನೆಲ್ಲವನ್ನೂ ಅವರು ಆಡುತ್ತಿದ್ದರು. ಆಗ ಗುಂಡೂ  
ರಾಯರು “ನೋಡಿ, ನಿಮ್ಮ ದೇಶಕ್ಕೆ ಮತ್ತೊಂದಡವೆ ಬರುವ  
ಸುಯೋಗ ನಮಗೆ ದೊರಕಿತು” ಎಂದಾಗ, ಜನ “ಕೊಂಗಳ್ಳಿ  
ಮಲ್ಲಪು ಒಂದು ಸತ್ಯ ಕರಸೆಣ್ಣಂಡೆ, ಮತ್ತೊಂದ್ದುತ್ತೀ ಕರಸೆಣ್ಣಳ್ಳಿ  
ಬುಟ್ಟಿಟ್ಟನಾ ಸ್ವಾಮಿ” ಎಂದರು. ಆ ಬಳಿಕ ಅವರೆಲ್ಲರೂ ಎದ್ದು  
ಹೊರಟುಹೊಡರು. ಹಿರಿಯರುಗಳು ಮನೆಯಲ್ಲಿ ಮಾತನಾಡು  
ತ್ತಿದ್ದಾಗ ರಾಘುವಿಗೆ ಅದರಲ್ಲೇನೂ ಭಾಗವಹಿಸಲು ಹಕ್ಕು  
ಬಾಧ್ಯತೆಗಳಿರಲಿಲ್ಲ. ಆದರೆ ತಾನೊಬ್ಬ ಗೌರವಸ್ಥನ ಹಾಗೆ  
ಡಂಭದಿಂದ ನಡೆದುಕೊಂಡನು. ಸುಮ್ಮನೆ ಕುಳಿತಿರಲು ಅವನಿಗೆ  
ಚೀಜಾರಾಗಿತ್ತು. ಮನೆಯಿಂದ ಈಚಿಗೆ ಅವನು ಎದ್ದು ಬಂದಾಗ  
ಹಿತ್ತಿಲಿನಿಂದ ಬರುತ್ತದ್ದ ಲಕ್ಷ್ಮಿಯನ್ನು ಕಂಡನು. ಪತಿರಾಯ  
ನಾಗುವನನು ಅಕ್ಷಸ್ಯಾತ್ ಎಮರಿಗೆ ಸಿಕ್ಕಿದುದರಿಂದ ಲಕ್ಷ್ಮಿಗೆ  
ಬಹಳ ನಾಚಿಕೆಯಾಗಿ ತಲೆತಗ್ಗಿಸಿಕೊಂಡಳು. ಸಾಣಿಗೆ ಹಿಡಿದ  
ವಜ್ರದ ಖನಿಯೂ ಎಂಬಂತೆ ಅವಲಿದ್ದಳು. ಈ ಹಳ್ಳಿಯಲ್ಲಿ  
ಇಂಥಾರೂಪು ಹೇಗೆ ಬಂದಿತೆಂದು ಅವನು ಮನಸ್ಸಿನಲ್ಲಿ ಅಂದು  
ಕೊಂಡನು. ಇದುವರಿಗೆ ಅವನು ಹಳ್ಳಿಯನ್ನೇ ನೋಡಿದವನಲ್ಲ.  
ವಟ್ಟಣದಲ್ಲೇ ಯಟ್ಟಿ ಬೆಳೆದು, ಅವನು ದೊಡ್ಡವನಾದನು.  
ಸರೋಜಳ ಚಿತ್ರ ಆಗಲೂ ಆನನ ಕಣ್ಣ ಮುಂದೆ ಬಂದು  
ನಿಂತಿತು. ಲಕ್ಷ್ಮಿಗೂ, ಸರೋಜಳಿಗೂ, ಎಲ್ಲಿಗೆಲ್ಲಿ? ಲಕ್ಷ್ಮಿಯ  
ಕಾಲಿನ ಒಂದು ಕಿರು ಬೆರಳಿಗೂ ಸರೋಜ ಸಮನಾಗಿರಲಿಲ್ಲ.

ರಾಘು ಸ್ವಲ್ಪ ದೂರ ನಡೆದು ಉರಮಧ್ಯದಲ್ಲಿರುವ  
ಅಶ್ವತ್ಥನ್ನೆಕ್ಕೆದ ಬಳಿಗೆ ಬಂದನು. ಹಳ್ಳಿಯಾದರೂ ಉರನ್ನು

ನೋಡಲು ಬಹಳ ಜೆನ್ನಾಗಿದೆಯಿಂದು ಮನಸ್ಸಿನಲ್ಲಿಂದು ಕೊಂಡನು. ಜಗಲಿಯ ಮೇಲೆ ಕುಳಿತಿದ್ದ ನಾಲ್ಕುರು ವ್ಯಕ್ತಿಗಳು ಎದ್ದು ಬಂದು “ಬನ್ನಿಸ್ವಾಮಿ ಕುಳಿತುಕೊಳ್ಳಿ” ಎಂದರು. ರಾಘವನಿಗೆ ಬಹಳ ಪೇಚಾಟಕ್ಕೆಟ್ಟಿಕೊಂಡಿತು. ಹುಲಿಬೀಟಿ ಆಡಿದವರ ಮಗನಿಗೆ ಉರ ಸ್ಥಿತಿವಂತರು ಹೆಣ್ಣು ಕೊಡುತ್ತಾರೆಂಬ ವದಂತಿ ಉರೆಲ್ಲಾ ಹೆಚ್ಚಿತ್ತು. ರಾಘು ಜಗಲಿಯ ಮೇಲೆ ಹೊಗಿ ಕುಳಿತುಕೊಂಡನು. ಬಾಲಕರ ತಂಡವೊಂದು ಅವನನ್ನೇ ದೃಷ್ಟಿಸಿ ನೋಡುತ್ತ ನಿಂತಿದ್ದಿತು. ಬಾಬುಶಃ ಅವನು ಸುರುಳು ಸುರುಳಿಯಾಗಿ ಬಾಚಿದ್ದ ಕ್ರಾಸ್ತತಲೆ, ಅವನ ಕೆಳಪಗನದೇಹ, ಅಗಲವಾದ ಕಣ್ಣಗಳು, ಅವರಿಗೆ ನೋಡಲು ಬಹಳ ಹಿಡಿಸಿದ್ದಿರಿಸೀಕು. ಕೆರೆಯಿಂದ ಹೂಗಿಗೆ ನೀರು ಹೊತ್ತು ತರುತಿದ್ದ ಹೆಂಗಸರೇನಕರು ರಾಘವನ ಮೇರೆ ದೃಷ್ಟಿ ಹಾಯಿಸಿ ಹೊಗುತ್ತಿದ್ದರು. ಅವರಲ್ಲೇ ಕೆಲವರು “ನಮ್ಮ ಲಕ್ಷ್ಮಿಮ್ಮೆ ಗಂಡ ಕಣಮ್ಮೇಇವು” ಎಂದು ಗುಜುಗುಜು ಮಾತನಾಡಿಕೊಂಡುದು ರಾಘವನ ಕೆವಿಗೂ ಸ್ವಲ್ಪಿ ಬಿಡ್ಡಿತು. ಜಗಲಿಯ ಕೆಳಗಡೆ ಕುಳಿತಿದ್ದ ಜನ ಏನೇನೇಲ್ಲ ಅವನಿಗೆ ಪ್ರತ್ಯೇಹಾಕುತಿದ್ದರು. “ಈ ನಮ್ಮೀಮೆ ಕುಂಪ್ಯಾಯಿಂದ ರಾಜನಿಗೆ ಸೇರಿತಂತಲ್ಲ ನಿಜ್ಞ ಬುದ್ಧಿ” ಎಂದೊಬ್ಬನು ಕೇಳಿದನು. “ಮ್ಯಾಂತು ಭಾರಿ ಪಟ್ಟ ಅಲ್ಪ ಬುದ್ಧಿ”, “ಅಯ್ಯಾ, ನೋಡ್ದೇಕು ಕಣಾ, ಸಟಗಾದ್ಮಾ ದೇಶ ಸುತ್ತದ್ದಾತ್ಮೆ ಅದ್ದಾತಕ್ಕ ಬಡ್ಡಿಮ್ಮಗ್ಗಜೀವ ಇರದು” ಎಂದು ಅವರಲ್ಲೇ ಒಬ್ಬರಿಗೊಬ್ಬಿರು ಮಾತನಾಡಿಕೊಂಡರು. ಆದರವನು ಏನೇನೇಂದೇ ಹೇಳಿ ಸಾಮಧ್ಯದಿಂದ ತಪ್ಪಿಸಿಕೊಳ್ಳುತ್ತಿದ್ದನು. ಹುಲಿಬೀಟಿ ಆಡಲು ಬರುತ್ತದೆಯೇ ಎಂದು ಅವರು ಕೇಳಿದಿರಲಿಲ್ಲ. ಅವರಿಗೆ ಮುಖ್ಯವಾಗಿ ಬೇಕಾಗಿದುವುದು ಅದು ತಾಫೆ. ಸಮಯಕ್ಕೆ ತಕ್ಕಂತೆ ವೇಷ ಕಟ್ಟಲು ಅವನಿಗೆನು ತಿಳಿಯದೇ? ರಾಘು ಧ್ವಯವಾಗಿ ಬರುತ್ತದೆಂದೇ ನುಡಿದು ಬಿಟ್ಟುನು. ಜನ

“ ಖಾಬಾಸ್ ” ಎಂದರು. “ ಮತ್ತಿನ್ನಾನುಕೊಂಡು ಹುಟ್ಟಿದ್ದ ನಾಯದ್ದಾ ” ಎಂದು ಅವರಲ್ಲಿ ನಗುನಗುತ್ತೆ ಮಾತ್ರ ನಾಡಿಕೊಂಡರು. ಇಷ್ಟರಲ್ಲಿ ರಾಮುನ್ನೂ ಅಲ್ಲಿಗೆ ಬಂದು ಸೇರಿ ಕೊಂಡನು. ಅವನು ಬಿಳಗಿನಿಂದ ಮನೆಯಲ್ಲಿರಲಿಲ್ಲ. ತಂದೆಯ ಆಜ್ಞೆ ಮೇರಿಗೆ, ಯಾವುದೋ ಕೆಲಸದ ನಿಮಿತ್ತವಾಗಿ, ಪಕ್ಕದ ಹಳ್ಳಿಗೆ ಹೋಗಿದ್ದು, ಈಗತಾನೆ ಅವನು ಬಂದನು. “ ಉರ ನ್ನೆಲ್ಲಾ ನೋಡಿದಿರಾ ” ಎಂದು ರಾಮು ನಗುತ್ತ ಕೇಳಿದುದಕ್ಕೆ, ರಾಘು ಮುಗಳ್ಳಿಗೆಯಂದರೇ ತರೆಯಲ್ಲಾಡಿಸಿದನು. “ ಉನ್ನೇನ ಬುದ್ದಿ ನೋಡಾಮು, ಅವು ವ್ಯಾರು ಅವುವೇಗ ಚೆಂದ ; ನಮ್ಮರು ನಮ್ಮೆ ಚೆಂದ ” ಎಂದು ಮುದುಕೊಬ್ಬನು ನುಡಿದನು. ಸ್ವಲ್ಪ ಹೊತ್ತು ಕುಳಿತಿದ್ದನಂತರ ರಾಘು ಮೇಲಕ್ಕೆದ್ದು, ಮರ್ಹಾದೆಗಾಗಿ ಅಲ್ಲಿ ಕುಳಿತಿದ್ದ ಜನಕ್ಕೆ ಬರುತ್ತೇನೆ ಎಂದನು. ರಾಘು ವಿನ ಹಿಂದೆ ರಾಮುನ್ನೂ ಹೊರಿಸಿನು. ಒಂದೊಂದೇ ಹೇಜ್ಜೆ ಹಾಕುತ್ತ ಅವರುಗಳು ನಡೆದು ಬರುತ್ತಿದ್ದಾಗ, ಉರಕೆರಿಯ ಕಡೆಗೆ ರಾಘುವಿನ ದೃಷ್ಟಿ ಹಾರಿತು. ಕರೆಯನ್ನು ನೋಡಿಕೊಂಡು ಬರಬನುದಲ್ಲವೇ ? ಎಂದವನು ಪ್ರಶ್ನಿಸಿದಾಗ, ರಾಮು ಆಗ ಲೆಂದು ನುಡಿದು, ರಾಘುವಿನ ಪಕ್ಕದಲ್ಲಿ ನಡೆಯಲಾರಂಭಿಸಿದನು. ತುಂಬಿ ತುಳುಕುತಿದ್ದ ಸ್ವರ್ಪಿಕದಂಥ ತಿಳಿನಿರು, ಗಾಳಿ ಬೀಸಿದಾಗ ಅಲ್ಲಿ ಎದ್ದು ದಡಕ್ಕೆ ಅಪ್ಪಳಿಸುವಾಗಿನ ಶಬ್ದ ಆನಂದ ದಾಯಕವಾಗಿತ್ತು ; ಕೋಡಿ ಬಿದ್ದು ನೀರು ಗುಣುಳು ಎಂದು ಶಬ್ದಗೈಯುತ್ತ ಹೊರಗೆ ಹರಿಮೋಡುವ ದೃಷ್ಟಿ ನೋಡಲು ನೇತ್ತಾನಂದಕರವಾಗಿದ್ದಿತು. ಕರೆಗೆ ಪಕ್ಕಿಮು ಭಾಗದಲ್ಲಿ ಎರಡು ಅಶ್ವತಥಮರ. ಅದಕ್ಕೆ ಜಗಲಿಕಟ್ಟಿ ಗಾರೆ ಹಾಕಿದ್ದರು. ಒಂದು ಜಗಲಿಯಲ್ಲಿ ನಾಗಪ್ರತಿಷ್ಠೆಮಾಡಿದ್ದರು ; ವ್ಯಂದಾವನನ್ನೇಂದನ್ನು ಕಟ್ಟಿದ್ದರು. ಕರೆಯ ಉತ್ತರ ಭಾಗದಲ್ಲಿ ಏರಿಯ ಕೆಳಗೆ, ನಾಲ್ಕು ಹುಣಿಸಿಮರ, ಎರಡು ನೇರಿಳೆ, ಒಂದು ಮತ್ತಿಮರ

ಇದ್ದನು. ಕೊಂಬೆಯಿಂದ ಕೊಂಬೆಗೆ ಕೇಂಚ್ ಶಭ್ದಮಾಡುತ್ತೆ, ಕರ್ಪಿಗಳು ನೆಗೆದಾಡುತ್ತಿದ್ದನು. ರಾಘು ಈ ದೃಶ್ಯವನ್ನೇಲ್ಲ ಸ್ವಲ್ಪಿ ಹೊತ್ತು ನೋಡುತ್ತಲಿದ್ದು, ಕೋಡಿಯ ನೀರಿಗೆ ಕಾಲುಕೊಟ್ಟು, ರಾಮುವಿನೊಂದಿಗೆ ಮನೆಗೆ ಹಿಂದಿರುಗಿದನು. ದಾರಿಯಲ್ಲಿ ಬರುವಾಗ ಕೆರೆಗೆ ನೀರಿಗೆ ಹೋಗುತ್ತಿದ್ದ ಅಗ್ರಹಾರದ ಮೂನರು ಹೆಣ್ಣು ಹುಡುಗಿಯರನ್ನು ಓರೆಗಣ್ಣಿನಿಂದ ನೋಡಿಕೊಂಡೇ ಅವನು ಮನೆಗೆ ನಡೆದನು.

### ಉತ್ತಿ

ಚೈತ್ರಮಾಸದಲ್ಲಿ ವಿವಾದ ನಡೆಸುವುದೆಂದು, ಮನೆಯಲ್ಲಿ ಹಿರಿಯರು ನಿಶ್ಚಯಮಾಡಿದರು. ತಿಪ್ಪಾಶಾಸ್ತಿಗಳಲ್ಲಿ ಲಗ್ನುಕಟ್ಟಿಸಿ, ಬೀಗರಬ್ಬರೂ ಸೇರಿ ಲಗ್ನುಪತ್ರಕೆಯನ್ನು ಮೈಸೂರಿನಲ್ಲಿಯೇ ಅಚ್ಚುಮಾಡಿಸುವುದೆಂದು ತೀರ್ಮಾನವಾಯಿತು. ಮತ್ತೊಂದು ತಡವೆ ಶಾಮರಾಯರು ಮೈಸೂರಿಗೆ ಪ್ರಯಾಣಮಾಡಬೇಕೆಂದು ನಿರ್ಧಾರಮಾಡಿದರು. ಇನ್ನು ವರದಕ್ಕಿಣಿ, ನಗನಟ್ಟು ಮತ್ತಿತರ ಪ್ರಮುಖವಾದ ವಿವಯಗಳು : ಹೆಂಗಸರು ಮಾತನಾಡುತ್ತಿದ್ದಾಗ, ಗುಂಡೂರಾಯರು ಒಂದು ಆಟಂ ಬಾಂಚ್ ಹಾಕಿದರು. ವರದಕ್ಕಿಣಿ ಬೇಡಿ, ಬೇರೆ ಮಾತುಕತೀಗಳನ್ನಾಡಿ ಎಂದವರಂದರು. ಪತಿಯ ಮೇಲೆ ಶಾರದಮೃನವರಿಗ ಸ್ವಲ್ಪ ಕೋಪವೇ. ಅವರು ಅದನ್ನು ಹೊರಂಗೆ ತೋರ್ಪಡಿಸಿಕೊಳ್ಳಿದೆ, ಮೇಲೆ ನಗನಗುತ್ತಲೇ ಮಾತನಾಡುತ್ತಿದ್ದರು. ಮೈಸೂರಿನಲ್ಲಾಗಲೀ, ಮೈಸೂರು ಬಿಟ್ಟಮೇಲಾಗಲೀ, ಇಲ್ಲವೆ ದಾರಿಯಲ್ಲಾಗಲೀ, ಇವರಲ್ಲಾರೂ ವರದಕ್ಕಿಣಿಯ ಯೋಚನೆಯನ್ನೇ ಮಾಡಿರಲಿಲ್ಲ. ರಾಘುವಿಗೆ ಹುಡುಗಿಯನ್ನೇ ಕೊಡಲು ಎಲ್ಲರೂ ಹಿಂಜರಿಯುತ್ತಿದ್ದಾಗ, ಇನ್ನು ದಕ್ಕಿಣ ಎಲ್ಲಿಂದ ಬಂದಿತು. ಈಗ ಆ ಪ್ರಸ್ತಾಪವೇಳು

ತ್ತೆಲೇ ಗುಂಡೂರಾಯರು ಅದನ್ನು ಮುರಿದು ಹಾಕಿದರು. ಅವರೇನೂ ಅತಿ ಆಸೆಪಡುವವರಲ್ಲ. ದೇವರು ನಮಗೆ ಕೊಟ್ಟಿರುವುದೇ ಸಾಕು ಎನ್ನುತ್ತಿದ್ದರು. ಅಳಿಯನಿಗೆ ಒಂದು ಜೋತಿ ರಂಗೂನ್‌ಕಲ್ಲಿನ ಕಡುಕು, ಥೋತ್ರ, ರಿಸ್ಟ್‌ವಾಚ್‌, ತೆಗೆದುಕೊಡುವದಾಗಿ ಶಾಮರಾಯರು ಒಪ್ಪಿದರು. ಕೋಟ್ಟು, ಸೂಟು, ಬಾಕಿಯೆಲ್ಲ ಚಿಲ್ಲರೆ ಅನ್ನಿ. ಎಲ್ಲರೂ ನಕ್ಷೆ ನಲಿದು ಮಾತನಾಡುತ್ತಿದ್ದಾಗು, ಶಾರದಮೃಷಿನವರು “ಮಗಳಿಗೆ ಹಾಡು ಸಹಕಲಿಸಿದ್ದೀರಾ ? ” ಎಂದು ಕೇಳಿದರು. “ಬಹಳ ಚೆನ್ನಾಗಿ ಹಾಡುತ್ತಾಳೆ. ಏನು ಮಾಡುವುದು ನೋಡಿ, ಇಲ್ಲಿಯ ಸ್ಥಳ ಸನ್ನಿಹೇಶ ಹೀಗಿದೆ : ನಾನು ಲಕ್ಷ್ಮಿ ಚಿಕ್ಕವಳಾಗಿದ್ದಾಗಿನಿಂದಲೂ ಸಂಗೀತ ಹೇಳಿಸಿಕೊಡಬೇಕೆಂದು ಪ್ರಯತ್ನಪಟ್ಟಿ. ಆದರೆ ಸಾಧ್ಯವಾಗಲೇಯಿಲ್ಲ.” “ಆದರೆ ಕಂತ ಎನ್ನು ಮಧುರವಾಗಿದೆ ಅಂತಿರ ! ಸಂಗೀತ ಶಿಕ್ಷೆ ನಡೆದದ್ದಕ್ಕಿಂತಲೂ ಚೆನ್ನಾಗಿಯೇ ಹಾಡುತ್ತಾಳೆ ” ಎಂದು ಜಾನಕಮೃಷಿನವರು ಮಗಳನ್ನು ಹೊಗಳಿದರು. “ಲಕ್ಷ್ಮಿ, ಬಾರಮೃಷಿ. ಒಂದು ಹಾಡಂತೆ ಹಾಡು” ಎಂದು ಕೂಗಿದರು. ನಡುಮನೆಯ ಕಿಟಕಿಯ ಬಳಯಲ್ಲಿ, ಇವರಾಡುವ ಮಾತುಗಳೆಲ್ಲವನ್ನೂ ಲಕ್ಷ್ಮಿ ಕೇಳುತ್ತಲೇ ನಿಂತಿದ್ದಳು. ಹಬ್ಬ ಹರಿದಿನಗಳಲ್ಲಿ, ಗೌರೀಪೂಜೆಯಲ್ಲಿ, ಹೆಚ್ಚಿನ ವಿಶೇಷಗಳಲ್ಲಿ, ಪಾಳ್ಯಕ್ಕೆ, ಅಗ್ರಹಾರಕ್ಕೆ, ಅವಳೇ ಎಲ್ಲರಿಗಿಂತ ಮುಂದು ಹಾಡುವುದರಲ್ಲಿ. ತನ್ನ ಬಂಧುಗಳು ಹೇಳಿಕೊಟ್ಟಿ, ಆವರಿವರಿಂದ ತಿಳಿದುಕೊಂಡ, ಅಣ್ಣಿನಿಂದ ಸಂಗ್ರಹಿಸಿದ, ಹಾಡನ್ನೆಲ್ಲ ಆಗವಳು ಸೇರಿಸಿ ಜನ್ಮಾಯಿಸುತ್ತಿದ್ದಳು. ಆದರೆ ಆ ಸಂದರ್ಭ-ಸನ್ನಿಹೇಶವೇ ಬೇರೆ. ಆಟವಾಡಿ, ನಕ್ಷೆನಲಿದು, ಮನೆಯವರೊಂದಿಗೆ ಮನೆಯವಳಾಗಿ, ಮೇರಿಯುತ್ತಿದ್ದ ದಿನಗಳದು. ಈಗ ತಾಯಿಯ ಕರೆ ಕೇಳಿ ದೊಡನೆಯೇ ನಾಚಿಕೆ, ಸಂಕೋಚದೆನಂದಿಗೆ, ಅವಳಿಗೆ ಗಂಟಲು ಸಹ ಕಟ್ಟಿಕೊಂಡಿತು. “ಬಾ ಲಕ್ಷ್ಮಿ” ಎಂದು ಮತ್ತೊಂದು

ತಡವೆ ತಾಯಿ ಕೂಗಿದ ಮೇಲೆ, ಇನ್ನು ನಿಂತಿರವುಮ ಸಂಯಲ್ಲ ವೆಂದು ಅವಳು ಹೊರಬಂದಳು. ಹೆಚ್ಚೆ ಮೇಲೆ ಹೆಚ್ಚೆ ಹಾಕಿ ಅವಳು ಮೆಲ್ಲಿಗೆ ನಡೆದು ಬರುತ್ತಿದ್ದರೂ, ಹೊಸ ನೇರಿಳಿಂಬಣಿದ ರೀತ್ಯಾ ಸೀರೆ ಜರಜರ ಎಂದು ಶಬ್ದಗೈಯುತ್ತಿತ್ತು. ತುಸು ಹಸುರು ಮಿಶ್ರವಾದ ನೀಲಿಂಬಣಿದ ಕುಪ್ಪನೆ, ಶಾಮಾಯರು ಕೊಯಮುತ್ತಾರಿಗೆ ಜಿಲ್ಲಾ ಕಲೆಕ್ಟರ್ ಆಫೀಸಿಗೆ ಹೋಗಿದ್ದಾಗ ಹೊಲಿಸಿ ತಂದಿದ್ದರು. ಪಟ್ಟಣದ ಘ್ರಾಶನಂತೆ, ಎರಡೂ ತೋಳಿಗಳ ಮೇಲೆ ಆ ದಜ್ರೆ ಎರಡು ಜೂಗಳನ್ನು ಇಟ್ಟಿಂತೆ, ಮೊಗ್ಗು ಇರಿಸಿ ಹೊಲಿದಿದ್ದುದು, ಅವಳಿಗೆ ಚೆನ್ನಾಗಿಯೇ ಒಪ್ಪು ತಿತ್ತು. ಸೇವಂತಿಗೆ ಜೂವನ್ನು ಅವಳು ಮುಡಿದಿದ್ದುದರಿಂದ, ಸುವಾಸನೆ ಮನೆಯೆಲ್ಲ ಹರಡಿ ವ್ಯಾಪಿಸಿತ್ತು. ಅವಳ ಹಣೆಯಲ್ಲಿದ್ದ ಕುಂಕುಮ ನಕ್ಷತ್ರದಂತೆ ಮಿಂಚುತ್ತಿದ್ದಿತು. ಕತ್ತಿಗೆ ಎರಡಿಕೆ ಚಿನ್ನುದ ಸರ ಹಾಕಿಕೊಂಡಿದ್ದಳು. ಕಿನಿಗಳ ಓಲೆ, ಮೂಗಿಗಟ್ಟಿದ್ದ ಬೇಸರಿ, ಫಳಕ್ಕಾ, ಫಳಕ್ಕಾ, ಎಂದು ಹೊಳೆಯು ತಿದ್ದವು. ಸಂಕೋಚದಿಂದ ಲಕ್ಷ್ಮಿ ತಾಯಿಯ ಬಳಿ ಬಂದು ಕುಳಿತುಕೊಂಡಾಗ, ಕೈ ಬಳಿಗಳು ಒಂದಕ್ಕೊಂದಕ್ಕೈ ಫೋರ್ನಕೆ ಮಾಡಿ, ರುಣಕ್ಕಾ, ರುಣಕ್ಕಾ ಎಂದುವು. ಈಗ ಲಕ್ಷ್ಮಿಗೆ ಗಂಟಲು ಪೂರಾ ಕಟ್ಟಿಕೊಂಡಿತು. ತಾಯಿ ಮತ್ತೆ ಹಾಡಮ್ಮೆ ಎಂದು ತಲೆ ಸವರಿ ನುಡಿಯಲು ಲಕ್ಷ್ಮಿ ಈಗ ತುಸು ಧೈಯರು ಮಾಡಿದಳು. ತಿಳಿಯದ ಭಾಷೆಯಲ್ಲಿ ತಪ್ಪು ತಪ್ಪು ಶಬ್ದಗಳನ್ನು ಉಚ್ಚರಿಸುತ್ತೆ ತಮಿಕು, ತೆಲುಗು ಹಿಂದಿ ಎಂದು ಹೋಗಿದೆ, ಕನ್ನಡವಲ್ಲಿ ಅವಳು ಎರಡು ಹಾಡು ಹಾಡಿದಳು. ಅದು ಯಾವುದು ಎಂದು ತಿಳಿದುಕೊಂಡಿದ್ದೀರಿ? ಪುರಂದರರ “ಯಾಗಿ ರಂಗನ”, “ಪಿಳ್ಳಂಗೋವಿಯ ಚೆಲ್ಪುಕೃಷ್ಣನ”— ಸೋಗಸಾದ ಈ ಎರಡು ಕೃತಿಗಳನ್ನು ಹಾಡುವಾಗ ಬಹಳ ನಾಚಿಕೆಯಿಂದಿದ್ದ ಲಕ್ಷ್ಮಿ ಹೋಗಹೋಗುತ್ತ ಸೋಗಸಾಗಿಯೇ ಹಾಡಿ

ಮುಗಿಸಿದಳು. ಬಗ್ಗಿದ ತಲೆಯನ್ನು ಮೇಲಕ್ಕೆತ್ತೆದೆಯೇ ಅವಳು ಹಾಡಿ ಮುಗಿಸಿದಳು. ಬಹುಶಃ ಪುರಂದರರ ಆತ್ಮ ಅವಳನ್ನು ಹರಸಿದ್ದಿರಬೇಕು ಅಲ್ಲವೇ? “ ಜೆನ್ನಾಗಿ ಹಾಡುತ್ತಾಳೆ ” ಎಂದು ಶಾರದಮೃಷಣವರಂದಾಗ ಜಾನಕಮೃಷಣವರ ಪ್ರತ್ಯಾತ್ಮರ ಮುಗು ಭ್ರಾಗೆ ಮಾತ್ರ. ಲಕ್ಷ್ಮಿ ಹಾಡಿ ಮುಗಿಸುವವರಿಗೆ, ಗಂಡಸರೆಲ್ಲ ಮೇತ್ತೆ ಒರಗಿ ಕುಳಿತುಕೊಂಡಿದ್ದರು. ರಾಘು ಮಾತ್ರ ಅಫೀಸ್ ರೂಂನಲ್ಲಿ ಕಾರಂತರ “ ಹೆತ್ತೆಳಾ ತಾಯಿ ” ಓದುತ್ತಿದ್ದನು. ಸುಶ್ರಾವ್ಯವಾದ ಗಾನದ ನಡುವೆ, ಓದು ಮುಂದೆ ಸಾಗದೆ ಅವನು ಪುಸ್ತಕವನ್ನು ಮುಚ್ಚಿರಿಸಿದ್ದನು. ಮೈಸೂರಿಗೆ ಹಿಂದಿರುಗಿ ಪ್ರಯಾಣ ಮಾಡಲು ವರನ ಮನೆಯವರೆಲ್ಲ ಈಗ ಸಿದ್ಧ ರಾದರು. ವಿಶೇಷ ಚೈತಣ, ಉಪಚಾರಗಳೆಲ್ಲ ನಡೆಯಿತೆಂದು, ನಾನೇನೂ ಹೆಚ್ಚಿಗೆ ಬರೆಯಬೇಕಾದ್ದಿಲ್ಲ. ಇನ್ನಾರು ದೂಪಾಯಿಗಳನ್ನು ಕೊಟ್ಟು ಹೊಸದಾಗಿ ತೆಗೆದಿದ್ದ ದೊಡ್ಡ ಬಿಳೀ ಎತ್ತುಗಳನ್ನು ಕಟ್ಟಿದ ಗಾಡಿಯಲ್ಲಿ ಎಲ್ಲರೂ ಏರಿ ಕುಳಿತು ಪ್ರಯಾಣ ಮಾಡಿದರು.

### ಳ್ಳಾಳ್ಳಾ

ಕರೆದು ಹೆಣ್ಣು ಕೊಟ್ಟರೆ ನೋತ್ತೊಗ್ಗೆ ಹಿಡಿದುಕೊಂಡಿ ತೆಂದು ಬಂದು ಗಾದೆ ಹೇಳುವುದಿಲ್ಲವೇ? ರಾಘುವಿನ ಪರಿಸ್ಥಿತಿ ಹೀಗಯೇ ಆಯಿತು. ಗುಂಡೂರಾಯರು ನೆನಸಿದಂತೆ ಹೆಚ್ಚಿಗೆ ಈಗೇನೂ ನಡೆಯಲಿಲ್ಲ. ಹೂವಾಡಿಗನ ಮನೆಯ ಮುಂದೆ ಮಲಗಿ ನಿದ್ರೆಬಾರದೆ, ಮೀನಿನ ಬುಟ್ಟಿಯ ಸುವಾಸನೆಯನ್ನು ಸೇವಿಸಿದ ಮೇಲೆಯೇ ನಿದ್ದೆ ಬಂದವರ ಕಥೆಯನ್ನು ನೀವು ಕೇಳಿದ್ದೀರಲ್ಲವೇ? ರಾಘುವಿನ ಮನಃಸ್ಥಿತಿಯೂ ಹಾಗೇ ಆಗಿತ್ತು. ಪಾಳ್ಕಾಕ್ಕೆ ಹೊಗಿದ್ದ ಬಂದುವರಿಂದ ಬದಲಾವಣೆಯೇನೂ ಆಗ

ಲಿಲ್ಲ. ಲಕ್ಷ್ಮೀಯ ಜೆಲುವಾದ ಮುಖ ಕಂಡರೆ ಸಾಕು, ಮುಗಿ ಒಳ್ಳೆಯ ಹಾದಿಗೆ ಬರುತ್ತಾನೆಂದು, ಗುಂಡೂರಾಯರು ನಂಬಿಕೊಂಡಿದ್ದರು. ಅದಿನ ವಾళ್ಮೀದಿಂದ ಒಂದು ಮನೆಯಲ್ಲಿಳಿದು ಕಂಪೇನಿಗೆ ಹೋದವನು ಯಥಾಪ್ರಕಾರ ಅವನು ಮನೆಗೆ ಬರಲೇಯಿಲ್ಲ. ಒಂದು ಸಮಯ ವಿವಾಹವಾದಮೇಲೂ ಇನ್ನು ಹಿಗೇ ಇದ್ದು ಬಿಟ್ಟರೆ ಏನು ಗತಿ? ಲಕ್ಷ್ಮೀಯ ಚಿತ್ರ ಗುಂಡೂರಾಯರ ಕಣ್ಣಿಂದೆ ನೀಂತು, ಕ್ಷೇತ್ರಕಾಲ ಅವರ ಹೃದಯ ಘಬಘಬ ಎನ್ನುತೋಡಿತು. ದೇವರೇ ನಮ್ಮೆನ್ನು ಕಾಪಾಡಬೇಕೆಂದು ಅವನ ಮೇಲೆ ಭಾರಹಾಕಿದರು. ಸರೋಚಳ ಮನೆಗೆ ರಾಘು ಕಾಲಿಟ್ಟು ಏದು ದಿನಗಳಾಗಿದ್ದುವು. ಈ ಏದು ದಿನಗಳೂ ಏದು ಸಂವತ್ಸರದಂತೆ ಅವನಿಗೆ ಕಳೆದು ಹೋಗಿದ್ದುವು. ರಾಘು ಮನೆಗೆ ಕಾಲಿಟ್ಟಿಬ್ಬಿಡನೆ ಸರೋಚಳ ಮೊದಲನೆ ಪ್ರಶ್ನೆ “ಹುಡುಗಿ ಜಿನ್ನಾಗಿದೆಯೇನ್ನೀ” ಎಂದು. ನಿನಗಿಂತಲೂ ಜೆಲುವೆ ಇನ್ನು ಮೇಲೆ ತಾನೆ ಹುಟ್ಟಬೇಕು ಚಿನ್ನು” ಎಂದು ನಗುತ್ತ ರಾಘು ಅವಳ ಪಕ್ಕದಲ್ಲಿ ಕುಳಿತುಕೊಂಡನು.

## ಉಜ್ಜಿ

ಮಿಗೆಯಾದ ಪೀಠಿ ವಾತ್ಸಲ್ಯಗಳಿಂದ ಲಾಲಿಸಿ ಪಾಲಿಸಿದ ತಮ್ಮ ಏಕಮಾತ್ರ ಪುತ್ರಿ ಲಕ್ಷ್ಮೀಯ ವಿವಾಹಕ್ಕೆ ಅನುಕೂಲಸ್ಥರಾದ ಶಾಮರಾಯರು ಆಸಕ್ತಿಪಡಿಸಿದುದು ಆಷ್ಟೇನೂ ಸೋಚಿಗದ ಸಂಗತಿಯಲ್ಲ. ಮನೆಯನ್ನು ಶುದ್ಧಪಡಿಸುವ ಕೆಲಸ ಮೊದಲು ಪಾರಂಭವಾಯಿತು. ಹೊಸದಾಗಿ ಹಂಚನ್ನು ಕೈಯಾಡಿಸಿದರು. ಮೇಲಿದ್ದ ಧೂಳು ದುಂಬಿಗಳನ್ನೆಲ್ಲ ಪೂರಕೆಯಿಂದ ಬಡಿದು ಹೋಗಲಾಡಿಸಿದರು. ರಾನು ಕೈಯಿನಲ್ಲಿ ಹಂಬು ಹಿಡಿದು ಓಡಾಡುತ್ತಿದ್ದನು. ಆಳುಗಳಿಂದ ಕೆಲಸ ತೆಗೆಯುವುದಕ್ಕೆ ಅವನನ್ನು ಬಿಟ್ಟರೆ ಬೇರೆ ಯಾರೂ ಸಮರ್ಪಿಸಲ್ಲ.

నగునగుత్త ఆవరొందిగే ఇవనూ ఒబ్బునాగి కేలస మాడు తిద్దను. అడిగిగే ప్రశ్నేకవాగి ఒందు సాలన్నో నిమిస లాయితు. ఉద్దుద్ద కోంచిగళన్ను కెడు నిల్లిసి గళు గళన్ను సేరిసి, తెంగిన గరిగళన్ను మేలి హేదిసిదరు. ఆదు ఒలగెలగి ఇడలేందు హదినేంటు గుప్పగళన్ను ఆందరే వాత్రే ఇరిసలు చోకవాగి తయారు మాడిద మణ్ణేన గట్టు గళన్ను తయారు మాడిదరు. అదక్కే నీరాగి కలిసి సగణి సారిసి, ఒణగలేందు బిసిలినల్లి ఇట్టురు. నాల్చారు హేంగసరుగళు గోఎడిగే సుణ్ణ హజ్చులు ప్రారంభిసిద్దరు. తాయియ కూడ లష్టైత్తయూ సేరికోందు కోణిగళల్లిద్ద సామానుగళన్ను ఈజిగే హోత్తు తరుతిద్దఖు. ఇవరుగళిగి సకాయకరాగి అగ్రహారద కేలవు హుడుగియరూ సేరి కోండిద్దరు. అట్టదల్లిద్ద సామానుగళల్లివన్నూ కేళగళిన లాయితు. “ లష్టై బేరే సిరే ఉట్టుకోళ్లే ధూళు తుంబుత్తే ” ఎందు తాయియందమేలి ఆవళు ఒందు హళియ సిరియన్నుట్టు ఒందళు. సుణ్ణ హజ్చు ముగిద నంతర “ కారళి ” ఎళిదుదాయితు. హజారద గోఎడియల్లి వృందావన బరియలు రాము కుళితను. నాల్చు నాల్చు తడవే ఉజ్జు ఉజ్జు బరిదరూ ఆవనింద సాధ్యవాగలిల్ల. జానకమ్మనవరు “ నినగే బచోల్ల రాము. సుమ్మనే గోడేనేల్లా హాళ్ళుడ్తీయే ” ఎందు మత్తె అదక్కే సుణ్ణ బళిసిదరు. ఆదు ఒణగిద మేలి జానకమ్మనవర ఆజ్ఞె యంతె, విమల సుబ్బవన్ను కరితందళు. ఆవను సోగి సాగి వృందావనవన్ను బరిదను. చంద్ర సూయిరన్ను ఆకడె ఈకడె ఇరిసి, మధ్య గులాబి గడవోందన్ను చిత్రిసి దను. నాల్చారు వణిగళన్ను ఆజి ఈజి ఎళిదు, ఆదన్ను

ಇನ್ನೂ ಹೆಚ್ಚು ಆಕರ್ಷಕವಾಗಿ ಮಾಡಿದನು. ರಾಮಣ ನವರ  
ಮನೆಯನ್ನೇ ಬಿಡದಿಗೆ ಬಿಡುವುದೆಂದು ನಿಷ್ಪತ್ತಮಾಡಿದರು.  
ಅದು ಹನ್ನೆರಡು ಕಂಭದ ತೊಟ್ಟಿನನೇ. ಅದಕ್ಕೂ ಸುಣಣಿಗಳೂ  
ಹಚ್ಚಿಸಿ ರಿಪೇರು ಮಾಡಿದರು. ಹತ್ತಾರು ಗಾಡಿ ಸಾದೆಯನ್ನು  
ಕಾಡಿನಿಂದ ಕಡಿಸಿ ತರಲಾಗಿತ್ತು. ಇಷ್ಟತಕ್ಕೆ ವೇಲ್ಪಟ್ಟಿ ಜನ  
ಅದನ್ನು ಸೀಳಿ ರಾತ್ರಿ ರಾತ್ರಿ ಮಾಡುತ್ತಿದ್ದರು. ಲಕ್ಷ್ಮಿ ನಗು  
ನಗುತ್ತ ಅವರೆಲ್ಲರಿಗೂ ಎಲೆ ಅಡಕೆಯನ್ನು ತೆಂದು ಕೊಡುತ್ತಿದ್ದಳು.  
ಅವರಲ್ಲಿಬ್ಬನು “ಲಕ್ಷ್ಮಿವ್ಯ ಮದ್ವ ತಿಂಡಿ ಜಾಸ್ತಿಯಾಗಿರ್ದು  
ನಂಗಿ ಕೊಡಿ ”ಎಂದನು. ಮತ್ತೊಬ್ಬನು “ ಇನ್ನಾನಮ್ಮು ನಮ್ಮೆಲ್ಲಿ  
ಬುಟ್ಟಿ ಹೊಂಟೀ ಹೋಯಿತ್ತದ್ದರಿ ” ಎಂದನು. ಅದಕ್ಕೆ ಅವರಲ್ಲಿ  
ಬ್ಬಬ್ಬನು “ಹೋಗ್ಗಿ ಬುಡಾ, ನಾವು ಮೈಸಾರ್ಗ ಹೋಗಿ ಪೋಜು  
ಗೀಜು ನೋಡ್ಲೊಂಡು ಮಾರ್ಗವಿ ಹಬ್ಬಿ ಇನ್ನು ಬರ್ಧಿಸ್ತೀರು.  
ಮತ್ತು ನಮ್ಮೆಲ್ಲಿ ಸರಾಗ್ವಯ್ಯ ”ಎಂದು ಪ್ರತ್ಯಾತರಕೊಟ್ಟಿನು.  
ಇವರ ಮಾತು ಕತೆಗಳನ್ನೆಲ್ಲ ಕೇಳುತ್ತ ಲಕ್ಷ್ಮಿ ನಗುನಗುತ್ತಲೇ  
ಹಿಂದಿರುಗುತ್ತಿದ್ದಳು. ವಿವಾಹದ ಸಾಮಾನುಗಳನ್ನೆಲ್ಲ ಆಗಲೇ  
ತರಲಾಗಿತ್ತು. ಹತ್ತಾರು ಹೆಂಗಸರುಗಳು ಕುಳಿತುಕೊಂಡು  
ಅಕ್ಕಿ ಒನೆಯುವುದು, ಕೇರುವುದು, ಕಲ್ಲು ತೆಗೆಯುವುದು, ಇವ  
ನ್ನೆಲ್ಲ ಮಾಡುತ್ತಿದ್ದರೆ, ಮತ್ತೊಂದು ಪಕ್ಕದಲ್ಲಿ ಇನ್ನೂ ನಾಲ್ಕುರು  
ಮಂದಿ ಬೀಸುವುದು, ಕುಟ್ಟಿವುದು, ಮಾಡುತ್ತಿದ್ದರು. ಈಗ  
ಇದನ್ನು ಮನೆಯನ್ನದೆ “ಮಿಶ್ರ ” ಎಂದೇ ಕರೆಯಬಹುದಾ  
ಗಿದ್ದಿತು. ಪೋಟ್ಟಳಗಳನ್ನೆಲ್ಲ ಬಿಂಬಿ ಡಬ್ಬಿಗಳಿಗೆ ಹಾಕಿ ಸಾಮಗ್ರಿ  
ಗಳನ್ನಿಡುವ ಕೊಣೆಯಲ್ಲಿ ಇರಿಸಲಾಗುತ್ತಿತ್ತು. ಚಿತಾನ್ನಕ್ಕೆ  
ಬೆರಸಲು ಕಡಲೇಬೀಜ ಬೇಕಲ್ಲವೆ? ಕಡಲೇಕಾಯಿ ಎಡೆಯಲು  
ಅಗ್ರಹಾರದ ಹುಡುಗಿಯಲ್ಲಿ ಕುಳಿತ್ತಿದ್ದರು. ಆಗಾಗ್ಗೆ ಅವರ  
ಬಾಯಿಂದ ಕಚಕ್ಕಾ, ಕಚಕ್ಕಾ ಶಬ್ದ ಕೇಳುತ್ತಿತ್ತು. ಅಂಗಳಕ್ಕೆಲ್ಲ  
ಪಂಚ ಹಾಸಿ ಸಂಡಿಗೆ ಇಟ್ಟಿದ್ದರು. ಹಪ್ಪಳದ ಹಿಟ್ಟಿನ್ನು

ತಯಾರು ಮಾಡಲಾಯಿತು. ಪ್ರತಿಯೊಬ್ಬರ ಮನಿಗೂ ಹಪ್ಪಳಿ ಒತ್ತಲಿಕ್ಕೆಂದು ಹಿಟ್ಟಿನ ಉಂಡಿಗಳನ್ನು ಲೆಕ್ಕಮಾಡಿ ಕೊಡಲಾಯಿತು. ಜಾನಕಮೃವನರೂ, ಲಕ್ಷ್ಮಿಯೂ, ಮಹಿ ಹಾಕಿಕೊಂಡು ಕುಳಿತು ಹಪ್ಪಳಿ ಒತ್ತು ತಿದ್ದರು. ರಾತ್ರಿಯಾದ ಮೇರೆ ಅವಕ್ಕೆ ಸೂಲುಸುತ್ತಿ, ದೊಡ್ಡಜಾಯಿಕಾಯಿ ಹೆಚ್ಚಿಗೆಯಲ್ಲಿಡುವುದು ರಾಮುವಿನ ಕೆಲಸ. ಮೈಂಡು ಸದಾನಂದ ಭವನದ ಮಾಲೀಕ ಉದ್ದುಸಿ ಕೇಶವಭಟ್ಟ ಶಾಮರಾಯರಿಗೆ ಚಿರ ಪರಿಚಿತನಾಗಿದ್ದನು. ಅಡಿಗೆಯನ್ನು ಸೋಗಸಾಗಿ ತಯಾರುಮಾಡುವುದಕ್ಕಾಗಿ ನಿಪುಣ ರಾದ ಸಾಲ್ಪುರನ್ನು ಕಳುಹಿಸುತ್ತೇನೇಂದು ಅವನು ಒಪ್ಪಿದ್ದನು. ಮುಂಗಡವಾಗಿ ಅವನಿಗೆ ದಣವನ್ನೂ ಶಾಮರಾಯರು ಕೊಟ್ಟು ಬಂದಿದ್ದರು. ಅವನು ಬರುವವರೆಗೆ ವಿಶೇಷ ಭಕ್ತ್ಯಾಭೋಜ್ಞಗಳನ್ನು ತಯಾರಿಸಲು ಜಾನಕಮೃವದೇ ನಿಂತಿದ್ದರು. ಉರಕಲ್ಲಮೃಷಣನ್ನೂ ವಾತುವನ್ನೂ ಅವರು ಸಹಾಯಕ್ಕೆ ಕರೆದುಕೊಂಡಿದ್ದರು. ರಾತ್ರಿ ಬೆಳವಿಳಿಗೂ ನಿದ್ದೆಗಟ್ಟು ಏನೇನೋ ತಿಂಡಿಗಳನ್ನುವರು ಸುಡುತಿದ್ದರು. ಉರೆಲ್ಲಾ ತಿಂಡಿವಾಸನೆ ಬೀಸಿ ಫಂ ಎನ್ನುತ್ತತ್ತು. ಉರೆಲ್ಲಾ ಮೌಸವಾಗಿ ನಿದ್ದೆಯಲ್ಲಿ ಮುಳುಗಿದ್ದರೆ ಶಾಮರಾಯರ ಮನೆಯಲ್ಲಿ ಮಾತ್ರ ಬಾಣಶೆ ಕುಟ್ಟಿದ, ಚೊಂಯ್ಯಾ ಎನ್ನುವ, ಕೆಮ್ಮುವ, ವಾತನ್ನಾಡುವ ಶಬ್ದ ಕೇಳುತ್ತತ್ತು. ರಾತ್ರಿ ವೇಕೆಯ ಕೆಲಸಗಳಲ್ಲಿ ಲಕ್ಷ್ಮಿ ಭಾಗ ವಹಿಸುತ್ತಿರಲಿಲ್ಲ. ಅವಳು ಬೇಗನೆ ಮಂಗಿ ನಿದ್ದೆ ಹೋಗುತ್ತಿದ್ದಳು.

## ಬ್ರಹ್ಮ

ಪಾಳ್ಯದಲ್ಲಿ ವಿವಾಹಕ್ಕೆಂದು ತ್ವರಿತವಾಗಿ ಕೆಲಸ ಕಾಯ್ದಿರುತ್ತಿದ್ದರು. ಪ್ರಥಮದಲ್ಲಿ ಗುಂಡೂರಾಯರ ಸಮೇತ

ತಿಪ್ಪಣಿಸ್ತಿಗಳಲ್ಲಿ ಹೋಗಿ ವಿವಾಹ ತೇದಿ ನಿಶ್ಚಯಮಾಡಿಸಿ ಕೊಂಡರು. ಶಾಸ್ತ್ರಿಗಳಲ್ಲಿ ಕೇಳಿ, ಅವರಿಗೆ ತಕ್ಕಂತೆ ಸಂಭಾವನೆ ಕೊಟ್ಟು, ಶಾಂತಿ ಮಾಡಿಸುವ ವಿಧಾನವನ್ನೂ ತಿಳಿದುಕೊಂಡರು. ವಿವಾಹ ನಡೆಯಿಸುವ ಪ್ರಯೋಧಿತರೇ ಶಾಂತಿ ನಡೆಸಲೆಂದು ಅದಕ್ಕೆ ತಕ್ಕ ವಿಧಾನಗಳನ್ನು ಶಾಸ್ತ್ರಿಗಳು ಹೇಳಿಕೊಟ್ಟಿರು. ಅನಂತರ ಇಬ್ಬರೂ ಶಾರದಾ ಮುನ್ರಣಾಲಯಕ್ಕೆ ನಡೆದರು. ಸಾವಿರದ್ವಯನೂರು ಪ್ರತಿ ವಿವಾಹ ಪತ್ರಿಕೆಗಳನ್ನು ಅಚ್ಚಿಮಾಡಿಸಲಿಕ್ಕೆ ಅನುಮತಿ ಕೊಡಲಾಯಿತು. ಇಸ್ವೇಲಿ ಮುಗಿಸುವುದಕ್ಕೆ ಎರಡು ದಿನಗಳು ಹಿಡಿದುವು. ಇನ್ನುಳಿದಿರುವುದು ಜವಳಿ ತೇಗೆಯುವುದೊಂದೇ. ಈಗವರು ಪಾಳ್ಯದ ದಾರಿದಾರಿ ನೋಡುತ್ತಿದ್ದರು. ತಾಪ್ರೇಬ್ಬರೇ ದೊಡ್ಡ ವ್ಯಾಪಾರ ಮಾಡುವುದು ಸರಿಯಲ್ಲವೆಂದು, ಪಾಳ್ಯದಿಂದ ಬರುವಾಗ ನಂಜುಂಡರಾಯರನ್ನೂ, ಉಮಾಮಹೇಶ್ವರನನ್ನೂ ಬರ ಹೇಳಿ ಬಂದಿದ್ದರು. ಅನಂತರ ಅವರುಗಳು ಬಂದುದಾಯಿತು. ಎಲ್ಲರೂ ಒತ್ತಲಿಗೆ “ಕಮಲಾ ಸ್ಮೃತಿಗೆ” ಸಂಜೀ ಆದು ಘಂಟೆಗೆ ಹೋಗಿ ಸೇರಿದರು. ಆದೊಡ್ಡದಾದ ಅಂಗಡಿಯಲ್ಲಿ ಆಗಲೇ ವಿದ್ಯಾದ್ವಿಪಗಳನ್ನು ರಾಕಳಾಗಿದ್ದಿತು. ನಾಲ್ಕು ಗೋಡೆಗಳ ಬದಿಯಲ್ಲಿ ಅಂದವಾಗಿ ಜೋಡಿಸಿದ್ದ ಗಾಜಿನ ಬೀರುಗಳಲ್ಲಿ ವಿಧವಿಧವಾದ ಬಟ್ಟಿಗಳು ಅಡಕವಾಗಿದ್ದವು. ದೀಪದ ಪ್ರಭೀಯಿಂದ ಅವುಗಳೆಲ್ಲ ಮಿರಿ ಮಿರನೆ ಮುಂಚುತ್ತಿದ್ದವು. ಚತುರರಾದ ಕೆಲಸಗಾರರುಗಳು, ಬಂದವತನ್ನು ಸ್ವಾಗತಿಸುತ್ತ ಸಗುನಗುತ್ತಲೇ ಮಾತನಾಡುತ್ತಿರು. ಹರಿಯತ್ತ ಪ್ರಾಕ್ರಮಾಡುತ್ತಿರುವಿಕೆಯಿಂದ ವರ್ತಿಸುತ್ತಿದ್ದರು. ವಾಲೀಕ ಸೇತಾ ಮೇತ್ತಸೆಯ ದಿಂಬನ್ನು ಬರಗಿ ಕೊಂಡು ಕುಳಿತು ಇತರರೊಂದಿಗೆ ಮಾತಾಡುತ್ತಿದ್ದಂತೆಯೇ ಹಣ ಎಣಿಸುವುದು, ಚಿಲ್ಲರೆ ಕೊಡುವುದು, ಮುಂತಾದುವುಗಳಲ್ಲಿ ಮಗ್ನಾಗಿದ್ದನು. ಅದು ಬೇಡ, ಇದು ಬೇಡವೆಂದು ಒಬ್ಬಿ

ಗೊಬ್ಬರು ಜಚ್ಚಿಸುತ್ತೆ ಒಂದೂಕಾಲು ಘಂಟೆ ಕಳೆದ ಮೇಲೆ ಶಾಮರಾಯರ ವ್ಯಾಪಾರ ಮುಗಿಯಿತು. ವರನ ಮನೆಯವರಿಗೆ ತಮ್ಮ ಸಂಬಂಧಿಗಳಿಗೆ, ಸೈಹಿತರುಗಳಿಗೆ, ಅವರವರ ಅಂತಸ್ತಿಗೆ ತಕ್ಕಂತೆ ಕೊಡಲು, ಉಂಟಾಗಿರುವ ಪಟ್ಟಿಹಾಕಿ ಬಂದಿದ್ದು ದರ ಮೇಲೆಯೇ ಈಗ ಜಾಸ್ತಿ ತೆಗೆದುದಾಯಿತು. ಅಗ್ರಹಾರದ ಸುಮಂಗಲಿ ಸ್ತ್ರೀಯರುಗಳಿಗೆ “ಸೌಲಕ್ಷ್ಯ” ಗಾಗಿ ಕೊಡಲು ಇವು ತ್ತೆ ಪ್ರಥಮ ಹೇತ್ತೆ ಕಣಗಳನ್ನೂ ತೆಗೆಯಲಾಯಿತು. ಅದನ್ನು ಪಟ್ಟಿಯಲ್ಲಿ ಬರೆಯಲು ಮರಿತಿದ್ದರು. ನಂಜುಂಡರಾಯರು ಈಗ ದನ್ನು ಇಲ್ಲಿ ಜ್ಞಾಪಿಸಿದರು. ಅವರು ತಮ್ಮ ನಾಲ್ಕುರು ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದ್ದು ದರಿಂದ ಅನುಭವ ಅವರಿಗೆ ಜಾಸ್ತಿ ಇದ್ದಿತು. ಅಂಗಡಿಯವನು ಗಂಟುಪೂರ್ಣಿಷ್ಠಿಳಗಳನ್ನು ರಖಿಂಬಾರಿ ಯಾಗಿ ಕಟ್ಟಿಕೊಟ್ಟಿನಂತರ ಮಾಲೀಕ ಸೇತ್ತಾ ಬಿಲ್ಲನ್ನು ಶಾಮರಾಯರ ಕೈಗಿತ್ತನು. ಶಾಮರಾಯರು :ಕಿಸೆಯಲ್ಲಿದ್ದ ನೋಟಿನ ಕಂತೆಯನ್ನು ಹೊರತೆಗೆನು ಒಂಭತ್ತು ಸಾವಿರ ರೂಪಾಯಿಗಳನ್ನು ಅವನ ಕೈಗೆ ನೀಡಿ ಮೇಲಕ್ಕೆದ್ದರು. “ತಾವು ಇಲ್ಲಿಗೇ ಬರುತ್ತು ಲಿರಬೀಕು. ಬೆಲೆಯಲ್ಲ ಅಸಲಿಗೆ ಹಾಕಿದ್ದೇನೆ” ಎಂದು ಹೇಳಿ ಸೇತ್ತಾ ನಗುತ್ತ ನಮಸ್ಕಾರಮಾಡಿದನು. ಅಷ್ಟು ವ್ಯಾಪಾರ ಮಾಡಿ ಮುಗಿಸುವುದೂ ಗಾಗಿ ಇವರಿಗೆಲ್ಲ ಬೆವರು ಹರಿದಿತ್ತು. ಕಾಫಿ ಕುಡಿದರೇನೇ ಆಯಾಸ ತೀರುವುದೆಂದು ಉಮಾಮಹೇಶ್ವರ ಎಂದಮೇಲೆ, ಪಕ್ಕದಲ್ಲಿದ್ದ ವಿಜಯಾ ಕೆಫೆಗೆ ಎಲ್ಲರೂ ನುಗ್ಗಿದರು. ಒಂದೊಂದು ಸಿಹಿ, ಖಾರ, ಕಾಫಿ ಆಡರ್‌ರೂ ಮಾಡಲಾಯಿತು. ಆ ಸ್ವಣ್ಣದಾದ ಸ್ಲೇಷಾನಲ್ಲಿ ರಸದೊಂದಿಗೆ ತಂದಿರಿಸಿದ್ದ ಗಲಾಬ್ರಾ ಜಾನ್ಮಾ ಅನ್ನು ಚಮಚದಿಂದ ಚುಚ್ಚಿ ಚುಚ್ಚಿ ಸೇವಿಸುತ್ತಿರು ವಾಗಲೇ, ನಮ್ಮೀ ಮೂವರೂ ರಾತ್ರಿ ಹನೆಷ್ವಂದು ಘಂಟೆ ರೈಲಿ ನಲ್ಲಿ ಹೋಗುವುದೆಂದು ತೀಮಾರ್ಫಿಸಿದರು. ಶಾಮರಾಯರು ತಮ್ಮ ಅಪ್ತರಿಬ್ಬರನ್ನೂ ಮುಂದುಗಡೆ ವರಾಂಡಾಡಲ್ಲಿ ಕುಳ್ಳಿಸಿ,

ತಾವು ಗುಂಡೂರಾಯರ ಮನೆಗೆ ಹೋಗಿದ್ದು ಬರುವುದಾಗಿ ತಳಿಸಿದರು. ಹಾಗೇ ಆಗಲೆಂದು ಇವರುಗಳು ಗಂಟುಮೂಟಿಯನ್ನು ಪಕ್ಕದಲ್ಲಿರಿಸಿಕೊಂಡು ರೇಡಿಯೋ ಹಾಡಿಗೆ ತೆಯಲ್ಲಾಡಿಸುತ್ತ ಕುಳಿತುಕೊಂಡರು. ಗುಂಡೂರಾಯರ ಮನೆಯಿಂದ ಶಾಮರಾಯರು ಹಿಂದಿರುಗಿದಾಗ ಘಂಟೆ ಒಂಭತ್ತು ಕಳೆದಿತ್ತು. ಬೆಂದೊಡನೆಯೇ ಇವರೀರ್ಪುರನ್ನೂ ಉಬ್ಬ ತೀರಿಸಲಿಕ್ಕಾಗಿ ಹೋಟಲಿನ ಒಳಗಡಿ ಕರೆದುಕೊಂಡು ಯೋದರು. ಬಾಡಿಗೆ ಗಾಡಿಯಲ್ಲಿ ಸಾಮಾನುಗಳೆಲ್ಲವನ್ನೂ ಏರಿಸಿ ಇವರೆಲ್ಲರೂ ರೈತ್ವ ಸ್ವೇಷನ್ ಬಂದು ಸೇರಿದಾಗ ಮೈಸೂರಿನ ಮೊಡ್ಡಗಡಿಯಾರ ಥಾಣ್ ಥಾಣ್ ಎಂದುಹತ್ತು ಘಂಟೆ ಹೊಡೆಯಿತು.

## ಛಿ

ಇತ್ತು ಗುಂಡೂರಾಯರ ಮನೆಯಲ್ಲೂ ವಿವಾಹಕ್ಕೆ ಅಣಿಯಾಗ ತೊಡಗಿತು. ಶಾರದಮೃನವರ್ಧಿಗೆ ಮೇರೆ ಮೀರಿದ ಆನಂದ. ಬಹುಕಾಲ ಕಳೆದ ಮೇರೆ ತಮ್ಮ ಒಬ್ಬನೇ ಮಗನಿಗೆ ಈಗ ತಾನೆ ಅವರು ಮಂಗಳಕಾರ್ಯ ನಡೆಸುತ್ತಿದ್ದಾರೆ. ಗುಂಡೂರಾಯರು ಶಾರದಾ ಮುದ್ರಾಲಯಕ್ಕೆ ಹೋಗಿ ಅಭಿಷ್ಪಿತ್ತ ಪತ್ರಿಕೆಗಳನ್ನೆಲ್ಲ ತೆಗೆದುಕೊಂಡು ಬಂದು, ಅಥವ ತಾವಿರಿಸಿಕೊಂಡು, ಮಿಕ್ಕಧರ್ಮ ಬುಕ್ಕುಗಳನ್ನೆಲ್ಲ ಪಾಕ್ಷಿಕ್ಕೆ ಕಳುಹಿಸಿದರು. ಬಹುಬೆಲೆ ಕೊಟ್ಟೇ ಅವರೂ ಜವಳಿ ತೆಗೆದರು. ವರನ ಮನೆಯವರೂ ಬಂದು ದಿನ ಬೇತಣ ಸೀಡಬೇಕಲ್ಲವೇ? ವಾಕ್ಯ ಕಾಡುಸಿಫೈಯಾಗಿದ್ದು ದರಿಂದ ಶಾಮಗ್ರಿಗಳೆಲ್ಲವನ್ನೂ ಇಲ್ಲಿಂದತೇ ಶಾಗಿಸಬೇಕಾಗಿದ್ದಿತು. ಮೈಸೂರಿನಿಂದತೇ ಎಲ್ಲವನ್ನೂ ಶಾಗಿಸುವುದು ಕಷ್ಟವಾದುದರಿಂದ, ಹೆಚ್ಚಿಗೆ ಸಾಮಾನುಗಳೆಲ್ಲವನ್ನೂ ಶಾಮರಾಜನಗರದಲ್ಲಿ ತೆಗೆದುಕೊಳ್ಳುವುದೆಂದು ತಿಮಾರಿಸ

ಲಾಯಿತು. ಚೈತ್ರ ಬಹುಳ ಹದಿನಾರರಲ್ಲಿ ರಾಘು ಲಕ್ಷ್ಮಿಯ ಕೈಹಿಡಿಯಬೇಕಾಗಿದ್ದ ದಿನವಾಗಿದ್ದಿತು. ಆ ತೇದಿಯೂ ಸಮೀ ಪಿಸುತ್ತ ಬಂದಿತು. ಗುಂಡೂರಾಯರೊಮ್ಮೆ ನಂಜನಗೂಡಿಗೂ ಹೋಗಿದ್ದು, ಶ್ರೀನಿವಾಸರಾಯರನ್ನು ಅಹ್ವಾನಿಸಿ ಬಂದಿದ್ದರು. ಒಟ್ಟು ಲೆಕ್ಕಹಾಕಲಾಗಿ ಮೈಸೂರಿನಿಂದ ಪಾಳ್ಯಕೈ ಹೋರಡುವವರು ಏನತ್ತು ಮಂದಿಗೆ ಮೇಲ್ಪಟ್ಟಿದ್ದರು. ತಮ್ಮ ಬಂಧುವರ್ಗದವರಲ್ಲಿದೆ ಕುಟ್ಟಿಪ್ಪನ ಮನೆಯವಡು, ತೆಣ್ಣಿದು, ಈ ಲೆಕ್ಕದಲ್ಲಿ ಅಡಕವಾಗಿದ್ದರು. ಗುಂಡೂರಾಯರು ತಮ್ಮ ಸೋದರಳಿಯ ಕೇಶವನನ್ನು ನಂಜನಗೂಡಿನಿಂದ, ವಿವಾಹಕೇರಿ ಇನ್ನೂ ಹದಿನ್ಯೈ ದಿನಗಳು ಇರುವಾಗಲೇ, ಕರೆಮುಕೊಂಡು ಬಂದಿದ್ದರು. ಅವನು ಚಿಕ್ಕ ಹುಡುಗನಾಗಿ ಓಡಾಡುತ್ತಲಿದ್ದುದರಿಂದ, ಶಾರದಮ್ಮನವರಿಗೂ ಬ್ರಹ್ಮ ಬೇಕಾದವನಾಗಿದ್ದನು. ಸಾಮಾನು ಕೊಟ್ಟುವುದು, ಬಿಡುವುದು, ಯೋಚನೆ ಹೇಳುವುದರಲ್ಲಿಲ್ಲ ಅತ್ಯ ಮಾವಂದಿರಿಗೆ ಅವನು ಸೀರವಾಗುತ್ತಿದ್ದನು. ಕೇಶವ “ಮಾರುತಿ” ಕಂಪೆನಿಗೂ ಒಂದು ದಿನ ಭಾವ ರಾಘುವನ್ನು ಸೋಡಲು ಹೋಗಿದ್ದನು. ಆದರೆ ಅವನನ್ನು ರಾಘು ಸರಿಯಾಗಿ ಆದರಿಸಲೇ ಇಲ್ಲ. “ಬಂದೆಯಾ” ಎಂದಿಷ್ಟು ಮಾತ್ರ ಕೇಳಿದನು. ಕೇಶವ ವಯಸ್ಸಿನಲ್ಲಿ ಚಿಕ್ಕ ಹುಡುಗನಾಗಿದ್ದರೂ ವಿಷಯಗಳನ್ನು ಗ್ರಹಿಸುವುದರಲ್ಲಿ ಬ್ರಹ್ಮ ಸಮಾರ್ಥನಾಗಿದ್ದನು. ತನ್ನ ಮನೆಯಲ್ಲಿದ್ದಾಗ ತನ್ನ ತಂಡೆತಾಯಿಗಳು ಮೈಸೂರಿನ ಪ್ರಸ್ತಾವನ್ನೂ, ರಾಘುವಿನ ಚರಿತ್ರೆಯನ್ನೂ, ಆಗಾಗ್ನೆ ಎತ್ತುತ್ತಿದ್ದುದುಂಟು. ಆಮದರಿಂದ ಸದೋಽ ಎಂಬುವಕ್ಕೊಬ್ಬಿಳು ಈ ಕಂಪೆನಿಯಲ್ಲಿ ಕೆಲಸಮಾಡುತ್ತಿರುವುದಾಗಿ ಅವನು ತಿಳಿಮುಕೊಂಡಿದ್ದನು. ಅವಳೆಂಧ ರೂಪವತಿಯೂ ಸೋಡಬೇಕೆಂಬ ಸಂಬಳ ಅವನಿಗೆ ಮಿಗೆಯಾಗಿತ್ತು. ಸಾಯಂಕಾಲ ಕಂಪೆನಿ ಮುಖ್ಯವರರಿಗೂ ಅವನು ಅಲ್ಲಿ ಇಲ್ಲಿ ಓಡಾಡುತ್ತಲಿದ್ದು, ಈಗ ರಾಘುವನ್ನು ಹಿಂಬಾಲಿಸಿ ನಡೆದನು.

ಈಗವನು ಸರೋಜಳ ಮನೆಯನ್ನು ಪತ್ತಿಹಚ್ಚಿಕೊಂಡುದಲ್ಲದೆ, ಅವಳನ್ನೂ ತಿಳಿದುಕೊಂಡನು. ಮನೆಗೆ ಹೋಗಿ ತಾನೊಂದು ಹೊಸ ಸಾಹಸದಲ್ಲಿ ಜಯಗಳಿಗಿನೆಂದು ಅತ್ಯೇಯ ಕೂಡ ಹೇಳಲು ನಿರ್ಧರಿಸಿ ಅವನು ಓಡಿದನು.

### ಉಲ

ರಾಯಲ್ ಹಾಲ್ ಮೈಸೂರಿನಲ್ಲೇ ಅತಿ ದೊಡ್ಡ ದಾದ ಬ್ರಾಂದಿ ಅಂಗಡಿ. ಅವರವರ ಅಂತಸ್ತಿಗೆ ತಕ್ಕಂತೆ ಪಾನಗಳು ಅಲ್ಲಿ ಸಿದ್ಧವಾಗಿರುತ್ತಿದ್ದವು. ದುರ್ಭನರ ಕೂಡ ಒಡನಾಡಿ..... ಸರ್ವಜ್ಞನೆ ಪದವನ್ನು ನೀವು ಕೇಳಿಲ್ಲವೇ? ರಾಘುವಿನ ಪರಿಸ್ಥಿತಿ ಹೀಗೆಯೇ ಆಯಿತು. ಸಹವಾಸದ ಮೋಹದಿಂದ, ಅವನ ಮಿತ್ರರು ಗಳು ಅವನಿಗೇಗ ಕುಡಿಯುವುದನ್ನು ಕಲಿಸಿಟ್ಟಿದ್ದರು. ರಾಘು ವಿನ ಸಂಬಳ ಈಗ ಖಚಿಗೆ ಸಾಕಾಗುತ್ತಿರಲಿಲ್ಲ. ಸರೋಜಳ ಸಂಸಾರವನ್ನು ನಡೆಯಿಸಿಕೊಂಡು, ಇತ್ತು ಬ್ರಾಂದಿ ಅಂಗಡಿಗೂ ಸುರಿಯಲು, ಬರೇ ಅರವತ್ತು ರೂಪಾಯಿಗಳು ಹೇಗೆ ನಾಕಾ ದೀತು? ಈಗವನು ಮೆಲ್ಲಮೆಲ್ಲನೆ ಕಳ್ಳವ್ಯಾಪಾರವನ್ನು ಮಾಡಲು ಪ್ರಾರಂಭಿಸಿದನು. ಧನವಾಲತೆಟ್ಟಿರ ಪ್ರತ್ಯರುಗಳು ಹೈಸ್ಕ್ವಾಲಿ ನಲ್ಲಿಯೂ, ಕಾಲೇಜಿನಲ್ಲಿಯೂ, ವ್ಯಾಸಂಗಮಾಡುತ್ತಿದ್ದರು. ಶೆಟ್ಟಿರು ಎಲ್ಲಾ ಸಮಯಗಳಲ್ಲಿಯೂ ಕಂಪನಿಯಲ್ಲಿರುತ್ತಿರಲಿಲ್ಲ. ಅವರು ರಾಘುವನ್ನು ಬಹಳ ಪ್ರಾಮಾಣಿಕನೆಂದು ಬಗೆದು, ಅವನಿಗೇ ಜವಾಬ್ದಾರಿ ವಹಿಸಿ ಹೋಗುತ್ತಿದ್ದರು. ಇಂಥ ಸಂದರ್ಭಗಳನ್ನು ಈಗವನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡನು. ಹತ್ತು ದಿನ ಕದ್ದಿನು ಒಂದು ದಿನ ಸಿಗಲಾರನೇ? ಈ ಸಂಗತಿ ಶೆಟ್ಟಿರ ಕೆವಿಗೂ ಬಿದ್ದಿತು. ಅವರು ಇದನ್ನು ಗಣನೆಗೆ ತರಲೇ ಯಿಲ್ಲ. ಆದರೆ ಅದೇ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಶೆಟ್ಟು,

ರಾಘುವಿಗೆ ಪ್ರಬಲ ವಿರೋಧಿಯಾಗಿದ್ದನು. ಸರೋಜಳ ಮತ್ತೊಬ್ಬಿಗಿರಾಕಿ ಅವನು. ಒಬ್ಬ ಹೆಂಗಸನ್ನೇ ಅಪೇಕ್ಷಿಸುವ ಇಬ್ಬರು ಗಂಡಸರೋಳಗೆ, ಹಗೆ ಬೆಳಿಯವುದು, ಅಷ್ಟೇನೂ ಸೋಚಿಗದ ಸಂಗತಿಯಲ್ಲ. ಹೇಗಾದರೂ ಮಾಡಿ ರಾಘುವನ್ನು ಕೆಳಕ್ಕೆ ಎಳಿಯಬೇಕೆಂಬುದು ಅವನ ಹರೆ. ರಾಘು ಬಾಂದಿ ಅಂಗಡಿಯಲ್ಲಿ ನಾಲ್ಕಾರು ಮಿಶ್ರರುಗಳೊಂದಿಗೆ ಮುಧುವಾನ ಮಾಡುವುದು, ಸರೋಜಳಿಗೆ ವಿಧವಿಧವಾದ ಉಡಿಗೆ ತೋಡಿಗೆ ಗಳನ್ನು ತೆಗೆದುಕೊಡುವುದು, ಇಷ್ಟಕ್ಕೆಲ್ಲ ಇವನ ಸಂಬಳ ಸಾಲು ದೆಂದು ಅವನಿಗೆ ತಿಳಿದಿದ್ದಿತು. ರಾಘು ಶ್ರೀಮಂತರ ಪುತ್ರನೇನೋ ಹೌದು! ಆದರೆ ಮನೆಯಿಂದವನಿಗೆ ಒಂದು ಬಿಡಿಕಾಸೂ ದೊರೆ ಕುವ ಹಾಗಿರಲಿಲ್ಲ. ಕಿಟ್ಟು ಏನೇನಲ್ಲ ಮನಸ್ಸಿನಲ್ಲಿ ಯೋಚಿಸ ತೋಡಿದನು. ಹೇಗಾದರೂ ಮಾಡಿ ರಾಘುವನ್ನು ಅವಮಾನ ಗೊಳಿಸಬೇಕೆಂದು ಅವನು ನಿರ್ಧರಿಸಿದನು. ಸರೋಜ ರಾಘುವಿನ ಅಧಿನಂದಲ್ಲಿ ಹೆಚ್ಚಾಗಿದುತ್ತಾಳೆಂದೇ ಅವನಿಗೇ ದೈವ! ತೆಟ್ಟಿರಲ್ಲಿ ತಾನೇ ನೇರ ನಿಂತು ಮಾತನಾಡುವ ಧೈಯರ ಕಿಟ್ಟುವಿಗಿಲ್ಲ. ಏಕೆಂದರೆ ಕಂಪನಿಯ ಪ್ರತಿಯೊಬ್ಬ ಕೆಲಸಗಾರರ ಗುಣವನ್ನೂ ನಡತೆಯನ್ನೂ ತೆಟ್ಟಿರು ಜೆನ್ನಾಗಿ ಅರಿತವಾಗಿದ್ದರು. ಕಿಟ್ಟು ಮೊವಲನೇ ನಂಬೂ ಪೂರ್ಲಿಯೆಂದು ಅನೇಕ ವೇಳೆ ಅವರನ್ನು ತಿಪ್ಪಿದುಂಟು. ರಾಘು ಹಡಗಿಟ್ಟಿದ್ದರೂ ದೊಡ್ಡವರ ಮನೆಯ ಹುಡುಗ, ಎಷ್ಟೇಂದರೂ ಅವನಲ್ಲಿ ಫ್ಲನತೆ ಗಾಂಭೀರ್ಯವಿದೆ ಎಂದು ಅವರ ಅಭಿಪ್ರಾಯ. ಕಿಟ್ಟು ಈಗ ತೆಟ್ಟಿರ ಹಿರಿಯಮಗ ಕೋದಂಡನಲ್ಲಿ ಒಂದಕ್ಕೆ ಎರಡು ಸೇರಿಸಿ, ರಾಘುವಿನ ಮೇತೆ ಚಾಡಿ ಹೇಳಲಾರಂಭಿಸಿದನು. ಕೋದಂಡನೀಗ ಇಂಟರಾನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ತಂದೆಯಂತೆಯೇ ಅವನೂ ದಯಾಳುವಾದರೂ ಒಹಳ ಮುಂಗೋಣಿ. ಮನೆಯಲ್ಲಿಂದು ದಿನ ಏನೋ ಮಾತು ಬೆಳೆದು, ಕಾಫಿ ಕುಡಿಯುತ್ತಿದ್ದ ಗಾಜಿನ

ಗ್ಯಾಸನ್ನೇ ಕೋಪದ ರಭಸದಲ್ಲಿ ನೆಲಕ್ಕೆ ಕುಕ್ಕಿ, ಕೈಯೆಲ್ಲ ಚುಚ್ಚಿಕೊಂಡು ಹದಿನ್ನೆಡು ದಿನಗಳ ಮೇಲೆ ಗುಣ ಹೊಂದಿದ ವನವನು. ಅವನಿಗೆ ಕೋಪ ಬಂದರೆ ತೀರಿತು, ಸುಂಟರ ಗಳಿ ಹಾಗೆ. ಕಿಟ್ಟುವಿವ ಚಾಡಿಗೆ ಈಗನನು ಸ್ವಲ್ಪ ಸ್ವಲ್ಪ ಕೆವಿ ಗೊಡಲಾರಂಭಿಸಿದನು. ಆದರೆ ಸುನ್ನನೆ ಒಬ್ಬರ ಮೇಲೆ ಸಂದೇಹಪಡುವುದು ಸರಿಯಲ್ಲವೇಂದೂ ಯಾರೇ ಆಗಲಿ ಉಂಡ ಅಷ್ಟಕ್ಕೆ ಚೋರ್ಹ ಬಗಯುವುದಾದರೆ ಅಂಥವನನ್ನು ಹೊರಗಿಟ್ಟ ಲಾಗುವುದೆಂದೂ, ರಾಘು ನಿಷ್ಪವಟಿಯೆಂದು ಕಂಡುಬಂದಲ್ಲಿ, ಕಿಟ್ಟನನ್ನೇ ಕಂಡೆನಿ ಬಿಟ್ಟು ಓದಿಸುತ್ತೇನೆಂದೂ, ಕಿಟ್ಟುವಿಗೆ ಅವನು ನುಡಿದಿದ್ದನು. ಕಿಟ್ಟು ಇದಕ್ಕೆ ಮಣಿಯುವವನೇನೂ ಅಲ್ಲ. ಕಂಪನಿಗೆ ರಾಘು ಮೋಸ ಮಾಡುತ್ತಿರುವುದನ್ನು ತಾನೇ ಬಯಲಿಗಿಳಿದು ರುಚುವಾತುವಡಿಸುವುದಾಗಿ ಕೋದಂಡನಿಗೆ ಹಾಗ್ಗಾನವಿತ್ತನು. ಈ ಪರಿಣಾಮದಿಂದ ಎಂಮೋ ಒಂದು ದಿನ ಕಂಪನಿಗೆ ಕಾಲಿಡುತ್ತ ಕೋದಂಡ, ತನಗೆ ಬಿಡುಸ್ತ ಮೊಗೆ ತಾಗಲೆಲ್ಲ ಕಂಡೆನಿಯಲ್ಲಿ ಸುತ್ತಾಡಲು ಪ್ರಾರಂಭಿಸಿದನು.

## ಛಿಣ

ಜ್ಯೇಶ್ವರಮಾಸ ಹದಿನಾಲ್ಕುನೇ ತೇರಿ ಬಂದಿತು. ಪಾಳ್ಯದಿಂದ ಹದಿನಾಲ್ಕು ಗಾಡಿಗಳು ಚಾಮರಾಜನಗರದತ್ತ ಹೊರಬುವು. ವರನನ್ನು ಕರೆಯಲು ಅಗ್ರಹಾರವ ನಾಣುವನ್ನು ರಾಮರಾಯರು ಕಳುಹಿಸಿದ್ದರು. ರಾಮು ಮನೆ ಬಿಟ್ಟು ಈಗ ಬರಲು ಸಾಧ್ಯ ವಿಲ್ಲದುವರಿಂದ, ಅವನು ಗಾಡಿಗಳ ಕೂಡ ಹೊರಡಲು ಆಗಲಿಲ್ಲ. ಪಾಳ್ಯಕ್ಕೆ ಹೊರಡುವ ಗುಂಡೂರಾಯರ ಸೇನೆ ಸೇರಿಷಣ್ಣ ಬಂದು ಸೇರಿತು. ಧನವಾಲಕಿಟ್ಟರು ತಮ್ಮಿಂದ ಬರಲು ಸಾಧ್ಯವಿಲ್ಲೆಂದು ತಮ್ಮ ಕಿರಿಹುದುಗ ಸದಾನಂದನನ್ನು ಕಳುಹಿಸಿದ್ದರು. ಕುಟ್ಟಪ್ಪ

ಮತ್ತು ಅವನ ಪತ್ತಿ ಗಿರಿಜಮ್ಮು, ಈ ಗುಂಪಿನಲ್ಲಿದ್ದಾರೆಂದು ಬರೆಯಬೇಕಾದುದೇ ಇಲ್ಲ. ಎಲ್ಲರೂ ರೈಲು ಹತ್ತಿ ನಂಜನ ಗೂಡಿಗೆ ಬಂದಾಗ, ಶ್ರೀನಿವಾಸರಾಯರ ಮನೆಯವರೂ ಇವರ ಕೂಡ ಸೇರಿಕೊಂಡರು. ಒಟ್ಟನಲ್ಲಿ ಹೇಳುವುದಾದರೆ ಆ ದಿನದೇ ರೈಲಿನಲ್ಲಿ ಗುಂಡೂರಾಯರ ಬಳಗದವರೇ ತುಂಬಿದ್ದರು. ಎಲ್ಲರೂ ಚಾಮರಾಜನಗರದಲ್ಲಿ ಬಂದಿಳಿದರು. ಈಗ ಗುಂಡೂರಾಯರು ಶ್ರೀನಿವಾಸರಾಯರನ್ನು ಸಹಾಯಕ್ಕೆ ಕರೆದುಕೊಂಡು ಅಂಗಡಿ ಬೀದಿಗೆ ಹೋಗಿ ಸಾಮಾನುಗಳೆಲ್ಲವನ್ನೂ ತೆಗೆದರು. ವೆಟ್ಟಿಗೆ, ಹಾಸಿಗೆ, ಧಾಸ್ಯದ ಚೀಲಗಳೇ ಮೂರು ಗಾಡಿ ಭರ್ತಿರೊಮ್ಮೆ. ಮಿಕ್ಕಾಗಿ ಹನ್ನೊಂದು ಗಾಡಿಗೆ ಅಲ್ಲಿಯ ಜನ ಜಾಸ್ತಿಯಾಗಿ ದ್ವಾರಾ ಹಾಗಾಗೇ ಸರಿಮಾಡಿ ಕುಳಿತುಕೊಂಡರು. ಗಾಡಿಗಳು ಹೊರಟಿವು. ಬಲಿಷ್ಠವಾದ ಆ ಎತ್ತುಗಳು ತಾವು ಹೊತ್ತಿರುವ ಭಾರವನ್ನೂ ಲಕ್ಷಿಸಿದೆ, ಲೆಕ್ಕವಿಲ್ಲದಂತೆ ಗಾಡಿಯನ್ನು ಜಗ್ಗಿಸುತ್ತಿದ್ದವು. ಅವುಗಳ ಕೊರಳಿಗೆ ಕಟ್ಟಿದ್ದ ಫೌಂಟಿನೆಸೆ ಉದ್ದಕ್ಕೂ ಅಲ್ಲಾದುತ್ತ ಯುಣ ಯುಣ, ಎಂದು ಶಬ್ದ ಗೈಯುತ್ತಿತ್ತು. ರಸ್ತೆ ಸರಿಯಿಲ್ಲದುವರಿಂದ ಮೇಡು, ಹಳ್ಳಗಳಲ್ಲಿ ಬಂದು ಓರ ವಾಗುವುದೂ ಉಂಟು. ಬಳಗೆ ಕುಳಿತಿದ್ದವರೆಲ್ಲ ಅಂಥ ಸಮಯ ಗಳಲ್ಲಿ ಹೆಚ್ಚು ಭಯಪಡುತ್ತಿದ್ದರು. ಆದರೆ ಗಾಡಿ ಬಿಡುವುದ ರಲ್ಲಿ ಚತುರಾದ ಹಳ್ಳಿಗರು ಇಂಥ ಸ್ಥಳಗಳಲ್ಲಿ ಹಗ್ಗವನ್ನು ಹಿಡಿದು ಎತ್ತುಗಳನ್ನು ಬಂದು ಸ್ತ್ರಿಮಿತಕ್ಕೆ ನಿಲ್ಲಿಸಿ, ಮೆಲ್ಲಮೆಲ್ಲಗೆ ಸಡಿಲ ಬಿಡುತ್ತ ಅವಾಯವಿಲ್ಲದಂತೆ ವರ್ತಿಸುತ್ತಿದ್ದರು. ಎತ್ತ ಸೋಡಿದರೂ ಹೆಚ್ಚು ಹಸುರಾಗಿ ಬರೇ ಮರಗಳೇ ಕಾಣಿಸುತ್ತ, ಯೆಂಂಕಾರ ಶಬ್ದ ಗೈಯುತ್ತಿರುವ ಈ ದಟ್ಟವಾದ ಕಾಡನ್ನು ಸೋಡಿ, ಗಾಡಿಯಲ್ಲಿದ್ದ ಅನೇಕರಿಗೆ ವಿಸ್ತೃಯಮೊಂದಿಗೆ ಭಯವೂ ಆವರಿಸಿತ್ತು. ದಾರಿಯಲ್ಲಿ ಹುಲಿ ಆನೆ ಬಂದರೆ ಏನಮ್ಮುಗಳಿ ಎಂದಂದುಕೊಂಡರು. ಅಂಥದಕ್ಕೆಲ್ಲ ನಾನಿದ್ದೇನೆ, ಎಂದು

ಕುಟ್ಟಪ್ಪೆ ಉತ್ತರಕೊಟ್ಟನು. ನೀವ್ಯಾಸ್ಪದ್ಭಿ, ಇಷ್ಟಬಯ್ಯ  
ಟ್ಟರಿ, ನಾರೋಬ್ಬಬ್ರೇ ಇಲ್ಲಿ ತಿರುಗಾಡಿತಿ-ಎಂದು ಗಾಡಿ ಹೊಡಿ  
ಯುವ ಮರಯ್ಯ ಏನೇ ತಿರುಗಿಸಿದನು. ಗಾಡಿ ಚಕ್ರಗಳು  
ಕೊರಕಲು ಗುಳಿಗೆ ಬಿದ್ದ ಮತ್ತೆ ಮೇಲೆ ಉರುಳುವಾಗ ಒಂದು  
ಕುಲುಕು ಕುಲುಕಿ, ಒಳಗಿದ್ದ ವರೆಲ್ಲ ಅನೇಕ ನೇಳಿ ಡ್ರಿಲ್  
ಮಾಡಿದ ಹಾಗೆ ಆಗುವುದೂ ಉಂಟು. ಇಂಥದೇ ಒಂದು  
ಸಂದರ್ಭದಲ್ಲಿ ಸೋಗಸುಗಾತಯೋಬ್ಬಳ ತಲೆ ಗಾಡಿಗೆ ಬಡಿದು,  
ಅವಳಿಗೆ ಬಹಳ ಯಾತನೆಯನ್ನುಂಟುಮಾಡಿತು. ಅವಳಿಗೆ  
ತನ್ನ ಆತ್ಮವನ್ನು ಮುಚ್ಚಲು ಸಾಧ್ಯವಾಗಲೇಯಿಲ್ಲ. “ಹಾಳು  
ಮದುವೆಗೆ ಏಕೆ ಬಂದೆನೋ” ಎಂದೇ ಬಿಟ್ಟಳು. ಅವಳ ಪತಿ  
ರಾಯ ತನ್ನ ಎರಡೂ ಕೈಗಳಿಂದ ಅವಳ ಬಾಯಿ ಮುಚ್ಚಿ  
ಸುಮ್ಮನಿರೇ, ಹಾಗೆಲ್ಲ ಅನ್ನಬೇಡ ಕಣೇ; ನಮಗೊಂದು ದಿನ  
ಇಲ್ಲಿ ಬರಲು ಕಷ್ಟ. ನಿರಂತರವೂ ಇಲ್ಲೇ ವಾಸಿಸುವವರಿಗೆ  
ಎಷ್ಟು ಕಷ್ಟವಿದೆ ನೋಡು, ಎಲ್ಲವನ್ನು ಸರಿಪಡಿಸಿಕೊಳ್ಳಬೇಕು”  
ಎಂದು ಸಮಾಧಾನ ಮಾಡಿದನು. ನಾವೇನು ದಂಡಕಾರಣಕ್ಕೆ  
ಹೋಗುತ್ತಿದ್ದೇವಯೋ, ಇಲ್ಲವೇ ಪಂಚವಟಿಗೋ, ಎಂದು ಒಬ್ಬ  
ಪ್ರಶ್ನಿಸಿದಾಗ, ಅವರಿಂದ್ಲಿಬ್ಬನು ಎರಡೂ ಇಲ್ಲ ಮಿಥಿಲಾಪುರಿಗೆ  
ಎಂದುತ್ತರವಿತ್ತನು. ಚರಿಶಾದಲ್ಲಿ ನೀವೆಂದಾದರೂ ನೂತನ  
ದ್ವಿರಾ? ಅದಕ್ಕೆ ಬಹಳ ತಾಳ್ಳು ಸಹನೆ ಬೇಕು. ಸ್ವಲ್ಪ ದುಡು  
ಕಿದಿರೂ ನೂಲು ಕಿತ್ತು ಮನಸ್ಸಿಗೆ ಬೇಜಾರಾಗುತ್ತದೆ. ಮಾನವ  
ನಿಗರಬೇಕಾದ ಪ್ರಥಾನ ಗುಣಗಳಲ್ಲಿ ತಾಳ್ಳೆಯೇ ಅತಿ ಮುಖ್ಯ  
ವಾದುದು. ಈ ಕಾರಣದಿಂದಬೇಕೇ ಏನೋ ಬಾಪುಜಿ ಭಾರತೀ  
ಯರಿಗೆ ಚರಿಶಾ ನೀಡಿದ್ದಾರೆ. ಅದರ ಮೂಲಕವಾದರೂ ತುಸು  
ತಾಳ್ಳೆಯನ್ನು ಅವಲಂಬಿಸಲೆಂಬುದು ಅದರ ಅರ್ಥವಾಗಿರಬೇಕು.  
ಪಟ್ಟಣಿಗರಲ್ಲಿ ಹೆಚ್ಚು ಜನಕ್ಕೆ ತಾಳ್ಳೆ ಕಡಿಮೆಯೆಂದು ನನ್ನ ಅಭಿ  
ಪಾರು. ಅವರ ಜೀವನ ಕ್ರಮವೇ ಹಾಗೆ, ರಭಸ ಜಾಸ್ತಿ.

ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಹೋಗಬೇಕಾದರೆ, ಒಂದಾಣಕೊಟ್ಟು ಬಸಾನಲ್ಲೀ ಭರ್ಮಿಂದು ಹೋಗಿಳಿಯುವುದು, ಸ್ವೇಕಲ್ ತುಳಿದು ನಿಮಿನಗಳ ಲೆಕ್ಕದಲ್ಲೀ ಮಾರ್ಕಟ್ಟಿಗೆ ಹೋಗಿ ಕಾಯಿಪಲ್ಯ ತರುವುದು, ಅಫೀಸಿಗೆ ಹೋಗುವುದು ಬರುವುದು, ಸಿನಿಮಾ ನೋಡುವುದು, ಎಲ್ಲ ಜರೂರು ಜರೂರೀ. ಕೊನೆಗೆ ಮಾತಾಪುರು ಸರ್ವ ಷಾರ್ಫ್ ಹಾಂಡ್ ಲೆಕ್ಕದಲ್ಲೀ. ಮಾಡುವುದನ್ನೇಲ್ಲ ಭರಭರನೆ ಮುಗಿಸಬೇಕು ಎನ್ನುವ ಕಾಲ ಇದು. ಇಪ್ಪತ್ತು ಮೈಲುಗಳಿಗೆ ಮೇಲ್ಪಟ್ಟ ಪ್ರಯಾಣವನ್ನು ಗಾಡಿಯಲ್ಲೀ ಕಳೆಯಬೇಕೆಂದರೆ ಅದು ಒಗ್ಗದವರಿಗೇ ಸಾಧ್ಯ, ಮತ್ತಿತರಿಗೆ ಬೇಜಾರು. ಆದರೆ ನನ್ನ ಅಭಿಪ್ರಾಯ ಜೀರೀ. ಸುತ್ತಮುತ್ತಲೂ ಹಚ್ಚಿಸುರಾಗಿ, ಎತ್ತುಗಳ ಕೊರಳಿನ ಸ್ಥಂಭಿಗಳ ನಿನಾದ ದೊಡನೆ, ಆಳಗಳ ಕೊಗಿನ ಶಬ್ದಮಾಂದಿಗೆ, ನೀವೆಂದಾದರೂ ಒಂದು ದಿನ ಪರಿಣಾಮ ನಡೆಸಬೇಕೆಂದು ನಿಮಗೆ ಸಲಹೆ ಕೊಡುತ್ತೇನೆ. “ಬೀಗ ಮನ್ನೆ ಸೇರ್ಪು, ನಮ್ಮಪ್ರಾ” ಎಂದು ಗಾಡಿ ಬಿಡುವವನು ಎತ್ತಿನ ಬೊಲ ನುಲಿದಾಗ, ಆಗಲೆಂಬಂತೆ ಅದು ತುಸುಡೂರ ಭಾರವನ್ನು ಮರಿತು ತಲೆಯಲ್ಲಾಡಿಸುತ್ತ ಓಡುವಾ ದೃಶ್ಯ ಗಾಡಿಬಿಡುವವನು ರಾಗವಾಗಿ ಪದ ಎಳಿಯುವುದು, ಕಾಡಿನಲ್ಲಿ ಹಾಡಿನ ಪ್ರತಿ ಧ್ವನಿ, ಬಂಡೆಗಳ ಮೇಲಿಂದ ನೀರು ಧುಮುಕಿ ರಬ್ಬ ಗೈಯುವುದು, ಸ್ವಾಟಿಕದಂತಹ ಆ ತಿಳಿನೀರು, ಹಕ್ಕಿ ಪಕ್ಕಿಗಳೆಲ್ಲ ಚೀರೊ ಚೀರೊಗುಟ್ಟುತ್ತ ಹಾರಾಡುವಾ ದೃಶ್ಯ, ಉದ್ದಕ್ಕೆ ಬೆಳೆದು ನಿಂತಿರುವ ಬಿದಿರು ಮೆಳೆಗಳು, ಅಲ್ಲಲ್ಲಿ ಬಂಡೆಗಳು, ರುಂಗಳು,-ಇಂಥವನ್ನೊಂದು ಸ್ಥಳಗಳಲ್ಲಿ ನೀವು ಪ್ರಯಾಣ ಗೈದು ನೋಡಿ, ಮನಸ್ಸಿಗೆ ಎಮ್ಮೆ ಆನಂದ, ನೆಮ್ಮಡಿ ಉಂಟಾಗುತ್ತದೆ. ನಿಸರ್ಗದ ಈ ರಮಣೀಯವಾದ ನೋಟಕ್ಕೆ ಖಂಡಿತ ನೀವು ತೆಲಿಮಾನುತ್ತೀರಿ. ಸುಮ್ಮನೆ ಪಟ್ಟಣಗಳಲ್ಲಿ ಕುಳಿತು ಸೀನರೀಸಾ, ಸೀನರೀಸಾ, ಎಂದು ಹೊಡಿಮಿಕೊಳ್ಳು

ಶ್ರೀರಲ್ಲಿ, ಯಾವ ಸಿನಿಮಾದಲ್ಲಿ ನಿಮಗಿಂಥ ಸೀನರೀಸಾ ಶೋರಿಸುತ್ತಾನೆ? ಮನಸ್ಸಿಗೆ ಅಹ್ಲಾದವನ್ನು, ಕಣ್ಣಿಗೆ ಹಬ್ಬ ವನ್ನು, ಇಂಥ ಸ್ಥಳಗಳಲ್ಲಿ ಖಂಡಿತ ನೀವು ಪಡೆಯುವಿರಿ. ಕಾಡು ಸೀಮೆಯವನು ಏನೇನೋ ಗೀಚುತ್ತಾನೆ ಎಂದಿರೇನೋ? ನಿಮ್ಮ ಆಸಮಾಧಾನದಿಂದ ನನಗೇನೂ ನಷ್ಟವಿಲ್ಲ. ಗುಂಡೂ ರಾಯರ ಪಡೆ ಈಗ ಪಾಳ್ಜ್ಯದ ಹತ್ತಿರ ಹತ್ತಿರಕ್ಕೆ ಬಂದು ಮುತ್ತಿಗೆ ಹಾಕಿತು.

## ೫೦

ವರನ ಮನೆಯವರೆಲ್ಲ ಈಗ ಪಾಳ್ಜ್ಯದ ಸಮೀಪದಲ್ಲಿರುವ ಚಾವಡಿಯ ಬಳಿಯಲ್ಲಿ ಗಾಡಿಗಳನ್ನು ಬಿಚ್ಚಿಹಾಕಿಸಿದರು. ಇನ್ನು ಮುಂದಿನ ಕಾಯ್ರಕ್ರಮ ಇಲ್ಲಿಂದ ಇವರುಗಳನ್ನೇಲ್ಲ ಸ್ವಾಗತಿಸಿ ಕರಿದುಕೊಂಡು ಹೋಗುವುದು. ಇನ್ನೇನು ಸೂರ್ಯಾಸ್ತವಾಗುವ ಸಮಯ. ಕಾ, ಕಾ ಎಂದು ಕಾಗೆಗೆಳು ಕೂಗಿಕೊಳ್ಳುತ್ತ ಗೂಡನ್ನು ಸೇರಿಕೊಳ್ಳಲು ಹಾರಿಬರುತ್ತಿದ್ದುವು. ಕುರಿಯ ಮಂದೆ ಗಳನ್ನೂ ದನಕರುಗಳನ್ನೂ ಹೊಡೆದುಕೊಂಡು ರೈತರು ಮನೆಗಿ ಹಿಂದಿರುಗುತ್ತಿದ್ದರು. ಹುಲ್ಲಿನ ಹೊರಗಳನ್ನು ತಲೆಯಮೇಲೆ ಹೊತ್ತು ಹೆಂಗಸರು ಗ್ರಾಮಾಭಿಮುಖವಾಗಿ ಸಾಗುತ್ತಿದ್ದರು. ಹೊಸಬರು ಉಂಗಿ ಬಂದಿದ್ದಾರೆಂದೋ ಏನೋ ಒಂದು ನಾಯಿ ಬೋ ಬೋ ಎಂದು ಬೋಗಳುತ್ತತ್ತು. ಚಳಿಗಾಲವಲ್ಲದಿದ್ದರೂ ಬೆಟ್ಟಿಗುಡ್ಡದ ಸೀಮೆಯಾದುದರಿಂದ ತಣ್ಣಿನೆಯ ಗಾಳಿ ಬೀಸಿ, ಎದೆಯನ್ನು ಡವಡವ ಮಾಡಿಸುತ್ತತ್ತು. ಶಾಮರಾಯರು ಗಾಡಿ ಗಳ ಬಳಿ ಬಂದು, ಎಲ್ಲರ ಕುಶಲ ಪ್ರಶ್ನಿಗಳನ್ನು ವಿಚಾರಿಸಿ ಕೊಂಡು ಇನ್ನು ತುಸು ಸಮಯದೊಳಗಾಗಿಯೇ ಸ್ವಾಗತಿಸುವ ಸಮಾರಂಭವು ಪ್ರಾರಂಭವಾಗುವುದೆಂದು ಹೇಳಿಹೋದರು.

ಮೈಸೂರಿನಿಂದಲೇ ತಯಾರು ಮಾಡಿ ತಂದಿದ್ದ ಚಿರೋಟಿಗಳನ್ನೂ  
ಹುರಿಗಾಳನ್ನೂ ಶಾರದಮೃನವರು ಎಲ್ಲರಿಗೂ ಹಂಚಿದರು.  
ಇಂಥ ಸಂದರ್ಭದಲ್ಲಿ ಇವನ್ನು ಬಾಯಾಡಿಸುವುದರಿಂದ ಒಹಳ  
ಪ್ರಯೋಜನವಿದ್ದಿತು. ಈಗ ವರನ ಮನೆಯವರೆಲ್ಲ ತಮ್ಮನ್ನು  
ಸಿಂಗರಿಸಿಕೊಳ್ಳಲು ಸನ್ನುದ್ದರಾದರು. ಮುಖತೋಳಿದು, ಧೂಳಾ  
ಗಿದ್ದ ಬಟ್ಟಿಗಳನೆಲ್ಲ ಕಳಚಿ, ಪೆಟ್ಟಿಗೆಗಳಲ್ಲಿದ್ದ ಹೋಸ ಉಡುಪನ್ನು  
ಧರಿಸಿಕೊಂಡರು. ಕನ್ನಡಿಯನ್ನು ಕಿಟಕಿಯಲ್ಲಿ ಒರಗಿಸಿ ಗಂಡ  
ಸರು ತಮ್ಮ ಕ್ರಾಂತಿ ಅನ್ನು ಸರಿಯಾಗಿ ತಿದ್ದಿಕೊಂಡರು. ಬಟ್ಟಿ  
ಗಳಿಗಲ್ಲ ಸ್ವಲ್ಪ ಸ್ವಲ್ಪ “ಸಿಂಟ್” ಒರಸಿದರು. ಗಾಳಿ ಬೇಕೆಲ್ಲ  
ದಿದ್ದರೂ ಹೋಕಿಗಾಗಿ ಕರವಸ್ತುವನ್ನು ಬೀಸುತ್ತ ಸುತ್ತಲೂ  
ನಿಂತಿರುವ ಬೆಟ್ಟೆ ಗುಡ್ಡಗಳನ್ನು ನೋಡಲಾರಂಭಿಸಿದರು. ಹೆಂಗ  
ಸರ ಅಲಂಕಾರವಂತೂ ಮುಗಿಯತೇ ಮುಗಿಯದು. ಸಣ್ಣ  
ದಾಗಿ ಬೈಕೆಲೆ ತೆಗೆದು ಜಡೆ ಹೆಣೆದು, ಲಾಂಗೂಲದಂತೆ ಇಳಿ  
ಬಿಟ್ಟು ‘ಮೈಸೂರು ಮಲ್ಲಿಗೆ’ ಮುಡಿದುಕೊಂಡರು. ಮುಖಕ್ಕೆ  
ಸೋರ್ತೆ ಪೋಡರೆಲ್ಲ ಬಳಿದುಕೊಂಡರು. ಚಿಕ್ಕದಾಗಿ ಕಂಡೂ  
ಕಾಣದ ಹಾಗೆ ಒಂದು ಚೋಟ್ಟು ಕುಂಕುಮ ಇಟ್ಟುಕೊಂಡರು.  
ಜಡೆಯ ತುದಿಗೆ ಕೆಲವರು ಟೇಪ್ ಕಟ್ಟಿದರು. ಮತ್ತೆ ಕೆಲವರು  
ಅಧರ ಜಡೆ ಹೆಣೆದು ನೀಕ್ಕೆಧರ ಹಾಗೆ ಬಿಟ್ಟು ಸೆರಗನ್ನು ಮೇಲೆ  
ಮುಚ್ಚಿಕೊಂಡರು. ಅದು ಯಾವುದೋ ಒಂದು ಸಿನಿಮಾ  
ಫ್ರಾಶನ್ನಂತೆ: ಚಿಕ್ಕ ಹುಡುಗಿಯರಿಗೆ ಅವರ ತಾಯಿ ಅಕ್ಕಂದಿರು  
ಗಳು ಕುಳ್ಳಿರಿಸಿ, ಲಂಗ ಉಡಿಸಿ, ಜಂಪರ್ ತೊಡಿಸಿ, ವಿಧವಿಧದ  
ಅಲಂಕಾರ ಮಾಡುತ್ತಿದ್ದರು. ರಾಘುವಿಗೂ ವಿಶೇಷ ಅಲಂಕಾರ  
ಮಾಡಲಾಯಿತು. ಸೂಟು ಕೋಟನ್ನು ಧರಿಸಿ ಬೂಟನ್ನು  
ಮೆಟ್ಟಿದನು. ಅವನು ಮೈಸೂರು ಸೀಮೆಯವನಾದರೂ  
ರುಮಾಲು ಸುತ್ತುವುದನ್ನು ಕಲಿತಿರಲಿಲ್ಲ. ಈಗ ಶ್ರೀನಿವಾಸ  
ರಾಯರು ಸೋಗಸಾಗಿ ಅವನಿಗೆ ರುಮಾಲು ಸುತ್ತಿದರು. ಗಂಡಸ

ರೆಲ್ಲ ಉದ್ದೇಶೀಗದ ಸಮಾಜಾರ, ಅವರವರ ವರಮಾನ ಇತ್ಯಾದಿ ಮಾತುಕತೆಗಳನ್ನಾಡುತ್ತದೆ, ಹೆಂಗಸರು ಶೀರೆ, ಕಣ ಮೊದಲಾದವುಗಳನ್ನು ಕೊಂಡ ಅಂಗಡಿ, ಅವುಗಳ ಬಾರ್ಡರ್, ಕೆಲರ್, ಬೇಸರಿ, ಓಲೆ, ಮುಂತಾದ ಮಾತುಕತೆಗಳಲ್ಲಿ ಮಗ್ನಾರಾಗಿದ್ದರು. ಈಗ ಮನಸು ಮಸಕಾಗಿ ಕತ್ತಲು ಕವಿಯಲು ಪ್ರಾರಂಭಿಸಿತು. ಶಾಮರಾಯರು ತಮ್ಮ ಮನೆಯ ಮುಂದಿನ ವಿಸ್ತಾರವಾದ ಚಪ್ಪರದಿಂದ ಹತ್ತಾರು ಪೆಟ್ರೋಮಾರ್ಕ್ಸ್ ಲೈಟ್‌ಗಳ ಸಹಿತ ಹೊರಬಂದು, ಬ್ಯಾಂಡ್ ಸಹಿತ ವರನ ಮನೆಯವರನ್ನು ಇದಿಗೊಂಡರು. ಅನಂತರ ಎಲ್ಲರೂ ಬಿಡದಿ ಬಿಟ್ಟದ್ದ ಮನೆಗೆ ಪ್ರಯಾಣ ಮಾಡಿದರು. ಉಡುಪಿ ಭಟ್ಟರುಗಳು ತಯಾರಿಸಿದ್ದ ಅಡಿಗೆ ರುಚಿಯನ್ನು ಸೇವಿಸಿದನಂತರ ಎಲ್ಲರೂ ಅಲ್ಲಿಂದತ್ತೇ ಆ ದಿನ ಮಲಗಿ ನಿದ್ದೆಹೋದರು.

## ಇಗ

ಇಂದು ಧಾರ್ಯೀರೆಯನವ ದಿನ. ಅಂದರೆ ಹಿಂದೂಸಮಾಜದಲ್ಲಿ, ಮಾನವ ಜೀವಿತದಲ್ಲಿ, ಗಂಡುಹೆಣ್ಣೆಗೆ ನಿಕಟ ಬಾಂಧವ್ಯವನ್ನು ಶಾಸ್ತ್ರದಮೂಲಕ ಹೆಚ್ಚಿದು, ಆವರು ಜೀವ ಪರ್ಯಂತವೂ ಒಬ್ಬರಸ್ತೊಬ್ಬರು ಅಗಲದಂತೆ ದೃವನನ್ನೇ ಸಾಕ್ಷಿಯನ್ನಾಗಿ ಜರಿಸಿ, ಸಂಸಾರ ಪ್ರಪಂಚದಲ್ಲಿ ಇಬ್ಬರೂ ಅನೇಕ್ಕೊನ್ನಾಗಿ ಬಾಳಿ ಬದುಕುತ್ತೇವೆಂದು ದಂಪತ್ಯಿರಿಂದ ಪ್ರತಿಜ್ಞೆ ತೆಗೆದುಕೊಳ್ಳುವ ದಿನ. ಒಂಭತ್ತೂವರೆ ಘುಂಟೆಯಿಂದ ಹನ್ನೊಂದು ಘಂಟೆಯವರಿಗೆ ಮುಹೂರ್ತಕಾಲವು ನಿಶ್ಚಯಿಸಲ್ಪಟ್ಟಿದ್ದು. ರಾಘು ತನ್ನ ಬಾಳಗೆಳತಿಯನ್ನಾಗಿ, ಸಂಗಾತಿಯನ್ನಾಗಿ ಲಕ್ಷ್ಮೀಯನ್ನು ಒಪ್ಪಿ ಕೈಹಿಡಿಯಲು ಇನ್ನು ಮೂರು ಘಂಟೆಗಳ ಅವಕಾಶವೇ ಇದೆ. ಇಪ್ಪರಲ್ಲಿ ಮತ್ತು ತರ ಶಾಸ್ತ್ರೋಕ್ತ

ವಿಧಿಗಳು ನಡೆಯುತ್ತಿದ್ದವು. ಬೆಳಗನ್ನಿಂದಲೂ ನಾಗಸ್ವರ್ದಕ್ಕೆ ಕಂಡೇರಿ ಪ್ರಾರಂಭವಾಗಿತ್ತು. ಥಂಥಂ ಹೊಲು ಶಬ್ದದೊಡನೆ ಅವರು ನುಡಿಸುತ್ತಿದ್ದಾಗು, ಅದರ ಶಬ್ದಕ್ಕೆ ಮತ್ತಿತರ ಸದ್ದೀಲ್ ಅಡಗಿ, ಮತ್ತೊಬ್ಬರ ಮಾತುಕತೆಗಳೇ ಕೇಳುತ್ತೆ ಲಿರಲಿಲ್. ಯಾವ ಯಾವದೋ ಸಿನಿಮಾ ಹಾಡುಗಳನ್ನು ಅವರು ಚಲಾಯಿಸುತ್ತಿದ್ದರು. ಬಾಲಕರ ತಂಡವು ಅವರನ್ನು ಸುತ್ತುವರಿದಿತ್ತು. ಒಳಗೆ ಪ್ರಯೋಹಿತರ ಮಂತ್ರೋಚ್ಚಾರಣೆ—ಸಂಸ್ಕೃತ ಶಬ್ದಗಳನ್ನು ಅವರು ತಪ್ಪಿತಪ್ಪಾಗಿ ಉಚ್ಚರಿಸುತ್ತಿದ್ದರೂ, ರಾಗವಾಗಿ ಎಳಿಯುತ್ತಿದ್ದ ದರಿಂದ ಕೇಳಲು ನಮ್ಮ ಕಿವಿಗೆ ಅದು ಇಂವಾಗಿತ್ತು. ಎತ್ತ ಸೋಡಿವರೂ ಹೆಂಗಸರ ಓಡಾಟವೇ ಜಾಸ್ತಿ. ಹೊಸ ಸೀರೆಗಳನ್ನು ಧರಿಸಿದ್ದ ದರಿಂದ ಜರಜರ ಶಬ್ದಮಾಡುತ್ತ ಅವರು ಗಳು ಅತ್ಯಂದಿತ್ತ ಇತ್ಯಂದತ್ತ ತಿರುಗಾಡುತ್ತಿದ್ದರು. ನಗುವಿನ ಲಹರಿ, ಬಳಿಗಳ ಸಿನಾದ, ಫಳಕ ಫಳಕ ಶಬ್ದ, ಬಾಲಕರ ಕೂಗಾಟಿ, ಮೊಡ್ಡವರ ಹರಟಿ, ನಮ್ಮ ಮನಸ್ಸಿಗೆ ಬಹಳ ಆಹಾದ ವನ್ನುಂಟುಮಾಡಿತ್ತು. ಹೆಚ್ಚಾಗಿಲಿನಲ್ಲಿ ಬಾಳಿಯ ಕಂದು ಗಳನ್ನೂ, ಮಾವಿನ ತೋರಣವನ್ನೂ ಕಟ್ಟಿದ್ದರು. ವಿಸ್ತಾರವಾದ ಆ ಚಪ್ಪರವನ್ನು ತೆಂಗಿನ ಗರಿಗಳಿಂದ ಹೆಣೆದು ಹೊದಿಸಿ, ನಾಲ್ಕು ಕಡೆಗಳಿಗೂ ಮೇಲ್ಮಾರ್ಪಿತ ವರ್ಣದ ಕಾಗದಗಳನ್ನು ಅಂಟಿಸಿ ಸೂಗಸುಮಾಡಿದ್ದರು. ನೇಲಕ್ಕೆ ಮರಳನ್ನು ಸುರಿಸಲಾಗಿದ್ದಿತ್ತು. ಅಡಗಿ ತಯಾರು ಮಾಡುವ ಉದುವಿ ಭಟ್ಟರುಗಳು ತಮ್ಮ ಕಾರ್ಯದಲ್ಲಿ ಕಣ್ಣಾಗಿದ್ದರು. ಅವರಿಗೆ ಸಹಾಯಕರಾಗಿಯೂ ಒಂದೆರಡು ಮಂದಿ ಇದ್ದರು. ನೀರು ಹೊತ್ತುತರುವುದು, ಸೌಡಿ ತೆಗೆದುಕೊಡುವುದು, ಅವರ ಕೆಲಸ. ಏನೇನೋ ಭಕ್ತ್ಯಾಭೋಜ್ಞಗಳನ್ನು ತಯಾರಿಸುತ್ತಿದ್ದ ದರಿಂದ, ಅದರ ಪರಿಮಳವು ಉರೆಲ್ಲಾ ಹರಡಿ ಫೋ ಎನ್ನುತ್ತೆ. ನಾಲ್ಕಾರು ನಾಯಿಗಳು ದೂರನೀಂತು ನಾಲಗೆಯನ್ನು ಇಳಬಿಟ್ಟು ನಿಂತಿದ್ದವು. ಅವುಗಳ ಕಣ್ಣು

ಗಳನ್ನು ಹೋಡಿದರೆ ತಮಗೇನಾದರೂ ಸಿಗುತ್ತದೆಯೇ ಎಂದು ನಮ್ಮನ್ನು ಕೇಳುವಂತಿತ್ತು. ಉರಜನ ಶಾಮರಾಯರ ಮನಿಗೆ ಮತ್ತಿಗೆ ಹಾಕಿದ್ದರು. ಅವರೆಲ್ಲರೂ ವರಾಂಡಾದಲ್ಲಿ, ದಿಣ್ಣಿಯ ಮೇಲೆ, ಚಪ್ಪರದ ಮರಳಿನಲ್ಲಿ ಕುಳಿತಿದ್ದರು. ಇವರಲ್ಲಿ ಹೆಂಗಸರು ಮತ್ತು ಬಾಲಕರ ಸಂಖ್ಯೆಯೇ ಜಾಸ್ತಿ ಇದ್ದಿತು. ಲಕ್ಷ್ಮಿಯ ಕೂಡ ಆಟವಾಡುತ್ತಿದ್ದ ಆವಳ ಸ್ನೇಹಿತೆಯರೂ ದೂರ ದೂರ ನೋಡುತ್ತ ನಿಂತಿದ್ದರು. ಅವರೆಲ್ಲರೂ ಶಾವರಾಗಿದ್ದ ದರಿಂದ ಒಳಗೆ ಬಂದು ಎಲ್ಲರ ಸರಿಸಮಾನವಾಗಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ. ಇಮ್ಮುದಿನ ಲಕ್ಷ್ಮಿ ನಮ್ಮ ಕೂಡ ಒಡನಾಡಿ ಯಂತಿದ್ದು, ಈಗ ನಮ್ಮನ್ನು ಬಿಟ್ಟು ಹೋಗುತ್ತಾ ಇಲ್ಲಾ ಎಂಬ ಚಿಂತೆ ಅವರಿಗೆ. ಘಂಟೆ ಒಂಭತ್ತಾಯಿತು. ಇನ್ನು ಲಕ್ಷ್ಮಿ ಯನ್ನು ರಾಘುವಿನ ಕೈಗೆ ಬಷಿಸುವುದೊಂದೇ ಬಾಕಿ. ಪುನೋ ಹಿತರು ಮಂತ್ರ ಹೇಳಿ ಹೋಮಕುಂಡಕ್ಕೆ ಆಜ್ಞೆ ಸುರಿದಾಗ, ಅದು ಭುಗ್ಗೆಂದು ಉರಿದು, ಜೊತೆಗೆ ಒಂದು ತರಹದ ಸುವಾಸನೆ ಯನ್ನು ಸೂಸುತ್ತಿತ್ತು. ಈಗ ಶಾಸ್ತ್ರಗಳು ಜೋರಾಗಿ ಮಂತ್ರ ಓದಲಾರಂಭಿಸಿದರು. ಮಂಗಳವಾಧ್ಯಗಳು ಭೋಗರೆಯು ತಿರಲು, ಸುವಾಸಿನಿಯರು ಲಾಜಾಕ್ಕೆತೆ ಚೆಲ್ಲುತಿರಲು, ಮಥುರ ವಾಣಿಯರು ಆರತಿ ಎತ್ತಿ ಹಾಡು ಹಾಡುತಿರಲು, ರಾಘು ಲಕ್ಷ್ಮಿ ಯನ್ನು ತನ್ನ ಬಾಳಗೆಳತಿಯನ್ನಾಗಿ ಸ್ವೀಕರಿಸಿದನು. ಇದಕ್ಕೆ ಮೊದಲು ಮಾಡಬೇಕಾದ ಆನೇಕ ವಿಧಿಗಳ ನಡುವೆ ಲಕ್ಷ್ಮಿಯಿಂದ ಹಾಡನ್ನೂ ಹಾಡಿಸಲಾಯಿತು. ಅವಳು ಮಿಗೆಯಾದ ನಾಚಿಕೆಯಿಂದ ತಗ್ಗಿಸಿದ ತಲೆಯನ್ನು ಮೇಲಕ್ಕೆತ್ತೇಯಿಲ್ಲ. ಹೇಗೆಂ ಕಷ್ಟಪಟ್ಟು ಮತ್ತಿತರರ ನಿಬಂಧದಿಂದ ಒಂದರೆಡು ಹಾಡುಗಳನ್ನು ಹಾಡಿದಳು. ಇಪ್ಪರಲ್ಲಿ ಅವಳಿಗೆ ಸಾಕುಸಾಕಾಯಿತು. ನಡೆಯಬೇಕಾದ ಕಾರ್ಯಕ್ರಮಗಳಲ್ಲ ಮುಗಿದನಂತರ ಉಟಕ್ಕೆ ಎಲೆಗಳನ್ನು ಹಾಕಿದರು. ಬಿಡದಿ ಬಿಟ್ಟರುವ ಮನೆಯಲ್ಲೇ

హేంగసరిగి ఎలి కాకచూయితు. ఏకేందరి శామరాయర మనెయల్లి గండసరూ హేంగసరూ కుళితుకొళ్ళువప్పు స్ఫోళ ఇరలిల్ల. బడిసలు లుఢుపి భట్టెరుగళ కూడ రామువూ, అగ్రహారద కేలవు ఘుముగరుగళూ, నింతరు. బంధువగ్గెద కేలవు జిక్కెవయస్సిన ఘుముగియరూ బడిసలు నింతరు. ఆవర దేల్ల జిల్లరి కేలన ఆన్ని; కాగందరి కోఇసుంబరి గీసుంబరి, ఉప్పినశాయి, సండిగె, తుప్ప, ఇత్త్వాది బడిసువుదు. ఒబుర హిందే మత్తొత్తుబ్బురు సాలుసాలాగి, బగ్గుత్త నిమిరుత్త సరసరనే ఇరువెగళంతే హోగుత్తిరువా చ్చైళ్ళ నోడలు సోగసాగియే కాణుత్తు. శామరాయరు ఆప్సోరన కాచి, శాస్త్రిగళ మంత్ర నింతమేలే, “ సవిరూ భోజన తిరిసబహుదు ” ఎందమేలే, సరక్కునే క్షేయల్లిద్ద తిరథ వన్ను కుడిదు, ఎల్లయ్య ఎలేగి క్షేహాకిదరు. నాల్చారు కడిగళంద హప్పళ మురియువ శబ్ద, నరకా, నరకా ఎందు కేళుత్తు. మధ్య మధ్య జిక్కె బాలకరు, బెళ్లయ తంబిగియల్లి నీరన్న తుంబిసి, ఆత్తిందిత్త, ఇత్తిందిత్త “ గంగోదక, గంగోదక ” ఎందు కొగికొండు హోగు తిద్దరు. “ ఆవసరపడబేడి, నిధానవాగి భోజన తిరిస బహుదు ” ఎందు బందిరము తడవే పంజ్ఞియన్నదేశిసి, శామరాయరు నుడిదరు. పట్ట, ముళి, సారిగే ఆన్న, జిత్తాన్న, లాడు, ఇన్నూ ఏనేనోఇ క్రమదంతే ఎలేగి బీళుత్తిద్దను. లష్టేత్తయన్నూ రాఘువన్నూ ఒక్కటిట్టిగే కుళ్ళరిసిద్దరు. లష్టేత్తయ ఎదురుగడే నేరాగి నంజుండ రాయరు కుళిత్తిద్దరు. పాయసద సరది బందాగ రామువే సౌటు హిడిదు హూరచందను. నంజుండ రాయరు “ లష్టేత్తో జాస్తిహాతు, ” ఎందాగ కిటటలే

ಗೆಂದು ರಾಮು ನಾಲ್ಕು ಸೌಕು ಪಾಯಸವನ್ನು ಜಾಸ್ತಿಹಾಕಿ ಹೊರಟೇ ಹೋದನು. ಯಾರು ಒಿಡವೆನ್ನುತ್ತಾರೋ ಅವರಿಗೆಲ್ಲ ಬಂದರೆ ಸೌಕು ಪಾಯಸವನ್ನಾದರೂ ಜಾಸ್ತಿಹಾಕದೆ ಅವನು ಬಿಡುತ್ತಿರಲಿಲ್ಲ. ಲಕ್ಷ್ಮಿಗೀಗ ಬಹಳ ಸೇಚಾಟಕ್ಕಿಟ್ಟಿಟ್ಟು ಕೊಂಡಿತು. ಅವಳಿಗೆ ಯಾವಾಗಲೂ ಸಿಹಿ ಪದಾರ್ಥ ಸೇರಿದು. ಮನೆಯಲ್ಲಿ, ವಿಶೇಷ ದಿನಗಳಲ್ಲಿ ಸಹ ಅವಳು ಪಾಯಸವನ್ನು ಕುದಿಯತ್ತಿರಲಿಲ್ಲ. ಒಂದು ಕಡೆಗೆ ಒತ್ತೆರಿಸಿ ಬಿಸಾಡೋಣ ವೆಂದರೆ, ಆ ದ್ರವನಸ್ತುವನ್ನು ತಜ್ಞನುದು ತಾನೆ ಹೇಗೆ? ಒತ್ತೆರಿಸಿದರೆ ಅದು ಈಚೆಗೆಲ್ಲಾ ದರಿದು ಬರಲು ಪ್ರಾರಂಭಿಸುತ್ತದೆ. ಅದು ನೋಡುವವರಿಗೆ ಅಸಹ್ಯವಾಗಿ ಕಾಣುವುದಿಲ್ಲವೇ? ಲಕ್ಷ್ಮಿಗೆ ಕೋಪ ಉಕ್ಕಿ ಬಂದಿತು. ತಿಳಿದೂ ತಿಳಿದೂ ರಾಮು ಹೀಗೆ ಮಾಡಿದನಲ್ಲಾ ಎಂಬ ಆಗ್ರಹ ಅವಳಿಗೆ. ಆದರೆ ಈಗ ಅವನನ್ನು ಅವಳೇನೂ ಮಾಡುವಹಾಗಿರಲಿಲ್ಲ. ಲಾಡು ಒಡೆದು ಆದರ ಕೂಡ ಸೇರಿಸಿ, ಹೇಗೋ ಕಷ್ಟಪಟ್ಟಿ ಮುಗಿಸಿದಳು. ಈಗ “ಚೂಣೀಕೆ” ಹೇಳಲು ಪ್ರಾರಂಭವಾಯಿತು. ಶಾಸ್ತ್ರಿಗಳೇ ಮೊದಲು ರಾಮಾಯಣದ ಒಂದು ಕ್ಲಾರ್ಕವನ್ನು ಎತ್ತಿ ಹೇಳಿದರು. ಅಸಂತರ ನಾಲ್ಕಾರು ಕಡೆಗಳಿಂದ ರಾಗಮಾಲಿಕೆ ಪ್ರಾರಂಭವಾಯಿತು. ಸಂಗೀತ ಶಿಕ್ಷೆ ಇಲ್ಲದುದರಿಂದಬೇಕೇ ಅಥವಾ ಗಡದ್ದಾಗಿ ತಿಂದುದರಿಂದಬೇಕೇ ಏನೋ ಯಾರೂ ಸರಿಯಾಗಿ ಎತ್ತರಿಸಿ ಹಾಡತೇ ಇಲ್ಲ. ಸೊಟ್ಟಿ ಪಟ್ಟಿಯಾಗಿ, ದಸಿಯನ್ನುಕೆಳಕೆಗಳಿಸಿ ಮುಗಿಸಿದರು. ಉರವನ್ನರು ಬಯಲಾಟಿ ಆಡಿದಾಗ, ಶಕ್ತಿ ವೇಷ ಧರಿಸಿದ್ದ ಆಗ್ರಹಾರದ ಸುಬ್ಬ ಒಂದು ಕಂದ ಹಾಡಿದ. ಅದನ್ನು ಕೇಳಿ ಎಲ್ಲರೂ ನಕ್ಕರು. ಉಟ ಮುಗಿಯಿತು, ಕ್ಕೆ ತೊಳೆದುದಾಯಿತು. ಈಗಲ್ಲ ತಾಂಬಾಲ ಸ್ವೀಕರಿಸಿದರು. ಜಾಯಿಕಾಯಿ, ಜಾಯಿಪತ್ರಿ, ಉವಂಗ, ಬಿಳೀ ಕಲ್ಲುಸಕ್ಕೂರಿ, ಬಣ್ಣ ಕಟ್ಟಿದ ತೆಂಗಿನ ತುರಿ ಇವು

ಗಳನ್ನು ಬೆರಸಿದ ಅಡಿಕೆ, ಅಮುಚವಾಡಿ ಚಿಗುರು ವೀಳ್ಳದೆಲೆ, ಸ್ನೇಸ್ ಸುಣ್ಣ -ತಟ್ಟಿಗಳಲ್ಲಿ ಇರಿಸಿ ಎಲ್ಲರಿಗೂ ಕೊಟ್ಟಿರು. ಅಲ್ಲಿಂದ ದಶ್ಯಿ ಒಳಗೆ ಹೊರಗೆ ವ್ಯಂದಾವನದ ಕಟ್ಟಿಯ ಮೇಲೆ ಸ್ಥಳ ಇದ್ದಲ್ಲಿ ಅವರುಗಳು ಕುಳಿತುಕೊಂಡರು. ಮಿಕ್ಕುಳಿದ ಮತ್ತಿತರಹಲ್ಲಿ ಎರಡನೇ ಪಂಜ್ಞಿ ಕುಳಿತು ಉಟ್ಟ ಮುಗಿಸಿದರು; ಆಳು ಕಾಳಿಗಳಿಗೂ ಬಡಿಸಿದರು. ಅವರನ್ನು ಬ್ರಾಹ್ಮಣರು ತಿರುಗಾಡದ ಜಾಗಕ್ಕೆ ಡೂರ ಕುಳ್ಳಿರಿಸಿ ಅನ್ನ ಹಾಕಲಾಯಿತು. ಉರವರಿಗೆಲ್ಲ ಉಟ್ಟ ಹಾಕಲು ಸಾಮಗ್ರಿಗಳನ್ನೆಲ್ಲ ಗೌಡರ ಬಸಪ್ಪನಿಗೆ ಕೊಡಲಾಗಿದ್ದತು. ಅವನು ಬೇಡೊಂದೆಡೆ ಅಡಿಗಿತೋರು ಮಾಡಿಸಿದ್ದನು. ಹತ್ತಿರದ ಹಳ್ಳಿಗಳಿಂದ ಬಂದಿದ್ದ ಅತಿಥಿಗಳು, ಆಪ್ತದು ಉಟ್ಟ ಮುಗಿಸಿದನಂತರ ಒಬ್ಬೊಬ್ಬಾಗಿ ಹಿಂದಿರುಗುತ್ತಿದ್ದರು. ಕೆಲಸಕಾರ್ಯಗಳಿರುವವರು ಮನೆಯಲ್ಲಿ ಓಡಾಡತ್ತ ಅಮು ಇಮು ಮಾಡುತ್ತಿದ್ದರು. ಹೊಟ್ಟಿಯನ್ನು ವೀಲಕ್ಕೆತ್ತಲಾರದವರು, ಕೆಲಸವಿಲ್ಲದವರು ಒಂದು ಗುಂಪು ಸೇರಿ, ಇಸ್ತೀರು ಆಡಲು ಕುಳಿತುಕೊಂಡರು. ಮತ್ತೊಂದು ಗುಂಪು ಗಾರ್ಮಾಫೋನ್ ಹಾಕಿ ಕುಳಿತುಕೊಂಡಿತ್ತು. ಇದರ ಸುತ್ತ ಬಾಲಕರ ತಂಡವೇ ಹೆಚ್ಚಾಗಿ ತುಂಬಿದ್ದಿತು. ಹೆಂಗಸರು ಏನೇನೆಲ್ಲ ಹರಟೆ ಹೊಡಿಯುತ್ತಿದ್ದರು. ಅವರ ಮಾತೇಮಾತು, ಓಡಾಟವೇ ಓಡಾಟ. ನಗುವಿನ ಲಹರಿಯಲ್ಲಿ ತೇಲುತ್ತ ಹಾನಭಾವನೊಂದಿಗೆ ಕೈ ಕುಣಿಸುತ್ತ ನಡುವನ್ನು ಬಳುಕಿಸುತ್ತ ನಡೆಯುವಾಗ ಅವರು ನತ್ಕಿಯರಂತೆ ಕಾಣಿಸುತ್ತಾರೆ. ಹಕ್ಕಿಯಂತೆ ಅವರುಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದರೆ ನೋಡಲು ಅದೆಂಥ ಸೋಗಸು; ಅನಂದ. ಗಂಡಿಗಿಂತ ಹೆಣ್ಣು ನಕ್ಕಾಗ ಅವಳ ಮುಖ ನೋಡಲು ಬಲು ಚೆಂದ ಕಾಣುತ್ತದಲ್ಲವೇ?

## ಜೀ

ಸಂಜೀಯಾಯಿತು. ಹತ್ತಾರು ಪೆಟ್ಟೊಮ್ಮಾಕ್ಕಾಗಳ ಪ್ರಕಾಶದ ಪ್ರಭಿ ಮನೆಯನ್ನೆಲ್ಲ ಅವರಿಸಿತು. ರಾನು ಆಗಾಗ್ಯೇ ಎಲ್ಲ ವನ್ನೂ ನೋಡಿ “ ಹಂಪು ” ಹೊಡಿಯತಿದ್ದನು. ಈಗ ವಥುವನ್ನೂ, ವರಸನ್ನೂ ಹಸೆಯಮೇಲೆ ಕುಳಿರಿಸಿದ್ದರು. ಒಂದು ಕಡೆ ಹೆಂಗಸರ ಗುಂಪು ಮತ್ತೊಂದು ಕಡೆ ಗಂಡಸರ ಗುಂಪು ಕುಳಿತ್ತಿದ್ದಿತು. ರಾಫುವನ್ನೂ ಈಗ ನೋಡಿದರೆ ಕುಡುಕನಂತೆಯೋ ಕಾಮುಕನಂತೆಯೋ ಕಾಣಿತ್ತಲಿಲ್ಲ. ಗಂಭೀರವಾಗಿ ಅವನು ಕುಳಿತ್ತಿದ್ದನು. ಅವನು ಹಾಗೂ ಜಾಸ್ತಿ ಹೆಂಗಸರ ಕ್ಷೇತ್ರೀ ಕಣ್ಣ ಹಾಯಿಸುತ್ತಿದ್ದನು. ನಷ್ಟದ ಕಲರ್ ಕೋಟು ಅವನಿಗೆ ಚೆನ್ನಾಗಿ ಒಪ್ಪಿತ್ತು. ಅರವಿಂದಾ ಮಿಲ್ಲಿನ ಹಂಚಿಯಟ್ಟು ಹಂಚಗಳ್ಳಿ ಹಾಕಿ ಕುಳಿತ್ತಿದ್ದನು. ಜರಿಗೆ ರೀತ್ಯಾ ನಷ್ಟದಿಂದ ದುಮಾಲು ಸುತ್ತಿದ್ದನು. ಕೈ ಬೆರಳುಗಳಲ್ಲಿದ್ದ ಎರಡು ಉಂಗುರಗಳೂ ಹತ್ತಿಲಾರಿಯುವಂತೆ ಜಗಜಗಿಸುತ್ತಿದ್ದವು. ಸೋಗಸಾದ ರಿಸ್ಟಾವಾಚೊಂದನ್ನೂ ಕಟ್ಟಿದ್ದನು. ಲಕ್ಷ್ಮಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ನೀಲ ಬಣ್ಣದ ರೀತ್ಯಾ ಸೀರೆಯನ್ನೆಲ್ಲಾಟ್ಟು ವಾಚಿ ಕಲರ್ ಕುಪ್ಪಸವನ್ನೂ ತೊಟ್ಟಿದ್ದಳು. ಮಧ್ಯಕ್ಕೆ ಬೈತರ್ತಿ ತೆಗೆದು ಚೆನ್ನಾಗಿ ಬಾಚಿ ಹೆರಳು ಹಾಕಿದ್ದರು. ಸಂಪಿಗರ್ಯೋಂದಿಗೆ ಸುಗಂಧರಾಜ ಪ್ರಪ್ನವನ್ನೂ ಬೆರಸಿ ಮುಡಿಸಿದ್ದರು. ಜಡೆಯ ತುದಿಗೆ ಕವ್ವಿ ನೂಲಿನಿಂದ ತಯಾರಿಸಿದ ಗುಳ್ಳವೊಂದನ್ನೂ ಕಟ್ಟಿದ್ದರು. ಅದರ ಸುತ್ತಲೂ ಹಳದಿ ಮಣಿಗಳನ್ನು ಹೊಲೆದು, ಅದು ನೋಡುವುದಕ್ಕೆ ಬಹಳ ಅಂದವಾಗಿತ್ತು. ಬೆವರು ಒರಸಿಕೊಳ್ಳಲ್ಲಿಂದು ಅವಳ ಕೈಗೆ ಕರನಪ್ಪ ವನ್ನು ಮುಡಿಸಿ ಕೊಟ್ಟಿದ್ದರು. ಅವಳು ಅದನ್ನು ತನ್ನ ಎಡಭಾಗದಲ್ಲಿರಿಸಿಕೊಂಡಿದ್ದಳು. ಹಣಿಯಲ್ಲಿಟ್ಟಿದ್ದ ಕುಂಕುಮ ಹೀವರಿಗೆ

ಒದ್ದೆಯಾದಂತೆ ಕಾಣುತ್ತತ್ತು. ಕ್ರಿತಿನಲ್ಲಿ ಹಾಕಿದ ಚಿನ್ನದ ಸರ ದೀಪದ ಪ್ರಭಿಗೆ ಒಂದೊಂದುತಡವೆ ಮನುಗುತ್ತತ್ತು. ಬಿಳೀ ಮಣಿಹಾರ ಅವಳ ಕೊರಳಿಗೆ ಹೆಚ್ಚು ತೋಭೆಯನ್ನುಂಟು ಮಾಡಿತ್ತು. ಕೈತುಂಬ ಅವಳು ಬಳಿ ತೊಟ್ಟಿದ್ದಳು. ಇನ್ನು ದಿನದ ಅಲಂಕಾರಕ್ಕೂ ಈ ದಿನದ ಅಲಂಕಾರಕ್ಕೂ ವ್ಯತ್ಯಾಸ ವೇನೆಂದರೆ, ಮಧ್ಯಾಹ್ನ ಪತಿರಾಯನು ಕಟ್ಟಿದ್ದ ಮಾಂಗಲ್ಯ ಪೂಂದು ಹೆಚ್ಚಿಗೆ. ಎಂಬ ಆಭರಣಗಳಿಗಂತಲೂ ಅದು ಶ್ರೀವೃಂಧಾದ್ವಾದಿದ್ವಿರಿಂದ, ನಮಗೆ ಕಾಣಿಸುತ್ತಿರಲಿಲ್ಲ. ಆದರೆ ಅದಕ್ಕೆ ಕಟ್ಟಿದ್ದ ಅರಿತಿನ ಕಲಿಸಿದ ನೂಲು ಮಾತ್ರ ನಮಗೆ ಕಾಣುತ್ತತ್ತು. ಲಕ್ಷ್ಮಿ ನಾಚಿಕೆಯಿಂದ ತಲೆ ತಗ್ಗಿಸಿ ಕುಳಿತದ್ದಾಗ ಅವಳ ಬೈತಲೆ, ನಾವು ಸತ್ಯಮಂಗಲಕ್ಕೆ ಘಾಟಿಯೋಡಿನಲ್ಲಿ ಪ್ರಯಾಣ ಮಾಡುವಾಗ, ಬೆಟ್ಟಿದ ಅಡಿಯಲ್ಲಿ ಕಾಣುವ ರಸ್ತೆಯಂತೆ ಕಾಣುತ್ತತ್ತು. ಒಂದೆರಡು ತಡವೆ ತಲೆಯನ್ನು ಮೇಲಕ್ಕೆತ್ತಲು ಅವಳು ಪ್ರಯತ್ನಿಸಿದರೂ, ಕೊನೆಗೂ ಅವಳಿಂದ ಅದು ಸಾಧ್ಯವಾಗಲೇ ಇಲ್ಲ. ಬಿಳಿ, ಕೆಂಪು ಅಡ್ಡಗರೆ ಬಂದ ದೊಡ್ಡ ಜಮಖಾನ ವನ್ನು ಹಸೆಯ ಮಣಿಯಮೇಲೆ ಹಾಕಿ, ಮೇಲೆ ಬಿಳೀ ಬಟ್ಟಿಯನ್ನು ಹಾಸಿ, ದಂಪತಿಗಳನ್ನು ಕುಶ್ಲಿಸಿದ್ದರು. ಎರಡೂ ಕಡೆಗಳಲ್ಲಿ ಉದ್ದದ ದೀಪದ ಕಂಭಗಳನ್ನು ಇರಿಸಿದ್ದರು. ಎಂಟು ಫಂಟಿಗೆ ವಥ್ವಾವರರಿಗೆ ಓದಿಸುವ ಸಂಭರ್ಮ. ಉರಗಣ್ಣವ್ಯಕ್ತಿಗಳೂ, ಆಪ್ತರೂ ಮನೆತುಂಬ ನೇರಿದಿದ್ದರು. ಎಲ್ಲರಿಗೂ ಜಾವೆಹಾಸಲಾಗಿತ್ತು. ಕೆಲವು ಕಡೆ ದೊಡ್ಡದೊಡ್ಡ ಜಮಖಾನವನ್ನೂ ಹಾಸಿದ್ದರು. ಹೆಂಗಸರ ಗುಂಪಿನಿಂದ ಹಾಡಿನ ಪೋಷಾಪೋಷಿತಗಳ ನಡೆಯುತ್ತತ್ತು. ಒಬ್ಬಳು ಹಾಡಿ ಮುಗಿಸಿದರೆ ತೀರಿತು, ಮತ್ತೊಬ್ಬಳು ಪ್ರಾರಂಭಿಸಿ ಬಿಡುತ್ತಿದ್ದಳು. ತಾವು ಹಾಡುವುದೇ ಚೆಂದವೆಂದು ಅವರವರ ಮನಸ್ಸಿನ ಭಾವನೆ. ತಮಿಳು, ತೆಲುಗು,

ಹಿಂದಿ, ಮರಾಠಿ, ಗುಜರಾಠಿ ಎಲ್ಲ ಭಾಷೆಯ ಹಾಡುಗಳೂ ಆ ಗುಂಪಿನಿಂದ ಹೊರಬರುತ್ತಿದ್ದವು. ಅದಕೆ ಕನ್ನಡ ಮಾತ್ರ ಕಡವೆ. ಮೈಸೂರಿನ ಹುಡುಗಿಯರು ಬರೀ ಸಿನಿಮಾ ಹಾಡುಗಳನ್ನೇ ಉಥಾಯಿಸತ್ತಿದ್ದರು. “ ಕಾದಲ್ ದಾಹತ್ತಿಲ್ ನಾನಾ ವೆಂದು ತೆವಿಕ್ಕುರೇನೇ ” ಎಂದು ಹಾಡುತ್ತಿದ್ದರೆ, ಭಾಷೆ ತಿಳಿಯು ದಿದ್ದುದರಿಂದ, ಅದೇನೋ ಒಂದು ಕೀರ್ತನೆಯಿರಬಹುದೆಂದು ಮುಕ್ಕಾಲುಜನದ ನಂಬಿಕೆ. ಮೈಸೂರಿನ ರಂಗೂಬಾಯಿ ಹಾಯ್ಲೋ ನಿಯಂ ಇಟ್ಟುಕೊಂಡು ಕೊಂಯ್, ಕೊಂಯ್, ಎನ್ನಿಸುತ್ತಿದ್ದಳು. ಅವಳಿಗೆ ಕನ್ನಡ ಸುತರಾಂ ಗೋತ್ತಿಲ್. ಬರೀ ತೆಲುಗು ಕೀರ್ತನೆ ಗಳನ್ನೇ ತಳ್ಳುತ್ತಿದ್ದಳು. “ ನಿಜಭಕ್ತಮುಲನು ತೆಲಿಸಿನ ವಾರಿಕಿ ” ಎನ್ನುವುದಕ್ಕೆ, “ ನಿಜಭಕ್ತಮುಲನು ದೆಲಿಸಿನ ವಾರಿಗ ” ಎಂದು ತ್ವಾಗ ಗುರುವಿನ ಕೀರ್ತನೆಗಳನ್ನು ಕೊಲೆಮಾಡುತ್ತಿದ್ದಳು. ಅವಳ ಬಾಯಿ ಬಾಯಿ ನೋಡುತ್ತ, ಕೈಕೈ ನೋಡುತ್ತ, ಮತ್ತಿ ತರರೆಲ್ಲ ತೆಪ್ಪಗೆ ಕುಳಿತುಕೊಂಡಿದ್ದರು. “ ಇಸ್ನು ಸ್ವಲ್ಪ ದಿನವಲ್ಲಿ ನೋಡಿ, ನಮ್ಮ ರಂಗು ಆಕಾಶವಾಣೆಯಲ್ಲಿ ಹಾಡ್ತಾಳೆ. ಎಮ್. ಎಸ್. ಸುಬ್ಬಲಕ್ಷ್ಮಿ ಕಂತಾನೂ, ನಮ್ಮ ರಂಗೂ ಕಂತಾನೂ ಒಂದೇ ಎಂದು ಮೈಸೂರು ಜನವೆಲ್ಲ ಹೊಗಳ್ತಿದೆ ” ಎಂದು ಅವಳ ತಾಯಿ ಜಂಭಕೊಚ್ಚಿಕೊಳ್ಳುತ್ತಿದ್ದಳು. ಪಾಳ್ಯದ ಅಗ್ರಹಾರದ ಹುಡುಗಿಯರೆಲ್ಲ ಹೊದಲು ಹೊದಲು ಸ್ವಲ್ಪಬಾಯಿ ಬಿಚ್ಚಿದ್ದರು. ಈಗ ಪಿಟ್ಟಾ, ಪಟ್ಟಾ ಎನ್ನಲಿಲ್ಲ. ಅವರಿಗೆ ಕನ್ನಡ ಬಿಟ್ಟು ಮತ್ತಾನ ಭಾಷೆಯೂ ತಿಳಿಯಂದು. “ ಸುರನಾರೀಮಣಿ ಬಾಬಾರೆ ” ಎಂದರೆ ಎಲ್ಲರೂ ನಗುವರಲ್ಲವೇ? ಹಳ್ಳಿಗಮಾರ್ ಎನ್ನುತ್ತಾರಲ್ಲವೇ? ಅದಕ್ಕೇ ಅವರು ಹೊನಸಾಧಿಸಿದರು. ಲಕ್ಷ್ಮಿ ಹಾಡುಗಳನ್ನು ಕೇಳುತ್ತ ತಲೆತಗ್ಗಿಸಿ ಕುಳಿತ್ತಿದ್ದಳು. ಕೆಲವೊಮ್ಮೆ ತಲೆಯೆತ್ತ ಹಾಡುತ್ತಿರುವರಾರೆಂದು ನೋಡಿಕೊಳ್ಳುತ್ತಿದ್ದಳು. ನಮ್ಮ ಕಡೆಯವರಾರೂ ಹಾಡುವುದಿಲ್ಲವಲ್ಲ ಎಂದು ಅವಳಿಗೆ

ಮನಸ್ಸಿನಲ್ಲಿ ಅಸಮಾಧಾನ. ಮೈಸೂರು ಹುಡುಗಿಯರ ಹಾಡಿನ ಹೊಡಿತ ಹಾಗಾಡಿ ಹೀಗಾಡಿ, ಒಂದು ಸ್ತುಮಿತಕ್ಕೆ ನಿಂತತು. ಇನ್ನು ಉಡುಗೊರೆ ಹೊಡಿತ. ಶಾಸ್ತ್ರಿಗಳು ಈಗ ಎದ್ದುನಿಂತರು. ಅವರು ನೋಡಲು ಮುಂದರವಾಗಿದ್ದರು. ಪಂಚಿಕಚ್ಚಿಹಾಕಿ ಮೇಲೆ ವಸ್ತು ಹೊದಿದ್ದರು. ಕುಂಬಳಕಾಲಿನ ಹಾಗೆ ಗುಂಡು ಗುಂಡಾಗಿದ್ದರು. ಕೆವಿಯಲ್ಲಿದ್ದ ಕಡುಕು ಮನುಗುತ್ತತ್ತು. ಬಲೆ ಹಾಗಿದ್ದ ರೇತ್ತಿನಸ್ತುವ ಒಳಗಡಿ ಅವರ ಕೆಂಪಗನ ಶರೀರವೂ, ಬೆಳ್ಳಿಗಿನ ಜನಿವಾರವೂ ಕಾಣುತ್ತತ್ತು. ಮೂಗು ಉದ್ದವಾಗಿ ಕಣ್ಣಿಗಳು ಮಾತ್ರ ಸ್ವಲ್ಪ ಚಿಕ್ಕದಾಗಿದ್ದವು. ಮಂಗಳದ್ರವ್ಯ ಗಳನ್ನು ಬೇರೆ ಬೇರೆ ಬೆಳ್ಳಿತಟ್ಟಿಗಳಲ್ಲಿ ತುಂಬಿಸಿ, ದೊಡ್ಡದಾದ ಬೆಳ್ಳಿತಟ್ಟಿಯಲ್ಲಿಸಿ, ಅವರ ಮುಂದೆ ಇಡಲಾಗಿದ್ದಿತು. ಅವರು ಅಕ್ಕತೆಯ “ಗಣ್ಣಿ” ವನ್ನು ಮಾತ್ರ ತೆಗೆದುಕೊಂಡು, ಸ್ವಲ್ಪ ಅಕ್ಕತೆ ಕಾಳನ್ನು ವಧಾವರರ ಮೇಲೆ ಚೆಲ್ಲಿದರು. ಅನಂತರ ಪ್ರಾರಂಭಿಸಿದರು. “ಶ್ರೀಮಾ... ರವರು ವಧಾವರರಿಗೆ ನೀಡಿದ ಗಟ್ಟಿಗಟ್ಟಿನರಹ” ಎಂದು ಉಡುಗೊರಿಗಳು ಕುವಿಯ ಲಾರಂಭಿಸುವು. ಅವೋಂದು ರಾತ್ರಿಯೇ ಆಯಿತು. ಶಾಸ್ತ್ರಿಗಳು ಒಂದೊಂದಾಗಿ, ನೀಡಿದವರ ಹೆಸರನ್ನು ಕೇಳಿಕೊಂಡು, ವಧುವಿಗೂ ವರನಿಗೂ ಕೊಡುತ್ತಿದ್ದರು. ಲಕ್ಷ್ಮಿ ಸಂಕೋಚದಿಂದಲೇ ಎರಡೂ ಕೈಗಳಿಂದ ತೆಗೆದುಕೊಂಡು ತನ್ನಲುಡಭಾಗದಲ್ಲಿರಿಸಿಕೊಳ್ಳುತ್ತಿದ್ದಳು. ರಾಘು ತನ್ನ ಬಲಭಾಗದಲ್ಲಿರಿಸಿಕೊಳ್ಳುತ್ತಿದ್ದನು. ಲಕ್ಷ್ಮಿಗೆ ಉಡುಗೊರೆ ಜಾಸ್ತಿಯಿಂದೇ ಹೇಳಿಕೇಕು. ಆದರೆ ರಾಘುವಿಗೇನೂ ಕಡವೆಯಾಗಲಿಲ್ಲ. ಬೆಳ್ಳಿಪಾತ್ರಿಗಳು, ಹಣಕಾಸು, ಸೀರಿ, ಕಣ ಮುಂತಾದವುಗಳಿಲ್ಲ ಅದರಲ್ಲಿ ಅಡಕವಾಗಿದ್ದವು. ಕುಟ್ಟಪ್ಪ ತುಳಸಿಪೂಜೆಗಂದು ವಧುವಿಗೆ ಒಂದು ಬೆಳ್ಳಿ ಪಂಚಾರತಿಯನ್ನು ಓದಿಸಿದ. ಗಾರುಮದ ರೈತರೆಲ್ಲರೂ ಅವರವರ ಅಂತಸ್ತಿಗೆ ತಕ್ಕಂತೆ ಸಂಭಾವನೆ ನೀಡಿದರು. ಲಕ್ಷ್ಮಿ ತಮ್ಮ ಉರಿನವಳು

ಎಂಬ ಅಭಿಮಾನ ಜಾಸ್ತಿಯಿದ್ದರೂ, ಹುಲಿ ಬೇಟೆಯಿಂದ ರಾಫ್ಫಾವಿಗೂ ಅವರುಗಳು ಬೇಕಾದವರಾಗಿ ಹೋದರು. ರಾತ್ರಿ ಹತ್ತುಫಂಟೆಯವರಿಗೆ ಈ ಸಮಾರಂಭವೆಲ್ಲ ಮುಗಿಯಿತು. ಬಂದವರೆಲ್ಲ ತಾಂಬಾಲ ಸ್ಪೀಕರಿಸಿದನಂತರ ಹೋರ ನಡೆದರು. ಆನಂತರ ಎಲ್ಲರೂ ಉಟೆಮುಗಿಸಿ ಆ ದಿನದ ಕಾರ್ಯಕ್ರಾಂತಿಗಳು ಮುಗಿಯಿತೆಂದು ಹಣಿತರಾಗಿ, ನಿಶ್ಚಿಂತತೆಯಿಂದ ಮಲಗಿ ನಿದ್ದೆ ಹೋದರು.

### ಇತಿ

ಇಂದು ನಾಗಬಲಿ. ಮನೆಯೆಲ್ಲ ಚಿತ್ರವಿಚಿತ್ರವಾಗಿ ಬಣ್ಣ ಕಲಸಿದ ಅಕ್ಕೆಕಾಳುಗಳಿಂದ ಸಾಲು ಎಳೆದಿದ್ದರು. ಮಾರನೆಯ ದಿನ ಬೀಗರ ಛೈತಣ. ಅಂದರೆ ಗುಂಡೂರಾಯರ ಮನೆಯವರದ್ದು. ಅವರೂ ಸೊಗಸಾಗಿಯೇ ತಮ್ಮ ಭಾಗವನ್ನು ಮುಗಿಸಿ ಕೊಂಡರು. ಇನ್ನೊಂದು ಪ್ರಮುಖವಾದ ವಿಷಯವನ್ನು ಬರಿಯಲು ಮರಿತೆ. ಅದೇ ದಂಪತ್ತಿಗಳ ಮೇರವಣಿಗೆ. ಪಟ್ಟಣ ಗಳಲ್ಲಿ ಹೆಚ್ಚು ವಿಷ್ಣಂಭಣೆಯಿಂದ ಇದನ್ನು ಆಚರಿಸುತ್ತಾರೆ. ಬಾಡಿಗೆ ಕಾರ್ಣ ಸಿಗುತ್ತದೆ; ಇನ್ನೂ ಎಷ್ಟೂ ಸೌಲಭ್ಯಗಳವೇ. ಆದರೆ ಹಳ್ಳಿಗಳ ಮಾತು ಹಾಗಲ್ಲ. ಅವರಿಗೆ ಇಂಥ ಅನುಕೂಲತೆಗಳು ಕಡಿಮೆ. ಆದುದರಿಂದ ಗಾಡಿ, ಅಥವಾ ಕಾಲ್ಪುಡಿಗೆಯಲ್ಲೇ ಅವರುಗಳು ಮೇರವಣಿಗೆ ಮುಗಿಸಿಕೊಳ್ಳುತ್ತಾರೆ. ಪಾಳ್ಯ ಚಿಕ್ಕ ಹಳ್ಳಿಯಾದುದರಿಂದ ಕಾಲ್ಪುಡಿಗೆಯಲ್ಲಿ ಬೀದಿ ಮೇರವಣಿಗೆ ಮುಗಿಸಿದರು. “ನಾವು ಸ್ವಲ್ಪ ಯೋಚನೆ ಮಾಡಲಿಲ್ಲ, ಇಲ್ಲದಿದ್ದರಿ ಮೈಸೂರಿನಿಂದಲೇ ‘ಸಾರೋಬರ್’ ಕರಿಸಬಹುದಾಗಿತ್ತು” ಎಂದು ಕುಟ್ಟಪ್ಪನಂದನು. “ಬಿಡಿ, ಏನಾಯಿತು? ಕಾಡು ಸೀಮೆ, ಇಲ್ಲಿಗೆಲ್ಲ ತರುವುದೆಂದರೆ ಬಹಳ ಕಷ್ಟವಿದೆ” ಎಂದು ಶಾಮ

ರಾಯರು ಪ್ರತ್ಯುತ್ತರವಿತ್ತರು. ಮಾರನೆಯ ದಿನ ಶಾಂತಿಪ್ರಸ್ಥ. ದಂಪತಿಗಳು ಬಂದುಗೂಡುವ ಪ್ರಥಮ ದಿನವಿದೇ ಆದುದರಿಂದ ಇದಕ್ಕೆ ಮಹತ್ಪ್ರಯ ಹೆಚ್ಚು. ಈ ರಾತ್ರಿ ಕೋಣೆಯೊಂದರಲ್ಲಿ ವಿವಿಧ ಅಲಂಕಾರಗಳನ್ನು ಮಾಡಿದ್ದರು. ಪಾಲಕ್ಕಾಡು ದೊಡ್ಡ ಮಂಜ ಪೊಂದನ್ನು ಒಳಗೆ ಹಾಕಲಾಗಿದ್ದಿತು. ಅದರ ಮೇಲೆ ಮತ್ತನೆಯ ಹಾಸಿಗೆ; ಎತ್ತರದ ಎರಡು ದಿಂಬುಗಳನ್ನು ಒರಗಿಸಿ ಇರಿಸಿದ್ದರು. ಉದುಬತ್ತಿಯ ಸುವಾಸನೆ ಕೋಣೆಯನ್ನೆಲ್ಲ ಅವರಿಸಿತ್ತು. ವಿಧಿ ವಿಧದ ಚಿತ್ರಪಟಗಳನ್ನು ಗೋಡಿಗೆ ತಗಲು ಹಾಕಿದ್ದರು. ದಂಪತಿ ಗಳು ಮನಿಗೆ ಹೊಗುವ ಮನ್ನು, ಆವರು ನಡೆದುಕೊಳ್ಳಬೇಕಾದ ವಿಧಾನವನ್ನು ಸಮೀಪದ ಕೆಲವು ಬಂಧುಗಳು ಅವರಿಗೆ ಹೇಳಿ ಕೊಡುತ್ತಾರೆ. ಆ ಸಮಯವೂ ಬಂದಿತು. ರಾಘು ಮನ್ನವೇ ಒಳಕ್ಕೆ ಬಿಡಲ್ಪಟ್ಟನು. ಅನಂತರ ತುಸು ಸಮಯ ಕಳಿದನಂತರ ಲಕ್ಷ್ಮಿಯೂ ಒಳಗೆ ಪ್ರವೇಶಿಸಿದಳು. ಈಗ ಹೊರಗೆ ಬಾಗಿಲು ಹಾಕಲಾಯಿತು. ಹೇಳಿಕೊಟ್ಟಿದ್ದು ಅತ್ಯಂತ ಹಾಲು ತೆಗೆದುಕೊಳ್ಳಿ' ಎಂದು ನಾಲ್ಕುಕ್ಕೂರ ಹೊರಗಿದುಪುದಕ್ಕೆ, ಲಕ್ಷ್ಮಿಗೆ ಬಹಳ ನಾಜಿಕೆಯಾಗಿ ಹೋಯಿತು. ಪತಿಯ ಕೂಡ ವೊದಲನೇ ತಡನೆ ಮಾತನಾಡುವುದೆಂದರೆ ಹೆಣ್ಣಿಗೆ ಬಲು ಸಂಕೋಚ; ಆಮೇಲಾಮೇಲೆ ಧಾರಾಳ. ತಾನು ಹೇಳಿದ ಹಾಗೆಲ್ಲ ನಡೆಯು ವಂತೆ ಆಮೇಲೆ ಪತಿಯನ್ನು ಕುಟುಂಬತ್ವಾಚಿ.

ವಿವಾಹವೇಲ್ಲ ಈಗ ಮುಗಿಯಿತು. ಬಂದಿದ್ದ ಅಭ್ಯಾಗತರು ಗಳಿಲ್ಲ ಈಗ ತಮ್ಮ ತಮ್ಮ ಉರಿಗೆ ಹಿಂದಿರುಗಳತ್ತಿನರು. ಗುಂಡೂರಾಯರ ಮನೆಯವರೂ ಈಗ ಪ್ರಯಾಣಕ್ಕೆ ಸನ್ನುದ್ದ ರಾದರು. ಲಕ್ಷ್ಮಿ ಹೆಚ್ಚು ಉತ್ಸುಕತೆಯಿಂದಲೇ ಇದ್ದಳು. ಗಾಡಿಗಳಿಲ್ಲ ಸಜ್ಜಾಗಿ ಬಾಗಿಲ ಬಳಿ ಬಂದು ನಿಂತಿದ್ದವು. ಆಳು ಗಳು ಗಾಡಿಗೆ ಹುಲ್ಲುಹಾಕಿ, ಅದರ ಮೇಲೆ ಚಾಪೆಹಾಸಿ, ಚಕ್ರದ ಒಳಭಾಗಕ್ಕೆಲ್ಲ ಹೇರಿ ಎಣ್ಣೆ ಹಾಕುತ್ತಿದ್ದರು. ಎತ್ತರಗಳನ್ನು

ನೋಗದ ಬಳಿ ತಂದು ಕಟ್ಟಲಾಯಿತು. ಹೆಂಟಿಗಳ ಶಬ್ದ  
ದೊಂದಿಗೆ ಮೆಲುಕು ಹಾಕುತ್ತ ಅವು ಸಿಂತುಕೊಂಡಿದ್ದವು.  
ಸಾಮಾನುಗಳನ್ನೇಲ್ಲ ಈಗ ಒಂದೊಂದಾಗಿ ಮನೆಯಿಂದ ಹೊರಗೆ  
ತೆಗೆದು ಒಂದು ಗಾಡಿಯೊಳಗೆ ಆಳುಗಳು ಇರಿಸುತ್ತಿದ್ದರು. ಹಿಂದು  
ಗಡೆ ಬಿಂದುಹೊಗನಂತೆ ಹಗ್ಗು ಬಿಗಿದ್ದರು. ರಾಮಕಾಲ  
ವೆಲ್ಲವೂ ಈಗ ಕಳೆಯಿತು. ಇನ್ನೇನು, ಎಲ್ಲರೂ ಗಾಡಿ ಏರುವ  
ಸಮಯ. ಜಾನಕಮೃನವರು ಮಗಳನ್ನು ಆಲಂಗಿಸಿಕೊಂಡು  
ಬಿಕ್ಕಿಬಿಕ್ಕಿ ಅಳಹತ್ತಿದರು. ಅವರಿಗೇಗ ಮಃಬಿ ತಡೆಯಲಾಗ  
ಲಿಲ್ಲ. ಒಂಭತ್ತು ತಿಂಗಳು ಹೊತ್ತು ಹೆತ್ತು, ಲಾಲಿಸಿ ಪಾಲಿಸಿ,  
ಅಕ್ಕರೆಯಿಂದ ಬೆಳಿಸಿ, ಯಾವುದೋ ಪರಿಚಯವಿಲ್ಲದ ಉರಿಗೆ,  
ನೂತನ ವ್ಯಕ್ತಿಯೊಂದಿಗೆ ಮಗಳನ್ನು ಕಳುಹಿಸಿಕೊಡೇಕು).  
ತಾಯಿಯಾದವರಿಗೆ ಇದಕ್ಕಿಂತ ಹೆಚ್ಚಿನ ಬಿಕ್ಕಿಟ್ಟಿನ ಸಂದರ್ಭ  
ಬೇರೆ ಯಾವುದೂ ಇರುವುದಿಲ್ಲ. “ಅತ್ತಿ ಮಾನಂದಿರ ಮನಸ್ಸನ್ನು  
ಯಾವಾಗಲೂ ನೋಯಿಸ ಬೇಡಮ್ಮು. ಸಂಸಾರದಲ್ಲ ಯಾವಾ  
ಗಲೂ ಬಿರುಕು ಏಳದಂತೆ ಜಾಗ್ರತೆಯಾಗಿ ನೋಡಿಕೊ”  
ಎಂದಿಕ್ಕೆ ಅವರಿಗೆ ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಬರುತ್ತಿದ್ದ  
ಕಣ್ಣೀರನ್ನು ಅವರು ಸೀರಿಯ ಸೆರಿಗಿನಿಂದ ಒರಸಿಕೊಂಡರು.  
ಶಾಮರಾಯರು ಅಳಿಯನ ಬಳಿ ಕುಳಿತು “ಚಿಕ್ಕಾದುಗೂ;  
ತಿಳಿಯದೇನಾದರೂ ತಪ್ಪಿಮಾಡಬಾಂದು. ಅಂಥ ಸಂದರ್ಭದಲ್ಲಿ  
ಅವಳನ್ನು ಕ್ಷೇಮಿಸಿ ಸರಿಸಡಿಸಿಕೊಂಡು ಹೋಗುವುದು ತಮ್ಮ  
ಕರ್ತವ್ಯ” ಎಂದು ಬುದ್ಧಿವಾದ ಹೇಳಿದರು. ಜಾನಕಮೃನವರೂ  
ಈರದನ್ನನವರೂ, ಒಳಗೆ ಕುಳಿತು ಏನೇನೋ ಮಾತಾಮು  
ತ್ತಿದ್ದರು. ಉರಜನಗಳ ಹೆಂಗಸರ ಗುಂಪು ಬಾಗಿಲಲ್ಲಿ ಬಂದು  
ನೆರೆದಿತ್ತು. ಇನ್ನು ತುಸು ಸಮಯದಲ್ಲಿ ಪಕ್ಕಿ ರಾಣಿ ಹಾರಿ  
ಹೋಗಲಿದೆಯಲ್ಲಾ ಎಂಬ ಚಿಂತೆ ಪ್ರತಿಯೊಬ್ಬರ ಮನಸ್ಸನ್ನೂ  
ಕೆಲಕಿತ್ತು. ಹೆಂಗಸರ ಮಾತುಕರೆಗಳು ಎಲ್ಲಿಂದಲ್ಲಿಗೂ ಎಮ್ಮು

ಹೊತ್ತಿನವರಿಗೂ ಮುಗಿಯುವುದೇ ಇಲ್ಲ. ಹನುಮಂತನೆ ಬಾಲದ ಹಾಗೆ ಅದು ಬೆಳೆದುಕೊಂಡೇಯಿರುತ್ತದೆ. ಶಾಮ ರಾಯರೇ ಈಗ ಪ್ರಯಾಣ ಹೊರಡಲು ಎಲ್ಲರನ್ನೂ ತ್ವರಿತಗೊಳಿಸಿದರು. “ ಕಾಡುದಾರಿ. ಬೀಗ ನಗರ ಸೇರಬೇಕು. ಏಳಿ, ಏಳಿ ” ಎಂದು ಅವರು ಎಬ್ಬಿಸಿದರು. ಈಗ ಒಬ್ಬೊಬ್ಬರಾಗಿ ಗಾಡಿಯ ಬಳಿ ಬರಲಾರಂಭಿಸಿದರು. ತಂಗಿಯ ಕೂಡ ರಾಮು ಮೈಸೂರಿಗೆ ಹೋಗಿದ್ದು ಬರುವುದೆಂದು ತೀಮಾರ್ಫನವಾಗಿತ್ತು. ರಾಘು ಗಾಡಿ ಹತ್ತಿದನು. ಮಗಳಿಗೆ ಬುದ್ಧಿವಾದ ಹೇಳುತ್ತ ಪತಿಪತ್ತಿಯರು ಅವಳನ್ನು ಗಾಡಿಗೆ ಹತ್ತಿಸಿದರು. ಭಾವ ಕುಳಿತಿದ್ದ ಗಾಡಿಯನ್ನು ಚಿಡುವುದಕ್ಕೆ ರಾಮುವೇ ಕುಳಿತನು. ದೊಡ್ಡ ಗುಂಪೊಂದು ಅವರನ್ನು ಸಾಗಗೊಳಿಸಲು ಉರಿಂದ ಮುಕ್ಕಾಲು ಮೈಲುವರಿಗೂ ಹೋಗಿದ್ದಿತ್ತು. ಆಟವಾಡಿದ ಮನೆ, ಸೆಚ್ಚಿನ ತಾಯ್ತಂದೆಯರು, ಅಗ್ರಹಾರದ ತನ್ನ ಸ್ವೇಹಿತೆಯರು, ಉರಸ್ತ್ರೀಯರು, ಆ ಕೆರೆ, ವೃಂದಾವನ, ಉರ ಮುಂದಿನ ಮಾವಿನಮರ, ಎಲ್ಲ ಈಗ ಲಕ್ಷ್ಮಿಯಿಂದ ಒಂದೊಂದಾಗಿ ಕಣ್ಣಗೆಯಾಗುತ್ತದ್ದುವು. ಅವಳಿಗೆ ಕ್ಷೇತ್ರಕಾಲ ಮನಸ್ಸು ಧಿಕ್ ಎಂದರೂ, ಕೈಹಿಡಿದ ಪತಿ ಪಕ್ಷದಲ್ಲಿ ಕುಳಿತಿರುವಾಗ, ಒಡನೆಯೇ ಆನಂದವೂ ಉಂಬಾಯಿತು. ಮೆಲ್ಲಿಗೆ ಅವಳು ಟೆಗಳ್ಳಿನಿಂದ ಪತಿಯ ಮುಖವನ್ನು ಈಕ್ಕಿಸಿ ದಳು. ರಾಘು ತನ್ನ ಮುದ್ದು ಮಡದಿಯೊಂದಿಗೆ ನಗುತ್ತ ಏನೇನೋ ಪ್ರಶ್ನೆ ಹಾಕುತ್ತಿದ್ದನು. ಅವಕ್ಕೆಲ್ಲ ಉತ್ತರಕೊಡಲು ಅನೇಕವೇಳೆ ಅವಳಿಂದ ಸಾಧ್ಯವಾಗುತ್ತಿರಲ್ಲ. ಅಂಥ ಸಮಯ ಗಳಲ್ಲವಳು ಪ್ರತ್ಯುತ್ತ ರಕ್ಷಿ ಮುಗುಳ್ಳಿಗೆಯೊಂದನ್ನು ಬೀರಿ ನಾಚಿಕೆಯಿಂದ ತಲೆ ತಗ್ಗಿಸುತ್ತಿದ್ದಳು.

## ಜಿಳಿ

ಹಂಚರದಲ್ಲಿದ್ದ ಗಿಳಿ ಈಗ ಇಲ್ಲ. ಬರೇ ಗೂಡು ಮಾತ್ರ ನೇತುಹಾಕಿದೆ. ಜಾನಕಮೃನವರಿಗೆ ಮನೆಯೊಳಗೆ ಎತ್ತಿ ಕಾಲಿಟ್ಟರೂ, ಏನೋ ಒಂದು ವಿಧದ ಬೇಜಾರು-ಅವರನ್ನು ಹಿಡಿದುಕೊಳ್ಳುತ್ತತ್ತು. ಲಕ್ಷ್ಮಿ, ಲಕ್ಷ್ಮಿ ಎಂದು ಅವರ ಬಾಯಿ ದಿನಕ್ಕೆ ನೂರು ತಡವೆಯಾದರೂ ಅನ್ನುತ್ತತ್ತು. ಆ ಲಕ್ಷ್ಮಿ ಈಗ ಮನೆಯಲ್ಲಿಲ್ಲ. ಹೆಣ್ಣು ಜೀವ ಎಂಥ ಕರಿಣ! ಅವಳು ಸುಖ ವಾಗಿ ಬಾಳಬೇಕು ಎಂದು ದೇವರಿಗೆ ಕೈಮುಗದರು. ಲಕ್ಷ್ಮಿ ಮನೆಯಲ್ಲಿದ್ದಾಗ ಅವಳ ಗೆಳತಿಯರು ಧುಮುಧುಮುಯೆಂದು ಮನೆ ತುಂಬ ಓಡಾಡುತ್ತ ರಗಳೆ ಮಾಡುತ್ತಿದ್ದರು. ಈಗ ಈ ಮುದುಕಮೃನ ಕೂಡ ಅವರಿಗೇನು ಕೆಲಸ. ಬಂದರೂ ಒಂದೆರಡು ವಾರ್ತೆಯಾಡಿ ಹೊರಟು ಹೋಗುತ್ತಿದ್ದರು. ಅವರಿಗೆ ಹೋತ್ತು ಕಳೆಯುವದೇ ಬಹಳ ಕಷ್ಟವಾಗುತ್ತತ್ತು. ಆಗಾಗ್ಗೆ ಅವರಲ್ಲಿಗೆ ಪಾತು ಬರುತ್ತಿದ್ದಳು. ಜಾನಕಮೃನವರ ನೆಚ್ಚಿನ ಸ್ವೇಹಿತಿ ಅವಳೇ! ಅವಳೊಂದಿಗೆ ಏನಾದರೂ ಮಾತನಾಡುತ್ತ ಫಂಟಿ ಫಂಟಿ ಕಳೆಯುತ್ತಿದ್ದರು. ಲಕ್ಷ್ಮಿನುನೇ ಬಿಟ್ಟು ಪತಿಯ ಮನೆಗೆ ತೆರಳಿ ಎರಡು ದಿನಗಳು ಸಂದುವು. ಹೋಗಿದ್ದ ಗಾಡಿಗಳಿಲ್ಲ ಈಗ ಉರಿಗೆ ಹಿಂದಿರುಗಿದವು. ರಾಮು ಮಾತ್ರ ಬರಲಿಲ್ಲ. ಗುಂಡೂರಾಯರ ಬಲವಂತದ ಮೇಲೆ, ಲಕ್ಷ್ಮಿಯ ಕೊರಿಕೆಯ ಮೇರಿಗೆ, ಇನ್ನೂ ಎಂಟು ದಿನಗಳು ಮೈಸೂರಿನಲ್ಲಿದ್ದು ಬರುವುದಾಗಿ ಗಾಡಿಯವರ ಕೂಡ ಅವನು ಹೇಳಿ ಕಳುಹಿಸಿದ್ದನು. ಅವನಿಗೂ ಬೇಗನೇ ಉರಿಗೆ ಹಿಂದಿರುಗುವ ಹಂಬಲ. ತನ್ನ ಮನೆಯ ಪರಿಸ್ಥಿತಿಯನ್ನು ರಾಮು ಚೆನ್ನಾಗಿ ತಿಳಿದವನಾಗಿದ್ದನು. ವಯಸ್ಸಾದ ತಂಡೆ. ಅದಲ್ಲದೆ ಈಗ ಜಮಾಬಂದಿಯ ಕಾಲ. ತಾಲ್ಲೂಕು ಹೇಡಾಕ್ಕಾಟರಾದ ಗೋಪಿಚೆಟ್ಟಿಪಾಳ್ಜೆದ ತಿಟ್ಟು

ಹತ್ತೆಚೀಕು. ತಂಗಿಗೆ ಸಮಾಧಾನ ಹೇಳಿ, ಆಗಾಗ್ಯೆ ಬರುತ್ತೇ ನೆಂದು ವಾಗ್ನನಕೊಟ್ಟು, ಅವಸ್ಥೆಗ ಉರಿಗೆ ಹಿಂದಿರುಗಿದನು. ಜಾನಕಮೃನವರು ಮಗನಿಗೆ ವಕೀಲರಂತೆ ಏನೇನೆಲ್ಲ ಪ್ರಶ್ನೆ ಹಾಕಿದರು. ಕೆಲವಕ್ಕೆಲ್ಲ ಉತ್ತರಕೊಡಲು ರಾಮುವಿನಿಂದ ಸಾಫ್ಫ್‌ವಾಗುತ್ತಿರಲಿಲ್ಲ. ಆಗನ್ನು ಹುಂಗುಟ್ಟಿತ್ತ ಮಾನ ಸಾಧಿಸುತ್ತಿದ್ದನು.

### ಇಂ

ಲಕ್ಷ್ಮಿಗೀಗ ಅಪರಿವಿತಾನಂದ ; ಅವಳು ಹಿಗ್ಗೆ ಹೋದಳು. ಸುಖ್ಯೈನೂ ಅವಳಿಗೆ ಕೊರತೆಯಿಲ್ಲ. ಭಾರಿ ಮನೆ. ನೆಲಕ್ಕೆ ಹಾಸಿದ್ದ ಕರಿಯ ಕಡವಾ ಕಲ್ಲುಗಳು ಪ್ರತಿಬಿಂಬ ತೋರಿಸುತ್ತಿದ್ದುವು. ಲಕ್ಷ್ಮಿಗೆ ಮನೆಯ ಪರಿಚಯ ಮಾಡಿಕೊಳ್ಳುವುದಕ್ಕೇ ಬಹಳ ದಿನಗಳು ಹಿಡಿಯಿತು. ಅವಳು ಮಹಡಿಯ ಮೇಲೆ ನಿಂತು ಕೆಲವು ವೇಳೆ ಬೀದಿಯ ಸೊಬಗನ್ನು ನೋಡುತ್ತಿದ್ದಳು. ಪಾಳ್ಯದಲ್ಲಿ ಇಂಥದೊಂದು ಬೀದಿ ತಾನೆ ಎಲ್ಲಿದ್ದಿತು? ಲಕ್ಷ್ಮಿ ತನ್ನ ಮನೆಯಲ್ಲಿದ್ದಾಗ ಬೀಸುವುದು, ಕುಟ್ಟುವುದು, ಸ್ವೇಹಿತಿಯರ ಕೂಡ ಕೆರಿಗೆ ಹೋಗಿ ನೀರು ಹೊತ್ತುತ್ತರುವುದು, ಮುಂತಾದು ವಸ್ತೀಲಿ ಮಾಡುತ್ತಿದ್ದಳು. ಈಗ ಇಲ್ಲಿ ಇಂಥದಕ್ಕೇನೂ ಅವಶಾಶ ವಿಲ್ಲ. ಪೈಸ್ ತಿರುಗಿಸಿದರೆ ಸಾಕು ಸೊರೆಂದು ನೀರು ಕೆಳಕ್ಕೆ ಧುಮುಕುತ್ತದೆ. ಚಿಲುಮಿ ಒರಸಿ ಎಣ್ಣೆಹಾಕಿ ದೀಪ ಹಚ್ಚಿ ಬೀಕಾಗಲ್ಲ. ಸ್ವಿಚ್ ತೆಟ್ಟಿದರೆ ಸಾಕು; ಭಗ್ಗೆಂದು ಹತ್ತಿ ಉರಿಯುತ್ತದೆ ದೀಪ. ಲಕ್ಷ್ಮಿಯು ಮಹಡಿಯ ಕೋಣೆಯಲ್ಲಿ ಮಲಗುತ್ತಿದ್ದಳು. ಕೆಳಗಡೆ ಅತ್ಯೆ ಮಾವಂದಿರು ಮಲಗುತ್ತಿದ್ದರು. ಲಕ್ಷ್ಮಿ ಮಲಗುವ ಕೋಣೆಯ ಸೊಬಗೇ ಸೊಬಗು. ಥಳಥಳನೆ ಮಿನುಗುವ ಕೆಂಪುವಣಿದ ಮಂಚ, ಮೇಲೆ ಸೊಳ್ಳಿ ಪರದೆ.

ವಿಶಾಲವಾದ ಎರಡು ಕಿಟಕಿಗಳಿಂದ, ಯಥೇಚ್ಚೆ ವಾಗಿ ಗಾಳಿ ಬೆಳೆತುಗಳು. ಕಿಟಕಿಯ ಬಳಿಯಲ್ಲೊಂದು ಮೇಜ, ಅದರ ಬಳಿ ತುಚ್ಚಿ. ಮೇಜಿನಮೇತೆ ಪಿಕಾ ಪಿಕಾ ಶಬ್ದಮಾಡುತ್ತ ಲಿರುವ ಅಲಾರಂ ಗಡಿಯಾರ. ಬರಗಿ ಕುಳಿತುಕೊಳ್ಳಲು ಈಸಿ ಜೀರ್ಣ ಒಂದು. ಕೋಣೆಯಲ್ಲಿ ವಿಧವಿಧನ ಚಿಕ್ಕ ಸೈಜಿನ ಚಿತ್ರಪಟಗಳು; ರಾಫ್ಯಾವಿನ ದೊಡ್ಡ ದಾದ ಫೋಟೋಸೊಫಾಂದು. ಬಾಗಿಲ ಹಿಂದೆ, ಬಟ್ಟಿಬರಿಗಳನ್ನು ಹಾಕಿಡಲೆಂದು ಚಿಕ್ಕ ಮೊಂದು ಬೀರು. ಇನ್ನು ಕೆಳಗೋ! ಮಧ್ಯ ದೊಡ್ಡ ದಾದ ಹಾಲ್. ಪಶ್ಚಿಮಕ್ಕೆ ಒಂದು ಸಾಲಿನಲ್ಲಿ ಮೂರು ಕೊರಡಿಗಳು. ಉತ್ತರವ ಸಾಲಿನಲ್ಲಿ ಎರಡು ಕೊರಡಿಗಳು. ಉತ್ತರದ ಸಾಲಿನ ಒಂದು ಕೊರಡಿ ಗುಂಡೂ ರಾಯರ ಆಫೀಸ್‌ರೂಮು. ಮತ್ತೊಂದು ಕೊರಡಿಯಲ್ಲಿ ಹತ್ತಾರು ಭತ್ತದ ಮೂಟಿಗಳನ್ನು ಹಾಕಿದ್ದರು. ಪುನರ್ ಸಾಲಿನ ಚಿಕ್ಕ ಕೋಣೆಯೇ ಸ್ವಾನದ ರೂಮು. ಮೂಲೆ ಕೊರಡಿ ಅಡಿಗೆ ಮನೆ. ಅದು ದೊಡ್ಡ ದಾಗಿದ್ದ ದರಿಂದ ಎರಡು ಭಾಗ ಮಾಡಲ್ಪಟ್ಟಿದ್ದಿತು. ಒಂದು ಭಾಗ ದೇವರ ಮನೆ. ಅದು ಚಿಕ್ಕದಾಗಿ ಸುಂದರ ವಾಗಿದ್ದಿತು. ವಿಗ್ರಹಗಳ ಕೂಡ ನಾಲ್ಕಾರು ದೇವರ ಸಣ್ಣ ಚಿತ್ರಗಳನ್ನೂ ತಗಲು ಹಾಕಿದ್ದರು. ಮತ್ತೊಂದು ಉಗಾಣದ ಕೊರಡಿ. ಎರಡು ಗೋಡೆ ಬೀರುಗಳು ಅದರಲ್ಲಿದ್ದುವು. ಹಾಲಿನಲ್ಲಿ ಗೋಡೆಗೆ ಸೇರಿಸಿದಂತೆ ಮೊಡ್ಡ ದೊಂದು ಪೆಟ್ಟಿಗೆ, ಪೂರ್ವ ಭಾಗಗಲ್ಲಿ ಒಂದು ಮೇಜ, ಅದರ ಪಶ್ಚಿಮಕ್ಕೆ ಒಂದು ಸ್ವಾಲು, ಉತ್ತರಕ್ಕೆ ಒಂದು ಈಸಿ ಜೀರ್ಣ ಹಾಕಲಾಗಿದ್ದಿತು. ಮೇಜದ ಮೇಲೆ ಆಲಂಕಾರಕ್ಕೆ ಮಣಿನ ಪಾನೆಯಲ್ಲಿ ಹಂತಿದ್ದ ಕಾಗದದ ಹೂವೊಂದು. ಗೋಡೆಗೆ ದೊಡ್ಡ ದೊಂದು ಗಡಿಯಾರ ತಗಲು ಹಾಕಿದ್ದರು. ಘಂಟೆಗೆ, ಅರ್ಥಘಂಟೆಗೆ ಅದು ಥಾಣ್, ಥಾಣ್ ಶಬ್ದ ಮಾಡುತ್ತತ್ತು. ದೊಡ್ಡ ದೊಡ್ಡ ಚಿತ್ರಪಟಗಳು ಹಾಲಿನಲ್ಲಿ ಕಂಗೋಳಿಸುತ್ತಿದ್ದುವು. ಅದರಲ್ಲೂ ಎಷ್ಟೊಂದು ವಿಧ. ಗುಂಡೂ

ರಾಯರು ಮತ್ತು ಶಾರದಮೃನವರ ದೊಡ್ಡ ತೈಲಚಿತ್ರಗಳು ಎದುರುಗಡೆ ಒಂದೇ ಸ್ಥಳದಲ್ಲಿದ್ದವು. ಕುಟ್ಟಪುನೂ, ರಾಮುವೂ ಕೈ ಕ್ಷಮಾನುರಾದಿಂದ ರಾಘವನಿನ ವಿವಾಹ ಕಾಲದಲ್ಲಿ ತೆಗೆದ ಚಿಕ್ಕೆ ಚಿಕ್ಕೆ ಪ್ರೋಟೋಗಳಿಗೂ ಆಗಲೇ ಹೀಗೆ ಹಾಕಿಸಿ ತಗಲು ಹಾಕಿ ದ್ದರು. ಉತ್ತರ ಪಾಶ್ಚಯದಲ್ಲಿ ಕೆಳಗಡೆ ಚಿಕ್ಕದಾದೊಂದು ಜಗಲಿ, ಅದರ ಮೇಲೆ ತುಳಸಿಗಡ ನೆಟ್ಟ ವೃಂದಾವನ, ಬಾಗಿಲಿ ನೆಲ್ಲೆ ಒಂದು ವರಾಂಡಾ. ಒಂದ ಅತಿಧಿಗಳು ಕುಳಿತುಕೊಳ್ಳುವುದಕ್ಕಾಗಿ ಇದನ್ನು ಉಪಯೋಗಿಸುತ್ತಿದ್ದರು. ಅಲ್ಲಿಂದ ಸಹ ಎರಡು ಹುಳ್ಳಿಯ ಕೊಂಬಿನೊಂದಿಗೆ ನಾಲ್ಕುರು ಚಿತ್ರಪಟಗಳು, ಒಂದೆರಡು ಕುಚ್ಚ, ಮೇಜವನ್ನು ಹಾಕಲಾಗಿದ್ದಿತು. ಮನೆಯಲ್ಲಿ ಬಟ್ಟಿಗಳನ್ನು ಒಗೆಯ ಬೇಕಾಗಿಲ್ಲ; ಮನೆಯಲ್ಲಿ ಕಸ ತೆಗೆಯ ಬೇಕಾಗಿಲ್ಲ. ಒಂದೂವರಾಣ ಕೊಟ್ಟರೆ ತೀರಿತು. ಎಮ್ಮುಕೊಗೆಸಾಗಿ, ಫಳಫಳನೆ ವಿಂಚುವ ಹಾಗೆ, ಆ ಲಾಂಡಿಯವನು “ಇಸ್ತಿ” ಮಾಡಿಕೊಡುತ್ತಾನೆ. ಕೆಲಸಕ್ಕೆಂದು ಮನೆಯಲ್ಲಿ ಒಬ್ಬಳನ್ನು ಇರಿಸಿಕೊಂಡಿದ್ದರು. ಅವಳು ಆಗಾಗ್ಯ ಮನೆಯನ್ನೆಲ್ಲ ಶುಭ್ರವಾಗಿ ಗುಡಿಸಿ, ಚೆಲ್ಲರೆ ಕೆಲಸಗಳನ್ನೆಲ್ಲ ಮಾಡಿಕೊಡುತ್ತಿದ್ದಳು. ಕಂಪೊಂಡು ಬಳಸಿ ಚಿಕ್ಕದಾದ ಒಂದು ಹಿತ್ತಿಲೂ ಇತ್ತು.

ಅತ್ಯುಮಾನಂದಿರು ಲಕ್ಷ್ಮೀಯನ್ನು ಕಂಡರೆ ಬಹಳ ಸೀತಿಯಿಂದಿದ್ದರು. ಗುಂಡೂರಾಯರಿಗೆ ಸೋಸೆಯೆಂದರೆ ಬಹಳ ಪ್ರೇಮ. ಅವರಿಗಿನಾವ ಸುಖವಿದ್ದಿತು? ಮಗನೊಂದಿಗೆ ಸಲಿಗೆಯಿಂದ ಮಾತನಾಡಿದ ದಿನವು ಅವರಿಗೇ ಜ್ಞಾನಕವಿಲ್ಲ, ಆದರೆ ಈಗ ರಾಘವನಿನ ಮೇಲೆ ಅವರಿಗೆ ಕೋಪವಿಲ್ಲ. ಲಕ್ಷ್ಮೀ ಸದಾ ಕಾಲವೂ ನಗುನಗುತ್ತ “ಮಾವ ಮಾವ” ಎನ್ನುತ್ತಿದ್ದಾಗ, ಅವರು ಆನಂದಭರಿತರಾಗುತ್ತಿದ್ದರು. ಸೋಸೆಗೆ ಯಾವ ಕಾಲ ದಲ್ಲಿ ಒಂದಿಮ್ಮು ಚಿಂತೆಯಿರಕೂಡೆಂದು ಅವರ ಹಂಬಲ.

ಮೈಸೂರಿನ ಪರಿಚಯವನ್ನು ಈಗ ಲಕ್ಷ್ಮಿಗೆ ಅವರು ಮಾಡಿ  
ಕೊಡಲಾರಂಭಿಸಿದರು. ಕನ್ನಾಬಾಡಿ ಕಟ್ಟಿ, ಮೃಗಾಲಯ,  
ಛಾಮುಂಡಿಟ್ಟಿ, ಜಂಜರ್, ಇನ್ನೂ ಮುಖ್ಯವಾದ ಸ್ಥಳಗಳಿಗೆ,  
ಒಂದೊಂದು ದಿನ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು.  
ಶಿವರಾಂನೇಬೀಯ ತನ್ನ ಇನ್ನೊಂದು ಮನೆಯನ್ನು ಅವಳಿಗೆ  
ಹೋರಿಸಿ, ಅದರಿಂದ ನೂರ್ತೀವತ್ತು ರೂಪಾಯಿ ಬಾಡಿಗೆ ಬರುವು  
ದಾಗಿ ತಿಳಿಸಿದರು. ರಜೀಯ ದಿನಗಳಲ್ಲಿ ಲಕ್ಷ್ಮಿ ಪತಿಯೊಂದಿಗೆ  
ಸಿನಿಮಾ ನೋಡಲು ಹೋಗುವುದೂ ಉಂಟು. ಸಿನಿಮಾ ನೋಡ  
ದಿದ್ದ ಅತ್ಯಿಯನ್ನು ತಗಾದೆ ಮಾಡಿ, ಅವಳು ಕೆಲವು ವೇళೆ ಕರೆದು  
ಕೊಂಡು ಹೋಗುವುದೂ ಉಂಟು. ಲಕ್ಷ್ಮಿಗೆ ಆಗಾಗ್ಣೆ ಉರಿಂದ  
ಪತ್ರಗಳು ಬರುತ್ತಿದ್ದವು. ಎಷ್ಟೇ ಅನುಕೂಲತೆಯಿಂದಿದ್ದರೂ  
ಕೆಲವು ವೇళೆ ತನ್ನ ತಾಯಿಯ ನೆನಪು ಬಂದಾಗೆ, ಕ್ರೋಕಾಲ  
ಅವಳಿಗೆ ಕಣ್ಣ ಕಟ್ಟಿದಂತಾಗುತ್ತತ್ತು. ಲಕ್ಷ್ಮಿ ಈಗ ಸಂಸಾರ  
ವೆಂಬ ಸಾಗರದಲ್ಲಿ, ಸುಖವೆಂಬ ನೌಕೆಯಲ್ಲಿ ಕುಳಿತು, ಶುಕ್ಲ  
ಪಕ್ಕದ ಚೀಳದಿಂಗಳನಲ್ಲಿ ಪ್ರಯಾಣಮಾಡುತ್ತಿದ್ದಳು.

## ಒಟ್ಟು

ರತ್ನದೇವಿಯಂಥ ಪತ್ತಿ ತನಗಿದ್ದ ರೂ ಸಹ ರಾಘು ಸರೋ  
ಜಳ ಮನೆಗೆ ಹೋಗುವುದನ್ನು ಮಾತ್ರ ಬಿಡಲಿಲ್ಲ. “ಏನ್ನೀ,  
ಕೊನೆಗೂ ನನ್ನನ್ನು ಮರಿಯದೆ ಇದ್ದೀರಲ್ಲಾ, ಅಷ್ಟೇನಾಕು.  
ಲಗ್ನವೆಲ್ಲ ಬಹಳ ಜಬರ್ದಸ್ತಾಗಿ ನಡೆಯಿತೂಂತ ಕಾಣುತ್ತೇ”  
ಎಂದವಳು ನೇಗುತ್ತ ಅವನನ್ನು ಸ್ವಾಗತಿಸಿದಳು. ಆದರೆ ರಾಘು  
ಈಗ ಸರೋಜಳ ಮನೆಯನ್ನು ನಿರಂತರ ವಾಸಸ್ಥಾನವನ್ನಾಗಿ  
ಮಾಡಿಕೊಳ್ಳಲಿಲ್ಲ. ಕೆಲವು ಬಿಂದುವು ದೊರೆತಾಗ ಮನೆಗೇ  
ಬಂದು ಬಿಂದುತ್ತಿದ್ದನು. ಅನೇಕ ರಾತ್ರಿ ಅವನು ತನ್ನ ಮನ

ಸ್ವಾಷ್ಟಿಯನ್ನು ಮೀರಿ, ಸರೋಜಳ ಮನೆಯಲ್ಲಿ ತಂಗುತ್ತಿದ್ದುದೂ ಉಂಟು. ಅಗ ಅವನ ಎದೆ ಘಬಘಬ ಎಂದು ಹೊಡಿಮೆಕೊಳ್ಳುತ್ತಿತ್ತು. ಲಕ್ಷ್ಮಿಗ್ರಿ ಪೂರ್ಣೋ ನೋಸ ಮಾಡುವ ಸಾಹಸ ಅವನು ಮಾಡಲಿಲ್ಲ. ಅವಳ ನಿಷ್ಪತ್ತಿಂಕವಾದ ಮುಖ, ನಿಮ್ಮಲವಾದ ಹೃದಯ, ಅವನನ್ನು ಸೆರಿಹಿಡಿದಿತ್ತು. ಹೀಗೆಂದ ಮಾತ್ರಕ್ಕೆ ಸರೋಜಳನ್ನು ಒಡನೆಯೇ ತೊರೆಯುವ ಧೈರ್ಯವನನ್ನೂ, ಅವನು ಮಾಡಲು ಸಾಧ್ಯವಾಗಲಿಲ್ಲ. ಬಹಳ ದಿನಗಳ ಸಂಬಂಧ ಅದು. ರಾತ್ರಿ ರಾಘು ಮನೆಗೆ ಬರಲಿಲ್ಲವೆಂದರೆ ಗುಂಡೂರಾಯರ ಮುಖ ಸಿಡಿಮು ಉರಿಯುತ್ತಿತ್ತು. ಅದದ್ದು ಹೊರಗೆ ತೋರ್ವಡಿಸಿ ಕೊಳ್ಳಬೇಕೆಂದು, ಒಳಗೊಳಗೇ ಗುಡುಗುತ್ತಿದ್ದರು. ವಿವಾಹಕ್ಕೆ ಮುನ್ನ ಮಗನನ್ನು “ಹಾಳುನು-ಶನಿಮು-” ಎನ್ನಿತ್ತಿದ್ದರು, ಬೈಯು ತಿದ್ದರು. ಈಗ ಸೋಸೆ ಮನೆಗೆ ಬಂದಮೇಲೆ ಹಾಗೆಲ್ಲ ಅನ್ನು ವುದಕ್ಕೆ ಅವರಿಗೇನು ತಿಳಿಯದೆ? ಹಾಗೂ ರಾಘು ಮನೆಗೆ ಬಂದಾಗ ಸೋಸೆಯನ್ನು ತಪ್ಪಿಸಿ, ಕೆಲವು ವೇళೆ ಮಾತುಗಳನ್ನು ಉಭಾಯಿಸುತ್ತಿದ್ದರು, ಜೋಕೆ ಎನ್ನಿತ್ತಿದ್ದರು. ಅನೇಕ ರಾತ್ರಿ ಪತಿ ಮಲಗಲು ಬಾರದಿರುವುದಕ್ಕೆ ಏನೋ ಕೆಲಸಕಾರ್ಯಗಳು ಜಾಸ್ತಿಯಿರಬಹುದೆಂದು ಲಕ್ಷ್ಮಿ ತಿಳಿಮುಕೊಂಡಿದ್ದಳು. ಆದರೆ ಪತಿಯಿಲ್ಲದ ರಾತ್ರಿ ಅವಳಿಗೆ ನೀರಸವಾಗಿಯೇ ಕಳಿದುಹೋಗುತ್ತಿತ್ತು. ಬಹಳಹೊತ್ತಿನವರಿಗೂ ಆ ಕೋಮಲೆಗೆ ನಿದೆ ಬಾರದೆ, ಹಾಸಿಗೆಯ ಮೇಲೆ ಹೊರಳಾಡುತ್ತು, ಅನಂತರ ಪತಿಯ ದಿಂಬನ್ನು ಆಲಿಂಗಿಸಿಕೊಂಡು, ನಿದ್ದೆ ಹೋಗುತ್ತಿದ್ದಳು. ಅನೇಕ ರಾತ್ರಿ ಬಹು ವೇళೆ ಕಳಿದು ರಾಘು ಮನೆಗೆ ಬರುತ್ತಿದ್ದುದೂ ಉಂಟು. ಪತಿಯ ಬರುವಿಕೆಗಾಗ ಇದಿರುನೋಡುತ್ತು, ಈದಿನ ಬರುವುದಿಲ್ಲ ವೆಂದು ದೃಢ ಮಾಡಿ, ನಿರಾಸೆಯಿಂದ ಮಲಗಿ, ತುಸು ನಿದ್ದೆ ಹೋಗುತ್ತಿದ್ದಾಗ, ರಾಘು ಬಂದು ಕದತಟ್ಟುವುದೂ ಉಂಟು. ಆಗವಳಿಗೆ ಉಂಟಾಗುವ ಆನಂದ ಹೇಳತ್ತಿರದು. ಸದಗರದಿಂದೆದ್ದು

ಹೋಗಿ ಬಾಗಿಲು ತೆಗೆಯುವಳು. ಉತ್ಸಾಹದ ಅಲೇ ಅವಳ ಮುಖದಲ್ಲಿ ಹೊಯ್ದಾಡುತ್ತಿತ್ತು. ಪೂರ್ವ ! ಎಷ್ಟೊಂದು ಕೆಲಸ ಕಾರ್ಯವಿದ್ದಿ ತೋ ! ಇಂಥ ರಾತ್ರಿಯಲ್ಲಿ ನಡೆದು ಬರುತ್ತಾರೆಂದು ಪತಿಗಾಗಿ ಮರುಕಪಡುವಳು. ಆದರೆ ಕೈಣಕಾಲದಲ್ಲಿ ಅವಳು-ಇವರು ಇನ್ನು ಶ್ರೀಮಂತಸ್ಥಿತಿಯಲ್ಲೇ ಇದ್ದರೂ, ಏತಕ್ಕೂಸ್ವರ ಇನ್ನು ಕಷ್ಟಪಡಬೇಕು? ಎಂದೆಂದುಕೊಳ್ಳುವಳು. ನಗುನಗುತ್ತ ಲೇ ಅವಳು ಬಾಗಿಲು ತೆರೆದು ಪತಿಯನ್ನು ಆದರದಿಂದ ಮಾತನಾಡಿ ಸಿದಾಗ, ರಾಘು ಏನೋ ಒಂದು ಬಗೆಯಾಗಿಕಾಣುತ್ತ ಹಾಸಿಗೆ ಯಲ್ಲಿ ಒರಗುತ್ತಿದ್ದನು. ಬಾಗಿಲು ಹಚ್ಚಿ ಅಗಳ ಹಾಕಿದ ಮೇಲೆ ಲಕ್ಷ್ಮಿ ಪತಿಯ ಕೂಡ ಸೇರಿಕೊಂಡು ಮಲಗಿದಾಗ, ಎಂಥದೋ ಒಂದು ವಿಧದ ವಾಸನೆ ಅವನ ಶರೀರದಿಂದ ಹೊರಡುತ್ತ.

ಅದೇನೆಂದು ಅದರ ರಹಷ್ಯವನ್ನು, ಬಹಳದಿನಗಳವರೆಗೆ ತಿಳಿದು ಕೊಳ್ಳಲು ಲಕ್ಷ್ಮಿಯಿಂದ ಸಾಧ್ಯವಾಗಲಿಲ್ಲ. ಉನ್ನತ್ತನಂತೆ ಅವನು ಅವಳನ್ನು ಆಲಂಗಿಸಿ ಚುಂಬಿಸಿದಾಗ, ಆ ವಾಸನೆಯನ್ನು ಅವಳು ಕಷ್ಟಪಟ್ಟು ಸಹಿಸಿಕೊಳ್ಳುತ್ತಿದ್ದಳು.

## ಒ೦

ಈಗ ಬೇಸಿಗೆ ರಜ. ವರ್ಷಫುರಾ ಶಾಲೆಯಲ್ಲಿ ಆಡಿದ್ದು, ಈಗತಾನೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಮುಗಿಸಿ ಹೊರ ಬಂದಿದ್ದಾರೆ. ಫಲಿತಾಂಶೆ ತಿಳಿಯಲು ಇನ್ನೂ ಸ್ವಲ್ಪ ದಿನಗಳು ಬೇಕು. ಅನೇಕ ವಿದ್ಯಾರ್ಥಿಗಳು ನಗರಗಳಿಂದ ತಮ್ಮ ತಮ್ಮ ಗಾಮಗಳಿಗೆ ಹಿಂದಿರುಗುತ್ತಿದ್ದಾರೆ. ಶಿವಮೌಗ್ನೀಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಟ್ಟಪ್ಪನ ತಮ್ಮನ ಮಗ. ಗುರುವಾದಸ್ವಾಮಿಗೂ ಈಗ ರಜೆ ದೋರಕಿದೆ. ಆದುದರಿಂದ ಈಗವನನ್ನು ಸ್ವೀಕಾರ ಶುತ್ತಿನನ್ನಾಗಿ ತೆಗೆದುಕೊಳ್ಳಲು ಕುಟ್ಟಪ್ಪ ನಿರ್ಧರಿಸಿದನು. ಒಂದೆ

ರಂಡು ತಡವೆ ತಿವಮೋಗ್ಗೊ ಹೋಗಿ ಬಂದನು. ಕಾಯ್ದ ಕೆಲಾಪಗಳೆಲ್ಲ ತ್ವರಿತವಾಗಿ ನಡೆಯಲಾರಂಭಿಸಿದ್ದುವು. ವಾಳ್ಳು ಕ್ಷೇಗ ಅವನು ಅವಶ್ಯ ಬರಬೇಕೆಂದು ಎರಡು ಪತ್ರಗಳನ್ನು ಬರೆದನು. ಶಾಮರಾಯರ ಮನೆಯವರು ಮೈಸೂರಿಗೆ ಹೋರಡಲನು ವಾದರು. ಅವರಿಗೆ ಕುಟ್ಟಪ್ಪನ ಕೋರಿಕೆಯನ್ನು ನಿರಾಕರಿಸಲು ಸಾಧ್ಯವಾಗಿರಲಿಲ್ಲ. ಲಕ್ಷ್ಮಿತ್ವಂತೂ ಈಗ ಬಹಳ ಆನಂದ. ಉರಿಂದ ತನ್ನ ತಾಯ್ಯಂದೆಯರು ಬರುತ್ತಾರೆಂಬ ಸುದ್ದಿ ತಿಳಿದ ಮೇಲೆ, ಯಾವ ಹೆಣ್ಣಿಗೆ ತಾನೆ ಸಂತಸವಾಗಲಿಕ್ಕಿಲ್ಲ ! ಬೀಗರನ್ನು ಸ್ವಾಗತಿಸಿ ಕರೆದುಕೊಂಡು ಬರಲು ಸ್ವತಃ ಗುಂಡೂರಾಯರೇ ಸೈಫಿನಿಗೆ ಹೋಗಿದ್ದರು. ಉರಿನಲ್ಲಿದ್ದ ದಕ್ಷಿಂತ ಈಗ ಅಂಗಾಂಗ ಗಳೆಲ್ಲ ಇನ್ನೂ ಸ್ವಲ್ಪಿ ಬಲಿತು, ಲಕ್ಷ್ಮಿ ಸೌಂದರ್ಯ ದೇವತೆಯಂತಿದ್ದ ದನ್ನು ಕಂಡು, ಜಾನಕಮೃನವರು ಹಿಗ್ಗಿಹೋದರು. ರಾಮು ವರಾಂಡಾದಲ್ಲಿ ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತಿದ್ದನು. ಮಿಕ್ಕೆಲ್ಲರೂ ಹಾಲಿನಲ್ಲಿ ಕುಳಿತು ಹರಣಿ ಹೋಡೆಯುತ್ತಿದ್ದರು. ಕುಟ್ಟಪ್ಪ ಈಗಿಲ್ಲಿಗೆ ಬಂದನು. “ಬಂದಿರುವುದು ಈಗ ನಮ್ಮ ಮನಿಗೆ, ಏಳಿ, ಏಳಿ, ಹೊತ್ತಾಯಿತು ” ಎಂದು ಎಲ್ಲರನ್ನೂ ಅವನು ಎಬ್ಬಿಸಿದನು. ಕುಟ್ಟಪ್ಪ ಕಚ್ಚೆ ಹಾಕಿರುವುದನ್ನು ನೋಡಿ ರಾಮುವಿಗೆ ನಗು ಬಂದಿತು. ಎಲ್ಲರೂ ಈಗ ಕುಟ್ಟಪ್ಪನ ಮನಿಗೆ ನಡೆದರು. ಅಲ್ಲೂ ಲಕ್ಷ್ಮಿಯದೇ ಓಡಾಟ ಜಾಸ್ತಿ. ಕುಟ್ಟಪ್ಪನೇ ಹೇಳುತ್ತಿದ್ದನು “ ಲಕ್ಷ್ಮಿಯನ್ನು ನನ್ನ ಹೊಟ್ಟಿಯಲ್ಲಿ ಹುಟ್ಟಿದ ಮರಗಳ ಹಾಗೆ ನಾನು ಭಾವಿಸಿಕೊಂಡಿದ್ದೇನೆ ” ಎಂದು. ಶಾಸ್ತ್ರೀಕೃತವಾಗಿ ಈಗ ಗುರುವಾದಸ್ವಾಮಿಯನ್ನು ಕುಟ್ಟಪ್ಪ ಸ್ವೀಕಾರ ಪುತ್ರನನ್ನಾಗಿ ಅಂಗೀಕರಿಸಿದನು. ಉಂಟ ಉಪಚಾರಗಳೆಲ್ಲ ಮುಗಿದುವು. ಶಾಮರಾಯರ ಮನೆಯವರು ಈಗ ಎಂಟು ದಿನ ಮೈಸೂರಿನಲ್ಲಿ ತಂಗಿದರು. ಲಕ್ಷ್ಮಿ ತಾಯಿಯನ್ನು ಒಂದೊಂದು ದಿನ ಒಂದೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ

ಕೋರಿಸಿಕೊಂಡು ಬಂದಳು. ಒತ್ತೆಟಿಗೆಲ್ಲರೂ ಒಂದು ದಿನ ಸಿನಿಮಾ ನೋಡಲು ಹೋಗಿದ್ದರು. ರಾಫು ತನ್ನ ಅತ್ಯೇ-ಮಾವಂದಿರುಗಳು ಉಂಟಿಗೆ ಹಿಂದಿರುಗುವವರಿಗೆ, ಬೇಗನೇ ಮನೆಗೆ ಬಂದು ಸೇರುತ್ತಿದ್ದನು. ಶಾಮರಾಯರು ಈಗ ಪಾಳ್ಯಕ್ಕೆ ಹೋರಡಲು ಸಿದ್ಧ ರಾದರು. ಇನ್ನೂ ನಾಲ್ಕು ದಿನ ಆವರು ಇದ್ದು ಹೋಗಬೇಕೆಂದು ಲಕ್ಷ್ಮಿಗೆ ಆಸಿ. ಯಾವ ಹೆಣ್ಣಿಗೆ ತಾನೇ ತನ್ನ ತಾಯಿ ತಂದೆಯರೂ, ಒಡಹುಟ್ಟಿದ ಅಣ್ಣನೂ, ತನ್ನನ್ನು ಆಗಲುವರೆಂದ ಮೇಲೆ, ಯಾವುದೋ ಒಂದು ವಿಧವಾದ ವ್ಯಾಸನ ಆವರಿಸಲಿಕ್ಕಿಲ್ಲ—ಆದರೆ ಎಷ್ಟೊಂದು ದಿನ ಇಲ್ಲಿರುವುದು? ಮೇಲಾಗಿ ಮನೆಯನ್ನು ಆಳುಕಾಳಿನ ವಶ ಒಪ್ಪಿಸಿ ಶಾಮರಾಯರು ಇಲ್ಲಿಗೆ ಬಂದಿರುವುದರಿಂದ, ಅಲ್ಲಿನ ಪರಿಸ್ಥಿತಿ ಹೇಗಿದೆಯೋ? ಒಡನೆ ಹೋರಡಬೇಕೆಂಬ ಹಂಬಲ ಆವರಿಗೂ ಇರುತ್ತದಲ್ಲವೇ? ಆದುದರಿಂದ ಆವರುಗಳು ಲಕ್ಷ್ಮಿಯ ಕೋರಿಕೆಯನ್ನು ನಿರಾಕರಿಸಿದರು. ಲಕ್ಷ್ಮಿ ಮಾವನ ಕೂಡ, ಪತಿಯ ಕೂಡ, ಸ್ವೇಷನಾವರೀಗೂ ಬಂದಿದ್ದ ಅಗಲಲಾರದ ಮನಸ್ಸಿನಿಂದ, ತನ್ನ ತಾಯ್ತುಂದೆಯರನ್ನೂ, ಅಣ್ಣನನ್ನೂ, ಬೀಳೊಂಟ್ಟು ಮನೆಗೆ ಹಿಂತಿರುಗಿದಳು.

### ಒಂಟ

ಕೋಡಂಡ ಹೊಂಚು ಹಾಕುತ್ತಿದ್ದ ದೇನೂ ಅಪ್ರಯೋಜನವಾಗಲಿಲ್ಲ. ರಾಫು ಕಂಪೆನಿಗೆ ನೋಸಮಾಡುವುದು ದಿಟ್ಟವೆಂದು ಅವನೀಗ ನಿರ್ಧರಿಸಿದನು. ಅನೇಕ ವೇళೆ ಲೆಕ್ಕ ಪತ್ರಗಳಿಗೂ, ಹಣಕಾಸಿಗೂ, ಸಂಬಂಧವೇ ಇರುತ್ತಿರಲಿಲ್ಲ. ತಂದೆಯ ಕೂಡ ಈಗವನು ರಾಫುವನ್ನು ತೆಗೆದುಹಾಕಬೇಕೆಂದು ನಿಬಂಧಿಸಿದನು. ಮೊದಲು ತೆಣ್ಣಿರು ಸ್ವಲ್ಪ ಅಲೋಚಿಸತ್ತೊಡಗಿದರು; ಆಮೇಲೆ ಸರಿ ಎಂದರು. ಈ ಸಂಧಾನಗಳಿಲ್ಲ ಹೇಗೋ ರಾಫುವಿಗೂ

తిలియితు. అవరాగి హోగేందు హేళువుదక్కింత, తానా గియీ హోర బరువుదు మయాదెయిందిణిసి, తాను కెలసక్కే రాజినామేయిత్తి రువుదాగి తిలిసి, తన్న లీక్కపత్ర గళన్న తిరిగికొండు హోరబందను. మగ శిట్టిరన్న బిట్టు బందుదు గుండూరాయరిగే స్పుల్చ ఆసమాధానవే; సంపాదనేగల్లదిద్ద రూ అవరంభ ఉదారిగళ సంగ మేల్తుట్ట ద్వేందు అవర అభిప్రాయ. ఈగ రాఘు తానే హోన ఉముబత్తి కంపేనియోందన్న సాధా పిసలు ప్రయత్నిసిదను. ఆరేళు వషాగళ ఆనుభవ అవనిగిమ్మదరింద, కెలసద మమఫవన్నెల్ల ఆవను తిలిదుకొండిద్దను. మోదలు ఈ సుద్దియన్న ఆవను తాయిగే తిలిసిదను. ఆనంతర తందెయ కివిగూ సుద్ది ముట్టుతు. అవరిగే ఆధ్యమనస్వాదరూ, కొనెగే ఒప్పిదరు. మనే బాడిగేగి తెగిముకోళ్వవ కాగిర లిల్ల. శివరాంపేటియల్లి ఇవరదే స్పుంత మనే ఇద్దితు. రాఘు తుంబ హషింతనాదను. తాను హోసదాగి సాధా పిస లిరువ కంపేనియల్లి తన్న మిత్రరుగళిల్ల కెలసక్కే ఎడి కొట్టిను. సరోజళ మనెగే హోగి ఆవళగూ ఈ సంతోష సమాచార తిలిసిదను. ఆదరి ఆవళన్న తన్న కంపేనిగే సేరిగికొళ్వవ ధ్వేయమాడలాగలిల్ల. ఏకెందరి ఆదరింద ఎష్టోంమ ఆనానుకొలకేగళాగుత్తెవేందు ఆవను తిలిదిద్దను. తంచేయ పూర్వ కోపక్కే ఆహుతియాగలు ఆవను ఇష్టపడలిల్ల. ఆదుదరింద ఆవను సరోజళగే బుద్ధివాద హేళిదను. ఆవళన్న ఇన్నూ హెచ్చు గమనిసి కొళ్వవుదాగి ఆవను ఆవళిగి వాగ్గాన కొట్టిను మూల ధన మూరు సకస్త రూపాయిగళన్న కాకువుదేందు తేమాణిసలాగిద్దితు. గుండూరాయర బిళ ఎరడు

ಸಹಸ್ರ ರೂಪಾಯಿಗಳೇ ಇದ್ದಿತು. ಉಳಿಕೆಗಾಗಿ ಭತ್ತೆ ಮಾರಿ, ಅದು ಮಾರಿ ಇದು ಮಾರಿ, ಹೇಗೇಗೋ ಸರಿಮಾಡಿಕೊಟ್ಟಿರು. ಬಾಡಿಗೆ ಕೊಟ್ಟಿದ್ದ ಮನೆಯನ್ನು ಖಾಲಿಮಾಡಬೇಕೆಂದು ಮೂರು ತಿಂಗಳ ಮುಂಚಿತವಾಗಿಯೇ ಅವರು ನೋಟೀಸು ಕೊಟ್ಟಿದ್ದರು. ಈಗ ಮನೆ ಖಾಲಿಯಾಯಿತು. “ಸುಗಂಧ ಪರಿಮಳ ದ್ರವ್ಯಗಳ ಕಂಪೆನಿ. ತಯಾರಿಕೆ:—ಜಿ. ರಾಫ್ರೆನೇಂದ್ರ್” ಎಂದವನು ದೊಡ್ಡ ದೊಂದು ಚೋಡೆನ್ನು ಹಾಕಿಸಿದನು. ಗುಂಡೂ ರಾಯರೂ ಈಗ ಮನೆಯಲ್ಲಿರುತ್ತಿರಲಿಲ್ಲ. ಕೆಲಸ ಕಾರ್ಯಗಳು ತಮಗೆ ತಿಳಿಯಿದ್ದರೂ ಕಂಪೆನಿಯಲ್ಲಿ ಅವರು ಸುತ್ತಾಡಿ ಕೊಂಡಿರುತ್ತಿದ್ದರು. ರಾಫ್ರೆ ಪಾಳ್ಯಕ್ಕೆ, ಮಾವನಮನೆಗೆ, ತಾನು ಹೊಸದಾಗಿ ಉಂಡುಬತ್ತಿ ಕಂಪೆನಿಯೊಂದನ್ನು ಸಾಫ್ತ್‌ಪಿಸಿರುವುದಾಗಿ ಪತ್ತ ಬರೆದನು. “ಸುಗಮವಾಗಿ ನಡೆಯಲೆಂದು ನಾವು ಆಶೀರ್ವದಿಸುತ್ತೇವೆ” ಎಂದು ಅಲ್ಲಿಂದ ಪ್ರತ್ಯುತ್ತರ ಬಂದಿತು. ಹೀಗೆ ರಾಫ್ರೆವಿನ ಜೀವನದಲ್ಲಿ ಈಗ ಎರಡನೇ ಫೋಟ್ ಪ್ರಾರಂಭ ವಾಯಿತು.

## ೫೯

ರಾಯಲ್ ಖಾಲಿಗೆ ಈಗ ರಾಫ್ರೆ ಪದೇಪದೇ ಹೋಗುತ್ತಿದ್ದನು. ಮೊದಲಿನಂತೆ ಈಗೆನೂ ಅವನಿಗೆ ಹಣಕಾಸಿಗೆ ಅಡ ಚಟ್ಕೆಯಿರಲಿಲ್ಲ. ಏಕೆಂದರೆ ಅವನಿಗೆ ಕಂಪೆನಿಯೊಂದರ ಮಾಲೀಕನಾಗಿದ್ದನು. ಅದರಲ್ಲಿ ಅವರಿವಿತವಾದ ಲಾಭವು ಅವನಿಗೆ ದೊರಕುತ್ತಿದ್ದಿತು. ಏತ್ತರುಗಳನ್ನೂ ಸೇರಿಸಿಕೊಂಡು ಅವನಿಗೆ ಮೇಲ್ಮೈಟ್ಟಿದ ಪಾನಕಗಳನ್ನೇ ಕುಡಿಯಲಾರಂಭಿಸಿದನು— ಇಂಥ ವ್ಯವಹಾರಗಳಲ್ಲಿ, ಹಣಕಾಸು ಇದ್ದು ಧಾರಾಳ ಮಾಡುವವರ ಬಳಿಯಲ್ಲಿ, ಸ್ನೇಹಿತರು ಕೂಡುವುದು ಬಂಳಿಗೆ ಜಾಸ್ತಿ.

ರಾಘುವಿಗೆ ಬಳಗವೂ ಹೆಚ್ಚಾಯಿತು. ಸುರಾಪಾನ ಮಾಡಿದವನ್ನಿಗೆ ಅಧಿಕ ಕಾಮೋದ್ದೀಕ ಉಂಟಾಗುವುದು ಸಹಜ. ಅವನ ಅನೇಕ ಮಿಶ್ರರು ಕೆಲವು ವೇಳೆ ಕೊಪ್ಪಲಿನಲ್ಲಿರುವ ಕೆಲವು ದಾಸಿಯರ ಮನಿಗೆ ಅವನನ್ನು ಎಳೆದೊಯ್ಯುವುದೂ ಉಂಟು. ಕೆಲವು ವೇಳೆ ಅವನು ಸರೋಚಳ ಮನಿಗೆ ಹೋಗುವುದೂ ಉಂಟು. ಆದರೆ ಸುರಾಪಾನ ಮಾಡಿದವನು ಮತ್ತಿನಲ್ಲಿ, ತನ್ನ ಕಾಮಕೇಳಿಕೆಗಳನ್ನು ತೀರಿಸಿಕೊಳ್ಳಲು, ಮಡದಿಗಿಂತ ಹೆಚ್ಚಾಗಿ ದಾಸಿಯರನ್ನೇ ಅಪೇಕ್ಷಿಸುತ್ತಾನೆ. ಅಂಥ ಸಂದರ್ಭಗಳಲ್ಲಿ ಅವರು ತೃಪ್ತಿಪಡಿಸುವನ್ನು ಮಡದಿಯಿಂದ ಆಗಲಾರದು. ಇದು ಲೋಕಸ್ಥಿತಿ. ತಾನು ಎಲ್ಲಿಗೆ ಹೋದರೂ ಮತ್ತು ನಿಂತಮೇಲೇ, ಒಂದು ಸ್ತ್ರಿಮಿತಕ್ಕೆ ಬಂದ ಮೇಲೆ, ರಾಘು ಎಚ್ಚುತ್ತುಕೊಳ್ಳುತ್ತಿದ್ದನು. ಲಕ್ಷ್ಮಿಯ ಚಿತ್ರ ಅವನ ಕಣ್ಣ ಮುಂದೆ ಕಟ್ಟಿನಿಂತಂತಾಗುತ್ತಿತ್ತು. ಈವರಿಗೆ ಅವನು ಎಷ್ಟೋ ಹೆಂಗಸರ ಸಂಪರ್ಕ ಮಾಡಿದ್ದನು. ಆದರೆ ಅವರಲ್ಲಾರೂ ಲಕ್ಷ್ಮಿಯಂತೆ ಕಳೆಯಳ್ಳವರಾಗಿ, ನಿಮ್ರಲಚಿತ್ತರಾಗಿ ಇದ್ದಿರಲಿಲ್ಲ. ಅವಳ ಪವಿತ್ರವಾದ ಹೃದಯ, ಅವನ ಎದೆ ಡಬಗುಟ್ಟಿವಂತೆ ಮಾಡಿದ್ದಿತು. ತನ್ನ ಗುಟ್ಟನ್ನು ಯಾವ ವಿಧದಿಂದಲೂ ಪತ್ತಿ ತಿಳಿದುಕೊಳ್ಳುತ್ತಿದೆಯೂ ಹಾಗೇನಾದರೂ ಅವಳು ತಿಳಿದುಕೊಂಡಲ್ಲಿ, ಅವಳ ಮನಸ್ಸು ನೀರಾಗಿ ಹರಿಯುವುದೆಂದೂ, ಅವನು ಬಹಳ ಜಾಗರೂಕತೆಯಿಂದಲೇ ವರ್ತಿಸುತ್ತಿದ್ದನು. ಯಾವುದೇ ದುಕ್ಕಟಿಗಳು ಮಾನವನಿಗೆ ತಗಲಿದಲ್ಲಿ, ಅವನನ್ನು ಅವು ಬೇಗನೆ ಬಿಡುವುದಿಲ್ಲ. ಬೇರೂರಿ ದೊಡ್ಡ ಮರವಾದರಂತೂ ತೀರಿತು. ಕಷ್ಟವೆಂಬ ಕೊಡಲಿ ತಾಗಿ ಆದರೆ ಬುಡಮಟ್ಟ ಕತ್ತರಿಸಿದರೇನೇ ಆದು ಸರಿಹೋಗುತ್ತದೆ. ರಾಘು ಬುದ್ಧಿಶಾಲಿ; ವ್ಯಾಪಾರದಲ್ಲಿ ನಿಪುಣ. ಆದರೆ ಹೈಫಿಚಾರ, ಮಧುಪಾನ ಮುಂತಾದ ಹಂಬಲಗಳೆಲ್ಲ ಅವನ ಸುತ್ತಲೂ ಹಬ್ಬಿ, ಅವನನ್ನು ಕಾಣಿದ ಹಾಗೆ ಮಾಡಿದ್ದವು. ಲಕ್ಷ್ಮಿ ಮನಿಗೆ

ಸಹಸ್ರ ರೂಪಾಯಿಗಳೇ ಇದ್ದಿತು. ಉಳಿಕೆಗಾಗಿ ಭತ್ತೆ ಮಾರಿ, ಅದು ಮಾರಿ ಇದು ಮಾರಿ, ಹೇಗೇಗೋ ಸರಿಮಾಡಿಕೊಟ್ಟಿರು. ಬಾಡಿಗೆಗೆ ಕೊಟ್ಟಿದ್ದ ಮನೆಯನ್ನು ಖಾಲಿಮಾಡಬೇಕೆಂದು ಮೂರು ತಿಂಗಳ ಮುಂಚಿತವಾಗಿಯೇ ಅವರು ನೋಟೀಸು ಕೊಟ್ಟಿದ್ದರು. ಈಗ ಮನೆ ಖಾಲಿಯಾಯಿತು. “ಸುಗಂಧ ಪರಿಮಳ ದ್ರವ್ಯಗಳ ಕಂಪೆನಿ. ತಯಾರಿಕೆ:—ಜಿ. ರಾಫ್ರೆನೇಂದ್ರ್” ಎಂದವನು ದೊಡ್ಡದೊಂದು ಚೋರ್ಡನ್ನು ಹಾಕಿಸಿದನು. ಗುಂಡೂ ರಾಯರೂ ಈಗ ಮನೆಯಲ್ಲಿರುತ್ತಿರಲಿಲ್ಲ. ಕೆಲಸ ಕಾರ್ಯಗಳು ತಮಗೆ ತಿಳಿಯಿದ್ದರೂ ಕಂಪೆನಿಯಲ್ಲಿ ಅವರು ಸುತ್ತಾಡಿ ಕೊಂಡಿರುತ್ತಿದ್ದರು. ರಾಫ್ರೆ ಪಾಳ್ಯಕ್ಕೆ, ಮಾವನಮನೆಗೆ, ತಾನು ಹೊಸದಾಗಿ ಉದುಬತ್ತಿ ಕಂಪೆನಿಯೊಂದನ್ನು ಸಾಫ್ತ್‌ಪಿಸಿರುವುದಾಗಿ ಪತ್ತ ಬರೆದನು. “ಸುಗಮವಾಗಿ ನಡೆಯಲೆಂದು ನಾವು ಆಶೀರ್ವದಿಸುತ್ತೇವೆ” ಎಂದು ಅಲ್ಲಿಂದ ಪ್ರತ್ಯುತ್ತರ ಬಂದಿತು. ಹೀಗೆ ರಾಫ್ರೆವಿನ ಜೀವನದಲ್ಲಿ ಈಗ ಎರಡನೇ ಘಟ್ಟ ವಾರಂಭ ವಾಯಿತು.

## ೫೯

ರಾಯಲ್ ಖಾಲಿಗೆ ಈಗ ರಾಫ್ರೆ ಪದೇಪದೇ ಹೋಗುತ್ತಿದ್ದನು. ಮೊದಲಿನಂತೆ ಈಗೆನೂ ಅವನಿಗೆ ಹಣಕಾಸಿಗೆ ಆಡ ಚಟ್ಟೆಯಿರಲಿಲ್ಲ. ಏಕೆಂದರೆ ಅವನಿಗೆ ಕಂಪೆನಿಯೊಂದರ ಮಾಲೀಕನಾಗಿದ್ದನು. ಆದರಲ್ಲಿ ಅವರಿಂದ ವಾದ ಲಾಭವು ಅವನಿಗೆ ದೊರಕುತ್ತಿದ್ದಿತು. ಏತ್ತರುಗಳನ್ನೂ ಸೇರಿಸಿಕೊಂಡು ಅವನಿಗೆ ಮೇಲ್ಮೈಟ್ಟಿದ ಪಾನಕಗಳನ್ನೈ ಕುಡಿಯಲಾರಂಭಿಸಿದನು— ಇಂಥ ವ್ಯವಹಾರಗಳಲ್ಲಿ, ಹಣಕಾಸು ಇದ್ದ ಧಾರಾಳ ಮಾಡುವವರ ಬಳಿಯಲ್ಲಿ, ಸ್ನೇಹಿತರು ಕೂಡುವುದು ಬಳಳ ಜಾಸ್ತಿ.

ರಾಘುವಿಗೆ ಬಳಗ್ಗೊ ಹೆಚ್ಚಾಯಿತು. ಸುರಾಪಾನ ಮಾಡಿದವ ನಿಗೆ ಅಧಿಕ ಕಾಮೋದ್ದೀಕ ಉಂಟಾಗುವುದು ಸಹಜ. ಅವನ ಅನೇಕ ಮತ್ತರು ಕೆಲವು ವೇಳಿ ಕೊಪ್ಪಲಿಸಲ್ಪಿರುವ ಕೆಲವು ದಾಸಿಯರ ಮನಿಗೆ ಅವನನ್ನು ಎಳೆದೊಯ್ಯುವುದೂ ಉಂಟು. ಕೆಲವು ವೇಳಿ ಅವನು ಸರೀರಾಚಳ ಮನಿಗೆ ಹೋಗುವುದೂ ಉಂಟು. ಆದರೆ ಸುರಾಪಾನ ಮಾಡಿದವನು ಮತ್ತಿನಲ್ಲಿ, ತನ್ನ ಕಾಮಕೇಳಕೆಗಳನ್ನು ತೀರಿಸಿಕೊಳ್ಳಲು, ಮಡದಿಗಿಂತ ಹೆಚ್ಚಾಗಿ ದಾಸಿಯರನ್ನೇ ಅವೇಕ್ಷಿಸುತ್ತಾನೆ. ಅಂಥ ಸಂದರ್ಭಗಳಲ್ಲಿ ಅವರು ತೃಪ್ತಿಪಡಿಸುವಷ್ಟು ಮಡದಿಯಿಂದ ಆಗಲಾರದು. ಇದು ಲೋಕಸ್ಥಿತಿ. ತಾನು ಎಲ್ಲಿಗೆ ಹೋದರೂ ಮತ್ತು ನಿಂತಮೇತೆ, ಒಂದು ಸ್ತ್ರಿಮಿತಕ್ಕೆ ಬಂದ ಮೇತೆ, ರಾಘು ಎಚ್ಚತ್ತುಕೊಳ್ಳುತ್ತಿದ್ದನು. ಲಕ್ಷ್ಮೀಯ ಚಿತ್ರ ಅವನ ಕಣ್ಣ ಮುಂದೆ ಕಟ್ಟಿನಿಂತಂತಾಗುತ್ತಿತ್ತು. ಈವರಿಗೆ ಅವನು ಎಪ್ಪೋರ್ತಿ ಹೆಂಗಸರ ಸಂಪರ್ಕ ಮಾಡಿದ್ದನು. ಆದರೆ ಅವರಲ್ಲಾರೂ ಲಕ್ಷ್ಮೀಯಂತೆ ಕಳೆಯಳ್ಳವರಾಗಿ, ನಿಮ್ರಲಚಿತ್ರರಾಗಿ ಇದ್ದಿರಲಿಲ್ಲ. ಅವಳ ಪವಿತ್ರವಾದ ಹೃದಯ, ಅವನ ಎದೆ ಡಬಗುಟ್ಟಿವಂತೆ ಮಾಡಿದ್ದಿತು. ತನ್ನ ಗುಟ್ಟನ್ನು ಯಾವ ವಿಧದಿಂದಲೂ ಪತ್ತಿ ತಿಳಿದುಕೊಳ್ಳುತ್ತಾರೆ ಹಾಗೇನಾದರೂ ಅವಳು ತಿಳಿದುಕೊಂಡಲ್ಲಿ, ಅವಳ ಮನಸ್ಸು ನೀರಾಗಿ ಹರಿಯುವುದೆಂದೂ, ಅವನು ಬಹಳ ಜಾಗರೂಕತೆಯಿಂದಲೇ ವರ್ತಿಸುತ್ತಿದ್ದನು. ಯಾವುದೇ ದುಶ್ಚಟಿಗಳು ಮಾನವನಿಗೆ ತಗಲಿದಲ್ಲಿ, ಅವನನ್ನು ಅವು ಬೇಗನೆ ಬಿಡುವುದಿಲ್ಲ. ಬೇರೂರಿ ದೊಡ್ಡ ಮರವಾದರಂತೂ ತೀರಿತು. ಕಟ್ಟುವೆಂಬ ಕೊಡಲಿ ತಾಗಿ ಆದರೆ ಬುಡಮಟ್ಟ ಕತ್ತರಿಸಿದರೇನೇ ಆದು ಸರಿಹೋಗುತ್ತದೆ. ರಾಘು ಬುದ್ಧಿಶಾಲಿ; ವಾತಾವಾರದಲ್ಲಿ ನಿಪುಣ. ಆದರೆ ವ್ಯಾಖಿಭಾರ, ಮಧುಪಾನ ಮುಂತಾದ ಹಂಬಲಗಳಲ್ಲಿ ಅವನ ಸುತ್ತಲೂ ಹಬ್ಬಿ, ಅವನನ್ನು ಕಾಣಿದ ಹಾಗೆ ಮಾಡಿದ್ದನು. ಲಕ್ಷ್ಮೀ ಮನಿಗೆ

ಕಾಲಿಟ್ಟ ಮೇಲೆ ಹೆಚ್ಚಿಗೆ ಅವನು ಸರೋಜಳ ಮನೆಗೆ ಹೊಗೆ ದಿದ್ದರೂ, ಆಗಾಗ್ಯ ಹೊಗಿ ಬರುತ್ತಿದ್ದನು. ಅದರೆ ಈಗ ಮೊದಲಿಗಿಂತ ಒಂದು ವಿಶೇಷ ಜಾಸ್ತಿಯಾಯಿತು. ಅದೇನೆಂದರೆ ಅವನು ಕೆಟ್ಟರ ಕಂಪೆನಿ ಬಿಟ್ಟಮೇಲೆ, ಸರೋಜಳ ಮೈಮೇಲೆ, ಮೊದಲಿಗಿಂತ ಈಗ ಆಭರಣಗಳು ಜಾಸ್ತಿಯಾದುವು. ಬಹು ಚೆಲೆ ಬಾಳುವ ಸೀರೆಗಳನ್ನು ಅವಳಿಗ ಉಡಲಾರಂಭಿಸಿದೆ.

## ೬೦

ಹಲವು ತಿಂಗಳುಗಳು ಕಾಲವೆನ್ನುವ ರಸ್ತೆಯಲ್ಲಿ ಓಡೋಡುತ್ತಿದ್ದವು. ಸುಗಂಧ ಕಂಪೆನಿಗೆ ಗುರುವಾರ ರಜೆ ಬಿಡಲಾಗಿತ್ತು— ಒಂದು ಗುರುವಾರ. ಲಕ್ಷ್ಮೀ ಪತಿಯ ಕೂಡ ಸಿನಿಮಾ ನೋಡಲು ಅವೇಕ್ಕಿಪಟ್ಟಿಳು. ರಾಘು ತನ್ನ ಮಡದಿಯನ್ನು ಕರೆದುಕೊಂಡು ಮೊದಲನೇ ಆಟಕ್ಕೆ ಹೊರಟನು. ಲಕ್ಷ್ಮೀ ಅತ್ಯೇಯನ್ನೂ ಕೂಡ ಬರಬೇಕೆಂದು ನಿರ್ಬಂಧ ನಾಡಿದೆ. ಆದರೆ ಶಾರದಮ್ಮ ನವರು ಕೊನೆಗೂ ಬರುವುದಿಲ್ಲವೆಂದೇ ಬಿಟ್ಟರು. ಗುಂಡೂ ರಾಯರು “ನೀವೀದಿನ ಹೊಗಿದ್ದ ಬನ್ನಿರಮ್ಮಾ; ಮತ್ತೊಂದು ದಿನ ನಾವು ನೋಡುತ್ತೀವೆ” ಎಂದು ಸೊಸಿಗಿ ಸಮಾಧಾನ ಹೇಳಿದರು. ತುಂಬು ಯೋವನದಲ್ಲಿರುವ ದಂಪತ್ತಿಗಳ ಕೂಡ, ಮುದುಕರುಗಳಾದ ತಾವು ಹೊರಟರೆ, ಅವರ ಸರಸ ಸಂಭಾಷಣೆಗಳಿಗೂ, ಮತ್ತಿತರ ವ್ಯವಹಾರಗಳಿಗೂ, ಅಡ್ಡಿಯಾಗುತ್ತದೆಂದು ಅನುಭವಸ್ಥರಾದ ಅವರಿಗೇನು ತಿಳಿಯದೆ? ಮಡದಿಯನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ರಾಘು ಆಟ ನೋಡುತ್ತಿದ್ದರೂ, ಸಮಯ ದಲ್ಲಿ ಅವನ ಕಣ್ಣಗಳು ನಾಲ್ಕುರು ಕಡೆಗಳಿಗೂ ಹಾಯುತ್ತಿದ್ದವು. ಅವನು ದೃಢ ಮನಸ್ಸಿಲ್ಲದ ಚಂಚಲ ಸ್ವಭಾವದವನಾಗಿದ್ದನು. ಆ ದಿನದ ಕಥೆ ಹೀಗಿತ್ತು: ಕಫಾನಾಯಕ ಸ್ವಿಟ್ಟು

ಕುಡುಕೆ, ಮನಸೋಯಿಚ್ಛೆ ಕುಡಿಯುತ್ತಾನೆ. ಬೂದು ಬಣ್ಣಿದೆ ಆ ನೀರನ್ನು ಒಳಕ್ಕೆ ಬಗ್ಗಿಸಿ ಮನೆಗೆ ಬಂದ ಮೇಲೆ ಅವನು ತೂರಾಡುತ್ತಾನೆ. ಅವನ ಮಡದಿ ಸಾಧ್ಯ. ಪತಿಯ ಚಯ್ಯೆಯನ್ನು ಕಂಡು ಅವನಿಗೇನೋ ವಾಗಿ ಎಂದವಳು ಹಲುಬು ತ್ತಾಳೆ, ಬೆಂಟ್ಟತ್ತಾಳೆ. ಕ್ರಮೇಣ ರಹಸ್ಯ ಬಯಲಾಗುತ್ತದೆ. ಕಥಾಸೂತ್ರ ಹೀಗೆ ಸಾಗುತ್ತಲಿದೆ. ಈ ದೃಶ್ಯ ಸೋಧಿದಾಗ ಲಕ್ಷ್ಮಿಗೆ ಏನೋ ಒಂದು ವಿಧದ ಭೀತಿ ಮನಸ್ಸಿನಲ್ಲಿ ಭಯಂಕರ ವಾಗಿ ಉಪ್ಪನ್ನವಾಯಿತು. ಹಾಗಾದರೆ ತನ್ನ ಪತಿ....? ತಾನು ಚಿಕ್ಕವಳಾಗಿ ಉರಿನಲ್ಲಿದ್ದಾಗ ನಡೆದೊಂದು ಸಂಭವ ಈಗವಳ ನೆನಪಿಗೆ ಬಂದಿತು. ಶಾಮರಾಯರ ಮನೆಯ ಹೊಲೆಯರ ಆಳೊಬ್ಬನು, ಅಳತೆಗೆ ಮೀರಿ ಕುಡಿದು, ಏನೇನೋ ಕೂಗಿಕೊಂಡು ಫಾಸಿಮಾಡುತ್ತದ್ದನು. ಅವನ ಕಣ್ಣಿಗಳೆಲ್ಲ ಕೆಂಪಗಿದ್ದನು. ಹುಣ್ಣನಂತೆ ಅವನು ವರ್ತಿಸುತ್ತದ್ದನು. ಯಾವ ಶ್ಯಾಮ ಭೋಗ್ಯಾರ್ಥಿ, ನಸ್ಸೇಇವಾ' ಎಂದು ಕೂಗಾಡುತ್ತದ್ದನು. ಲಕ್ಷ್ಮಿಗೆ ಅವನನ್ನು ಕಂಡರೆ ಸ್ತೀತಿ. ಮನೆಗೆ ಅಚ್ಚುಮೆಚ್ಚಿನ ಆಳು ಅವನೇ ಆಗಿದ್ದನು. ಅವನು ಈಗೇಕೆ ಹೀಗೆ ಆಡುತ್ತಾನೆಂದು ಲಕ್ಷ್ಮಿ ಪಕ್ಕದವರಲ್ಲಿಬ್ಬನನ್ನು ಕೇಳಿದುದಕ್ಕೆ “ಅವ ಹೆಂಡ ಕುಡಿದವ್ಯೇ ತಾಯಿ” ಎಂದವನು ಉತ್ತರವಿತ್ತನು. ಹೆಂಡ ಎಂದರೇನೆಂಬುದು ಪಾಪ ಅವಳಿಗೆ ಹೇಗೆ ತಿಳಿಯಬೇಕು? “ಹಾಗೇಂದರೇನೋ ಎಂದು ತಿರುಗಿ ಕೇಳಿದುದಕ್ಕೆ” ಆದು ಈಚಲ ಮರದ ರಸವೆಂದೂ, ಮಾದಕ ವಸ್ತುವೆಂದೂ, ಅದನ್ನು ಕುಡಿದಾಗ ಅವನಿಗೆ ಪ್ರಜ್ಞೆ ತಪ್ಪವುದೆಂದೂ ಆಭಾಸವಾದಲ್ಲಿ ಅದನ್ನು ಬಿಡಲು ಸಾಧ್ಯವೇಯಿಲ್ಲಿಂದೂ, ತಿಳಿಯ ಬಂದಿತು. ಮೇಲೂ ಅವನು ಹೇಳಿದನು :— “ತಾಯಿ, ಬೇಕಾದೆ ನಾಳೆ ಅವನ್ನೆ ಕೇಳೊಡಿ. ಅದ್ಯಾಕೆ ನೆನ್ನೆ ಹಾಗ್ಯಾಡ್ದೆ ಅಂತ. ಅವನೇ ಹೇಳುವ್ಯೇ” ಎಂದನು. ಮಾರ ನೆಯ ದಿನ ಲಕ್ಷ್ಮಿ ಅವನನ್ನು ಕಂಡು ಕೇಳುವುದಕ್ಕೆ ಹೆದರಿದಳು.

ಅದರೂ ಘೈಯೆಮಾಡಿ “ನಿನ್ನೆ ಏಕೆ ರಂಗ ಹಾಗೆ ಕೂಗಾಡು ತಿದ್ದೆ” ಎಂದು ಕೇಳಿಯೇ ಬಿಟ್ಟುಳು. ಅವನಾಗ ಲಕ್ಷ್ಮಿಗೆ ಮುಖ ತೋರಿಸಿ ಮಾತನಾಡಲೂ ಸಾಧ್ಯವಿರಲಿಲ್ಲ. ಅವನು ತಲೆ ಬಗ್ಗಿಸಿಕೊಂಡೇ “ನಿನ್ನೆ ನಾನು ದೊಡ್ಡ ಯ್ಯಾವ್ಯಾರ್ ಬಯ್ದುಬಬ್ಬಾ ತಾಯಿ” ಎಂದು ಕೇಳಿದನು. “ಹಾದು ಕಣ್ಣೋ” ಎಂದು ಲಕ್ಷ್ಮಿ ನಗು ನಗುತ್ತಲೇ ಉತ್ತರವಿತ್ತಳು. ಅವನು ಮುಖ ತಿರುಗಿಸಿಕೊಂಡೇ ಮೌನವಾಗಿ ಕುಳಿತನು. ತನ್ನ ಒಡ ತಿಯ ಬಳಿ ಮಾತನಾಡಲು ಸಹ ಈಗ ನಾಚಿಕೆ. ಹಾಗೂ ಬಿಡದೆ ಲಕ್ಷ್ಮಿ “ಅದೇಕೂ ನಿನ್ನೆ ಹಾಗೆ ಮಾಡಿದೆ” ಎಂದು ಕೇಳಿದ್ದಕ್ಕೆ, ಅವನೆಲ್ಲವನ್ನೂ ವಿವರಿಸಿ ಹೇಳಿದ್ದನು. “ನಾ ಬಲ್ಲಾ ತಾಯಿ. ಎಷ್ಟೂ ಜನ ದೊಡ್ಡ ದೊಡ್ಡವರು ಕುಡಿತವೇ, ನಿಮ್ಮವು ಕುಡಿತವೇ” ಎಂದಾಗ, ಲಕ್ಷ್ಮಿ “ಥೂ” ಎಂದಳು. “ಹಾಗಲ್ಲ ಕಣ್ಣ ತಾಯಿ, ಅವರೆಲ್ಲ ಹೆಂಡ ಕುಡ್ಡಲ್ಲ. ಬಾಂದಿ, ವೀಸ್ತಿ ಅಂತದೆ. ಅದ್ದೆಲ್ಲ ಸೀಮೇಕೆ ಮಾಡಿ ಮಾಡಿ ಕಳಿಸ್ತವೇ, ನಾ ಕಾಫಿ ತೋಟ್ಟಲಿದ್ದಾಗ ತೋಡಿವ್ಯಾ, ಅಂಥಾದ್ದೆ ಅವು ಕುಡ್ಡಿದು. ಬಡ್ಡಿಮ್ಮನ್ನುಮಂದು ಅಭ್ಯಾಸ ಮಾಡುಬ್ಬರ್ಪಿ ಬುಡುದೇ ಯಿಲ್ಲ ಕಣ್ಣ ತಾಯಿ. ದರಿದ್ರದ ಬಡ್ಡಿಮಂದು. ಮನೇನೇ ನಾಸಾ ಮಾಡುಡ್ಡದೆ” ಎಂದುತ್ತರವಿತ್ತಿದ್ದನು. ತನ್ನ ಪತಿ ಕುಡುಕನೇ?— ಲಕ್ಷ್ಮಿಗೆ ಕಣ್ಣ ಕಟ್ಟಿದಂತಾಯಿತು. ತಲೆಯಿಲ್ಲ ಸುತ್ತ ಲಾರಂಭಿಸಿತು. ಕಣ್ಣಗಳಿಂದ ಅಶ್ವವು ಪಳನಳನೆ ಹೊರಗೆ ಬರಲಾ ರಂಭಿಸಿತು. ತನ್ನ ಎರಡೂ ಕೈಗಳನ್ನು ಆಸನದ ಒರಗುವ ಚೆಂಚಿನ ಹಿಂಭಾಗದಲ್ಲಿ ಇರಿಸಿ, ಮುಖ ಮರೀಮಾಚಿಕೊಂಡು ಅತ್ತಳು. ದುಃಖಾಗ್ನಿ ಅವಳ ಶರೀರದಾಢ್ಯಂತ ಆವರಿಸಿ, ಅವಳನ್ನು ಬಹೇಳವಾಗಿ ಸುಡಲಾರಂಭಿಸಿತು. ‘ದೇವರೇ’ ಎಂದು ಮನಸ್ಸಿನಲ್ಲಂದುಕೊಂಡಳು. ರಾಘು ಕಕ್ಷಾಬಿಕ್ಷೆಯಾದನು. ಅವಳ ಎರಡೂ ಕೈಗಳನ್ನು ಮೇಲಕ್ಕೆತ್ತಿ ಮುಖಕ್ಕೆ ಮುಖಮಾಡಿ

ಕೊಂಡು, “ಪಕೆ, ಪಕೆ, ಲಕ್ಷ್ಮಿ” ಎಂದು ಪ್ರಶ್ನಿಸಿದನು. ‘ಬಹಳ ತಲೆನೋವು’ ಎಂದಿಷ್ಟೇ ಅವಳು ಉತ್ತರಕೊಟ್ಟಿಳು. ‘ಹಾಗಾ ದರೆ ಮನಿಗೆ ಹೋಗೋಇಂವೇ’ ಎಂದು ರಾಘು ಪ್ರಶ್ನಿಸಿದ್ದಕ್ಕೆ ತಲೆಯಲ್ಲಾಡಿಸಿದಳು. ಇನ್ನೂ ಅಥ ಆಟ ಮುಗಿದೇ ಇರಲಿಲ್ಲ. ದಂಪತ್ತಿಗಳಿಬ್ಬಿರೂ ಹೊರಬಂದು ಮನೆ ಸೇರಿದರು. ರಾಘು ನಡೆದ ಸಮಾಚಾರವನ್ನು ತಾಯಿಗೆ ತಿಳಿಸಿದನು. ಒಡನೆ ಹಾಸಿಗೆ ಹಾಸಲಾಯಿತು. ಡಾಕ್ಟರನ್ನು ಕರೆದುಕೊಂಡು ಬರುತ್ತೇನೆಂದು ಗುಂಡೂರಾಯರು ಹೊರಟಿರು. “ ಏನೂ ಬೇಡಿ ಬಸ್ತಿ. ಬರೇ ತಲೆನೋವು ಅಷ್ಟೇ. ನನಗೆ ಆಗಾಗ್ಗೆ ಬರುತ್ತೇ.” ಎಂದು ಅವಳು ಮಾನನನ್ನು ತಡೆದಳು. ಶಾರದಮೃನವರು ಸೊಸೆಯ ತಲೆಗೆ ಅಮೃತಾಂಜನ ತಿಕ್ಕಿದರು. ಗುಂಡೂರಾಯರು ಪಕ್ಕದಲ್ಲೀ ನಿಂತಿದ್ದರು. ಸೊಸೆಗೆ ಒಂದಿಮ್ಮೆ ಚುಳುಕ್ಕಾ ಎಂದರೂ ಅವರಿಗೆ ಭಯ; ಅವಳ ಮೇರೆ ಅಮೃತ ಪ್ರೇಮ ಅವರಿಗೆ. ಈಗ ಲಕ್ಷ್ಮಿ ಮೆಲ್ಲನೇ ಎದ್ದು ಮಂಡಿಯ ಮೇಲೆ ಮಲಗಲು ಹೊರಟಿಳು. ಶಾರದಮೃನವರು “ ಸ್ವಲ್ಪ ತಡೆ: ಇಲ್ಲಿ ಇರು. ಮೇಣಿಸನಾರು ಸ್ವಲ್ಪ ಮಾಡುತ್ತೇನೆ. ಒಂದು ತುತ್ತು ತಿಂದು ಹೋಗುವಿಯಂತೆ ” ಎಂದು ಅಡಿಗೆ ಮನೆಯೊಳಗೆ ಹೊಕ್ಕಿರು. ಲಕ್ಷ್ಮಿಗೆ ಈಗ ಉಟ್ಟಿ ಬೇಕಾಗಿರಲಿಲ್ಲ. ಅವಳಿಗೆ ಈಗ ಪ್ರವಂಚವೇ ಬೇಕಾಗಿರಲಿಲ್ಲ. ಆದರೆ ಅತ್ಯೇಯ ಮಾತನ್ನು ಮೀರಬಾರದೆಂದು ಅಶ್ಲೀ ಒರಗಿಕೊಂಡು ಕುಳಿತಳು. ಶಾರದಮೃನವರು ಅಥ ಫಂಟಿಯಲ್ಲಿ ಮೇಣಿಸನಾರು ತಯಾರು ಮಾಡಿದರು. ಬೇಕೂ ಬೇಡದ ಹಾಗೆ ಒಂದರು ತುತ್ತು ತಿಂದು ಲಕ್ಷ್ಮಿ ಈಗ ಮೇರೆ ಒಂದು ಮಲಗಿದಳು. ಸ್ವಲ್ಪ ಹೊತ್ತು ಕಳೆದು ರಾಘುವೂ ಒಂದು ಮಲಗಿದನು. “ ಹೇಗಿದೆ ಈಗ ಲಕ್ಷ್ಮಿ ” ಎಂದವನು ಅವಳ ಹಣಿಯ ಮೇರೆ ಬೀರಳನಿರಿಸಿ ನೋಡಿದಾಗ, ಏನೂ ಇಲ್ಲವೆಂದು ಅವಳು ಉತ್ತರಕೊಟ್ಟಿಳು. ರಾಘುವಿಗೆ ನಿದ್ದೆ ಹತ್ತಿತು. ಅಥ

ರಾತ್ರಿಯಾದರೂ ಲಕ್ಷ್ಮಿತ್ವಗೆ ನಿದ್ದೆ ಹತ್ತೆ ಲಿಲ್ಲ. ಬಹಳವಾದ ದುಃಖ ಅವಳನ್ನು ಹಿಡಿದು ಮೇಲ್ಮೇಲ್ಗೆ ಅವಳು ಬಿಕ್ಕೆ ಬಿಕ್ಕೆ ಅಳಲಾರಂಭಿಸಿದಳು. ಅವಳ ಬಿಸಿ ನಿಟ್ಟುಸಿರು ಅವನಿಗೆ ತಾಗಿ, ಅವನನ್ನು ಎಚ್ಚರಗೊಳಿಸಿತು. ರಾಘು ಗಾಬರಿಯಿಂದೆದ್ದು ಕುಳಿತು ಪತ್ತಿಯ ಮುಖನ್ನು ನೋಡಿದಾಗ, ಜೀರ್ಣಿಂದು ಕಣು ಮುಚ್ಚಿಕೊಂಡು ಅವಳು ಮಲಗಿದ್ದರೂ, ಅವಳ ಕೆನ್ನೆಯ ಮೇಲೆ ನೀರು ಹರಿವುದನ್ನು ಅವನು ಕಂಡನು. ತಲೆದಿಂಬು ಅವಳ ಕಣ್ಣೆ ರಿನಿಂದ ನೆನೆದು ಒದ್ದೆ ಯಾಗಿತ್ತು. ‘ಲಕ್ಷ್ಮಿತ್ವ’ ಎಂದು ಅವಳ ಮೈಮೇಲೆ ಕೈಯಿಟ್ಟು, ಮೇಲ್ಗೆ ಅವನು ಅಲುಗಾಡಿಸಿದಾಗ ಅವಳು ಎದ್ದು ಕುಳಿತು, ಅವನೆ ಎರಡೂ ಕೈಗಳನ್ನು ಹಿಡಿದುಕೊಂಡು, ದುಃಖದಿಂದ “ನನ್ನದೊಂದು ಕೋರಿಕೆಗೆ ಬೆಲೆ ಕೊಡುವಿರಾ” ಎಂದು ಕೇಳಿದಳು. “ಹಾಗಂದರೇನೇ” ಎಂದವನು ವಾತ್ಸಲ್ಯ ದಿಂದ ಅವಳ ತಲೆಯನ್ನು ಸವರುತ್ತ ಕೇಳುತ್ತಿದ್ದೀರ್ಥಿ ಲಕ್ಷ್ಮಿತ್ವ ತಟಕ್ಕನೇ “ನನ್ನಾನೆ, ನೀವು ಕುಡಿಯುವುದನ್ನು ನಿಲ್ಲಿಸಬೇಕು” ಎಂದಳು. ರಾಘುವಿಗೆ ಈಗೆಲ್ಲ ಅರ್ಥವಾಯಿತು. ಈ ದಿನ ಆ ಸಿನಿಮಾಕ್ಕೆ ಹೋದುದೇ ತಪ್ಪಾಯಿತೆಂದು ಅವನು ತಿಳಿದು ಕೊಂಡನು. ಆದರೂ ಅದನ್ನು ವನು ಹೋರಗೆ ತೋರ್ಪಣಿಸಿಕೊಂಡೆ, “ಹುಳ್ಳ ಹುಡುಗಿ ಏನೇನೋ ಮನಸ್ಸಿನಲ್ಲಿ ಚಿಂತೆ ಹತ್ತಿಸಿಕೊಳ್ಳಬೇಡ, ಸುಮ್ಮನೆ ಮಲಗು” ಎಂದು ಹೇಳಿ ಮಲಗಿಕೊಂಡನು. ಮೇಲೂ ಅವನನ್ನು ಮಾತನಾಡಿಸುವ ಧೈಯರು ಮಾಡದೆ ಲಕ್ಷ್ಮಿತ್ವಯೂ ಮಲಗಿಕೊಂಡಳು.

## ೪೮

ಶಾಮರಾಯರಿಗೆ ಆಗಲೇ ವಯಸ್ಸಾಗುತ್ತ ಬಂದುದರಿಂದ ಮಗ ರಾಮುವಿಗೂ ವಿವಾಹ ಮಾಡಿ, ಕಣ್ಣುಂಬ ನೋಡಿ ಅನಂದ

పడచేందు అవరిగె హంబల. ఈగ మగనిగే అవరీల్లూ కుచుగియన్న హుచుకిచోండు హోగలిల్ల. ఏకేందరే పాళ్ళదలే కైషా రాయర పుత్రి విమలళన్న నిష్టహే మాడ లాయితు. అళయనిగే మ్యాసంగూ పత్ర హోయితు. లశ్ఛి తన్న తండెయ పత్రవన్న ఓచినోఇ బహళ హషిత ఖాదళు. అవళిగే విమలళిందరే ఆపార ప్రేమ. తన్న కూడలే చిక్కుందినిందలూ ఆటవాడి బేళిదనళవళు. వయస్సినల్లి లశ్ఛిగింత ఎరదు తింగళు అవళిగే అధిక ఆష్టి. ఈగవశు తన్న అణ్ణిగే విమలళన్న కొట్టు వివాహమాడువుదు, తన్న మనస్సిగే బహళ హిడిదిదయిందు తండెగే ప్రత్యుత్తర బరిదళు. ఆష్టి అల్ల. లశ్ఛి ఈగ విమలళగూ ఒందు పత్ర బరిదళు. నిన్నన్న ఆత్తిగే యన్నాగి మాడికోళ్లువుదక్కే నాను బహళ పుణ్యమాడిర బేకు ఎందు ఆదరల్లి కాణిసిద్దాళు. శామరాయరు ఒండీ రెదు తడవే మ్యాసంగూ హోగియ్యు ఒందరు. వివాహ తేదియూ హత్తిర బందితు. మనేయల్లి గుండూరాయ రొచ్చిరే ఇరువుదెందు తీమానిసలాయితు. ఏకేందరే కంపేని హోషదాగి తేరెదిద్దుదరింద, ఆదర పూర్ణ జవా భ్యారియన్న, మత్తొచ్చిరిగే వహిసలు అవరు ఇష్టపడలిల్ల. రాఘు పత్తి మత్తు తాయియోందిగే పాళ్ళక్కే ప్రయాణ బేళిసిదను. వివాహవాదనంతర తన్న తవర మనిగే హోగు వుదు ఇదే ప్రథమ తడవేయాద్దరింద, లశ్ఛిగే అపరి మితానంద. మేలాగి హోరపిరువుదు అణ్ణన వివాహక్కే. ఇన్న కేళబేచే? అవళ ఉత్సాహవన్నూ ఆనందవన్నూ అవళ ముఖవే తోరిసికోడుత్తు. గాడియింద కేళగాళ దొడనేయే సంభ్రమద స్వాగత ఇవరిగే కాదిత్తు. జాణ

ಕಮ್ಮನವರು ಮಗಳನ್ನು ಕಂಡೊಡನೆ ಹೀಗೆತರಾಗುವ ಬದಲು ವ್ಯಾಸನಪಟ್ಟಿರು. ಏಕೆಂದರೆ ಅವಳಿಗ ಮೊದಲಿನ ಲಕ್ಷ್ಮಿಯಾಗಿರಲಿಲ್ಲ. ಪತಿಯ ವ್ಯಾಸನದಿಂದ ಅವಳು ತುಸು ಕುಗ್ಗಿ ಹೋಗಿದ್ದಳು. ಕಣ್ಣಗಳು ಸ್ವಲ್ಪಿ ಒಳಬಿದ್ದುಂತೆ ಕಾಣುತ್ತಿದ್ದುವು. ಕೆನ್ನೇ ಸ್ವಲ್ಪಿ ಬತ್ತಿತ್ತು. ಅವಳು ಕೆಲಕಿಲನೆ ನಕ್ಕಾಗ ಆ ನಾದ ಮೊದಲು ಕಂಚಿನ ಶಬ್ದದಂತೆ, ಘಟೀರ್ ಎನ್ನುತ್ತತ್ತು. ಈಗ ಆ ಉತ್ತಾಹ, ಅನಂದ, ಅವಳಿಗಿರಲಿಲ್ಲ. ಚಿಂತೆ ಅವಳ ಬಲವನ್ನು, ಅನಂದವನ್ನು, ಕುಗ್ಗಿಸಿತ್ತು. ಲಕ್ಷ್ಮಿ ಹೊರಗೆ ಏನೂ ಶೋರ್ವಾಡಿಸಿಕೊಳ್ಳುದೆ ಸದಗರದಿಂದಲೇ ಮನೆಯಲ್ಲಿಲ್ಲ ಓಡಾಡುತ್ತಿದ್ದಳು. ರಾಮು ನಿಮುಳಣನ್ನು ತನ್ನ ಸತಿಯಾಗಿ ಸ್ವೀಕರಿಸಿ, ಕೃಂಹಿಡಿದನು. ಬಂದ ಅತಿಥಿಗಳಿಲ್ಲರೂ ಹೊರಟು ಹೋದರು. ಶಾರದಮ್ಮನವರೂ ಈಗ ಹೈಸೂರಿಗೆ ತೆರಳಲು ತ್ವರಿಪಡಿಸಲಾರಂಭಿಸಿದರು. ವಿವಾಹವಾದನಂತರ ಮಗಳು ಇದೇ ಬಂದಿರುವುದರಿಂದ ಬಂದು ತಿಂಗಳ ಕಾಲ ತಾವಿಟ್ಟು ಕೊಂಡಿದ್ದು ಕಳುಹಿಸುವುದಾಗಿ, ಶಾಮರಾಯರು ಶಾರದಮ್ಮನವರ ಕೂಡ ನುಡಿದರು. ಬರುವಾಗ ಪತಿಯನ್ನು ಕೇಳಲಿಲ್ಲವಲ್ಲಾ ಎಂದು ಶಾರದಮ್ಮನವರು ತುಸು ಯೋಚಿಸಿದರು. ಶಾಮರಾಯರು ಏಕೆ ಯೋಚಿಸುತ್ತೀರಿ? ಎಂದು ಕೇಳಿದುದಕ್ಕೆ, ಶಾರದಮ್ಮನವರು ಎಳಿದೆಳಿದು, ಏನೂ ಇಲ್ಲವೆಂದರು. ಅವರ ಮನೋಜಿಂಗಿತವನ್ನುರಿತ ಶಾಮರಾಯರು “ಗುಂಡೂರಾಯರನ್ನು ಕೇಳಲಿಲ್ಲವೆಂದು ಯೋಚಿಸುತ್ತೀರೇನೋ? ಅವರ ಮಾತು ಬಿಡಿ. ನಮ್ಮ ವಿಷಯದಲ್ಲಿನೂ ಆಕ್ಷೇಸಿಸುವವರಲ್ಲ” ಎಂದರು. ಸರಿ; ಒಷ್ಟಿದುದಾಯಿತು. ಲಕ್ಷ್ಮಿಯನ್ನು ಬಿಟ್ಟು ತಾಯಿಯೂ, ಮಗನೂ, ಈಗ ಹೈಸೂರಿಗೆ ತೆರಳಿದರು. ಲಕ್ಷ್ಮಿ ಮಾವನಿಗಾಗಿ ದೊಡ್ಡದೊಂದು ತಿಂಡಿಪ್ಪೊಟ್ಟಣವನ್ನು ಕಟ್ಟಿಕೊಟ್ಟಳು. ಅವಳು ಪತಿಯ ಕೂಡ “ನನ್ನನ್ನು ಕರೆದುಕೊಂಡು ಹೋಗಲು ನೀವೇ

ಬಸ್ಸಿ” ಎಂದಳು; ಅವನು ತಲೆಯಲ್ಲಾಡಿಸಿದನು. ಶಾರದಮೃನವರು ಸೋನೆಯ ಕೂಡ “ ತಂದೆ ಮನೆಯೆಂದು ತುಂಬ ದಿನ ಇದ್ದು ಬಿಡಬೇಡಮ್ಮು ನಿನ್ನನ್ನು ಬಿಟ್ಟು ಬಂದು ದಿನ ಅಗಲಿರಲೂ ನಮಗೆ ಕಷ್ಟವಾಗಿ ತೋರುತ್ತದೆ ” ಎಂದಂದು ಹೊರಬಂದರು. ಲಕ್ಷ್ಮಿ ನಗನಗನತ್ತೆಯೇ ಗಾಡಿಯ ಬಳಿ ಬಂದು ನಿಂತಳು. ರಾಘು ಓರೆಗಣ್ಣಿನಿಂದಬೇಕೆ ಪತ್ತಿಯನ್ನು ನೋಡುತ್ತ ಗಾಡಿಯೇರಿದನು. ಕೆಲಸದ ಒತ್ತುಡವೆಲ್ಲ ಮುಗಿದ ಮೇಲೆ ಬಂದು ದಿನ ಜಾನಕಮೃನವರು ಮಗಳನ್ನು ಕುಳಿರಿಸಿ “ ಏಕೆ ಲಕ್ಷ್ಮಿ, ಇಷ್ಟು ಕಂಗಿಟ್ಟು ಹೋಗಿದ್ದೀಯೆ ? ” ಎಂದು ಪ್ರಶ್ನಿಸಿದರು. ಏನೂ ಇಲ್ಲವಲ್ಲ—ಎಂದವಳು ಉತ್ತರಕೊಟ್ಟಳು. “ ನಾನು ನಂಬುತ್ತೇನೆಯೇ ; ಮೊದಲಿನ ಹಾಗೆ ಈಗ ನೀನಿದ್ದೀಯೇನು ? ಏಕೆ ? ಅಲ್ಲೇನಾದರೂ ನಿನ್ನ ಅತ್ಯೇ ಮಾವಂದಿರು ನಿನ್ನ ಮನಸ್ಸು ನೋಯಿಸುವಂಥ ” ಎನ್ನವಷ್ಟುಹೊಳಗಾಗಿ, ಲಕ್ಷ್ಮಿ ಮಾತುತ್ತಡಿಮು, “ ಸುಮೃನೆಲ್ಲ ಸಂದೇಹ ಪಡಬೇಡಮ್ಮು, ಅವರೆಲ್ಲ ಚಿನ್ನದಂಥ ಗುಣವುಳ್ಳವರು. ಸೇರಿದ ಹಾಗೆ ಎರಡು ದಿನ ಎರಡನೇರಿ ಆಟ ಸಿನಿಮಾ ನೋಡಲು ಹೋಗಿದೆ. ನಿದ್ದೆಗೆಟ್ಟುದರ ಕೂಡ ಪ್ರಯಾಣದ ಆಲಸ್ಯವೂ ಸೇರಿಕೊಂಡಿದೆ ಅವೈ ” ಎಂದು ತೇಲಿಸಿ ಬಿಟ್ಟಳು. ಜಾನಕಮೃನವರು ಈಗ ಸುಮೃನಾದರು. ತನ್ನ ಪತಿಯ ಕುಂದು ಕೊರತೆಗಳನ್ನು ಮತ್ತೊಬ್ಬರಿಗೆ ತಿಳಿಸಿಕೂಡಿದೆ ಅವಳು ನಿಂದಿಸಿದ್ದಳು. ಅದುದರಿಂದಬೇಕೆ ಅವಳು ಹೆತ್ತ ತಾಯಿಯ ಕೂಡಲೂ ತನ್ನ ಪರಿಸ್ಥಿತಿಯನ್ನು ಬಿಚ್ಚಲಿಲ್ಲ. ಪತಿಯನ್ನು ನಿಂದಿಸಲಿಲ್ಲ. ಜಾನಕಮೃನವರ ಬಾಯಿ ದೊಡ್ಡಿದ್ದು. ಆದು ಲಕ್ಷ್ಮಿಗೆ ಚೆನ್ನಾಗಿ ತಿಳಿದಿತ್ತು. ತನ್ನ ಪತಿ ಕುಡುಕನೇಂದು ನಾಲ್ಕುರು ಜನ ಆಡಿಕೊಂಡಾರು ಎಂದು ಅವಳಿಗೆ ರಾಘುವಿನ

ನಡತೆಯನ್ನು ತನ್ನ ತಾಯಿಗೂ ತಿಳಿಸಲಿಲ್ಲ. ವಾಳ್ಳದಲ್ಲಿ ಲಕ್ಷ್ಮಿ ಒಂದು ತಿಂಗಳ ಕಾಲ ಸುಖವಾಗಿಯೇ ಕಳೆದಳು. ಅವಳು ವಿಮಲಳನ್ನು ಅತ್ತಿಗೆಯಿಂದು ಕರಿಯದೆ, ವಿಮಲಳೆಂದೇ ಕರಿಯು ತಿದ್ದಳು. ಏಕೆಂದರೆ ಚಿಕ್ಕಂದಿನಿಂದಲೂ ಹಾಗಂದು ಅಂದು ಅವಳಿಗೆ ವಾಡಿಕೆಯಾಗಿ ಹೋಗಿತ್ತು. ಈಗ ಲಕ್ಷ್ಮಿಯನ್ನು ಕರೆದುಕೊಂಡು ಹೋಗಲು ರಾಘುವೇ ಬಂದನು. “ದಸರಾಕ್ಷೇತ್ರ ವರ್ಷ ಖಂಡಿತ ಬಸ್ತಿ”ರೆಂದು ಅಣ್ಣನಿಗೂ, ಅತ್ತಿಗೆಗೂ, ನಾಲ್ಕು ನಾಲ್ಕು ತಡವೆ ಹೇಳಿ, ತಂದೆತಾಯಿಯರ ಸಮೃತಿ ಪಡೆದು ಪತಿಯ ಕೂಡ ಈಗವಳು ಮೈಸೂರಿಗೆ ಪ್ರಯಾಣ ಮಾಡಿದಳು.

## ೭೭

ದಿನಗಳುರುಳುತ್ತಿದ್ದಂತೆ ಲಕ್ಷ್ಮಿಗೇ ತಾಯ್ತನದ ಬಿಹ್ವೇಗಳು ಕಾಣಲಾರಂಭಿಸಿದವು. ಈಗ ಶಾರದಮೃನವರೂ, ಗುಂಡೂರಾಯರೂ, ಹಿಗ್ಗಿಹೋದರು. ವಾಳ್ಳಕ್ಕೆ ಪತ್ರವನ್ನೂ ಬರಿದರು. ರಾಮು ಒಂದುತಡವೆ ತಂಗಿಯನ್ನು ಸೋಡಿಕೊಂಡು ಹೋಗಲು ಮೈಸೂರಿಗೂ ಬಂದಿದ್ದನು. “ವಿಮಲಳನ್ನು ಏಕೆ ಕರೆದು ಕೊಂಡು ಬರಲಿಲ್ಲ. ಅವಳಿಗೆ ಮೈಸೂರನ್ನು ತೋರಿಸಬೇಕಾಗಿತ್ತು” ಎಂದವಳು ಅಣ್ಣನ ಕೂಡ ಆಪ್ಪೇಪಿಸಿದಳು. “ದಸರಾಕ್ಷೇತ್ರವೇ ನೀನು ಬರಹೇಳಿದ್ದು, ಖಂಡಿತ ನಾವು ಆಗ ಬರುತ್ತೇವೆ” ಎಂದವನು ನಗುತ್ತ ಉತ್ತರಕೊಟ್ಟಿನು. ರಾಮು ತಂಗಿಯನ್ನು ಸೋಡಿಕೊಂಡು ಉರಿಗೆ ಹಿಂದಿರುಗಿದನು. ಸೋಸೆಯ ಪಾದವು ಸಹ ನೇಲಕ್ಕೆ ತಾಗಬಾರದೆಂದು ಅತ್ತಿ ಮಾವಂದಿರು ಜಾಗರೂಕತೆ ವಹಿಸಲಾರಂಭಿಸಿದರು. ಲಕ್ಷ್ಮಿಯ ಮೇಲೆಯೇ ಅವರು ಗಳು ಸದಾ ಕಣ್ಣಿಟ್ಟಿದ್ದರು. “ಎಲ್ಲ ಸುಗಮವಾಗಿ ನಡಿಯಲಿ

ಸಾಮಿ. ನಿನ್ನ ಸನ್ನಿಧಿಗೆ ಮಗುವಿನ ಸಹಿತ ಲಕ್ಷ್ಮಿಯನ್ನು ಕರೆದುಕೊಂಡು ಬರುತ್ತೇನೆ ” ಎಂದು ಶಾರದಮೃಷಣವರು ಮಂತ್ರ ಲಯಕ್ಕೆ ಹರಸಿಕೊಂಡರು. ರಾಘವಿಗೂ ಈಗ ತಾನು ತಂಡಿ ಯಾಗುವುದರಲ್ಲಿ ಬಹಳ ಆನಂದ. ಮಲಗಿದ್ದಾಗ ಅವನು ಪತ್ತಿಯ ಕೆನ್ನೀಯನ್ನು ಮೆಲ್ಲಿಗೆ ಚಿಪ್ಪಿ, “ ಏನು ಲಕ್ಷ್ಮಿ ನೀನು ಆಪೇಕ್ಷಿಸುವುದು ಗಂಡೋ ಹೆಣ್ಣೋ ” ಎಂದು ಕೇಳಿದಾಗ, ಅವಳು ಮೆಲ್ಲಿಗೆ ನಕ್ಕು ಏನೊಂದುತ್ತರವನ್ನೂ ಕೊಡದೆ ಇರುತ್ತಿದ್ದಳು. ಪಾಜ್ಯದಿಂದ ಈಗ ವಾರಾವಾರ ಪತ್ರಗಳು ಬರಲಾರಂಭಿಸಿದ್ದು. ಪ್ರತಿಯೋದು ಪತ್ರದಲ್ಲಿಯೂ ಲಕ್ಷ್ಮಿಯನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕೆಂಬ ಒಕ್ಕಣಿಕೆ ಸೇರಿಸಲಾಗಿದ್ದಿತು. ಶಾರದಮೃಷಣವರು ನಗುತ್ತ ನೋಸಿಯ ಕೂಡ ಹೇಳುತ್ತಿದ್ದರು. “ ನೋಡು ಲಕ್ಷ್ಮಿ, ಜಾನಕಮೃಷಣವರಿಗೆ ಭಯ ಬಹಳ ಜಾಸ್ತಿ. ಪಾಪ; ಯಾವಾಗಲೂ ಅಷ್ಟೇ. ಹೆಣ್ಣು ಮಕ್ಕಳನ್ನು ಕಂಡರೆ ತಾಯಿಗಿರುವಪ್ಪು ಪ್ರೇಮ ಮತ್ತಾರಿಗೂ ಇರುವುದಿಲ್ಲ ” ವೆನ್ನು ತಿದ್ದರು. ಹೆಂಗಸರು ಗಭೀರಣೆಯಾದಾಗ ನೋಡಲು ಬಲು ಚೆಂದ ಕಾಣುತ್ತಾರೆ. ಪೂಜಾ ಚಂದ್ರನಂತೆ ಅವರು ಪ್ರಕಾಶಿಸುತ್ತಾರೆ. ಲಕ್ಷ್ಮಿಯ ದೊಡ್ಡದಾದ ಮುಖ ಈಗ ಮತ್ತೆ ಮೂರು ದೊಡ್ಡದಾಯಿತು. ಅವಳ ಬಿಳುವಾದ ದೇಹ ಈಗ ಮತ್ತೆ ಮೂರು ಬಿಳುವೇರಿತು. ಅವಳ ಸಣ್ಣದಾದ ಕುಚಗಳು ಈಗ ಸ್ವಲ್ಪಿ ದೊಡ್ಡದಾಗಿ ಬಲಿತು, ತಾಯ್ತನದ ಪರಿಪಕ್ವತೆಯನ್ನು ತೋರಿಸುತ್ತಿದ್ದಿವು. ಶಾಮರಾಯರು ಲಕ್ಷ್ಮಿಯನ್ನು ಪ್ರಸನಕ್ಕೆ ಉಂಗೇ ಕಳುಹಿಸಿಕೊಡಬೇಕೆಂದು ಕೇಳಿಕೊಂಡರು. ಗುಂಡೂರಾಯರು ಅದಕ್ಕೊಷ್ಟುಪ್ಪಲಿಲ್ಲ. ಕಾಡುಸಿಂಹೆ. ಅವಳಿಲ್ಲೇ ಇರಲಿ— ಎಂದು ಬಿಟ್ಟರು. ಜಾನಕಮೃಷಣವರು ಮಗಳನ್ನು ತಮ್ಮ ಮನೆಗೇ ಕರೆದುಕೊಂಡು ಬರಬೇಕೆಂದು ಎಣಿಸಿದ್ದರು. ಆದರೆ ಈಗ ಸಾಧ್ಯವಾಗಲಿಲ್ಲ. ಪ್ರಸವ ಸಮಯದಲ್ಲಾದರೂ ತಾವೊಂದು

ಹದಿನ್ನೆಡು ದಿನ ಮೈಸೂರಿನಲ್ಲಿ ಉಳಿಯಬೇಕೆಂದು ತೀವ್ರಾರ್ಥಿಸಿ  
ಕೊಂಡರು. ಗುಂಡೂರಾಯರು ಸಾಮಾನ್ಯ ವ್ಯಕ್ತಿಯೇನೂ  
ಅಲ್ಲ. ಅವರು ವ್ಯಾಪಾರದ ರಹಸ್ಯಗಳನ್ನೇಲ್ಲ ಸ್ವಲ್ಪ ಸ್ವಲ್ಪ  
ತಿಳಿದುಕೊಂಡರು. ಯಾವಾಗಲೂ ಕಂಪೆನಿ ನಷ್ಟದಲ್ಲಿ ಓಡುತ್ತ  
ದೆಂದು ರಾಘು ಲೀಕ್ಕೆ ತೋರಿಸುತ್ತಿದ್ದನು. ಆದರೆ ಇದನ್ನು  
ಗುಂಡೂರಾಯರು ನಂಬುತ್ತಿರಲಿಲ್ಲ. ಅವನು ಹಣವನ್ನು  
ಪ್ರೇರಿಸು ಮಾಡುತ್ತಾನೆಂದು ಅವರಿಗೆ ಚೆನ್ನಾಗಿ ತಿಳಿದಿದ್ದಾರೆ.  
ಅದು ಹೇಗೆ ನಷ್ಟವಾಗುತ್ತದೆ? ಎಂದು ಅವರು ವಿವರಿಸಿ ಕೇಳಿದರೆ,  
ಅವನು ಇಲ್ಲದ ಸಲ್ಲದ ಸುಳ್ಳು ಹೇಳಿ, “ಮಾರ್ಕೆಟ್” ಈಗ  
ಬಹಳ ಮಂದದಲ್ಲಿದೆ ಎನ್ನುತ್ತಿದ್ದನು. ಅವರು ಪ್ರೇರಿಸಾ  
ಉದ್ದೇಶಿಗದಲ್ಲಿದ್ದವರಲ್ಲವೇ? ಸಿ.ಪಿ.ಡಿ. ಕೆಲಸ ಅವರಿಗೇನು  
ತಿಳಿಯದೆ? ಲಾಭವೆಲ್ಲವನ್ನೂ ಅವನು ಸರೋಜಳಿಗೆ ತೆಗೆದು  
ಕೊಂಡು ಹೋಗಿ ಸುರಿಯುತ್ತಾನೆ ಎಂದು ಅವರು ಬಹಳ ವ್ಯಾಸನ  
ಹಡುತ್ತಿದ್ದರು. “ಲಕ್ಷ್ಮಿಗೆ ಬಂದಿಷ್ಟು ಮೋಸ ಮಾಡಿದರೂ  
ನಿನ್ನ ಮುಂದುವರೆಯಲಾರೆ” ಎಂದು ಅವನು ಕೂಡ ರೇಗಾಡು  
ತಿದ್ದರು. ಮನೆಯತ್ತೆ ಅಮೃತವಿರುವಾಗ ಹೋರಿಗೆ ಬಜ್ಜುಲಿನ  
ನಿರಿಗೆ ಅವನು ಕೈಹಾಕುತ್ತಾನಲ್ಲ ಎಂದವರು ಹಣೆಬಂಕೆ  
ಬಡಿದುಕೊಳ್ಳುತ್ತಿದ್ದರು. ಆದರೆ ರಾಘು ಬಾಂದಿ ಅಂಗಡಿಗೆ  
ಹೋಗುವುದನ್ನು ನಾತ್ರ ಅವರಿನ್ನೂ ಪತ್ತೆ ಹಚ್ಚಿರಲಿಲ್ಲ.

### ಈ

ಕೆಳಗಡೆ ಹಾಲಿನಲ್ಲಿದ್ದ ದೊಡ್ಡ ಗಡಿಯಾರ ಥಾಣ್  
ಥಾಣ್ ಎಂದು ರಾತ್ರಿ ಹನ್ನೊಂದು ಫಂಟಿ ಹೊಡೆಯಿತು.  
ರಾಘು ಇನ್ನೂ ಮನೆಗೆ ಬಂದಿರಲಿಲ್ಲ. ಲಕ್ಷ್ಮಿಗೆ ನಿದ್ದೆಯೂ  
ಹತ್ತಿರಲಿಲ್ಲ. ಹೊಟ್ಟಿಯಲ್ಲಿದ್ದ ಮಗುವಿನ ಜಲನೆಯನ್ನು ಅವಜು

ಆಲಿಸುತ್ತೆ ಮಲಗಿದ್ದಳು. ಅವಳಿಗೆ ಏಳು ತಿಂಗಳೇ ಗಭಿಂಣಿ. ಶ್ರೀಕೋಣಾಕಾರವಾಗಿ ತನ್ನ ಎರಡೂ ಕೈಗಳನ್ನು ಹಿಂದಕ್ಕೆ ಸರಿಸಿ, ದಿಂಬಿನ ಮೇಲೆ ಇರಿಸಿ, ಅವಳು ಆಕಳಿಸಿದಳು. ಯಾವುದೋ ಒಂದು ಪುಸ್ತಕದಲ್ಲಿ ಗಭಿಂಣಿಯರು ಚಿಂತೆ ಹತ್ತಿಸಿಕೊಳ್ಳಬಾರ ದೇಂದು ಬರೆದಿದ್ದುದನ್ನು ಅವಳು ಓದಿದ್ದಳು. ಆದರೆ ಅದು ಅವ ಇಗೆ ಸಾಧ್ಯವೇಯಿರಲಿಲ್ಲ. ಇಪ್ಪತ್ತನಾಲ್ಕು ತಾಸುಗಳೂ ಅವಳು ಪತಿಯನ್ನೇ ಕುರಿತು ಚಿಂತಿಸುತ್ತಿದ್ದಳು. ಅವನನ್ನು ಹೇಗೆ ದಾರಿಗೆ ತರುವುದು ಎಂದು ಯೋಚಿಸುತ್ತಿದ್ದಳು. ಈಗ ಅರ್ಥಫಾಂಟಿಯೂ ಹೊಡಿಯಿತು. ಅಂದರೆ ಹನೆನ್ನಿಂದುವರೆ ಯಾಯಿತು. ಹೊರಗಡೆ ಬಾಗಿಲು ತೆಗೆಯುವ ಶಬ್ದ ಈಗ ಕೇಳಿಸಿತು. “ಇಷ್ಟ ಹೊತ್ತಿನವರಿಗೆ ಎಲ್ಲಿಗೆ ಹೋಗಿದ್ದೆ ರಾಘು. ಗಭಿಂಣಿ ಹೆಂಗಸು. ಒಬ್ಬಳೇ ಮೇಲೆ ಮಲಗುವುದೊಳ್ಳಿಯದೇ. ಹೊತ್ತು ಮುಂಚೆ ಸ್ವಲ್ಪ ಬಂದರಾಗದೇ, ಚಿನ್ನಾಯಿತು” ಎಂದೆನ್ನುವ ತನ್ನ ಅತ್ಯೇಯ ಮಾತೂ ಕಿವಿಗೆ ಬಿದ್ದಿತು. ಲಕ್ಷ್ಮಿತ್ತ ಈಗ ಮೆಲ್ಲಿಗೆ ಎನ್ನ ದೀಪವನ್ನು ದೊಡ್ಡದು ಮಾಡಿದಳು. ಗಭಿಂಣಿಯಾಗುವುದಕ್ಕೆ ವೊದಲು ಅವಳು ರಾಘು ಬರುವವರಿಗೆ, ಸ್ವಿಚ್ಚಾ ಆರಿಸಿ ಕತ್ತಲು ಮನೆಯಲ್ಲಿ ಮಲಗುತ್ತಿದ್ದಳು. ಈಗ ಸಣ್ಣ ದು ಮಾಡಿ ಉಜ್ಜಂಪ್ ಒಂದನ್ನು ಇರಿಸಿಕೊಳ್ಳುತ್ತಿದ್ದಳು. ಇಷ್ಟರಲ್ಲಿ ರಾಘು ಕದ ತಟ್ಟಲಾರಂಭಿಸಿದನು. ಲಕ್ಷ್ಮಿತ್ತ ಬಾಗಿಲು ತೆಗೆದಳು. ಅವನು ಈ ದಿನ ಮಿತಿಮೀರಿ ಕುಡಿದು ಬಂದಿದ್ದನು. ಅವನ ತುಟಿಗಳೂ ಮುಖವೂ ಕಣ್ಣಗಳೂ ಅದನ್ನು ತೋರಿಸಿ ಕೊಡುತ್ತಿದ್ದವು. ಗಭಿಂಣಿಯೆಂಬುದನ್ನೂ ಮರಿತು ಈದಿನ ಅವನು ಅವಳ ಕೂಡ ಒರಟೊರಟೊಗಾ ವರ್ತಿಸಿದನು. ಲಕ್ಷ್ಮಿತ್ತ ಈದಿನ ನರಕವನ್ನು ಅನುಭವಿಸಿದಳು. ಯಾತನೆಯನ್ನೆಲ್ಲ ಅವಳು ಕಷ್ಟಪಟ್ಟು ತಡೆದುಕೊಳ್ಳಬೇಕಾಯಿತು. ಮೊದಲನೇ ಜಾವ ಕಳೆಯುವವರಿಗೂ ಅವನು ಒಂದು ಮೃಗವಾಗಿದ್ದು,

ಆಮೇಲೆ ಮೆಲ್ಲಮೆಲ್ಲಗೆ ಮಾನವನಾಗಲಾರಂಭಿಸಿದನು. ಚೀಳಿಗಾಯಿತು. ಅಂದು ಗುರುವಾರ; ಕಂಪೇನಿಗೆ ರಚಿಯದಿನ. ರಾತ್ರಿ ತಾನು ಪತ್ತಿಗೆ ಕಿರುಕುಳ ಕೊಟ್ಟಿದ್ದನ್ನು ರಾಫು ಮರಿತೇ ಬಿಟ್ಟನು. ಆದರೆ ಲಕ್ಷ್ಮಿಗೆ ಮರಿಯುವುದಕ್ಕಾಗುತ್ತದೆಯೇ? ಆ ದಿನ ತಾನು ಪತಿಯ ಕೂಡ ಧೈಯವಾಗಿ ನಾಲ್ಕು ಮಾತುಗಳನ್ನಾಡುವುದು ತನ್ನ ಕರ್ತವ್ಯವೆಂದು ಅವಳು ಭಾವಿಸಿದಳು. ಚೀಳಿಗಿನ ಶಾಫಿಯೂ ಆಯಿತು. ಹೊರಗೆ ಹೊರಡಲು ರಾಫು ತನ್ನ ಕೊರಡಿಯಲ್ಲಿ ಅಲಂಕಾರ ಮಾಡಿಕೊಳ್ಳುತ್ತಿದ್ದನು. ಲಕ್ಷ್ಮಿಹಾಲಿನಲ್ಲಿದ್ದವಳು ಮನದಿಯ ಹಂತಗಳನ್ನು ಮೆಲ್ಲಮೆಲ್ಲಗೆ ಹತ್ತಿಮೇಲೆ ಬಂದು ಕೊರಡಿಯೋಳಗೆ ಪ್ರವೇಶಿಸಿದಳು. ಈಗ ಪತಿಯ ಕೂಡ ಏನು ಮಾತನಾಡುವುದೆಂದು ಅವಳಿಗೆ ಚಿಂತೆ ಹತ್ತಿತು. ಬಾಯಿಂದ ಈಚಿಗೆ ಶಬ್ದಗಳೇ ಹೊರಡಲಿಲ್ಲ. ರಾಫು ಪತ್ತಿ ಕೊರಡಿಯೋಳಗೆ ಪ್ರವೇಶಿಸಿದುದನ್ನು ತಿರುಗಿಸೋಡಿ, ಮತ್ತೆ ತಲೆಬಾಚಿಕೊಳ್ಳಲಾರಂಭಿಸಿದನು. ಈಗ ಲಕ್ಷ್ಮಿ ಮೆಲ್ಲಗೆ ಕುಳಿತು ಅವನ ಎರಡೂ ಪಾದಗಳನ್ನು ಹಿಡಿದುಕೊಂಡಳು. ನಾಲ್ಕುಅಶ್ರುಬಿಂದುಗಳು ತಟಕ್ಕನೇ ಅವಳ ಕಣ್ಣಿಂದ ಹೊರಟ್ಟು, ಅವನ ಪಾದದ ಮೇಲೆ ಬಿಟ್ಟವು. ರಾಫು “ಇದೇನೀ ಅವಾಂತರ” ಎಂದನು. ಲಕ್ಷ್ಮಿ ಮಃಬಿದಿಂದ “ನೀವೆಲ್ಲ ಈಗ ಮರಿತಿದ್ದಿರಿ! ರಾತ್ರಿ ನೀವು ನಡೆದುಕೊಂಡ ನಡತೆ ಬಹಳ ಹೇಸುವಂಥದು. ನಾನು ಗಭಿರಣಿಯೆಂಬುದನ್ನೂ ಸಹ ನೀವು ಮರಿತಿರಲ್ಲಾ” ಎಂದು ತಡೆದು ತಡೆದು ಅಂದಳು. ರಾಫುವಿಗೆ ಕೋಪ ಉಕ್ಕೇರಿತು. “ಸದಾ ನಿನ್ನ ಗೋಳು ಸರಿಯಾಗಿದೆ. ಹೀಗೆ ಅಳುವುದನ್ನು ಎಲ್ಲಿ ಕಲಿತೆ? ” ಎಂದು ಗುಡುಗಿದನು. ಲಕ್ಷ್ಮಿ “ನನ್ನಾಳೆ, ನನ್ನ ಹೊಟ್ಟಿಯಲ್ಲಿರುವ ಮಗುವಿನಾಳೆ, ನೀವು ಸಭ್ಯತನದಿಂದ ನಡೆದುಕೊಳ್ಳಬೇಕು” ಎಂದು ಅಂಗಲಾಚಿ ಬೇಡಿಕೊಂಡಳು. ರಾಫುವಿಗೆ ಈಗ ತಡೆಯಲಾರದಮ್ಮ ಕೋಪ ಬಂದಿತು. “ನಾನು

ಗಂಡಸು, ಏನಾದರೂ ಮಾಡುತ್ತೇನೆ. ನೀನಾರು ಕೇಳುವುದಕ್ಕೆ ? ” ಎಂದು ಗಡಸಿನಿಂದಂದನು. “ ಪತಿ ಕೆಟ್ಟಿ ನಡತೆಯಲ್ಲಿ ನಡೆದರಿ ಅದನ್ನು ತಿದ್ದುವುದು ಸತಿಯ ಕರ್ತವ್ಯ. ಪತಿಯ ಕಷ್ಟ ಸುಖಗಳಲ್ಲಿ ಅವಳಿಗೂ ಸಮಭಾಗವಿದೆ. ನೀವೀಗ ತಪ್ಪಿ ದಾರಿಯಲ್ಲಿ ನಡೆಯುತ್ತಿದ್ದೀರಿ. ನಿಮ್ಮನ್ನೀಗ ಎಚ್ಚರಿಸಲು ನನಗೆ ಪೂರ್ಣ ಹಕ್ಕಿದೆ ” ಎಂದಳು. ಲಕ್ಷ್ಮಿಯ ಬಾಯಿಂದ ಅವಳನ್ನರಿಯದೆಯೇ ವೇಗವಾಗಿ ಶಬ್ದಗಳುರುಳಿ ರಾಘುವಿನ ಪ್ರದಯ ವನ್ನು ಭೇದಿಸಿತು. ತಾನು ತಾಲಿ ಕಟ್ಟಿದ ಒಂದು ಅಶ್ವ ಹೆಣ್ಣು ತನ್ನನ್ನು ಕುರಿತು ಎದುರು ಮಾತಾಡುತ್ತಾಳೆಲ್ಲ ಎಂದು ಅವನು ತನ್ನನ್ನೇ ಮರಿತು “ಇನ್ನುಮೇರೆ ನಷ್ಟಿದುರು ಮಾತಾಡ ಬೇಡ ” ವೆಂದು ಫಳೀರಾ, ಫಳೀರಾ, ಎಂದು ಅವಳ ಕೆನ್ನೆಗೆ ಎರಡೇಟು ಅಪ್ಪಳಿಸಿ, ಗುಡುಗುಡು ಎಂದು ಕೆಳಗಿಳಿದು, ಸಿಡುಗುಟ್ಟುತ್ತ ಹೊರಟೇ ಹೋದನು. ಲಕ್ಷ್ಮಿಯ ವೃದುವಾದ ಕೆನ್ನೆಗಳಲ್ಲಿ ಪತಿಯ ಏದು ಬೆರಳುಗಳೂ ಕಾಣಿಸಿಕೊಂಡು ಅವಳ ಕೆನ್ನೆಗಳು ಕೆಂಪಾದವು. ಬೆಂಚಿನ ಮೇರೆ ತರೀಯಿಟ್ಟು ಕುಳಿತು ಅವಳು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಈ ಸಂಭವ ನಡೆದಾಗ ಗುಂಡೂರಾಯರು ಕೆಳಗಡೆ ಹಾಲಿನಲ್ಲಿ ಇವ್ವರು. ರಾಘು ಸಿಡಿ ಮಿಡಿ ಗುಟ್ಟುತ್ತ ಹೊರಗೆ ಹೋದುದನ್ನು ಅವರು ಈಕ್ಕೆಸಿದ್ದರು. ಮೇರೆ ಲಕ್ಷ್ಮಿಯ ಸಣ್ಣದಾದ ಅಳುವಿನ ಧ್ವನಿಯೂ ಅವರಿಗೆ ತುಸು ಕೇಳಿಸಿತು. ವೋದಲು ಏನೋ ಗಂಡ-ಹೆಂಡಿರ ಜಗತ್ ವಿರಬಹುದೆಂದಂದುಕೊಂಡರು. ಅದರೆ ಮರುಕ್ಕಣದಲ್ಲಿ ಮೇರೆ ಹೋಗಿ ಸೊಸೆಯನ್ನು ನೋಡಬೇಕೆಂದು ಮನಸ್ಸಾಯಿತು. ಅವರು ಒಂದೊಂದೇ ಹೆಜ್ಜೆಹಾಕುತ್ತ ಸದ್ದಿಲ್ಲದೆ ಮಹಡಿ ಮೆಟ್ಟಲು ಗಳನ್ನು ಹತ್ತಿದರು. ಲಕ್ಷ್ಮಿ ಇನ್ನೂ ತಲೆತಗ್ಗಿಸಿಕೊಂಡೇ ಕುಳಿತ್ತಿದ್ದಳು. ಅವಳಿಗ ಅಳುತ್ತಿರಲಿಲ್ಲ. ಪತಿಯು ಹೊಡಿದ ಎರಡೇಟು ನಿಂದ ಅವಳ ಮನಸ್ಸು ನೋಯಲಿಲ್ಲ. ಅದರೆ ಅವನನ್ನು ದಾರಿಗೆ

ತರುವ ಬಗೆ ಹೇಗೆ ಎಂಬ ಚಿಂತೆ ಹೈತ್ತಿ, ದಿಕ್ಕುಕಾಣದೆ ಅವಳು ಅಶ್ವನನ್ನು ಸುರಿಸಿದ್ದಳು. ಚಿಂತಾಸಾಗರದಲ್ಲಿ ಮುಳುಗಿದ್ದ ಅವಳು ಗುಂಡೂರಾಯರು ತನ್ನ ಕೊರಡಿಯ ಬಾಗಿಲಿನಲ್ಲಿ ನಿಂತಿರುವದನ್ನೂ ಸಹ ಗಮನಿಸಲಿಲ್ಲ. ಅವಳಿಗೇ ಪ್ರಪಂಚವೇ ಮರೆತುಹೋಗಿತ್ತು; ಆಕಾಶವೇ ಕಳಚಿದ್ದಂತಿತ್ತು. ಲಕ್ಷ್ಮಿ ಎಂಬ ಕೂಗಿನ ಶಬ್ದ ಕಿವಿಗೆ ಬೀಳುತ್ತಲೇ, ತಲೆಯೆತ್ತಿ ನೋಡಿ ಮಾನ ಎದುರಿಗೆ ನಿಂತಿದ್ದದನ್ನು ಕಂಡು, ಬೇಗನೆದ್ದು ತನ್ನ ಕೆನ್ನೆಯ ಮೇಲೆ ಹರಿದಿದ್ದ ನೀರನ್ನು ಒರಸಿಕೊಂಡಳು. “ ಏಕೆ ಅತ್ಯಾದ್ದೀಯೇ ? ” ಎಂದು ಅವರು ಪ್ರಶ್ನಿಸಿಯೇ ಬಿಟ್ಟರು. ಅವಳ ಎದೆ ಈಗ ಡಬ ಡಬ ಹೊಡಿದುಕೊಳ್ಳಲಾರಂಭಿಸಿತು. ಏನೂ ಇಲ್ಲವೆಂದವಳಂದರೂ ಅವಳ ಮುಖವೂ ಕಣ್ಣಿಗಳೂ ಆಳ ವಾದ ವ್ಯಾಸನದಲ್ಲಿ ಅವಳು ಮುಳುಗಿದ್ದಾಳಿಂಬುದನ್ನು ತೋರಿಸಿ ಕೊಡುತ್ತಿದ್ದವು. “ ಏನು ನಡೆಯಿತು ? ” ಎಂದು ಗುಂಡೂ ರಾಯರು ಮತ್ತೆ ಪ್ರಶ್ನಿಸಿದಾಗ, ಅವಳು ತಲೆಯನ್ನು ತಗ್ಗಿಸಿ ಅದೇ ‘ ಏನೂ ಇಲ್ಲ ’ ವೆಂದಳು. ಈಗ ಗುಂಡೂರಾಯರು ಭರ ಭರ ಕೆಳಗಳಿದರು. ಅತ್ಯೇ-ಮಾವಂದಿರು ಅಡಿಗೆ ಮನೆಯಲ್ಲಿ ಏನೋ ಮಾತಾಡಿದುದು ಅವಳಿಗೆ ಸರಿಯಾಗಿ ಕೇಳಿಸಲಿಲ್ಲ. ಆದರೆ ಫಲಿತಾಂಶ ಮಾತ್ರ ವಿದಾರು ನಿಮಿಷಗಳಲ್ಲೇ ಕಾಣಿಸಿ ಕೊಂಡಿತು. ಶಾರದಮೃನವರು ಕೆಳಗೆ ನಿಂತಲ್ಲಿಂದಲೇ “ ಲಕ್ಷ್ಮಿ, ಲಕ್ಷ್ಮಿ, ” ಎಂದು ಕೂಗಿಕೊಂಡರು. ಲಕ್ಷ್ಮಿಗೆ ಈಗ ಧಿಕ್ಕಾ ಎಂದಿತು. ಏನು ಎಂದು ಕೇಳುವುದಕ್ಕೆ ಆಗದೆ ಬಾಯಿಕಟ್ಟಿ ಕೊಂಡಿತು. ಈಗ ಶಾರದಮೃನವರು ಅಧಿಕಾರವಾಣಿಯಲ್ಲಿ ‘ಲಕ್ಷ್ಮಿ’ ಎಂದು ಮತ್ತೊಮ್ಮೆ ಕೂಗಿದಾಗ, “ ಇದೋ ಬರುತ್ತೇ ನೇ ” ಅದು ಪ್ರತ್ಯಾತ್ಮರಕೊಟ್ಟಿ, ಅವಳು ಕೆಳಗಳಿಯಲಾರಂಭಿಸಿದಳು. “ ಮೇಲ್ಲಗೆ ಇಳಿಯಮ್ಮೆ ” ಎಂದು ಶಾರದಮೃನವ ರಂದಾಗ, ಈಗ ಅವರ ವಾಣಿಯಲ್ಲಿ ಶಾಂತಿ ಕರುಣತೆ ತುಂಬಿ

ದ್ವಿನು. ಅವಳ ತೋಳನ್ನು ಹಿಡಿದುಕೊಂಡು, ವ್ಯಂದಾವನದ ಬಲಭಾಗದ ಜಗುಲಿಯಲ್ಲಿ ಕುಳ್ಳಿರಿಸಿಕೊಂಡು, ಶಾರದಮೃನವರು “ ಏನು ನಡೆಯಿತೇ ? ಲಕ್ಷ್ಮಿ, ಏಕೆ ಅಳುತ್ತಿದ್ದೆ ? ಅಗೋ ಹೊಡಿದ ಏಟು, ಬಾಸುಂಡೆ ಎದ್ದಿದೆ.” ಎಂದು ಪ್ರಶ್ನೆಯ ಸುರಿಮಳಿಗೈದರು. ಲಕ್ಷ್ಮಿ ಮಾತಾಡದೆ ಹೊನದಿಂದಿದ್ದಳು. ಶಾರದಮೃನವರು ಸೋಸೆಯ ತಲೆ ಸವರುತ್ತ “ ನೋಡಮ್ಮೆ, ನಮ್ಮ ಜೀವವಿರುವವರಿಗೆ ನಿನ್ನ ಮೃಮೇಲಿನದೊಂದು ರೋಮು ಅಲಾಳಿದರೂ ನಮಗೆ ತುಂಬ ಸಂಕಟವಾಗುತ್ತದೆ. ನಿನ್ನ ದೊಂದು ಕಂಬನಿ ಕೆಳಗೆ ಬಿದ್ದರೂ ನಮ್ಮ ದೇಹವೆಲ್ಲ ಸುಜ ಲಾರಂಭಿಸುತ್ತದೆ. ನನ್ನ ಕೂಡ ಹೇಳುವುದಕ್ಕೇನೇ ತಾಯಿ, ನಿನಗೆ ಸಂಕೋಚ,” ಎಂದರು. ಲಕ್ಷ್ಮಿಯು ತನ್ನ ಪತಿಯು ನಡೆದುಕೊಳ್ಳುವ ವಿಧಾನವನ್ನು ಈಗ ಅತ್ತಿಗೆ, ಚಾಚೊ ತಪ್ಪದೆ ವಿವರಿಸಿ ಹೇಳಿದಳು. ಶಾರದಮೃನವರ ಕಣ್ಣಿನಲ್ಲಿ ಸಹ ಒಂದೆ ರಡು ಹಸಿಗಳು ತಟಕ್ಕನೇ ಬಿದ್ದನು. ಪಾವ ! ಅವರೇನು ಮಾಡುವರು ? ಅವರೂ ಅಬಲೆಯಲ್ಲವೇ ? ಗುಂಡೂರಾಯರು ಮಾತ್ರ ಹಾಲಿನಲ್ಲಿ ಶತಪಥ ತಿರುಗಲಾರಂಭಿಸಿದರು. ಪತ್ನಿ ಮನೆಗೆ ಬಂದ ಮೇಲೆ ರಾಘು ರಚೆಯ ದಿನಗಳಲ್ಲಿ, ಮನೆಯಲ್ಲೇ ಉಟ ತೀರಿಸುತ್ತಿದ್ದನು. ಈ ದಿನ ಮಧ್ಯಾಹ್ನದ ಉಟಕ್ಕೆ ಅವನು ಬರಲಿಲ್ಲ. ಅವನು ಮನೆಗೆ ಹಿಂದಿರುಗುವ ವೇಳಿಗಾಗಲೇ, ಗುಂಡೂರಾಯರ ಮನೆಯಲ್ಲಿ ಬಲವಾದ ಕಾಮೋಡ ಕವಿದಿತ್ತ. ಫಳಾರ್, ಫಳಾರ್ ಎಂಬ ಮಿಂಚನೊಂದಿಗೆ, ಧಡಾರ್, ಧಡಾರ್ ಎಂದು ಗುಡುಗು ಗಜನೇಮಾಡುತ್ತ, ಇನ್ನೇನು ಮನೆ ಪ್ರಳಯ ವಾಗುವುದೋ ಎನ್ನುವ ಸ್ಥಿತಿಯಲ್ಲಿತ್ತ. ರಾಘು ಮನೆಗೆ ಕಾಲಿಟ್ಟ ಒಡನೆಯೇ ಗುಂಡೂರಾಯರ ಮೊದಲ ಪ್ರಶ್ನ “ ನೀನೇನು ಮೃಗಪೋ, ಮನುಷ್ಯನೋ ? ” ಎಂದು ಶಾರದಮ್ಮ ನವರು ಆಲಾಪನೆ ಮಾಡಿದರು. “ ಅಲ್ಲ ಕಣೋ, ತುಂಬು

ಗಭೀಣ. ಹೊಡಿಯೋಣವೆಂದರೇನು? ಹೀಗುಂಟೆ, ಇದೂ ನಮ್ಮ ಗ್ರಹಚಾರ” ಎಂದರು. ಗುಂಡೂರಾಯರಿಗೆ ಕೋರು ಬಂದರೆ ಏನೂ ಗೊತ್ತಾಗುವುದೇ ಇಲ್ಲ. ತಮ್ಮನ್ನು ತಾವೇ ಮರಿಯುವ ವ್ಯಕ್ತಿ ಅವರು. “ಕುಡುಕ ಮುಂಡೇದು, ಬುದ್ಧಿ ಇದ್ದರೆ ತಾನೆ. ಈ ದರಿದ್ರ ನನ್ನ ಹೊಟ್ಟಿಯಲ್ಲಿ ಎಲ್ಲ ಕುಟ್ಟಿತೋ ಕಾಣೆ. ಮಕ್ಕಳೇ ನನಗಿಲ್ಲದಿದ್ದಲ್ಲಿ ನಾನೂ ಕುಟ್ಟಿಪ್ಪನ ಹಾಗೆ ಸ್ವೀಕಾರ ತೆಗೆದುಕೊಳ್ಳುತ್ತಿದ್ದೆ” ಎಂದು, ಇನ್ನೂ ಏನೇನೋ ಅನ್ನಲು ಬಾಯಿ ತೆರಿದಾಗ, ಶಾರದಮ್ಮನವರು “ಸಾಕು ಸಾಕು, ಬಾಯಿ ಮುಚ್ಚಿ, ಮದುವೆಯಾದ ಮಗನನ್ನು ಹೀಗೂ ಬೈಯುವು ದುಂಟಿ? ನಾಚಿಕೆಗೇಡು” ಎಂದು ಆಕ್ಷೇಪಿಸಿದರು. ಗುಂಡೂ ರಾಯರು ದುರದುರನೆ ನುಂಗಿಬಿಡುವಂತೆ ಪತ್ತಿಯನ್ನು ನೋಡಿದರು. ಅವರ ನೋಟದ ತೀಕ್ಕೊತ್ತಿಯನ್ನು ಕಂಡು, ಬಾಳ್ಳಿಕೆ ಯೆಲ್ಲವನ್ನೂ ಪತಿಯ ಕೂಡಲೇ ಸವೆಸಿದ ಶಾರದಮ್ಮನವರೇ ಸ್ಪೃಹಿ ಬೆಚ್ಚಿದರು. ವಿವಾಹವಾದ ಮೇಲೆ ಮಗನನ್ನು ಅವರು ಇದೇ ತಾನೆ ಪ್ರಪ್ರಥಮವಾಗಿ “ಮುಂಡೇದು” ಎಂದು ಬೈದರು. ತನ್ನ ಪತಿಯನ್ನು ಕುರಿತು ಮಾನ ಬೈಯುತಿದ್ದಾಗ, ನಿಂದೆಯ ಮಳಯನ್ನು ಸುರಿಸುತ್ತಿದ್ದಾಗ, ಅದನ್ನು ಸಹಿಸದೆ ಲಪ್ಪಿತ, ಬೇರೊಂದೂ ತೋಚದೆ, ತನ್ನ ಎರಡೂ ಕೆವಿಗಳನ್ನು ಭದ್ರವಾಗಿ ಮುಚ್ಚಿಕೊಂಡಳು.

### ತ್ವಿ

ಇಷ್ಟು ರಾದ್ಭಾಂತ ನಡೆಯುತ್ತದೆಂದು ಲಪ್ಪಿತ ಎಣಿಸಿರ ಲಿಲ್ಲ. ತನ್ನ ಪತಿಗಾದ ಅವಮಾನ ತನ್ನಿಂದಲೇ ಎಂದು ಅವಳ ಮನಸ್ಸು ಅನ್ನಹತ್ತಿತು. ಇಷ್ಟುದಿನವೂ ತನ್ನ ಪತಿಯ ರಹಸ್ಯ ವನ್ನು ಅವಳು ಹೊರಗಿಡವಿರಲಿಲ್ಲ. ಆದರ್ಇಗ ಅದು ಬಯಲಾ

ಯಿತು. ರಾತ್ರಿ ಎಂಟು ಘಂಟೆ ಹೊಡಿಯಿತು. ಮನೆಯಲ್ಲಿ ಮಳಿಯೂ ನಿಂತಿತ್ತು. ಅಡಿಗೆ ಈಗ ತಯಾರಾಗಿದ್ದ ದರಿಂದ ಶಾರದಮೃನವರು “ರಾಫ್ಸು, ರಾಫ್ಸೂ, ಬಾ ಉಟ್ಟಮಾಡಿಕೊಂಡು ಹೋಗಿ ಮಲಗು” ಎಂದು ಕೊಗಿದರು. ರಾಫ್ಸು ಯಾವ ಮಾತನ್ನೂ ಆಡದೆ ಮೇಲೆ ಮಲಗಿದ್ದನು. ತಾಯಿ ಕೊಗಿದು ದಕ್ಕೆ ಏನು ಎಂದು ಒಂದು ಪ್ರತ್ಯೇತ ರವನ್ನೂ ಸಹ ಅವನು ಕೊಡಲಿಲ್ಲ. ಗುಂಡೂರಾಯೋಬುರೇ ಉಟಕ್ಕೆ ಕುಳಿತರು. ಅವರು ಉಟಮಾಡಲು ಕುಳಿತಿದ್ದ ಗೇ ಹೊರತು, ಅವರಿಗೆ ತಮ್ಮ ಮೈಮೇಲಿನ ಪ್ರಜ್ಞೆ ಇದ್ದಿಲ್ಲವೆಂದೇ ಹೇಳಬೇಕು. ಕೋಪದಿಂದ ಅನ್ನವನ್ನು ಹಿಚುಕಿ, ಹಲ್ಲುಕಡಿಯುತ್ತ, ಅವರು ತುತ್ತು ನುಂಗು ತಿದ್ದರು. ‘ಸಾರು ಬೇಕೆ, ಮಜ್ಜಿಗೆ ಸಾಕೆ? ಎಂದು ಪತ್ತಿ ಯಾವುದನ್ನು ಕೇಳಿದರೂ, ಎಲ್ಲದಕ್ಕೂ ಹುಂ ಹುಂ ಎನ್ನು ತ್ತಿದ್ದ ರೇ ಹೊರತು, ತಾನೀಗ ಉಟ ನಾಡುತ್ತಿದ್ದೇನೆ, ತನ್ನ ಎಲೆಯಲ್ಲಿ ಅನ್ನವಿದೆ, ಬಡಿಸಲು ಪತ್ತಿ ಮುಂದೆ ಕುಳಿತಿದ್ದಾಳೆ, ಎಂಬ ಅರಿವೇ ಅವರಿಗೆ ಉಂಟಾಗಲಿಲ್ಲ. ಅವರ ಕೋಪ ಅಂಥದು; ಶಾರದಮೃನವರು ಮತ್ತೊಮ್ಮೆ ರಾಫ್ಸು ಎಂದು ಕೊಗಿ ಕೊಂಡರು; ಆದರವನು ಮಾತಾಡಲೇ ಇಲ್ಲ. ಲಕ್ಷ್ಮೀ ಈಗ ತಾನೆ ಹೋಗಿ ಕರೆಯುವದಾಗಿ ಮೆಲ್ಲಿಗೆ ಮೇಲೆ ಹೋದಳು. ತನ್ನ ಕೊರಡಿಯಲ್ಲಿ ಕತ್ತಲು ಆವರಿಸಿತ್ತು. ಸ್ವಲ್ಪ ಮುಚ್ಚಿದ್ದ ಬಾಗಿಲನ್ನು ತೆಗೆದು ಅವಳು “ಸ್ವಿಚ್” ಹಾಕಿದಳು. ರಾಫ್ಸು ಮಲಗಿದ್ದವನು ದುರುಗುಟ್ಟಿಕೊಂಡು ಒಂದು ತಡವೆ ಅವಳನ್ನು ನೋಡಿ, ಬಳಿಕ ಶಾಲು ಎಳೆದು ತುಂಬ ಹೊದೆದುಕೊಂಡನು. ಸಣ್ಣದಾದ ಘ್ರನಿಯಲ್ಲಿ ಲಕ್ಷ್ಮೀ “ನನ್ನದೇನು ತಪ್ಪಿದ್ದರೂ ಶ್ವಮುಸಿ, ಈಗ ಉಟಮಾಡಲು ಬಸ್ಸಿ” ಎಂದು ಮಂಜದ ಮೇಲೆ ಕೈಯಿ ರಿಸಿಕೊಂಡು ಕೆಳಗೆ ಕುಳಿತಳು. ಲಕ್ಷ್ಮೀ ನಿರಪರಾಧಿನಿ ಎಂದು ರಾಫ್ಸು ತಿಳಿಯಲಿಲ್ಲ. ಮೇಲಾಗಿ ಅವನಿಗೆ ದೊಷವೇ ಹೆಚ್ಚಿತು.

ತನ್ನ ವಿನಯವನ್ನು ಅತ್ಯೇ ಮಾನಂದಿರಲ್ಲಿ ಅವಳು ಬೇಕು ಎಂತಲೇ ತಿಳಿಸಿರುವುದಾಗಿ ಅವನು ಎಣಿಸಿಕೊಂಡನು. ಅಬ್ಜಬ್ವಾ ! ಒಂದು ಹೆಣ್ಣಿಗೆ ಇನ್ನು ಸಾಹಸನೇ ? ಇರಲಿ, ಇವಳಿಗೆ ತಕ್ಕು ಶಿಕ್ಷೆ ಮಾಡುತ್ತೇನೆ. ಇನ್ನು ಮುಂದೆ ಇವಳ ಮುಖದರ್ಶನ ವನ್ನೇ ಮಾಡುವುದಿಲ್ಲ, ಏನು ಮಾಡುತ್ತಾ ಜೋ ಸೋಽಂದೋ ಅಂದುಕೊಂಡನು. ಇನ್ನು ಮುಂದೆ ಸರೋಜಳ ಮನೀಯಲ್ಲಿ ಉಳಿಯುವುದೆಂದೂ, ಮನೆಗೆ ತಿರುಗಿ ಬರುವುದೇಯಿಲ್ಲವೆಂದೂ, ಮನಸ್ಸಿನಲ್ಲಿಂದುಕೊಂಡನು. ಪತ್ತಿಯ ಮುಖದರ್ಶನ ಇನ್ನು ಮಾಡುವುದೇ ಇಲ್ಲ, ಅವಳಿಲ್ಲಾದರೂ ಹಾಳಾಗಲೆಂದುಕೊಂಡು ಮುಖದ ತುಂಬ ಶಾಲು ಎಳೆದುಕೊಂಡನು. ಲಕ್ಷ್ಮಿ ಮತ್ತೆ ಅವನನ್ನು ಕರೆಯುವ ಸಾಹಸ ಮಾಡಲಿಲ್ಲ. ಖಿನ್ನವದನಳಾಗಿ ಅವಳು ಕುಳಿತಿದ್ದಳು. ಕೆಳಗೆ ಶಾರದಮೃನವರು, ಈಗ, ರಾಘು ಎಂದು ಮತ್ತೊಮ್ಮೆ ಕೂಗಿದರು. ಅವನು ಪ್ರತ್ಯಾತ್ಮರ ಕೊಟ್ಟರೆ ತಾನೇ ? “ಲಕ್ಷ್ಮಿ, ಇಲ್ಲಿ ಬಾರಮ್ಮ” ಎಂದು ಕೂಗಿ, ಸೋಸೆ ಕೆಳಗಿಲಿಯುವರೆಗೂ ಕಾದಿದ್ದ ಈಗ ತಾವೇ ಮೇಲೆ ಹೋದರು. ಮಗನ ಶರೀರವನ್ನು ಹಿಡಿದು ಅಲುಗಾಡಿಸಿ “ಎದ್ದೀಳು ರಾಘು. ಇದೆಲ್ಲಾ ಏನು ಚೆನ್ನೇ ಹೇಳು. ಕೈಹಿಡಿದ ಹೆಂಡತಿಯನ್ನು ಹೊಟ್ಟೆ ಉರಿಸಬಾರದು. ನಿನಿಗೆ ಉಟಮಾಡದಿದ್ದಲ್ಲಿ ಅವಳೂ ಕೂಡ ಒಂದು ತುತ್ತು ತಿನ್ನಲಾರಳು. ಯಾರ ಮೇಲೆ ನಿನಗಿಷ್ಟ ಕೋಪ ? ಅವರಿಗಂತೂ ಒಂದೂ ಗೊತ್ತಾಗುವುದೇ ಇಲ್ಲ. ನಿನ್ನ ಮೇಲೇನು ಅವರಿಗೆ ಹೊಟ್ಟೆಕಿಷ್ಟೇ ಹೇಳು. ಮುಂದೆ ಬಾಳುವನರು ಜೆನ್ನಾಗಿ ಬಾಳಬೇಕು ಎಂದು ಆಸೆ ಪಡುತ್ತಾರೆ ಅಷ್ಟೇ. ಇದೇನು ತಪ್ಪೇ, ಏಳು ಏಳು ” ಎಂದವನನ್ನು ಎಬ್ಬಿಸಿ ದರು. ಈಗ ಸುಮ್ಮನೆ ರಂಪಮಾಡಿದರೆ, ಮಾತಿಗೆ ಮಾತು ಬೆಳೆಯುವುದೆಂದು ಅವನು ಎದ್ದು ಕೆಳಗಿಲಿದು ಬಂದನು. ಲಕ್ಷ್ಮಿಯೇ ಪತಿಗೆ ಉಟಕ್ಕೆ ಬಡಿಸಿದಳು. ಒಂದು ಮಾತ್ರಾ

ಇಲ್ಲದೆ, ಬೇಕೆ ಸಾಕೆ ಎಂದು ಕೇಳಿದರೆ ಒಂದಕ್ಕೊಂಬ್ರೆ ಉತ್ತರ ಕೊಡದೆ, ಮೌನವಾಗಿಯೇ ಅವನು ಉಟ್ಟ ಮುಗಿಸಿ ಕೈತೊಳಿದ ಮೇಲೆ ಹೋಗಿ ಮಲಗಿದನು. ಶಾರದಮೃನವರು ಸೋಸೆಯನ್ನು ಕುಶ್ಚಿರಿಸಿಕೊಂಡು ತಾವೂ ಉಟ್ಟಕ್ಕೆ ಕುಳಿತುಕೊಂಡರು. “ರಾತ್ರಿ ಕಳಿದ ಮೇಲೆ ಬೆಳಗಾಗದೆ ಇರುತ್ತದೆಯೇ ಲಕ್ಷ್ಮಿ. ನಿನಗೇಗ ಕತ್ತಲೇ ಕಾಲ. ಭಯಪಡಬೇಡಮ್ಮಾ, ಎಲ್ಲ ಮುಂದೆ ಸರಿಹೋಗು ತ್ತದೆ” ಎಂದು ಉಟ್ಟದ ಮಧ್ಯ ಸೋಸೆಯನ್ನು ಸಮಾಧಾನ ಪಡಿಸಿದರು. ಲಕ್ಷ್ಮಿಗೆ ಈಗ ಉಟ್ಟ ಬೇಕಾಗಿರಲಿಲ್ಲ. ಅತ್ಯೇಯ ಮನಸ್ಸನ್ನು ನೋಯಿಸಬಾರದೆಂದು ಅವಳು ಬೇಕೂ ಬೇಡದ ಹಾಗೆ ನಾಲ್ಕು ತುತ್ತು ಒಳತಳ್ಳಿದಳು. ಸಣ್ಣ ದಾದ ನಿಟ್ಟುಸಿ ರೊಂದನ್ನು ಬಿಟ್ಟು ಈಗವಳು ಮೇಲೆ ಹತ್ತಿ, ತನ್ನ ಕೊರಡಿ ಯೋಳಗೆ ಪ್ರವೇಶಿಸಿದಳು. ಲ್ಯಾಂಬಾಹಚ್ಚಿ ಸಣ್ಣದು ಮಾಡಿ ಮೇಜದ ಮೇಲಿರಿಸಿ, ಸ್ವಿಚ್ ಅರಿಸಿದಳು. ಹೊದಿಕೆಯನ್ನು ಎಳೆದುಕೊಂಡು ಪತಿಗೆ ಸೇರಿಕೊಂಡೇ ಮಲಗಿದಳು. ಪತ್ನಿಯ ದೇಹವು ತನ್ನ ದೇಹಕ್ಕೆ ತಗಲಿ ಸ್ವರ್ವವಾಗುತ್ತಲೇ ರಾಘು, ಒಂದಡಿ ಒತ್ತರಿಸಿ ದೂರಸಂದು ಎಡಭಾಗಕ್ಕೆ ಹೊರಳಿಕೊಂಡನು. ಈಗ ನಿಶ್ಚಯಿ, ಯಾವ ಮಾತ್ರಾ ಇಲ್ಲ. ಆಚಿ ರಸ್ತೆಯಲ್ಲಿ ಮಾತ್ರ, ಜಟಾದವನು ಹೈಯೈ ಎಂದು ಗಾಡಿ ಓಡಿಸುವ ಶಬ್ದವೂ, ಮೋಟಾರ್ ಹಾರಸ್ನಿನ ಶಬ್ದವೂ ಕೇಳುತ್ತಲ್ಲ. ದೂರದಲ್ಲಿನ ರೇಡಿಯೋ ಶಬ್ದವೂ ಸಹ ತುಸು ಕೇಳುತ್ತಲಿತ್ತು. ಆಗ ಬೆಳ ದಿಂಗಳನ ಕಾಲ. ಲಕ್ಷ್ಮಿ ಮಲಗಿದ್ದಲ್ಲಿಂದಲೇ ಕಿಟಕಿಯ ಕಡೆ ಕಣ್ಣ ಹೊರಳಿಸಿದಳು. ಮಹಡಿಯ ವರಾಂಡಾದಲ್ಲೂ, ಆಡ್ಡ ಗೋಡೆಯ ಮೇಲೂ ಬೆಳದಿಂಗಳು ಚೆಲ್ಲಿ, ಕಾಮನ ಹುಟ್ಟಿ ಮೆಯನ್ನಾಗಿ ಮಾಡಿತ್ತು. ಕಿಟಕಿಯಿಂದ ತಂಗಾಳ ತೆಳ್ಳನೇ ಬೀಸು ತಿದ್ದರೂ ಲಕ್ಷ್ಮಿಗೆ ಅದು ಹಿತಕರವಾಗಿರದೆ, ಉರಗಾಳ ಬೀಸಿ ದಂತಿತ್ತು. ಪಶ್ಚಿಮದ ದಿಗಂತ ಅವಳು ಮಲಗಿದ್ದಲ್ಲಿಂದಲೇ ತುಸು

ಕಾಣುತ್ತಿದ್ದ ದರಿಂದ ಮಿನು ಮಿನುಗುತ್ತಿದ್ದ ಅನೇಕ ನಕ್ಷತ್ರಗಳು ಅವಳಿಗೆ ಕಾಣಿಸಿಕೊಂಡುವು. ಅವೇಲ್ಲ ತನ್ನನ್ನು ಅಣಕೊಡುತ್ತ ವೆಂದು ಲಕ್ಷ್ಮಿ ಭಾವಿಸಿಕೊಂಡಳು. ತನ್ನದೇನೂ ತಪ್ಪಿಲ್ಲವೆಂದು ನಡೆದ ಸಂಗತಿಯನ್ನು ಪತಿಗೆ ವಿವರಿಸಿ ಹೇಳಬೇಕೆಂದು ಅವಳಿಗೆ ಆಸಿ. ಒಂದೆರಡು ತಡನೆ ಕೆಮ್ಮೆಗಂಟಿಲು ಸರಿಮಾಡಿಕೊಂಡರೂ ಅವಳಿಂದ ಸಾಧ್ಯವಾಗಲಿಲ್ಲ. ಕೊನೆಗೆ ದೃಜ್ಯಮಾಡಿ “ನನ್ನ ಮೇಲೆ ಕೋವವೇ ? ” ಎಂದು ಮೆಲುವನಿಯಲ್ಲಿ ಕೇಳಿಯೇ ಬಿಟ್ಟಳು. “ ಮಾತಾಡನೆ ಸುಮ್ಮನೆ ಮಲಗುತ್ತೀರೋ ಹೇಗೆ. ನಿನ್ನ ಪುರಾಣವೊಂದೂ ನನಗೇಗ ಜೀಕಾಗಿಲ್ಲ. ಸಹ್ಯ ನೀನೀಗ ಬಾಯಿ ಮುಚ್ಚಿದರ ಸಾಕು ” ಎಂದವನಂದನು. ಕೈಣಕಾಲ ಲಕ್ಷ್ಮಿ ಸುಮ್ಮನಿದ್ದ ತನ್ನದೇನೂ ತಪ್ಪಿಲ್ಲವೆಂದೂ, ಬೆಳಗ್ಗೆ ಆ ಸಂಭವ ಸಡೆದಾಗ, ನಾವನವರೇ ತನ್ನನ್ನು ಬಂದು ಕೇಳಿದಾಗ, ತಾನು ಏನೊಂದು ಪ್ರತ್ಯುತ್ತರವನ್ನು ಸಹ ಕೊಡಲಿಲ್ಲವೆಂದೂ, ಅತ್ತಿ ಹಿಂಸೆಮಾಡಿ ವಿಷಯಗಳನ್ನು ತಿಳಿದುಕೊಂಡರೆಂದೂ, ಇನ್ನೂ ಏನೇನೋ ಹೇಳಿದಳು. “ ನಿಮಗಂತ ವಯಸ್ಸಿನಲ್ಲಿ, ಬುದ್ಧಿಯಲ್ಲಿ, ನಾನು ಸಣ್ಣವಳು; ತಿಳಿಯದೇ ಏನಾದರೂ ಅಪ ರಾಧ ಮಾಡಿರಬಹುದು. ಅಂತಹದಿದ್ದಲ್ಲಿ ನನ್ನನ್ನು ಕೈಮಿಸಿ ” ಎಂದು ಬೇಡಿಕೊಂಡಳು. ರಾಘು ಯಾವ ಪ್ರತ್ಯುತ್ತರವನ್ನೂ ಕೊಡಲಿಲ್ಲ. ಲಕ್ಷ್ಮಿಯ ಕೈಮಾ ಯಾಚನೆ, ಕಣ್ಣೀರು ಇವೇಲ್ಲ ಅವನಿಗೆ, ಬಂಡಿಯ ಮೇಲೆ ನೀರ್ಗರೆದಂತೆಯೇ ಆಯಿತು.

### ತ್ವಿ

ತ್ವಿ ಸಂಭವ ನಡೆದನಂತರ ಎಂಟು ದಿನಗಳುರುಳಿ ಹೋದುವು. ರಾಘು ಮನಿಗೆ ಕಾಲಿರಿಸಲೇ ಇಲ್ಲ. ಲಕ್ಷ್ಮಿ ಸಂಜೀಯಾಗುವವರೆಗೂ ಕಾದಿದ್ದ — ಕೋಪ ಇನ್ನೂ ತಣಿಯದೇ ಇರು

ತ್ತದೆಯೇ, ಈ ದಿನ ಬರಬಹುದು, ಈ ದಿನ—ಎಂದು ಪತಿಯ ನಿರೀಕ್ಷಣೆಯಲ್ಲೇ ಕಾಲ ಕಳಿಯುತ್ತಿದ್ದಳು. ಮನೆಯಲ್ಲವಳಿಗೆ ಯಾವ ಶಂದು ಕೊರತೆಯೂ ಇರಲಿಲ್ಲ. ಅತ್ತೆ ಮಾವಂದಿರು ಅವಳನ್ನು ವಿಶೇಷ ಸ್ತೀತ್ಯಾದರಗಳಿಂದ ಕಾಣುತ್ತಿದ್ದರು. ಆದರೆ ಸತಿಗೆ ಇರಬೇಕಾದ ಮುಖ್ಯ ಆಭರಣವಾವುದು? ಆ ರತ್ನ ಈಗ ಸಡಿಲವಾಗಿ, ತಾನು ಧರಿಸಲು ಅಶಕ್ತಳಾಗಿದ್ದೇನಲ್ಲಾ ಎಂದವಳು ಕೊರಗುತ್ತಿದ್ದಳು. ಹಗಲನ್ನು ಅತಿ ಪ್ರಯಾಸದಿಂದ ತಳ್ಳು ತ್ತಿದ್ದಳು. ಸಂಜೀಯಾಯಿತೆಂಪರೆ ಅವಳಿಗೆ ಭಯ ಆವರಿಸುತ್ತತ್ತು. ಇನ್ನೀರು ರಾತ್ರಿ, ಹೇಗೆ ಕಾಲ ತಳ್ಳುವುದೋ ಎಂದು ದುಃಖಿಸುತ್ತಿದ್ದಳು. ಒಂದೊಂದು ರಾತ್ರಿಯೂ ಒಂದೊಂದು ಯುಗವಾಗಿ ಅವಳಿಗೆ ನಿದ್ದೆ ಡತ್ತುತ್ತಿರಲಿಲ್ಲ. ಅವೇಕೆಯಲ್ಲಿ ಅನೇಕ ದಿನ ಅವನು ಬರುವುದು ವಾಡಿಕೆಯಾಗಿದ್ದು ದರಿಂದ ಬರಬಹುದೇನೋ ಎಂದು ಆಸೆಯಿಂದಿದ್ದು, ಕೊನೆಗೆ ನಿದ್ರಾದೇವಿಯನ್ನು ಆಲಂಗಿಸಿಕೊಳ್ಳುತ್ತಿದ್ದಳು. ಬೆಳಗೆದ್ದ ಒಡನೆಯೇ ಪತಿಯ ಚಿತ್ರಪಟಕ್ಕೆ ಮಾರೆಹಾಕಿ “ಸ್ವಾಮಿ, ನನ್ನ ಮೇಲೇಕಷ್ಟು ನಿರ್ದಯ. ನಿಮ್ಮ ಮನಸೇನು ಕಲ್ಲೀ, ನನ್ನನ್ನು ತೋಧಿಸುತ್ತಿದ್ದೀರೇನೋ” ಎಂನು ಪ್ರಾರ್ಥಿಸುತ್ತಿದ್ದಳು. ಅವಳ ಕಣ್ಣಿನಿಂದ ನೀರು ಸುರಿದು ಧಾರಾಕಾರವಾಗಿ ಹರಿಯುತ್ತತ್ತು. “ದೇವ, ನನ್ನ ಪ್ರಾಣಪಕ್ಷಿ ಹಾರಿಕೋಗಿ ಮತ್ತೊಂದು ಮರವಲ್ಲಿ ಕುಳಿತು ಕೊಳ್ಳಲು ಪ್ರಯತ್ನಿಸುತ್ತಿದೆ. ಅದನ್ನು ನನ್ನ ಬಳಿ ಸೇರಿಸು. ನಿನಗೇನು ಕಣ್ಣಿಲ್ಲವೇ! ನೀನೂ ಕರೊರನೇ!” ಎಂದು ಚೈನ ವನ್ನೂ ಪ್ರಾರ್ಥಿಸುತ್ತಿದ್ದಳು. ತನ್ನ ಅತ್ತೆ-ಮಾವಂದಿರು ಇನ್ನೊಲ್ಲಿ ಕಂಡುಕೊಳ್ಳುವರೋಯೆಂದು ತನ್ನ ಕಂಬನಿಗಳನ್ನು ಬೇಗನೆ ಒರಸಿಕೊಳ್ಳುತ್ತಿದ್ದಳು. ಆಹಾ! ತನ್ನ ಅತ್ತೆ-ಮಾವಂದಿರು ಎಂಥ ಗುಣವುಳ್ಳವರು: ತಾಯಿ ತಂಡೆಗಳಿಗೆ ಸಮಾನರಾಗಲ್ಲವೇ ಇದ್ದಾರೆ. ಸ್ವಾಭಾವಿಕವಾಗಿ ಲೋಕ ರೂಢಿಯಂತೆ, ಅತ್ತೆ ಕಾಟ,

ಮಾನವಕಾಟ, ಎಂದಿರಚೀಕು. ಆ ಕಾಟ ಯಾವುದೂ ಇಲ್ಲ. ಆದರೆ ಈಗ ತನಗೆ? ಒಂದ್ಲ್ಲದಿದ್ದರೆ ಒಂದು ಕೊರತೆಯಿರ ಚೀಕೇನೋ ಎಂದು ಮನಸ್ಸಿನಲ್ಲಿ ಯೋಚಿಸುತ್ತಿದ್ದಳು. ಇನ್ನು ನಡೆಯಿತೆಂದು ಗುಂಡೂರಾಯರು ಕಂಪನಿಗೆ ಹೋಗದೆ ಬಿಡುತ್ತಿರ ಲಿಲ್ಲ. ಮನೆಗೇಕೆ ಬರುವುದಿಲ್ಲವೆಂದು ಅವರು ಮಗನನ್ನು ಕೇಳುತ್ತಿದ್ದರು. ಅವನು ಮಾತಾಡಿಸದಿದ್ದರೂ ತಾವಾಗಿಯೇ ಮಾತು ಕೊಡುತ್ತಿದ್ದರು. ಅವರಿಗೇನು ಅವನ ಮೇಲೆ ದ್ವೇಷವೇ? ಕೆಲವು ವೇళೆ ಅವನು ಪ್ರತ್ಯುತ್ತರವನ್ನೇ ಕೊಡುತ್ತಿರಲಿಲ್ಲ. ಬಹಳ ನಿಬಂಧ ಮಾಡಿದಾಗ ಈ ದಿನ ಬರುತ್ತೇನೇ ಎನ್ನುತ್ತಿದ್ದನು. ಆದರೆ ಮನೆಗೆ ಬರುತ್ತಲೇ ಇರಲಿಲ್ಲ. ಕುಟ್ಟಪ್ಪ ವಾರಕ್ಕೆ ನಾಲ್ಕು ತಡವೆಯಾದರೂ ಗುಂಡೂರಾಯರ ಮನೆಗೆ ಬಾರದೆಯಿರುತ್ತಿರಲಿಲ್ಲ. ಲಕ್ಷ್ಮೀತ್ಯ ಕೂಡ ಏನೇನಾದರೂ ಮಾತುಕೊಟ್ಟು ಅವಳನ್ನು ನಗಿಸಿ ಹೋಗುವುದು ಅವನಿಗೆ ವಾಡಿಕೆಯಾಗಿದ್ದಿತು. ಈಗ ಸಾಮಾನ್ಯವಾಗಿ ಎರಡು ತಿಂಗಳುಗಳಾದರೂ ಲಕ್ಷ್ಮೀತ್ಯ ಮುಖದಲ್ಲಿ ಉತ್ಸಾಹದ ಆಲೆ ಏಳುತ್ತಿರಲಿಲ್ಲ. ಅವಳ ನಗುವಿನಲ್ಲಿ ಮೋದಲಿನ ನಾದ ಇದ್ದಿರಲಿಲ್ಲ. ನಿನಗೇನು ಚಿಂತೆ ಎಂದು ಕೇಳುವುದಕ್ಕಾಗುತ್ತದೆಯೇ? ಮೋದಲಿನಂತೆ ಅವಳು ಈಗೇನು ಹುಡುಗಿಯೇ? ಏನೋ ಎಂದಂದುಕೊಂಡು ಸುಮೃದ್ಧಿಸುತ್ತಿದ್ದನು. ಆದರೆ ಈಗ ಎಂಟು ದಿನಗಳಿಂದ ಅವಳ ಪರಿಸ್ಥಿತಿ ತೀರ ವಿಕಾರಗೊಂಡಿದ್ದಿತು. ಪ್ರಯತ್ನಪಟ್ಟು ನಕ್ಕರೂ ಅವಳಿಂದ ನಗುವುದ ಕ್ಷಾಗುತ್ತಿರಲಿಲ್ಲ. ದುಃಖ, ಚಿಂತೆ ಅವಳನ್ನು ಆವರಿಸಿ ಯಾವ ಮಾತನಾಡುವುದಕ್ಕೂ ಆ ವಳಿಂದ ಸಾಧ್ಯವಾಗುತ್ತಿರಲಿಲ್ಲ. ಕಾವೇರಿ ಪ್ರವಾಹದಂತೆ ಆ ರಭಸದ ಕಣ್ಣೀರು ಕೆನ್ನೆಯಿಂದ ಹರಿದೊಡಿ ಬಂದು, ಜೋಗಾನಲ್ಲಿ ಧುಮುಕುವಂತೆ ಕೆಳಕ್ಕೆ ಧುಮುಕಿ, ಸೀರೆ ಕುಪ್ಪಸವೆಲ್ಲ ನೆನೆದು ಒದ್ದೆಯಾಗಿ ಹೋಗುತ್ತಿತ್ತು. ಕರವಸ್ತು ಕೆಲವು ವೇళೆ ನಿರಿನಲ್ಲಿ ಅದ್ದಿದಂತೆಯೇ ಇರುತ್ತಿತ್ತು.

ಅತ್ಯು ಅತ್ಯು ಅವಳ ಕಣ್ಣಗಳು ಕೆಂಪಾಗಿದ್ದವು. ತನ್ನನ್ನು ಈ ಪರಿಸ್ಥಿತಿಯಲ್ಲಿ ಯಾರೂ ಸೋಡಕೂಡದೆಂದು ಅವಳು ಮೇಲೆ ತನ್ನ ಕೊರಡಿಯಲ್ಲೇ ಇದ್ದ ಬಿಡುತ್ತಿದ್ದಳು. ಕುಟ್ಟಪ್ಪ ಒಂದು ದಿನ ಲಕ್ಷ್ಮಿಯನ್ನು ಸೋಡಿ ದಿಗ್ಭಾರತನಾದನು. ಅವಳಿಕೆ ಹೀಗಿದ್ದಾಳೆಂದು ಈ ದಿನ ಶಾರದಮೃಂಘರನ್ನು ಕೇಳಿಯೇ ಬಿಡಬೇಕೆಂದು ಅವನು ನಿರ್ಧರಿಸಿದನು. ಆದರೆ ಈ ದಿನ ಕುಟ್ಟಪ್ಪ ಬಾಯಿಬಿಚ್ಚುವ ಮೋದಲೇ ಶಾರದಮೃಂಘರು ಅವನನ್ನು ಕುಳ್ಳಿರಿಸಿ, ನಡೆದ ಸಂಗತಿಯಲ್ಲವನ್ನೂ ಅವನಿಗೆ ವಿವರಿಸಿ ಹೇಳಿದರು. ತಡೆಯಲಾರದಪ್ಪ ಮಃಬಿ ಅವರನ್ನೂ ಆವರಿಸಿ, ಅವರ ಕಣ್ಣಿನಿಂದಲೂ ಹತ್ತಾರು ಹಸಿಗಳು ತಟಿಪಟಿನೆ ಬೀಳಲಾರಂಭಿಸಿದ್ದವು. ಇವರ ಉತ್ತರಾಧಿಕ ಮಾತುಕಡಿಗಳು ನಡೆಯುತ್ತಿದ್ದಾಗೆ ಗುಂಡೂರಾಯರು ಒಳಗೆ ಪ್ರವೇಶಿಸಿ, ರುಮಾಲು ತೆಗೆದು ಮೇಜದ ಮೇಲೆ ಇರಿಸಿ, ಕೋಟು ಕಳೆದು “ಸ್ವಾಂಡ” ನಲ್ಲಿ ಸಿಕ್ಕಿಸಿ, ಈಸಿ ಚೇರ್ಹಾನಲ್ಲಿ ಕುಳಿತುಕೊಂಡರು. ಆಗ ಸರಿಯಾಗಿ ಮಧ್ಯಾಹ್ನದ ಹನ್ನೆರಡು ಫೌಂಟಿ ಹೊಡಿಯಿತು. ಕುಟ್ಟಪ್ಪ ಈಗ ಏನೊಂದು ಮಾತನ್ನೂ ಆಡಲಿಲ್ಲ. ಬರುತ್ತೇನೇ ಎಂದು ಕೂಡ ಈ ದಿನ ಹೇಳಿದೆ ಎದ್ದು ಹೊರಟು ಹೊದನು. ಮಧ್ಯಾಹ್ನ ಉಂಟ ತೀರಿಸಿ ಗುಂಡೂರಾಯರು ಮೂರು ಫೌಂಟಿಗೆ ಕಂಪೆನಿಗೆ ಹೊದಾಗ, ತಮಗಂತ ಮೋದಲೇ ಕುಟ್ಟಪ್ಪ ಒಂದು ಕುಳಿತು, ರಾಫ್ಸುವಿನೊಂದಿಗೆ ಮಾತನಾಡುತ್ತಿದ್ದುದನ್ನು ಕಂಡರು. ಕೈಹಿಡಿದ ಮಡದಿಗಂತ, ಹೊತ್ತು ಹೆತ್ತು ಲಾಲಿಸಿ ವಾಲಿಸಿದ ತಾಯ್ತುಂದೆಗಳಿಗಂತ, ಅವನೇನು ಹೆಚ್ಚು ಹೇಳಿ. ಕುಟ್ಟಪ್ಪನ ಸಂಧಾನದಿಂದ ಗುಂಡೂರಾಯರ ಮನೆಯಲ್ಲಿ ಯಾವ ಪರಣಾಮವೂ, ಬದಲಾವಣೆಯೂ ಆಗಲಿಲ್ಲ. ಅವನ ಮಾತಿಗೆ ಬೆಲೆ ಕೋಟ್ಟು ರಾಫ್ಸು ಮನೆಗೆ ಬರಲೂ ಇಲ್ಲ.

## ೪೫

ಇಬ್ಬರ ಜಗತ್ ಮೂರನೆಯವನಿಗೆ ಲಾಭವೆನ್ನುತ್ತಾ ರಲ್ಲವೇ ? ರಾಘು ಈಗ ತನ್ನ ಮನೆಗೇ ನಿತ್ಯಶ್ರೂ ಬರುತ್ತಿದ್ದುದನ್ನು ಕಂಡ ಸರೀರಿಂದ, ಏನೋ ಇದರಲ್ಲಿ ಸಂಗತಿಯಿನೆಯೆಂದು ಉಹಿಸಿ ಕೊಂಡಳು. ವಿವಾಹವಾದಮೇಲೆ ನಾರಕ್ಕೆ ಒಂದು ದಿನಕ್ಕೂ ಇಲ್ಲವೇ ಎರಡು ದಿನಕ್ಕೂ, ಅವನು ಅವಳ ಮನೆಯಲ್ಲಿ ತಂಗುತ್ತದ್ದನು. ಅನೇಕದಿನ ಅವಳಕೂಡ ಸಲ್ಲಾಪವಾಡಿ, ರಾತ್ರಿ ಹತ್ತು ಘಂಟೆಗಿಲ್ಲ ಮನೆಗೇ ಹಿಂದಿಗುಗೂಡ್ದನು. ಈಗ ಹೊತ್ತಿಗೆ ಮುಂಚೆ “ ಮಾರುತ ಕಂಪೆನಿಯಲ್ಲಿದ್ದಾಗ್ನಿ ಬರುತ್ತಿದ್ದೆಂತೆ, ಕ್ರಮವಾಗಿಯೇ ಅವನು ಅವಳ ಮನೆಗೆ ಹಾಜರಾಗುತ್ತಿದ್ದನು. ರಾಘು ಮಾರುತ ಕಂಪೆನಿಯಲ್ಲಿದ್ದಾಗ ಒಬ್ಬ ಕೆಲಸಗಾರವಾಗಿದ್ದನು. ಈಗವನ್ನು ಧರಿ. ಇಂಥ ಸುಸಂದರ್ಭವನ್ನು ಅವಳು ಕೆಳಿದುಕೊಂಡಾಗೇ ? ಮೊದಲು ಏನ್ನೀ, ಬನ್ನೀ, ಹಾಗ್ನೀನ್ನೀ, ಹಿಂಗ್ನೀನ್ನೀ ಎಂದು ಅಣಕ ಮಾಡುತ್ತಿದ್ದ ವಳು, ಈಗ ಆದರದಿಂದ, ಸ್ವಾಮಿ, ಚಿತ್ತ, ಕೃಪೆ ಮುಂತಾದ ವಾಕ್ಯಗಳನ್ನು ಉಪಯೋಗಿಸಲಾರಂಭಿಸಿದಳು. ಒಂದು ರಾತ್ರಿ ಅವನ ತೋಳ್ಳಿಕ್ಕೆಯಲ್ಲಿ ಸಿಕ್ಕಿದ್ದೆಂತೆಯೇ ಅವನಿಂದ ವಿಷಯಗಳೆಲ್ಲವನ್ನೂ ಸಂಗ್ರಹಿಸಿಕೊಂಡಳು. ಬೆಳಗ್ಗು, ಅವನೇಳು ವುದಕ್ಕೆ ಮುಂಚೆಯೇ ಎದ್ದು, ಸ್ವಾನಕ್ಕೆಂದು ಬಿಸಿನೀರು ಇಡುವಳು. ಅವನು ಸ್ವಾನ ಮಾಡುತ್ತಿದ್ದಾಗಲೇ ಒಂದು “ ಬೆಂನ್ನ ಉಜ್ಜಿ ಕೊಡಲೇ ” ಎಂದು ಕೇಳಿ, ಬೆಂನ್ನ ಉಜ್ಜಿ ಕೊಡುತ್ತಿದ್ದಳು ರುಚಿ ರುಚಿಯಾಗ ಶಾಫಿ ತಿಂಡಿಗಳನ್ನೂ ತಯಾರು ಮಾಡುತ್ತಿದ್ದಳು. “ ನೀವಿಬ್ಬರೂ ಒಂದು ದಿನ ಮೋತೀಲಾಲ್ ಟಾಕೇಸಿಗೆ ಮೋಗು ತಿದ್ದುದನ್ನು ಕಂಡೆ. ಆಗಲೇ ನಾನು ನಿಮ್ಮ ಪತ್ತಿಯನ್ನು ನೋಡಿದ್ದು. ಅವಳ ಮುಖ ನೋಡಿದೆಂದನೆಯೇ ಬಲು ಬಜಾರಿ, ಗಂಡುಬಿರಿ ಎಂದು ತಿಳಿದುಕೊಳ್ಳಬಹುದು ” ಎಂದು ಅವನ ಕೆವಿ ಕಚ್ಚಿದಳು. ಈಗವರು ಮೊದಲಿನ ಮಾಮೂಲಿನಂತೆ ಜೋಡಿ

ಯಾಗಿ ಸಿನಿಸ್ತಾವಿಗೆ ಹೊಗಲೂ ಪಾರಂಭಿಸಿದರು. ತನ್ನ ಕೀವಿಯ ಓಲೆಯಲ್ಲಿ ಎಣ್ಣೆ ತುಂಬಿದೆಯಿಂದು ಅದನ್ನು ರಿಪೇರಿ ಮಾಡಿಸಿಕೊಂಡಳು. ಈಗಿನ ಕಾಲದಲ್ಲಾರೂ ಒಂದು ಹರಳಿನ ಮೂರುನುತ್ತು ಇಡುವುದಿಲ್ಲಿಂದು, ಅದನ್ನು ನೂರಿ ಮೂರು ಹರಳು ಹಾಕಿದ ಹೊಸ ಬೇಸರಿಯೋಂದನ್ನು ಕೊಂಡಳು. “ಎರಡೆಳಿ ಇದ್ದುಗೆ ಸಾಕು, ಮಾಡಿಸಿಕೊಡ್ಡೀರಾ” ಎಂದು ವಿನಯ ವಾಗಿ ಕೇಳಿ, ಎರಡೆಳಿ ಚಿನ್ನದ ಸರ ಹಾಕಿಸಿಕೊಂಡಳು. ವಾಕಿಂಗ್ ಹೊರಟ್‌ಪರೆ ಕೈಯಲ್ಲಿ ರಿಸ್ಟ್‌ವಾಚ್ ಇಲ್ಲದಿದ್ದಲ್ಲಿ ಏಕೋಇ ಬಿಕೋ ಅನ್ನಿಸುತ್ತದೆ ಎಂದು, ಪುಟ್ಟದಾದ ಲೇಡಿಸ್‌ ವಾಚೊಂದನ್ನು ಕಟ್ಟಿಕೊಂಡಳು. ಸುತ್ತಲೂ ಸಣ್ಣ ಸಣ್ಣ ಬಿಳೀ ಹರಳುಗಳು, ಮದ್ದೆ ನೀಲಿಕಲ್ಲು ಸೇರಿಸಿದ, ಶೋಗಷಾದ ಉಂಗರ್ರೊಂದನ್ನು ಎಡದ ಕೈಯಿನ ಎರಡನೇ ಬೆರಳಿಗೆ ಹಾಕಿಸಿಕೊಂಡಳು. ಚಪ್ಪಲಿ ಬಹಳ ಹಳೆಯದಾಯಿತೆಂದು, ಮೊಸಳೆ ಆಕಾರದ ಹೊಸ ಚಪ್ಪಲಿ ಗಳನ್ನು ಕೊಂಡು ನೆಟ್ಟಿದಳು. ಅವಳೀಗ ಇತ್ತೀಚ್ಚಿಯನ್ನು ಉದುವುದೇ ಇಲ್ಲವೆಂದು ಪ್ರತಿಜ್ಞೆ ಮಾಡಿಕೊಂಡಳು. ಅಷಲ್‌ ಕೊಳ್ಳೇಗಾಲ, ಮೈಸೂರು ಸಿಲ್ಕ್‌ನಿಂದ ಹೊಲಿಸಿದ ಕುಪ್ಪಸ, ಕಂಚಿ, ಬೆನಾರಸ್ ಸೀರೆಗಳನ್ನು ಉಡಲಾರಂಭಿಸಿದಳು.

## ಈ

ಮೈಸೂರಿನ ಎಲೊಲ್ಲೀ ಒಂದು ಭಾಗದಲ್ಲಿ ಕೆಲವರಿಗೆ ಕಾಲರಾ ವ್ಯಾಧಿ ಕಾಣಿಸಿಕೊಂಡಿತು. ಕ್ರಮೇಣ ಅದು ನರಡಿ ಎಲೆಲ್ಲೂ ವ್ಯಾಖ್ಯಾಸಿಸಿಕೊಂಡಿತು. ಅಧಿಕಾರಿಗಳು ತೀವ್ರವಾಗಿ ಅದನ್ನು ತಡೆಗಟ್ಟಿಲು ಕಂಕಣಕಟ್ಟಿಕೊಂಡರು. ಹಾಗೂ ದಿನ ಪೂರ್ಣದಕ್ಕೆ ಹತ್ತು ಹದಿನ್ಯೇದು ಮಂದಿಯನ್ನು ಆ ವ್ಯಾಧಿ ಆಹುತಿ ತೆಗೆದುಕೊಳ್ಳುತ್ತಿತ್ತು. ಲಕ್ಷ್ಮಿಯನ್ನು ಒಡನೆ ಉಡಿರಿಗೆ ಕರಿದು

ಕೊಂಡು ಬರಬೇಕೆಂದು, ಜಾನಕಮ್ಮನವರು ಪತಿಗೆ ಒತ್ತುಡಪಡಿಸಿದರು. ಇದಕ್ಕೆ ಮೊದಲು ಶಾಮರಾಯರು ಮೈಸೂರಿನಲ್ಲಿ ಕಾಲರಾವ್ಯಾಧಿ ಹರಡಿದೆಯೆಂಬ ಸುಧಿ ಕೇಳಿ ಮನೆಯಲ್ಲಿರೂ ದಿಗಿಲುಪಡುತ್ತಿರುವುದಾಗಿಯೂ, ಆದುದರಿಂದ ಮಗಳನ್ನು ಖಂಡಿತ ಕಳುಹಿಸಿಕೊಡಬೇಕೆಂದೂ, ಗುಂಡೂರಾಯರಿಗೆ ಪತ್ರಪೋಂದನ್ನುಬರೆದರು. ಅದಕ್ಕಾವರು ಈಗ ಭಯಪಡಬೇಕಾದ್ದಿಲ್ಲವೆಂದೂ, ಈವಾಗ ವ್ಯಾಧಿ ಕೊಂಚ ಕೊಂಚವಾಗಿ ತಣಿಯುತ್ತ ಬರುತ್ತಿದೆಯೆಂದೂ, ಅದಲ್ಲದೆ ಒಂಟಿಕೊಪ್ಪಲ್ಲ ಪ್ರದೇಶದಲ್ಲಿ ಈ ವ್ಯಾಧಿಯಾರಿಗೂ ಕಾಣಿಸಿಕೊಂಡಿಲ್ಲವೆಂದೂ ಪ್ರಸ್ತುತ ತಾವಿಲ್ಲಿಗೆ ಬರಬೇಕಾಗಲ್ಲವೆಂದೂ, ಪ್ರತ್ಯುತ್ತರ ಕೊಟ್ಟರು. ಈಗ ಮೈಸೂರಿನಲ್ಲಿ ಕಾಲರಾವ್ಯಾಧಿಯನ್ನು ನಿರ್ಣೂಲಿಗೊಳಿಸಲು, ಸರ್ವಪ್ರಯತ್ನಗಳನ್ನೂ ಅಧಿಕಾರಿಗಳು ದಕ್ಷತೆಯಿಂದ ಮುಂದುವರಿಸುತ್ತಿದ್ದರು. ಇದರಿಂದಾಗಿ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನೂ ಒಂದು ತಿಂಗಳ ಕಾಲ ಮುಚ್ಚಬೇಕೆಂದು ಸರ್ಕಾರದವರ ಆಜ್ಞೆಯಾಯಿತು. ಸಹಸ್ರಾರು ಹೊಟ್ಟಲುಗಳು, ಅಂಗಡಿಗಳೂ, ಕಾಶಾರ್ಥನೆಗಳೂ, ಈ ಆಜ್ಞೆ ಪ್ರಕಾರ ಬಾಗಿಲುಮುಚ್ಚಿಕೊಂಡುವು. ಹೀಗಾಗಿ “ಸುಗಂಧ” ಕೆಂಪನೆಯೂ ಬಾಗಿಲುಮುಚ್ಚಿಕೊಂಡಿತು. ಈಗ ರಾಘವಿಗೆ ಕೆಲಸವಿಲ್ಲದ ಹಾಗಾಯಿತು. ಏನಾದರೂ ಸರಿ, ಮನೆಗೆ ಹೊಗುವುದೇಯಿಲ್ಲವೆಂದು ಅವನು ನಿರ್ಧರಿಸಿದನು. ಒಂದು ತಿಂಗಳ ಕಾಲವೂ ಸುಮ್ಮನೆ ಹೇಗೆ ಕಾಲ ತಳ್ಳುವುದೆಂದು ಅವನು ಯೋಚಿಸಲಾರಂಭಿಸಿದನು. ಈಗ ಎಲ್ಲಿಗಾದರೂ “ಟೊರ್‌” ಹೊರಡುವುದೆಂದು ಅವನು ದೃಢಪಡಿಸಿಕೊಂಡನು ಅವನ ನಾಲ್ಕುರು ಮತ್ತು ರುಗಳು ಆ ಸಲಹೆಯನ್ನು ಅನುಮೋದಿಸಿದರು. ಎಲ್ಲಿಗೆ ಹೊರಡುವುದೆಂದು ಬಿಸಿ ಬಿಸಿ ಚೆಚೆಯಾಯಿತು. ಚೊಂಚಾಯಿಗೆ ಹೊಗಿದ್ದು ಬರುವುದೆಂದು ಬಹುಮತದಿಂದ ನಿರ್ಣಯವಾಯಿತು. ಈ ಗೊತ್ತುವಳಿಯಲ್ಲ ಸ್ವೀಕೃತವಾದುದು

సరోజళ మనేయల్లీ. సరోజ ఈ సుసంధియన్న ఏకే  
కళిదుకొళ్ళబేచెందు తానూ బరువేనేందళు. రాఘు ఒప్పి  
గియన్నిత్తను. దూరద ప్రయాణ మాడువాగ ఒందు  
హేణ్ణు, అదరల్లూ ఒప్పు దాసి, జొతెయల్లిద్దరే, ఆ  
ప్రయాణ బహళ ఆనందకరవాగిరుత్త వల్లవే? నాల్శారు  
మిత్రరుగళూ హోరఁనుదరింద ఖజెల్లవన్నూ రాఘువే  
కాకబేశాగిద్దతు. క్షేయల్లి రోక్క హణవు ఇల్లదుదరింద  
ఈగ రాఘు బడ్డిగే ఎరడు సావిర రూపాయి సాల తెగెదు  
కొండను. ఎనోఇ అవసరద కేలసద నిమిత్త తాను  
బోంబాయిగే హోగిరువుదాగి తన్న మనేయవరిగే తిళిసి  
బిడెందు, తన్న కేలసగారనేఱబ్బన కూడ హేళి, అవను  
మిత్రరుగళొందిగే, సరోజళొందిగే, రైలేరి దను.  
నోవిన వోలేయే పెట్టు బిద్దంతే, తన్న పతియు మత్తొల్లు  
బ్బిళన్ను కరిదుకొండు లుల్లాన ప్రయాణ మాడిరువ  
నేంబ సుద్ది కేళి, లక్ష్మీ మాత్రపు దుఃఖిసిదళు. నన్న  
మేలే అవరిగేనిష్టు కోప, నానేను అపరాధవన్ను  
మాడిదే. బుద్ధి హేళిదుదూ ఒందు తప్పే-ఎందు హలవు  
బగెయిందందుకొండళు. గండసరే హాగేనోఇ, కల్లొదెయ  
వరు, కటుకరు, ఎందు గండువగ్రక్షే థీమారి హాకి  
దళు. “ ప్రసవవాగలి సువ్వునిరమ్మ, నావూ దశ్మి  
భారతవన్నెల్ల సుత్తి, క్షేత్రాట్టన మాడికొండు బరోణ ”  
ఎందు సౌసిగే గుండొరాయరు సమాధాన హేళిదరు.  
లక్ష్మీగే పతియు తన్నన్ను బిట్టు హోరటు హోదుదక్కేనో  
చింతియాగలిల్ల. ఆదరే క్షేత్ర హిడిద మడది తానిరువాగ,  
మత్తొల్లుబ్బిళన్ను కరిదుకొండు హోదరల్ల ఎందే అవళిగే  
చింత. దుఃఖిసువుదు, కణ్ణీరు బిధువుదు, వినక

ಅಬಲೇಯಾದ ಅವಳಿಗೆ ಬೇರೆಂದನನ್ನು ಮಾಡಲೂ ಸಹ ಸಾಧ್ಯ ವಿರಲಿಲ್ಲ. ಬೈಯದಿದ್ದ ಶಾರದಮ್ಮನವರೂ ಈಗ ಮಗನನ್ನು ಬೈಯಲಾರಂಭಿಸಿದರು. ಬರಲಿ ಅವನು, ಮಾಡುತ್ತೇನೆಯಂದರು. ಲಕ್ಷ್ಮಿ ಏನು ಪಾಪ ನಾಡಿದ್ದಳೋ! ಅವಳು ಅನುಭವಿಸದ ಸುಖನನ್ನು ಸರೀರಜ ಈಗ ಅನುಭವಿಸುತ್ತಿದ್ದಳು. ಬೋಂಬಾಯಿನ ಭವ್ಯ ಹೊಟಿಲೊಂವರಲ್ಲಿ ಅವಳು ರಾಧ್ಯಾವಿನ ಕೂಡ ಪ್ರಣಯವಾಟವಾಡಿ, ಹದಿಸ್ತೇದು ದಿನಗಳು ಖಲ್ಲಾ ಸ ದಿಂದಿದ್ದು, ಬೀದಿ ಬೀದಿ ಸುತ್ತಿ, ಕಣ್ಣನ ತೃಪ್ತಿ ಪಡುವಷ್ಟು ನೋಡಿ ಅನಂದಿಸಿ, ಈಗನನ ಕೂಡ ಮತ್ತೆ ಮೈಸೂರಿಗೆ ಹಿಂದಿರುಗಿದ್ದಳು.

## ೪೨

ಲಕ್ಷ್ಮಿ ತಮ್ಮ ಖಾರಿಗೆ ಬರುವುದಿಲ್ಲವೆಂದು ನಿರ್ಧಾರವಾದ ಮೇರೆ, ಪ್ರಸವಕ್ಕೆ ನೊಡಲು ಅವಳನ್ನು ನೋಡಿಕೊಂಡು ಬರ ಬೇಕೆಂಬ ಆಸೆ ವಿವಿಲಳಿಗುಂಟಾಯಿತು. ಹತಿ ರಾಮು ಇದಕ್ಕೆ ಅಡ್ಡ ಬಂದಾನೇ? ಮುಂಚಿತವಾಗಿಯೇ ರಾಮು ಮೈಸೂರಿಗೆ ಪತ್ರ ಬರಿವನು. ಲಕ್ಷ್ಮಿ ಅಣ್ಣನ ಪತ್ರವನ್ನು ಓದಿಸೋಡಿ ಬರಳ ವ್ಯಾಸನಪಟ್ಟಿಳು. ಅವರೇಕೆ ಈಗ ಬರುತ್ತಾರೋ? ಮುಖ ಕೊಟ್ಟು ಈಗ ಮಾತಾಡಲು ನನ್ನಿಂದ ಸಾಧ್ಯವಿದೆಯೇ?—ದೇವರೀ ಎಂದಂದುಕೊಂಡಳು. ವಿವಿಲ ಇದುವರಿಗೂ ಮೈಸೂರನ್ನು ನೋಡಿರಲಿಲ್ಲ. ಪಾಪ, ಅವಳಿಗೆ ಬಹಳ ಆಸೆಯಿದ್ದಿರಬೇಕು ನೀನೇಕೆ ಹೀಗಿದ್ದೀಯೇ?—ಎಂದು ಅವರೇನಾದರೂ ಕೇಳಿದರೆ, ಏನುತ್ತರ ಕೊಡುವುದು ಎಂದವಳು ಚಿಂತಿಸಿದಳು. ಆದರೆ ಈಗ ಬರಬೇಡಿ ಎಂದು ಪತ್ರ ಬರಿಯಲಿಕ್ಕಾಗುತ್ತದೆಯೇ? ಗಂಟುಕೊಟ್ಟಿಳಿದೊಂದಿಗೆ ರಾಮುಷ್ಠಾ, ವಿವಿಲಳೂ ಒಂದು ದಿನ “ಅನ್ನಪೂರ್ಣಾದ” ಮಹಾದ್ವಾರವನ್ನು ಪ್ರವೇಶಿಸಿಯೇ ಬಿಟ್ಟರು.

ಅಣ್ಣನೂ, ಅತ್ತಿಗೆಯೂ, ಗಾಡಿಯಿಂದಿಳಿಯುತ್ತಿದ್ದಾಗಲೇ ಕಿಟಕಿ  
ಯಿಂದ ನೋಡಿದ ಲಕ್ಷ್ಮಿ-ಹೊಸ ದಂಪತ್ತಿಗಳು, ಜೋಡಿ ಜೆನ್ನಾ  
ಗಿವೆ,—ಎಂದಂದುಕೊಂಡಳು. ಈಗ ಬಂದವರನ್ನು ಸ್ವಾಗತಿ  
ಸಲು ಭಾಗಿಲ ಬಳಿ ಬಂದು ನೀಂತೆಳು. ಸೌಖ್ಯವೇ ಲಕ್ಷ್ಮಿ?—  
ಎಂದಂದುಕೊಂಡು ವಿನುಲ ಒಳಗೆ ಬಂದಳೇ ಹೊರತು ಸೌಖ್ಯದ  
ಚಿಹ್ನೆಯನ್ನು ಲಕ್ಷ್ಮಿಯ ಮುಖವಲ್ಲಿ ಅವಳು ಕಾಣಲಿಲ್ಲ. ಲಕ್ಷ್ಮಿ  
ಪಕೆ ಹೀಗಿದ್ದಾ ಶೋನು ದಂಪತ್ತಿಯರಿಬ್ಬರೂ ಮೇಲ್ಲಿ ಮೇಲ್ಲಿಗೆ  
ಮಾತಾದಿಕೊಂಡರು. ಲಕ್ಷ್ಮಿ ತಾನು ಚಿಂತಿಯಲ್ಲಿ ಇಲ್ಲದವ  
ಳೆಂದು ತೋರಿಸಲು ಎಷ್ಟೇ ನಟಿನೆ ನೂಡಲು ಪ್ರಯತ್ನಪಟ್ಟಿರೂ  
ಅವಳಿಂದ ಆದು ಸಾಧ್ಯವಾಗಲಿಲ್ಲ. ರಾವು ಮನೆಗೆ ಬಂದ  
ಮೇರೆ ಗುಂಡೂರಾಯರು ಕುರ್ತೆಸಿನೆ ಹೋಗಿ “ ಈಗಲಾದರೂ  
ಬಾ, ಮಹಿಳೆಯ. ಪಾಳ್ಯದಿಂವ ನಿನ್ನ ಮೈಯನ ನುತ್ತು ಅವನ  
ಪತ್ತಿ ಬಂದಿದಾರೆ. ನವ್ಯನ್ನು ಗೋಳಿಸುಯಿಸಿಕೊಂಡುದು  
ಸಾಕಾ. ಇನ್ನು ಪಾಪ, ಪಾಳ್ಯಕ್ಕೂ ಸುಧಿ ಚುಟ್ಟಿ, ಅವರೂ  
ಘ್ರಣನ ಪಟ್ಟೆ ಹಾಳಾಗುವುದು ಬೇಡ ” ಎಂದು ಕೇಳಿಕೊಂಡರು.  
ಆದರವನು ಬರತೇಯಿಲ್ಲ. ಮನೆಯಲ್ಲಿನ ತಿಕಾಟವನ್ನೇಲ್ಲ ರಾಮು  
ಗ್ರಹಿಸಿಕೊಂಡನು. ಶಾರದನ್ಯಾಸವರು ಮರಿಮಾಡದೆ ತನ್ನ  
ಮಗನ ನಡತೆಯನ್ನೇಲ್ಲ ಅವನಿಗೆ ವಿವರಿಸಿದರು. ರಾಮುನೂ ಈ  
ದಿನ ಕಂಪೆನಿಗೆ ಹೋದನು. “ ಜೆನ್ನಾಗಿಲ್ಲ ಭಾನ ನಿಮಗೆ.  
ನೋಡಿದ ಜನ ಹೇಸುತ್ತಾರೆ. ” ಎಂದನು. ಇವರ ಬೋಧನೆ  
ಗಳಿಗೆಲ್ಲ ಕಿವಿಗೊಡುವುದಕ್ಕೆ ರಾಘು ಮಾನವನಾಗಿದ್ದಿಗೆ ತಾನೇ?  
ಮೈಸೂರೆಲ್ಲ ಸುತ್ತಿ ಓಡಾಡಿ ಬರಬೇಕೆಂದು ಹೊರಟಿ ವಿಮಲ,  
ಲಕ್ಷ್ಮಿಯ ಪರಿಸ್ಥಿತಿಯನ್ನು ನೋಡಿ ಎಲ್ಲಿಗೂ ಹೊರಡುವುದಕ್ಕೆ  
ಮನಸ್ಸಿಲ್ಲದೆ, ಎರಡು ದಿನ ಮನೆಯಲ್ಲಿಯೇ ಕಾಲಕಳಿದುಬಿಟ್ಟಿಳು.  
ಅವಳು ಎಲ್ಲಿಗೆ ಹೋಗಲೂ ಇಷ್ಟಪಡಲಿಲ್ಲ. “ ಬೇರೆಲ್ಲಿಗೂ ಬೇಡ  
ವಿಮಲ. ದೇವಿ ದಶನ ಮಾತ್ರ ಪಡೆಯು ಏರೋಣ ಬಾ ”

ಎಂದು ಪತಿಯಂದುದಕ್ಕೆ, ಮನಸ್ಸಿಲ್ಲದ ಮನಸ್ಸಿನಿಂದ ಕೊನೆಯ ದಿನ ಅವಳು ಚಾಮುಂಡಿ ಬೆಟ್ಟೆ ಹತ್ತಿ ಕೆಳಗಳಿದಳು. ಗುಂಡೂ ರಾಯರು ರಾಮುವಿನಕೂಡ ಮನೆಯಲ್ಲಿಲ್ಲ ಹೋಗಿ ದಿಗಿಲುಪಡಿಸ. ಬೇಡ ರಾಮು, ಎಲ್ಲ ಮುಂದೆ ಸರಿಹೋಗುತ್ತೆ. ನಾವು ಲಕ್ಷ್ಮಿಯನ್ನು ಮಗಳಂತೆ ನೋಡಿಕೊಳ್ಳುತ್ತಿದ್ದೀವೆ. ಯಾವಾಗಲೂ ಹೀಗೇ ಇರುತ್ತದೆಯೇ. ಏನೋಎ ಅವನಿಗೆ ಕೆಟ್ಟುಕಾಲ ” ಅಂದರು. ವಿಮಲ ಲಕ್ಷ್ಮಿಯನ್ನು ಬಿಗಿದಪ್ಪಿ “ ನಿನ್ನ ಅದ್ವಾಪ್ತ ಕಣೀ ಲಕ್ಷ್ಮಿ ಏನೂ ಹೆಚ್ಚಿಗೆ ಭಯಪಡಬೇಡ. ಮಂತ್ರಾಲಯಕ್ಕೆ ಹರಸಿಕೊ. ನಾವೆಲ್ಲ ಒಂದಡವೆ ಒತ್ತೆಟಿಗೆ ಹೋಗಿದ್ದು ಬರೋಣ ” ಎಂದು ಸಮಾಧಾನ ಹೇಳಿದಳು. ವಿಮಲಳ ಕಣ್ಣಿನಿಂದ ನೀರು ಧಾರೆ ಧಾರೆಯಾಗಿ ಹರಿಯ ತೊಡಗಿತು. ಈಗ ದಂಪತಿಗಳಿಬ್ಬರೂ ಉರಿಗೆ ಹಿಂದಿರುಗಿದರು. “ ಗಂಡ-ಹೆಂಡಿರ ಮನಸ್ತಾಪ ನಾಳೆ ಎಲ್ಲ ಸರಿಹೋಗುತ್ತೆ. ಇನ್ನು ನೀನು ಮನೆಯಲ್ಲಿ ಹೋಗಿ ಅಮೃತಿನಿಗೆ ಕೆವಿ ಚುಚ್ಚಬೇಡ. ಅವಳು ಬಹಳ ಸಂಕಬಿಪಡು ತಾತ್ತಳೆ ” ಎಂದು ರಾಮು ಪತ್ನಿಗೆ ದಾರಿಯಲ್ಲಿ ಬರುವಾಗಲೇ ಗಾಡಿಯಲ್ಲಿ ಹೇಳಿದ್ದನು. ಆದರೆ ವಿಮಲಳ ಬಾಯಿ ಸುಮೃಗಿರು ತ್ತದೆಯೇ? ಅವಳು ಲಕ್ಷ್ಮಿಯ ಪರಿಸ್ಥಿತಿಯನ್ನೆಲ್ಲ ಅತ್ಯೇಗೆ ಒಂದಿಷ್ಟು ಬಿಡದೆ ಒಪ್ಪಿಸಬಿಟ್ಟಳು. ಇನ್ನೂ ಮುಂದುವರೆದು “ ಮಾವನವರನ್ನು ಕಳುಹಿಸಿ ಪ್ರಸವಕ್ಕೆ ಇಲ್ಲಿಗೇ ಕರಿಸಿಕೊಂಡು ಬಿಡಿ, ಅತ್ಯೇ ಸುಮೃನೇ ಅಲ್ಲಿ ಚಂತೆ ಹತ್ತಿಹತ್ತಿ ಮುವ್ವಾಗುವುದು ಬೇಡ. ನಾವೆಲ್ಲ ಇದೇನೇ. ಏನಾದರೂ ಸಮಾಧಾನ ಹೇಳಿ ಸ್ವಲ್ಪ ಶಾಂತಿಗೆ ತರಬಹುದು. ಅವರಿಗೆ ಯಾವಾಗ ಮನಸ್ತಾಗು ತ್ತದೆಯೋ ಆಗ ಕರೆದುಕೊಂಡು ಹೋಗಲಿ ” ಎಂದಳು. ಜಾನ ಕಮ್ಮನವರು ಹೋ ಎಂದು ಅತ್ಯುಬಿಟ್ಟಿರು. “ ನನಗೆ ಅವಳ ಮುಖ ನೋಡಿದಾಗಲೇ ಗೊತ್ತು. ರಾಮು ಮದುವೆಯಲ್ಲೇ ನಾನು ಕೇಳಿದೆ. ಏನೂ ಇಲ್ಲವೆಂದು ಬಿಟ್ಟಿಳು. ಪೆಚ್ಚು ಹುಡುಗಿ!

ఇల్లే హేళిద్దరే, నావేనాదరూ ఆవనిగే బుద్ధివాద హేళి బహుదాగిద్దితు. నెన్నె కండనిగే ఈ గతియే ” ఎందు ప్రాపమాడశాశగిదరు. “ ఆవరిగే బుద్ధివాద హేళు వుదు హోళియల్లి మణిసిహణ్ణు తేలి చిట్టికాగి కణమ్మ ” ఎందు రాను ప్రత్యుత్తరవిత్తను.

## కృతి

ఈగ శామరాయరు గాడి కచ్చిసికొండు హోరటిరు. గభీరణియెందు గాడియల్లి మేత్తియన్న హాసి ఎరడు మూరు ఒరగు దింబుగళన్నూ హాకికొండు, ఆవరు ప్రయాణ బెళ్లిసిదరు. “ ఖండిత కరెదుకొండు బస్తి. ఇన్ను బిట్టు బరబేది.” ఎందు జానకెమ్మనవరు హత్తారు తడవే హేళి కఱుహిసిదరు. ఆవర మనోభీష్ట ఈగ నేరవేరితు. లక్ష్మీయన్న ప్రసవక్షే ఇల్లిగే కరెదుకొండు బరచేకిందు మోదతే ఆవరు నిధరిసిద్దరు. ఆదరే ఆదు సాధ్యవాగలిల్ల. ఈగ బిధువుదిల్ల, హేగాదరూ మాడి కరెదుకొండు బరుత్తారే ఎందు మనస్సినల్లందు కేండరు. ఆదరే దృష్టిమాత్ర బేరి. మోదలు ఆవరు ఇల్లిగే బరమాడి కొళ్లు పేకెందిన్నదు ప్రసన్న లక్ష్మీయన్న. ఇన్ను ఒందెరడు దినగళల్లి తావు కాణువుదు భాగ్యహీన లక్ష్మీయన్న, ష్వత్సుసవిష్టి. ఆణ్ణను ఒందు హోదమేలే ఉరింద ఇన్ను తన్న తాయియో, తండేయో, ఖండిత బరుత్తారేందు లక్ష్మీ నిధరిసిద్దిశు. ఆవళు ఎణిసిద్దంతేయే ఈగ నడెయితు. శామరాయరు లక్ష్మీయ మనిగే కాలిట్టిరు. మగళ స్థితియన్న కండు ఆవరిగే బహుళ దుఃఖ ఆవరిసితు.

ಆದರೆ ಅವರು ಗಂಡಸು. ಹೇಳಿನಂತೆ ಅವರು ಇನ್ನು ಅಳುವುದ ಕ್ಷಾಗುತ್ತದೆಯೇ? ಗುಂಡೂರಾಯರ ಕೂಡ ತಾವು ಮಗಳನ್ನು ಕರೆಮಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದರು. ಶಾರದಮೃನವರು ಏನೊಂದುತ್ತರವನ್ನೂ ಕೂಡತೇಯಿಲ್ಲ. ಶಾಮರಾಯರು ತಾವೇ ಕಂಪನಿಗೆ ಹೋಗಿ ರಾಘುವನ್ನು ಕಂಡು ಬರುವುದಾಗಿ ತಿಳಿಸಿದರು. ಅಂತೆಯೇ ಅವರು ಅಳಿಯನನ್ನು ಕಂಡು “ಏನೋ ಈಗ ನಿಮಗೆ ಕಾಲ ಸರಿಯಾಗಿಲ್ಲ, ಅಷ್ಟೇಯಾರೇನು ಮಾಡುವುದು ಹೇಳಿ? ಲಕ್ಷ್ಮಿಯನ್ನು ಈಗ ಕಳುಹಿಸಿಕೊಡಿ. ಆಮೇಶೆ ಬೇಕಾದರೆ ಕರೆಯಿಸಿಕೊಳ್ಳುವಿರಂತೆ” ಎಂದು ಕೇಳಿಕೊಂಡರು. ರಾಘು ಹೆಚ್ಚಿಗೆ ಮಾಡಿಂದೂ ಆಡದೆ “ಮನೆಯಲ್ಲಿ ಹಿರಿಯರನ್ನು ಕೇಳಿ ಕರೆಮಕೊಂಡು ಹೋಗಬಹುದು” ಎಂದುತ್ತರವಿತ್ತನು. ಗಂಡೂರಾಯರಿಗೆ ಸೂಸೆಯನ್ನು ಕಳುಹಿಸಲು ಸ್ವಲ್ಪಿತ್ವ ಇಷ್ಟವಿಲ್ಲ. ಆದರೆ ಶಾಮರಾಯರು ಉರಿನಲ್ಲಿ ದ್ವರೆ ಲಕ್ಷ್ಮಿಗೆ ತುಸು ಚಿಂತೆ ಕಡಿಮೆಯಾಗಬಹುದೆಂದೂ, ಪ್ರಸವ ನಡೆದರೆ ರಾಘುವಿನ ಮನಃಸ್ಥಿತಿಯೂ ಬದಲಾಯಿಸಬಹುದೆಂದೂ ಅಭಿಪ್ರಾಯಪಟ್ಟರು. ಲಕ್ಷ್ಮಿಗೆ ಉರಿಗೆ ಹೋಗುವುದಕ್ಕಿಂತ ಇಲ್ಲಿರುವುದೇ ಬಹಳ ಸಮ್ಮತಿಯಿದ್ದಿತು. ಇಲ್ಲಾದರೂ ಒಂಟಿಯಾಗಿರಬಹುದು. ಉರಿನಲ್ಲಿ ನಾಲ್ಕು ಜನಕ್ಕೆ ಮುಖ ತೋರಿಸುವ ಬಗೆ ಹೇಗೆ ಎಂದು ಯೋಚಿಸುತ್ತಿದ್ದಳು. ಆದರೆ ಅವಳ ಯೋಚನೆಯೇನೂ ಈಗ ನಡೆಯಲಿಲ್ಲ. ಕುಟ್ಟಪ್ಪ “ಜೀವಾನಲ್ಲಿ ಹೋಗಬಹುದಲ್ಲಾ, ಗಾಡಿಗಿಂತ ಜೀವಾ ಒಳ್ಳೆಯದಲ್ಲಿವೇ” ಎಂದಾಗ, ಶಾಮರಾಯರು “ಅದೇನೋ ಸರಿ. ಈಗ ಬೆಳಸಿನ ಕಾಲ. ಅಕ್ಕಪಕ್ಕದಲ್ಲಿ ಬಿಡಲು ಸಾಧ್ಯವಿಲ್ಲ. ದಾರಿಯಲ್ಲೇ ಸಾಗಬೇಕು. ಜೀವಾಗಿಂತ ಈಗ ಗಾಡಿಯೇ ಉತ್ತಮ” ಎಂದುತ್ತರವಿತ್ತರು. ಗುಂಡೂರಾಯರು “ನನಗೇನೂ ಈಗ ಚಿಂತೆಯಿಲ್ಲ, ಶಾಂತಿಯಿಲ್ಲ, ಶಾಂತಿಯಿಲ್ಲ, ಶಾಂತಿಯಿಲ್ಲ,

ಎಂದು ಯೋಚಿಸುತ್ತೇನೆ ಅಷ್ಟೇ” ಎಂದರು. ಅದಕ್ಕೆ ಶಾಮು ರಾಯರು ಪ್ರತ್ಯುತ್ತರ ಕೊಡುತ್ತ “ಇದಕ್ಕೇಕೆ ಚಿಂತೆ ಬಿಡಿ. ನಮ್ಮುರಿನ ಸೂರ್ಯಗಿತ್ತಿಯರು ಇಲ್ಲಿನ ನುರಿತ ಡಾಕ್ಟರುಗಳಿಗಿಂತಲೂ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಹಳ್ಳಿಗಳಲ್ಲಿಲ್ಲ ಈಗ ಪ್ರಸವವಾಗುವುದಿಲ್ಲವೇ? ಎಲ್ಲರೂ ಪಟ್ಟಣಕ್ಕೆ ಓಡಿ ಬಂದಾರೇ?” ಎಂದರು. ಶಾರದಮೃನವರು ಸೋಸೆಯನ್ನು ಕುಳಿರಿಸಿಕೊಂಡು “ಮನಸ್ಸಿಗೆ ಏನೂ ಚಿಂತೆ ಹಿತ್ತಿಸಿಕೊಳ್ಳಬೇಡ ಲಕ್ಷ್ಮಿತ್ತಂ ಬಂದು ತಿಂಗಳು ಕಳೆದು ನಾನೂ ಬರುತ್ತೇನೆ. ಧೈಯರವನ್ನು ಎಂದಿಗೂ ಕ್ಯೆ ಬಿಡ ಬೇಡಮ್ಮೆ” ಎಂದು ಹೋಧಿ ಸಿದರು. ಲಕ್ಷ್ಮಿತ್ತ ದೇವರ ಮನಿಗೆ ಹೋಗಿ ಪ್ರದಕ್ಷಿಣ ಸುತ್ತಿ ನಮಸ್ಕಾರ ಮಾಡಿ, ಅತ್ಯೇ ಮಾವಂದಿರಿಗೂ ನಮಸ್ಕಾರಿಸಿದಳು. ಶಾಮರಾಯರು ಈಗ ಮಗಳೊಂದಿಗೆ ನೈತೀರಿ ಮೈಸೂರನ್ನು ಬಿಟ್ಟುರು.

## ೪೯

ಲಕ್ಷ್ಮಿತ್ತ ಈಗ ತನ್ನ ತವರುಮನೆ ಬಂದು ಸೇರಿದಳು. ಜಾಸಕಮ್ಮನವರ ದುಃಖ ಹೇಳತೀರದು. ಹೀಗುಂಟೆ ಎಂದು ತಂಗಲಾಚುತಿದ್ದರು. ಲಕ್ಷ್ಮಿತ್ತಿಗೆ ಎತ್ತನೋಡಿದರೂ ಕತ್ತಲು ಕವಿದಂತೆಯೇ ಕಾಣುತ್ತತ್ತು. ಮನೆಯಲ್ಲಿ ಅವಳಿಗೆ ಆರ್ಪಕೆ ಮಾಡುವವರೇನೂ ಕಡಿಮೆಯಾಗಿರಲಿಲ್ಲ. ಅವಳು ಆಟಿವಾಡಿದ ಮನೆ, ಓಡಾಡಿದ ಮನೆ, ಓಡಾಡಿದ ತೋಟ, ಆ ವೃಂದಾವನ, ಈಗೆಲ್ಲ ಅವುಗಳು ಸಂತಸವನ್ನುಂಟುಮಾಡಲಿಲ್ಲ. ವಿಮಲಳು ದಿನವೋಂದಕ್ಕೆ ನೂರು ತಡವೆಯಾದರೂ, ಲಕ್ಷ್ಮಿತ್ತ ಲಕ್ಷ್ಮಿತ್ತ ಎಂದು ಏನೇನಾದರೂ ಮಾತುಕೊಟ್ಟು, ಅವಳ ಮನಸ್ಸಿನ ಭಾರವನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದಳು. ಲಕ್ಷ್ಮಿತ್ತ ಈಗ ಮನೆ ಬಿಟ್ಟು

ಎಲ್ಲಿಗೂ ಕಡಲುತ್ತಿರಲಿಲ್ಲ. ಮೈಸೂರಿನಿಂದ ಮಾತ್ರ ವಾರಾ ವಾರ ತಪ್ಪದೆ ಮಾವನಿಂದ ಪತ್ರ ಬರುತ್ತಿದ್ದುವು. ಅವಳು ಅನೇಕ ವೇಳೆ ತನ್ನ ಅತ್ಯಾವಾಂದಿರನ್ನು ಸೇನೆದುಕೊಳ್ಳುತ್ತಿದ್ದುಳು. ಎಂಥ ಕರುಣ ಹೃದಯ ಅವರದು. ಪಾಪ! ಅವರನ್ನು ಚಿಟ್ಟು ಬಂದುವೇ ತಪ್ಪಾಯಿತೆಂದಂದುಕೊಳ್ಳುವಜ್ಞ, ಧೈಯರು ಮಾಡಿ ಪತಿಗೆ, ಕಂಪೆನಿ ವಿಳಾಸ ನಮೂದಿಸಿ, ಲಕ್ಷ್ಮಿ ನಾಲ್ಕಾರು ಪತ್ರಗಳನ್ನು ಬರಿದೆಳು. ಆದರೆ ರಾಘು ಯಾವುದಕ್ಕೂ ಪ್ರತ್ಯುತ್ತರ ಕೊಡಲಿಲ್ಲ. ಶಾಮರಾಯರು ಸಹ ಅಳಿಯನಿಗೆ ಬಂದೆರಡು ಪತ್ರಗಳನ್ನು ಬರಿದರು. ಆದರೆ ಅವನ ಮನಸ್ಸು ಮಾತ್ರ ಸ್ವಲ್ಪವೂ ಕರಗಲೇ ಇಲ್ಲ. ಆದು ಕಲ್ಲಿನಂತೆಯೇ ಇದ್ದಿತು. ಲಕ್ಷ್ಮಿ ಮನೆ ಚಿಟ್ಟು ಹೊರಟೆ ಮೇಲೆ ಗುಂಡೂರಾಯರಿಗೆ ಮನಸ್ಸೇ ಸರಿ ಇಲ್ಲದ ಹಾಗಾಯಿತು. ಬಲಿಷ್ಠವಾದ ದೇಹವನ್ನು ಅವರು ಪಡೆದಿದ್ದರೂ ಈಗ ನಿತ್ಯಾಳ ಅವರಿಸಿ, ಅವರನ್ನು ಶಕ್ತಿ ಹೀನರನ್ನಾಗಿ ಮಾಡಿತ್ತು. ತಲೆ ಬಹಳ ಸೋನೆಂದು ಬಂದು ದಿನ ಅವರು ಹಾಸಿಗೆ ಹಾಸಿ ಮಲಗಿದರು. ಈ ದಿನವೇ ಅವರಿಗೆ ಸ್ವಲ್ಪ ಜ್ವರವೂ ಬಂದಿತು. ಏನೋ ಎಂದು ಅವರು ಅಚಾಗ್ರತೆಯಾಗಿಯೇ ಇದ್ದು ಚಿಟ್ಟರು. ಈಗ ಪ್ರತಿನಿತ್ಯವೂ ಅವರಿಗೆ ಜ್ವರ ಬರುತ್ತಿದ್ದ ಹಾಸಿಗೆಯನ್ನು ಚಿಟ್ಟೇಳುವುದಕ್ಕೆ ಅವರಿಂದಾಗುತ್ತಿರಲಿಲ್ಲ.

## ೧೦

ವ್ಯಾಪಾರ ಮಾಡಿ ಲಾಭಗಳನ್ನು ಎಲ್ಲರೂ ಪ್ರಯತ್ನಿಸಿದ್ದು ತಿದ್ದರೆ, ರಾಘು ಮಾತ್ರ ನಷ್ಟಕ್ಕೆ ಇದ್ದು ದಸ್ತೀಲ್ಲ ಕಳೆದುಕೊಳ್ಳುತ್ತಿದ್ದನು. ಹಾಗೆಂದ ಮಾತ್ರಕ್ಕೆ ಅವನು ಮಾಡುತ್ತಿದ್ದ ವ್ಯಾಪಾರ ದಲ್ಲಿ ಲಾಭವಿಲ್ಲವೆಂದ್ಲೂ. ದುಂದುಗಾರಿಕೆಯಿಂದ ಅವನು ನಷ್ಟ

చేష్టగాగుతిద్దను. శుడిత, మెరితదల్లి అవను లీననాగి హోరగూ సాలతెగియలు వ్యయ్తిసుతిద్దను. మొదలు ఐనూరు, ఆమేలే ఐనూరు. చొంబాయిగే హోగువాగ తెగిదిద్ద సాలవన్ను స్ఫుర్తివన్ను అవరు తీరిసిరలిల్ల. సంఖ్య క్రమేణ దిన దినక్కే హేచ్చుత్త బందితు. జక్క బడ్డి, చాల్టిబడ్డిగెందు కోట్టు కోట్టు సులిదు తాను ముందకే బరువ సామకారరుగళు అవను కేళిదాగలేల్ల సాల కోట్టు అవనింద “ప్రాంసరి నోట్టు” బరెయిసి కోళ్ళతిద్దరు. తండె హాసిగే బిట్టు ఏళువుదిల్లవెంద మేలే ఇన్నూ మనిగే బారదిరువుదు సరియల్లవెందు, ఈగ వను మనిగే బరుతిద్దను. గుండూరాయరన్ను ఆస్పత్రిగే సాగిసి బెడ్చానల్లిమువుదే? అథవా ప్ర్యువేట్ట డాక్టర్ మూలక ఇల్లే చికిత్స నడేసువుదే ఎంబ చచ్చియాయితు. శారదమ్మనవర సూచనియంతే డాక్టర్ విజయరాఘవ నన్ను కరేతరలాయితు. అవరు “ట్యుఫాయ్డ్” ఎందరు. ఈగ ఎల్లరూ బెచ్చిదరు. శుభ్రమై నడేయ కత్తితు. రాఘు ఈగ మొదలిన కోపవన్నెల్ల మరితు, తండెయ బళయల్లే ఇద్ద, డాక్టరిగే బేకాద సలకరణిగళన్నెల్ల ఒదగిసలారంభిసిదను. ఆదరే గుండూరాయరిగే గుణ వాగలిల్ల. యమన కరే అవంగి బందిత్తు. హాసిగే హిడిదు మలగిద ఇష్టత్తొందనే దినదల్లి అవరు కెఱ్ఱు ముచ్చిదరు. శారదమ్మనవరు హోయెందు కణ్ణీరు సురిసిదరు. దక్షరథ రాజను మగన చింతియింద ప్రాణ తీత్తొతే, గుండూరా యరు సోసేయ చింతియింద అసువన్ను నీగిదరు. పాళ్ళకూళ పత్ర హోయితు. లక్ష్మి బిక్క బిక్క అత్తలు. తన్నన్ను కంచరే ప్రాణ బిడుతిద్ద మాన; సాయువాగ

ಅವರ ಬಳಿಯಲ್ಲಿ ತಾನಿರಲಿಲ್ಲವಲ್ಲಾ ಎಂದತೀವ ವ್ಯಾಸನಪಟ್ಟಿಳು. ಕೊನೆಯ ಫಳಗೆಯಲ್ಲಾದರೂ ಅವರ ಮುಖದರ್ಶನ ಪಡೆದು ಬರುವ ಎಂದರೆ ಈಗದಕ್ಕೂ ಸಾಧ್ಯವಿರಲಿಲ್ಲ. ಏಕೆಂದರೆ ಈಗ ವಳಿಗೆ ಎಂಟು ತಿಂಗಳು ನಡೆಯುತ್ತೇ ಇದೆ. ಇನ್ನೇನು ಪ್ರಸವ ಸಮಯ. ಮನೆ ಹೊಸ್ತಿಲನ್ನು ದಾಟಿ ಈಚೆಗೆ ಕಾಲಿಡಲೂ ಆವ ಇಂದ ಸಾಧ್ಯವಿರಲಿಲ್ಲ. ಶಾಮರಾಯರು ಅವಸರ ಅವಸರವಾಗಿ ಮೈಸೂರಿಗೆ ಪ್ರಯಾಣಮಾಡಿದರು. ಗುಂಡೂರಾಯರ ಅಂತಿಮ ಕ್ರಿಯೆಗಳಲ್ಲಿ ಅವರೂ ಭಾಗವಹಿಸಿಕೊಂಡರು. ಆ ಎತ್ತರದ ದೇಹ ಫೌಂಟಿಗಳ ಲೆಕ್ಕದಲ್ಲಿ ಸುಟ್ಟು ಬೂದಿಯಾಯಿತು. ಕ್ರಿಯಾ ದಿಗಳು ಮುಗಿಯುವವರಿಗೂ ಶಾಮರಾಯರು ಮೈಸೂರಿನಲ್ಲೇ ಉಳಿದರು. ರಾಘು ಈಗ ಪುರೋಹಿತರ ಬಂದಿಯಾಗಿ ಅವರು ಹೇಳಿದ ಹಾಗೆಲ್ಲ ಮಾಡುತ್ತಿದ್ದನು. ಅವನು ಕಚ್ಚಿಹಾಕಿದು ಇದು ಎರಡನೆಯ ತಡವೆ. ವೊದಲನೆಯ ಬಾರಿ ತನ್ನ ವಿವಾಹಕ್ಕೆ, ಈಗ ಅಪ್ಪನ ಕರ್ಮಕ್ಕೆ. ಶ್ರಾದ್ಧ ಕರ್ಮಗಳೆಲ್ಲ ಮುಗಿದ ಮೇಲೆ ಅಳಿಯನಿಗೆ ಬುದ್ಧಿ ಹೇಳಿ, ಶಾರದಮೃನವರನ್ನು ಸಮಾಧಾನಪಡಿಸಿ, ಶಾಮರಾಯರು ಉಂಗಿಗೆ ಹಿಂದಿರುಗಿದರು. ಶಾರದಮೃನವರು ಈಗ ತಲೆ ಚೋಳಿಸಿ ಕೆಂಪು ಸೀರಿಯಟ್ಟಿರು. ಅವರು ವಯಸ್ಸು ಕಳಿದ ಹೆಂಗಸಾದರೂ, ಒಂದು ಕೂದಲು ಸಹ ಆವರಿಗೆ ನರತಿರಲಿಲ್ಲ, ಈಗ ಅವರ ದುಃಖ ಹೇಳತೀರದು. ಲಕ್ಷ್ಮಿಯ ಮೂಲಾನಕ್ಕೆತ್ತದ ದೋಷ ತಮ್ಮ ಪತಿಗೆ ಬಿಡೆದು ಅವರು ಮೃತರಾದರೆಂದು ಬಾಯಿಬಿಟ್ಟೇ ಅವರನ್ನುತ್ತಿದ್ದರು ಮಣ್ಣ ತಿನ್ನುವ ಕೆಲವ ಮಾಡಿಕೊಂಡುದಾಯಿತು. ಮೂಲಾನಕ್ಕೆತ್ತನಲ್ಲಿದ್ದರೆ ತಮ್ಮ ಪತಿ ಸಾಯುತ್ತೇಯಿರಲಿಲ್ಲ ಎಂದು ಗೊಣಗುತ್ತಿದ್ದರು. ರಾಘುವನ್ನೂ ಸಹ ಆವರು ನಿಂದಿಸುತ್ತಿದ್ದರು. ಅವನು ಒಳ್ಳೆಯ ನಡತೆಯಲ್ಲಿದ್ದಿದ್ದಲ್ಲಿ ಶ್ರೀನಿವಾಸರಾಯರೇ ಹೆಣ್ಣು ಕೊಡುತ್ತಿದ್ದರು. ಎಲ್ಲ ಹುಡುಕಿದರೂ ಆಗವನಿಗೆ ಹುಡುಗಿಯನ್ನು ಕೊಡಲು

ಯಾರೂ ಮುಂದೆ ಬರಲಿಲ್ಲವಲ್ಲ ಎಂದು, ಅಗನ ಸಂದರ್ಭ ಅವರಿಗೆ ನೇನಿಸಿಗೆ ಬರುತ್ತತ್ತು. ಲಕ್ಷ್ಮಿಯನ್ನು ನಿಂದಿಸುವುದರ ಲೇನೂ ಪ್ರಯೋಜನವಿಲ್ಲವೆಂದುಕೊಳ್ಳುತ್ತಿದ್ದರು.

## ೨೧

ಲಕ್ಷ್ಮಿಗೆ ಹೊಟ್ಟಿನೋನ್ನ ಪ್ರಾರಂಭವಾಯಿತು. ತಡಿಕೆ ಕಟ್ಟಿ ಪೂರ್ವದ ಸಾಲಿನಲ್ಲಿ ಸ್ಥಳವನ್ನೆಲ್ಲ ಸಿದ್ಧಪಡಿಸಿದ್ದರು. ಜಾನ ಕಮ್ಮನವರು ಮನೆ ತುಂಬ ಓಡಾಡುತ್ತಿದ್ದರು. ವಿಮಲಳೂ ಅತ್ಯಂದಿತ್ತ ಸುತ್ತುತ್ತಿದ್ದಳು. ಅವಳಿಗೂ ಒಂದು ದಿನ ಈ ಸದಗರವೆಲ್ಲ ಕಾದಿರುತ್ತವಲ್ಲವೇ? ಜಾನಕಮ್ಮನವರು ಸಹಾಯಕ್ಕೆ ಮಲ್ಲಿಯನ್ನು ಕರೆದುಕೊಂಡಿದ್ದರು. ಅವಳು ಕುಂಬಾರಿಯಾದರೂ ಉರವರೆಲ್ಲ ಯಾವಾಗಲೂ ಸಹಾಯಕ್ಕೆ ಮಲ್ಲಿಯನ್ನೇ ಕರೆದುಕೊಳ್ಳುತ್ತಿದ್ದರು. ಅವಳಿಗೆ ಅನುಭವ ಜಾಸ್ತಿ. ಜಾನಕಮ್ಮನವರು ಮೊದಲನೇ ಪ್ರಸವವೆಂದು ಬಹಳ ಗಾಬಡಿಯಿಂದ ವರ್ತಿಸುತ್ತಿದ್ದಾಗ ಮಲ್ಲಿ, “ಸುಮ್ಮಿರಿ, ಜಾನ್ನವು. ಯಾತಕ್ಕೆ ಭಯಪಟ್ಟಿರಿ!” ಎನ್ನುತ್ತಿದ್ದಳು. ಅವಳು ಕೈಯಲ್ಲಿ ಚಾಕು, ನೂಲು, ಇನ್ನೂ ಏನೇನೋ ಹಿಡಿದಿದ್ದಳು. ಲಕ್ಷ್ಮಿಗೆ ಯಾತನೆಯನ್ನು ತಡೆಯಲಾಗಲಿಲ್ಲ. ಅವಳು ಗಟ್ಟಿಯಾಗಿಯೇ “ಅಮ್ಮಾ ಅಮ್ಮಾ” ಎಂದು ಕೂಗಲಾರಂಭಿಸಿದಳು. ರಾಮುಗಡಗಡನೆ ನಡುಗಲಾರಂಭಿಸಿದನು. ಶಾಮರಾಯರು ಶತಪಥ ತಿರುಗುತ್ತಿದ್ದರು. ಇಂಥ ಸಂದರ್ಭದಲ್ಲಿ ಗಂಡಸರಿಂದ ಏನಿದೆಹೇಳಿ. ತುಸು ಸಮಯ ಕಳೆದ ಮೇಲೆ “ಕಾವಾ, ಕಾವಾ, ಕಾವಾ” ಎಂಬ ಶಬ್ದ ಕೇಳಿ ಬಂದಿತು. ವಿಮಲ ಒಳಗಿನಿಂದ ಓಡಿ ಬಂದು ಪತಿಯ ಕೂಡ, “ಗಂಡೂಂದ್ರೆ” ಎಂದು ನಗುತ್ತ ನುಡಿದಳು. ಎಲ್ಲರ ಮುಖದಲ್ಲೂ ಈಗ ಹರ್ಷವೃಕ್ಷೀರತು.

ಪ್ರಸವ ವೇದನೆಯಿಂದ ಮನು ಜನಿಸಿದ ಮೇಲೆ ಅರ್ಥ ಫಂಟೀಯ ವರಿಗೂ ಲಕ್ಷ್ಮಿಗೆ ಎಚ್ಚರವೇ ಇಲ್ಲ. ಆದರೆ ಮಲ್ಲಿ ಏನು ಸಾಮಾನ್ಯ ಸ್ವರ್ಕಿತಿಯೇ? ಅವಳು ಸರಭರ ಕೆಲಸಮಾಡಿದಳು. ಏನೇನೋ ಮಾಡಿ ಲಕ್ಷ್ಮಿ ಕಣ್ಣ ಬಿಡುವಂತೆ ಮಾಡಿದಳು. ಅವಳು ನಗುನಗುತ್ತಲೇ ಜಾನಕಮೃನ್ವವರಿಂದ ತಾಂಬೂಲ ಸ್ವೀಕರಿಸಿ, ಮತ್ತೊಂದು ತಡವೆ ಬರುತ್ತೇನೇಂದು ಹೇಳಿ ಹೊರಟು ಹೊಡಿದಳು. ಲಕ್ಷ್ಮಿ ಈಗ ಭಾವ ಪ್ರಪಂಚಕ್ಕೆ ಮೆಲ್ಲಮೆಲ್ಲಗೆ ಬರುತ್ತಿದ್ದಳು. ಮನುವನ ಕೊವಾ, ಕೊವಾ ಶಬ್ದ ಕೆವಿಗೆ ಬಿಡ್ಡ, ತಾನೊಂದು ಮನುವನ್ನು ಹೆತ್ತಿದ್ದೇನೇಂದು ಈಗವಳಿಗೆ ಅರಿವಾಯಿತು. ಮೆಲ್ಲಗೆ ಅವಳು ಪಕ್ಕಕ್ಕೆ ಹೊರಳಿದಳು. ಆಹಾ! ಪಿಲಿಪಿಲಿ ಕಣ್ಣಬಿಟ್ಟು ಒದ್ದಾಡುತ್ತ, ಕೃಷ್ಣ ವಿಗ್ರಹದಂತೆ, ಮುದ್ದಾದ ಆ ಮನುವನ್ನು ನೋಡಿ ಅವಳಿಗಾದ ಆನಂದ ಅಷ್ಟಿಷ್ಟಿಲ್ಲ. ಅದರ ದೇಹದ ಮೇಲೆ ಮೆಲ್ಲ ಮೆಲ್ಲಗೆ ಕೈಯಾಡಿ ಸುತ್ತ ಅವಳು ಸಂತಸಪಟ್ಟಳು. ಪುತ್ತೋತ್ತಮನ ಸುಗಮವಾಗಿ ನಡೆಯಿತೆಂದು, ಪಾಠ್ಯದಿಂದ ಬಂದ ಪತ್ರವನ್ನು ಓದಿನೋಡಿ, ಶಾರದಮೃನವರು ಹಿಗ್ಗಿಹೊಡರು. ಅವನಿಗೂ ಮನಸ್ಸಿನಲ್ಲಿ ಅಪರಿಮಿತಾನಂದವೇ? ಈಗ ಶಾರದಮೃನವರು “ನೀನು ಮೊದಲು ಹೋಗಿ ಮನುವನ್ನು ನೋಡಿಕೊಂಡು ಬಾ. ನೀನು ಬಂದ ಮೇಲೆ ನಾನೊಂದು ಎಂಟು ದಿನ ಇದ್ದ ಬರುತ್ತೇನೇ” ಎಂದರು. ರಾಘುವಿಗೆ ಈಗ ಪಾಠ್ಯಕ್ಕೆ ಹೋಗಲು ಸ್ವಲ್ಪ ಸಂಕೋಚನೆ. ಆದರೆ ಮಕ್ಕಳ ಪಾಶ ಅವನನ್ನು ಬಿಡುತ್ತದೆಯೇ? ಅವನೆಸ್ತೇ ದುಕ್ಕಟವ್ಯಾಪಕಾಗಿದ್ದರೂ ಅವನೂ ಮಾನವ ತಾನೇ? ಮಾನವನಿಗಿರಬೇಕಾದ ಗುಣಗಳು ಅವರಲ್ಲೂ ಇದ್ದೇ ಇರುತ್ತದ್ದಲ್ಲವೇ? ಮನುವನ್ನು ನೋಡಬೇಕೆಂಬ ಆಸೆ ಅವನಿಗಧಿಕವಾಯಿತು. ಬರುತ್ತೇನೇಂದು ಕೂಡ ಪತ್ರ ಬರೆಯದೆ ಅವನು ಪಾಠ್ಯಕ್ಕೆ ನಡೆದನು. ರಾಘು ಬಂದದ್ದನ್ನು ಕಂಡು

ಎಲ್ಲರಿಗೂ ಆನಂದವಾಯಿತು. ವಿನುಲ ಒಳಗೆ ಹೀಡಿಯೋಗಿ ಲಕ್ಷ್ಮೀಯ ಕೂಡ “ನಿನ್ನ ಪತಿದೇವರು ಬಂದಿದಾರೆ ಕಣೇ” ಎಂದು ಹೇಳಿದಳು. ಲಕ್ಷ್ಮಿಗೆ ಈಗ ಸ್ವರ್ಗವೇ ಕೈಗೆ ಸಿಕ್ಕಿದ ಹಾಗಾಯಿತು. “ಸುಮೃನೆ ಏಕವೂತ್ತಾ ಚಿಂತಿ ಹತ್ತಿಸಿ ಕೊಳ್ಳು ತ್ತೀರ್ಯಿ? ಮಗು ಅಂತ ಬಂದು ಆದ ಒಜನೆ ಅವನು ಇಲ್ಲಿಗೆ ಓಡಿಬರುತ್ತಾನೋ ಇಲ್ಲಿಸೋ ಹೋಡು” ಎಂದು ಬಂದು ದಿನ ತಂದೆಯಂದಿದ್ದ ಮಾತು ಅವಳಿಗೇ ನೆನಪಾಯಿತು. ರಾಘು ಹೋಸ್ತಿಲ ಬಳಿ ಕುಳಿತು ಮಗುವನ್ನು ನೋಡ ಹತ್ತಿದನು. ಅಬ್ಬಾ! ಎಷ್ಟು ದಿನದ ಮೇಲೆ ಪತಿ ತನ್ನನ್ನು ಈಗ ಸಲಿಗಯಿಂದ ಮಾತನಾಡಿಸುತ್ತಿದ್ದಾರೆ. ತಾನು ಕಾಣುವುದೆಲ್ಲ ಸ್ವಪ್ನಪೂರೋ ಎಂದವೆಳು ಭಾವಿಸಿದಳು. ಹಳೆಯ ಮನಸ್ತಾಪಗಳಲ್ಲ ಈಗ ವರಿಗೆ ಮರಿತುಹೋಯಿತು. ಅವಳು ನಗು ನಗುತ್ತಲೇ “ನೋಡಿ ಮಗು ನಿಮ್ಮ ಹಾಗಿದೆ” ಎಂದಳು. ಅವನು “ಇಲ್ಲ ಇಲ್ಲ, ನಿನ್ನ ಹಾಗೆ” ಎಂದನು. ಕುಟ್ಟಪ್ಪನ ಸಂಧಾನ, ಶಾಮರಾಯರ ಹಿತೋಕ್ತೇ, ಶಾರದಮೃಂತರ ಬುದ್ಧಿವಾದ ಇವೆಲ್ಲ ಈಗ ಎಲ್ಲಿ? ಅವರವರೇ ಈಗ ರಾಜಿಯಾದರು. ಶಾಮರಾಯರು-ಹನ್ನೆರಡನೇ ದಿನ ನೀರು ಹಾಕಿದ ಮೇಲೆ ನೀವು ಮೈಸೂರಿಗೆ ಹೋಗುವಿರಂತೆ ಎಂದರು. ಅಲ್ಲಿ ಕಂಪೆನಿ ಬಿಟ್ಟದ್ದರೆ ಏನಾಗುತ್ತದೋ ಎಂಬ ಭೀತಿ ಅವನಿಗೆ. ಆದರೆ ಬಂದು ದಿನವಾದರೂ ಮಗುವನ್ನು ಮುದ್ದಿಟ್ಟಹೋಗಿಕೊಂಡು ಅವನಿಗೆ ಬಹಳ ಆಸೆ. ಲಕ್ಷ್ಮೀಯೂ ಪತಿಯ ಕೂಡ “ಇನ್ನು ನಾಶ್ವೇಯದು ದಿನಕ್ಕೇನಂತೆ? ಇದ್ದು ಹೋಗಿ” ಎಂದಿದ್ದಳು. ಆ ಹನ್ನೆರಡನೇ ದಿನವೂ ಬಂದಿತು. ಲಕ್ಷ್ಮೀಗೆ ನೀರು ಹಾಕಿದುದಾಯಿತು. ರಾಘು ಆಮೇಲೂ ನಾಲ್ಕುದಿನ ತಂಗಿದ್ದನು. ಅವನಿಗೆ ಪತ್ನಿಯನ್ನೂ, ಮಗುವನ್ನೂ ಬಿಟ್ಟು ಕೆದಲುತ್ತಲೇ ಇರಲಿಲ್ಲ. ಲಕ್ಷ್ಮೀಯ ಕೂಡ ಅವನು ವಿನೋದವಾಗಿ ಮಾತಾಪುತ್ರನು. ಅತ್ಯಮಾವಂದಿರ ಅನು

ಮತಿ ಪಡೆದು, ಲಕ್ಷ್ಮಿಯ ಕೂಡ ಹೋಗಿ ಬರುತ್ತೇನೆಂದು ಹೇಳಿ ಅವನೀಗ ಮೈಸೂರಿಗೆ ಪ್ರಯಾಣಮಾಡಿದನು.

## ೩೭

ಶಾರದಮೃಷಿನವರಿಗೆ ಈಗ ಲಕ್ಷ್ಮಿಯ ಮೇಲೆ ಕೋಪವಿದ್ದಿರಲ್ಲ. “ಅವರವರ ಹಣೆಬರಹ. ಆಯುಷ್ಯ ಮುಗಿದರೆ ತೀರಿತು. ಎಲ್ಲರೂ ಹೋಗಲೇ ಬೇಕು”—ಎಂದು ಸಮಾಧಾನಪಟ್ಟಿಕೊಳ್ಳುತ್ತಿದ್ದರು. ಮಗ ಬಂದ ಮೇಲೆ ತಿಂಡಿ ತಯಾರು ಮಾಡಿಕೊಂಡು ತಾವೂ ಪಾಳ್ಜ್ಯಕ್ಕೆ ಹೋಗಿ, ಎಂಟು-ಹತ್ತು ದಿನ ಇದ್ದು ಬಂದರು. ಈಗ ರಾಘುವಿಗೆ ಬಹಳ ಸಾಲವೇರಿತ್ತು. ಮಾವಾರ್ಡಿ ಸೇರುಗಳಿಂದ ಅವನು ಬಹಳ ಹಣವನ್ನು ತೆಗೆದಿದ್ದನು. ಕಂಪನಿಯ ಲಾಭ ಬಡ್ಡಿ ಕಟ್ಟಿವುದಕ್ಕೇ ಸಾಲುತ್ತಿರಲಿಲ್ಲ. ವ್ಯಾಪಾರಮಾಡುವ ಇಲ್ಲಿನ ಮಾವಾರ್ಡಿ ಸೇರುಗಳೇನು? ಕಾಗೆಗಳ ಹಾಗೆ; ಜೀವ ಸಹಿತವೇ ಸುಲಿದು ಬಿಡುತ್ತಾರೆ. ಒಂದು ದಿನ ಬಡ್ಡಿ ಕಟ್ಟಲು ಸಹ ಅವನ ಕೈನಲ್ಲಿ ಹಣವಿಲ್ಲದೆ, ಏನೋಂ ಯೋಚನೆಮಾಡಿ ಅವನು ಸರೋಜಳ ಮನಸೆಗೆ ನಡೆದನು. ಸರೋಜಳ ಕೂಡ ಅವನು “ಬಹಳ ಕಷ್ಟದಿಂದೇನೇ ಸರೋಜ. ನಿನ್ನ ಚಿನ್ನದ ಸರ ಸ್ವಲ್ಪಕೊಡು. ಬ್ರಾಂಕಾನಲ್ಲಾದರೂ ಗರವಿಯಿಟ್ಟು ಹಣ ಕಟ್ಟಿತ್ತೇನೆ. ಎರಡು ವಾರಮೊಳಗಾಗಿ ಹೇಗಾದರೂ ಮಾಡಿ ನಿನಗೆ ವಾಪಸ್ ಕೊಡುತ್ತೇನೆ” ಎಂದನು. ಅವಳೇನು ಹುಚ್ಚಿಯೆ? ರಾಘು ಪಾಳ್ಜ್ಯಕ್ಕೆ ಹೋಗಿ ಬಂದುದು, ಈಗ ತನ್ನಲ್ಲಿಗೆ ಸರಿಯಾಗಬಾರದಿರುವುದು, ಇದನ್ನೇಲ್ಲ ಅವಳು ಗಮನಿಸಿಯೇ ಇದ್ದಳು. ಎಷ್ಟೆಂದರೂ ತಾನು ಸೂಳಿ. ರಾಘು ತನಗೆ ಎಷ್ಟೇ ಅಭಯ ವಿತ್ತರೂ ಸತಿಯನ್ನು ತೊರೆಯುವುದುಂಟೇ? ಏನೋಂ ನಾಲ್ಕು ನಾಲ್ಕು ದಿವಸದ ಜಗಳ. ಇನ್ನೊಂದೆರಡು ಮಕ್ಕಳಾದ ಮೇಲೆ

ಅವನು ತನ್ನನ್ನು ಹಾಳಿಸುವನೇ? ಏನೋ ನಡೆದಷ್ಟು ದಿನಲಾಭ. ಅವಳು ಇಂಥದುದರಲ್ಲಿಲ್ಲ ಏಮಾರುವ ಹಾಗಿರಲಿಲ್ಲ. ತಾನೀಗೆ ಸರ ಕೊಟ್ಟಿರೆ ಅವನು ಮರಳ ಕೊಡುವನೆಂಬ ನಂಬಿಕೆ ಹೇಗೆ? ಅವನು ಮನಿಗೆ ಬರುತ್ತಾನೆಂದಾದರೂ ನಂಬುವ ಬಗೆ ಹೇಗೆ? ಆಮೇಲೆ ಯಾವ ಕೋಟಿಗೆ ಹೋಗಿ ತನ್ನ ನಗ ಕೊಡಿಸಿಕೊಡಿ ಎಂದು ಫಿರ್ಗಾದು ಮಾಡುವುದು? ಇದನ್ನೆಲ್ಲ ಈಗವಳ್ಳ ಯೋಚಿಸಿ, ನಿಷ್ಕಾರವಾಗಿ ಅವನ ಕೂಡ ಮಾತನಾಡಬಾರ ದೆಂದು, ಸ್ವೇಹಿತೆಯರ ಕೂಡ ನಾನೀದಿನ ಕನ್ನಂಬಾಡಿ ಕಟ್ಟಿಗೆ ಹೋಗಿ ಬರುತ್ತೇನೆ. ನಾಳೆ ನೀನು ಸರ ತೆಗೆದುಕೊಂಡು ಹೋಗುವಿರಂತೆ” ಎಂದಳು. ನಿಜವೆಂದು ನಂಬಿ ರಾಘು ಹಿಂದಿರುಗಿದನು. ಈಗವಳು ರಾಘು ಮಾಡಿಸಿಕೊಟ್ಟಿದ್ದ ನಗ ನಟ್ಟಿಗಳಿಲ್ಲವನ್ನೂ ಕಳೆದು ವೆಟ್ಟಿಗೆಯಲ್ಲಿಟ್ಟು ಭದ್ರಮಾಡಿದಳು. ಮಾರನೆಯ ದಿನ ರಾಘು ಬಂದಾಗ, ಅಳುವಂತೆ ಅವಳು ನಟನೆ ಮಾಡುತ್ತ, “ನೋಡಿ, ನಿನ್ನ ಸರ ಹೇಗೆ ಹೋಯ್ಯು ಎನ್ನವುದೇ ನನಗೆ ಗೂತ್ತಾಗಲಿಲ್ಲ. ಕೊಂಡಿಯೇನಾದರೂ ಕಳೆದು ಹೋಯ್ತೋ ಏನೋ ಯಾರು ಬಲ್ಲರು.” ಎಂದುತ್ತರ ಕೊಟ್ಟಳು. ರಾಘು ಈಗ ಎಲ್ಲವನ್ನೂ ಗ್ರಹಿಸಿಕೊಂಡನು. ತಡೆಯಲಾರದಷ್ಟು ಕೋಪ ಉಕ್ಕೇರಿಬಂದಿತು. “ನನ್ನ ಸಂಪಾದನೆಯನ್ನೆಲ್ಲ ನಿನಗೆ ಸುರಿದಿದ್ದೇನಲ್ಲಾ, ನನ್ನ ಕವ್ಯದಲ್ಲಿಗ ಸ್ವಲ್ಪ ಭಾಗವಹಿಸಲು ನೀನು ಸಮ್ಮತಪಡಲಿಲ್ಲವಲ್ಲವೇ? ಇನ್ನು ನಿನ್ನ ಮುಖ ದರ್ಶನ ವನ್ನೂ ಮಾಡುವುದಿಲ್ಲ” ವೆಂದು ಹೋರಬಂದನು. ಸರೋಜ ಒಳಗೊಳಗೆ ನಕ್ಕೆಳು. ನೀನು ಇಲ್ಲದಿದ್ದಲ್ಲಿ ನನಗೇನು ನಷ್ಟ ವಾಯಿತು. ಮೈಸೂರಿನಲ್ಲಿ ನನಗೆ ಆಳೇ ಸಿಕ್ಕುವುದಿಲ್ಲವೇ?— ಎಂದುಕೊಂಡಳು.

## ೨೫

ರಾಘುವಿಗೇಗ ಕಷ್ಟಕಾಲ ಪ್ರಾರಂಭವಾಯಿತು. ವಿಧಿ ಈಗನನನ್ನು ಹೋಧಿಸಹತ್ತಿತು. ಹೆಚ್ಚು ನರಳದೆಯೇ ಶಾರದಮ್ಮನವರೂ ಈಗ ತೀರಿಕೊಂಡರು. ರಾಘು ತಲೆಯನೇಲೆ ಕೈಹಾಕಿ ಕುಳಿತುಕೊಂಡನು. ಲಕ್ಷ್ಮಿ ಒಂದು ತಿಂಗಳ ಬಾಣಂತಯಾಗಿ ದ್ವಾರೂ ಮಾನ ಸಾಯುವಾಗ ಮುಖವನನ್ನು ನೋಡಲಾಗಲಿಲ್ಲ, ಈಗ ಅತ್ಯೇಯ ಮುಖದರ್ಶನವನ್ನಾದರೂ ಪಡೆಯೋಣವೆಂದು- ಮಗುವಿನ ಸಹಿತ ಗಂಡನ ಮನೆಗೆ ಬಂದೇಬಿಟ್ಟಿಳ್ಳಿ. ಜಾನಕಮ್ಮನವರೂ, ಶಾಮರಾಯರೂ, ಹೆಡಿಸ್ಯೆದು ದಿನ ಮೈಸೂರಲ್ಲಿ ಉಳಿದಿದ್ದು, ಕರ್ಮಾಧಿಗಳಿಲ್ಲ ಮುಗಿದ ಮೇಲೆ ಅಳಿಯನಿಗೆ ಬುದ್ಧಿ ವಾದ ಹೇಳಿ, ಹಿಂದಿರುಗಿದರು. ಮನಸ್ಸನ್ನು ಎಷ್ಟೇ ಬಿಗಮಾಡಿದರೂ ಬಾಂದಿ ಅಂಗಡಿಗೆ ಹೋಗುವುದನ್ನು ಮಾತ್ರ ನಿಲ್ಲಿಸಲು ರಾಘುವಿನಿಂದ ಸಾಧ್ಯವಾಗಲಿಲ್ಲ. ಆ ಚಟ್ಟ ಜನ್ಮವಾತ್ಯಾಧಿಯಂತೆ ಅವನಿಗೆ ಹತ್ತಿಕೊಂಡಿತ್ತು. ರಾಘುವಿನ ಮನೆಯಲ್ಲಿ ದಾರಿದ್ರ್ಯದಿನ ದಿನಕ್ಕೆ ಹೆಚ್ಚು ಹೆಚ್ಚು ತಾಂಡವವಾಡುತ್ತಿತ್ತು. ಎಷ್ಟೇ ದಿನ ತನ್ನ ಮನೆಯ ಪರಿಸ್ಥಿತಿಯನ್ನು ಕಂಡು ರಾಘು ಅತ್ಯಾಬಿಧುತಿದ್ದನು. ಲಕ್ಷ್ಮಿ ಉರಿಂದ ಬರುವಾಗ ಏನೇನೋ ಆಕಾಶಕೋಟಿ ಕಟ್ಟಿದ್ದಿಲ್ಲ. ಆದರೆ ಅದೀಗ ಕಾರ್ಯದಲ್ಲಿ ಸಾಧ್ಯವಾಗಲಿಲ್ಲ. ಆವಳು ತನ್ನ ಮುದ್ರಾದ ಮಗುವನನ್ನು ರಮೇಶ ಎಂದು ಕರೆಯಲಾರಂಭಿಸಿದಳು. ದಿನಗಳುರುಳುತ್ತಿದ್ದವು. ಸಾಲಗಾರರ ಉಪದ್ರವವನನ್ನು ರಾಘುವಿನಿಂದ ಸಹಿಸಲು ಈಗ ಸಾಧ್ಯವಾಗಲಿಲ್ಲ. ಸಾಲಕ್ಕೆ ವಾಸದ ಮನೆಯನ್ನೇ ಕೊಟ್ಟಬಿಡುವುದೆಂದು ಅವನು ತೀರ್ಮಾನಿಸಿದನು. ಲಕ್ಷ್ಮಿಯ ಕಣ್ಣಗಳಲ್ಲಿ ನೀರು ಉಕ್ಕಿಬಂದಿತು. ಉರಿಗಾದರೂ ಪತ್ರ ಬರೆಯೋಣ, ಅಪ್ಪನಾದರೂ ದಾರಿ ತೋರಿಸಿಕೊಟ್ಟಾರು ಎಂದಳು. ಆದರೆ ಮಾನ ರಾಘುವಿಗೆ ಅತಿಯಾಗಿ ಬಾಧಿಸುತ್ತಿತ್ತು. ಹಣ ಸಹಾಯ ಮಾಡಿ

ಕೊಡಿ ಎಂದು ಮಾವನನ್ನೂ ಮೈದುನನ್ನೂ ಕೇಳಲು ಸಂಕೋಚ  
ಪಟ್ಟು, ಕುಟ್ಟಪ್ಪನು ಬೇಡ ಬೇಡವೆಂದರೂ, ಸೇರಿನ ಸಾಲಕ್ಕೆ  
ಮನೆಯನ್ನೇ ಕಟ್ಟಬಿಟ್ಟಿನು. ಲಕ್ಷ್ಮಿ ತನ್ನ ಮನೆಯ ಪರಿಸ್ಥಿತಿ  
ಗಾಗಿ ಅತೀ ವ್ಯಾಸನ ಪಟ್ಟಳು. ಅದೆಂಥ ಭಾರಿ ಮನೆ! ಅತ್ಯು  
ಮಾವಂದಿರಿದ್ದದರೆ ಹೀಗಾಗುತ್ತಿತ್ತೆ ಎಂದು ಮರುಗಿದಳು. ಈಗ  
ಇಷ್ಟತ್ತೆಯು ರೂಪಾಯಿನ ಬಾಡಿಗೆ ಮನೆಯಾಂದರಲ್ಲಿ ಅವಳು  
ಹಾಸಿಸಬೇಕಾಯಿತು. ಆ ಮನೆಯಲ್ಲಿದ್ದ ಸಾಮರ್ಗಳೆಲ್ಲವನ್ನೂ  
ಇರಿಸಿಕೊಳ್ಳುವುದಕ್ಕೇ ಈ ಬಾಡಿಗೆ ಮನೆಯಲ್ಲಿ ಸ್ಥಳ ಹಿಡಿಸುತ್ತಿರ  
ಲಿಲ್ಲ. ದೊಡ್ಡ ದೊಡ್ಡ ಬೀರುಗಳು, ಪೆಟ್ಟಿಗೆ, ಭಾರೀ ಚಿತ್ರಪಟ  
ಗಳು, ಇವನ್ನೆಲ್ಲ ರಾಫ್ತಿ ಮಾರಿಹಾಕಿದನು. ಇಂಥ ಸಾಮಾನು  
ಗಳೆಲ್ಲವನ್ನೂ ಇನ್ನಿವರು ಮಾಡಿಸುವುದುಂಟಿ? ಇನ್ನು ಇವರಿಂದ  
ಕೊಳ್ಳಲಾಗುತ್ತದೆಯೇ? ಎಂದು ಲಕ್ಷ್ಮಿ ಬಹಳ ಮರುಕಪಟ್ಟಳು.  
ಶಾಮರಾಯರು ಮನೆಮಾರಿದುದಕ್ಕೆ ಆಕ್ಷೇಪಿಸಿ ಪತ್ರ ಬರೆದರು.  
ಪಾಳ್ಯದಿಂದ ಈಗ ರಾಮುಖ್ಯ ಬಂದನು. ಸಿರಿ ಬಂದಲ್ಲಿ  
ಯಾರನ್ನೂ ಕೇಳಿದೆಯೇ ತಾನಾಗಿಯೇ ಬರುವುದಂತೆ. ಅದು  
ಹೋಗುವಾಗಲೂ ಸಹ ಯಾರನ್ನೂ ಕೇಳುವುದಿಲ್ಲವಂತೆ.  
ಯಾರೋ ಹಿರಿಯರು ಅಂದಿದ್ದ ಬಂದು ಮಾತು ಈಗ ರಾಮುವಿಗೆ  
ನೆನಪಿಗೆ ಬಂದಿತು. ನೋದಲು ಗುಂಡೂರಾಯರ ಮನೆ ಹೇಗಿತ್ತು;  
ಈಗ ಲಕ್ಷ್ಮಿ ಮನೆಯಲ್ಲಿರುವಾಗ ನಾನೋಬ್ಬ ಲಕ್ಷ್ಮಿ ಇಲ್ಲಿರುವ  
ದೇಕೆಂದು ಬಹುಶಃ ಧನಲಕ್ಷ್ಮಿ ಹೊರಟಿಮೋಗಿದ್ದಿರಬೇಕು.  
ರಾಮು ಎಲ್ಲವನ್ನೂ ನಿಚಾರಿಸಿಕೊಂಡನು. ಇಷ್ಟ ಸಾಲ ಇವ  
ರಿಗೆ ಹೇಗೆ ಏರಿತೆಂಬುದೇ ಅವನಿಗೆ ಬಗೆ ಹರಿಯದ ಪ್ರಶ್ನೆಯಾಗಿ  
ಉಳಿಯಿತು. ಎಲ್ಲವೂ ಪವಾಡದಂತೆಯೇ ನಡೆದು ಹೋಗಿತ್ತು.  
ರಾಮು ಈಗ ಉರಿಗೆ ಹಿಂದಿರುಗಿದನು. ಮೈಸೂರಿನ ವಿಘ್ರ  
ಮಾನಗಳನ್ನೆಲ್ಲ ಕೇಳ ಮನೆಯಲ್ಲಿ ಎಲ್ಲರೂ ವ್ಯಾಸನಪಟ್ಟರು.  
ರಾಫ್ತಿವಿನ ಸಾಲ ಇನ್ನೂ ಬೇಕಾದಪ್ಪಿದೆಯಿಂದು ಕೇಳ ಎಲ್ಲರೂ

ಭಯಪಟ್ಟಿರು. “ಗುಂಡೂರಾಯರು ತೀರಿ ಹೋಗಿ ಎಂಟು ತಿಂಗಳು ತಾನೇ ಆಯಿತು. ಇಷ್ಟು ಸಾಲ ಹೇಗೆ ಏರಿತು” ಎಂದು ಜಾನ ಕಮ್ಮನವರು ಪ್ರಶ್ನಿಸಿದರು. ರಾಮು ಅದಕ್ಕೆ ಉತ್ತರ ಕೊಡುತ್ತ “ಹಾಗಲ್ಲಮ್ಮೆ, ಅಲ್ಲಿ ನಡೆದದ್ದು, ಗುಂಡೂರಾಯರು ಸತ್ತ ಮೇಲೆಯೇ ಈ ಸಾಲ ಉಂಟಾಗಲಿಲ್ಲ. ಕಂಪೆನಿ ಏರ್ಪಟ್ಟು ಮೇಲೆ ಅಂದಿನಿಂದಲೂ ಭಾವ ಹಣ ಸಾಲ ತೆಗೆಯುತ್ತಲೇ ಇದ್ದು. ತಂದೆಗೆ ಮಾತ್ರ ಇದನ್ನುವರು ತಿಳಿಯಪಡಿಸುತ್ತಿರಿಲ್ಲ. ಹಣವನ್ನೆಲ್ಲ ಪ್ರೇಲು ಮಾಡುತ್ತದ್ದು. ಭಾವ ಚೊಂಬಾಯಿಗೆ ಹೋಗಿದ್ದಾಗ, ಆಮೇಲೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸಾಲ ತೆಗೆಯುತ್ತದ್ದರಂತೆ. ಕ್ರಮೇಣ ಇದು ಗುಂಡೂರಾಯರಿಗೆ ತಿಳಿದು ಆವರು ಸರಿದಾಂಡಿಸಬೇಕೆನ್ನುವನ್ನರಲ್ಲಿ ತೀರಿಕೊಂಡರಂತೆ. ಕುಟ್ಟಪ್ಪ ನನಗೆಲ್ಲ ವಿವರವನ್ನೂ ಹೇಳಿದನು” ಎಂದನು. ಇಷ್ಟೆಲ್ಲ ಕಫಾಂತರ ಮುಗಿದಮೇಲೂ ರಾಘುವಿನ ಸಾಲ ಮುಗಿಯಲ್ಲಿ. ಅವನ ದುರ್ದೃಷ್ಟಕೊಂಡೀ ಏನೋ ಕಂಪೆನಿ ಈಗ ನಷ್ಟದಲ್ಲಿಯೇ ಓಡಲಾರಂಭಿಸಿತು. ತಂದೆಯಿದ್ದಾಗ ಕಂಪೆನಿಯಿಂದ ಹೆಚ್ಚು ಲಾಭ ದೊರಕುತ್ತದ್ದಾಗ, ಆವರು ಲೆಕ್ಕ ಕೇಳಿದರೆ ಸುಳ್ಳ ಹೇಳಿ, ಅವನು ನಷ್ಟದಲ್ಲಿದೆ ನಷ್ಟದಲ್ಲಿದೆ ಎನ್ನ ತಿದ್ದನು. ಈಗ ಅವನ ಮಾತೇ ಸತ್ಯವಾಗಿ ತನ್ನ ಕೈಕೆಳಗನ ಕೆಲಸಗಾರರುಗಳಿಗೆ ಅವನು ಸಂಬಳ ಕೊಡಲು ಸಾಧ್ಯವಾಗಲಿಲ್ಲ. ಎರಡು ತಿಂಗಳ ಬಾಕಿ ಉಳಿಯಿತು. ಹುಣ್ಣಪಟ್ಟಿ ಅವರೆಲ್ಲರೂ ಶಾಗಾಡಲಾರಂಭಿಸಿದರು. ಈಗ ತಾನೇನು ಮಾಡಬೇಕೆಂಬ ಯೋಚನೆ ಅವನಿಗೆ ಹತ್ತಿತು. ಪತ್ತಿಯ ನಗ ನಟ್ಟು ಎಲ್ಲವನ್ನೂ ಈಗ ಮಾರಿದುದಾಯಿತು. ಬಿರುಕು ಬಹಳ ಬಿಟ್ಟಿದ್ದಿತು. ಇದರಿಂದಲ್ಲ ಅದನ್ನು ಮುಚ್ಚಲು ಸಾಧ್ಯವಾಗಲಿಲ್ಲ. ಕೊನೆಗೆ ಮನೆಯನ್ನು ಮಾರಿದಂತೆ “ಸುಗಂಧ” ಕಂಪೆನಿಯನ್ನೇ ಮಾರಿಬಿಡಬೇಕೆಂದು ಅವನು ನಿರ್ಧರಿಸಿದನು. ಈಗ ಲಕ್ಷ್ಮಿ ಪತಿಯನ್ನು ಕೇಳಿದೆಯೇ

ಅವಸರವಾಗಿ ಬರ್ಣೇಕೆಂದು ತಂದೆಗೆ ಪತ್ರ ಬರೆದಳು. ತಂದೆಯೂ ಮಗನೂ, ಈಗ ವಾಳ್ಳಿದಿಂದ ಹೊರಟು ಮೈಸೂರನ್ನು ಬಂದು ಸೇರಿದರು. ಕಾಲ ಮಿಂಚಿ ಹೊಗಿತ್ತು. ರಾಘು ಮಾತು ಕೆತೆಯೆಲ್ಲವನ್ನೂ ನಿಬಂಧನೆ ಮಾಡಿ ಮುಗಿಸಿದ್ದನು. ಆ ಮಹಾ ಪೂರವನ್ನು ಈಗ ತಡೆಯಲು ಇವರೆಲ್ಲರಿಗೂ ಸಾಧ್ಯವಾಗಲಿಲ್ಲ. ಅದಕ್ಕೆ ಮುಂಚಿತವಾಗಿಯೇ ವಾಸಿಮಾಡಬೇಕಾಗಿತ್ತು. ನದಿಗೆ ಸಾಮಾನ್ಯ ದಿನಗಳಲ್ಲಾದರೆ ನೀರು ತಡೆದು ಅಡ್ಡ ಗೋಡೆ ಹಾಕಬಹುದು. ತುಂಬಿದ ಪ್ರವಾಹ ಬಂದಾಗ ಸಾಧ್ಯವಾಗುತ್ತದೆಯೇ? ತನ್ನ ಕಷ್ಟದಲ್ಲಿ ಮತ್ತಿತರರ ಸಹಾಯ ಪಡೆಯಲು, ಅದೂ ಬಂಧುವರ್ಗದವರಿಂದ, ರಾಘು ಇಷ್ಟಪಡಲಿಲ್ಲ. ಅದೊಂದು ವಿಧದ ದೊಡ್ಡಸ್ತಿಕೆ, ಬಿಗುಮಾನ ಅವನಲ್ಲಿ ಮನೆಮಾಡಿಕೊಂಡಿತ್ತು. ಈಗನು “ಸುಗಂಧ” ಕಂಪನಿಯನ್ನೂ ಮಾರಿ ಬಿಟ್ಟುನು. ಈಗ ಅವನ ಸಾಲವೆಲ್ಲ ಪೂರ್ಣ ತೀರಿತು. ಅವನ ಕೈನಲ್ಲಿ ಮುನ್ನಾರು ರೂಪಾಯಿಗಳೂ ಉಳಿಯಿತು. ಲಕ್ಷ್ಮಿ ವೃಷಣದಿಂದ ಕುಗ್ಗಿ ಹೋದಳು. ಹಾಸಿಗೆಯಲ್ಲಿ ಮಗುವನ್ನು ಮಲಗಿಸಿಕೊಂಡು ಯಾವಾಗಲೂ ಅವಳು ಕಣ್ಣೀರು ಸುರಿಸುತ್ತಿದ್ದಳು.

## ಒಟ್ಟು

ತಂದೆಯೂ, ಮಗನೂ ಈಗ ಕುಟ್ಟಪ್ಪನ ಕೂಡ ಮಂತ್ರಾ ಯೋಚನೆ ನಡೆಸಿದರು. ಇವನು ಯಾರ ಮಾತನ್ನೂ ಕೇಳುವುದಿಲ್ಲವಲ್ಲಾ ಎಂದು ಅತೀ ವ್ಯಾಸನ ಪಟ್ಟರು. ಶಾಮರಾಯರು ಎರಡು ವಿವಾಹ ಮಾಡಿ ಮುಗಿಸಿದ್ದುದರಿಂದ ಅವರೇ, ಅವರಿಂದ ಇವರಿಂದ, ಸಾಲ ಪಡೆದಿದ್ದರು. ಬೇರೆ ವ್ಯಾಪಾರವನ್ನಾದರೂ ಮಾಡೆಂದು ಹೇಳಿ, ಅವನಿಗೆ ಸ್ವಲ್ಪ ಹಣವನ್ನಾದರೂ ಒದಗಿಸಿ

ಕೊಡೋಣವೆಂದರೆ ಈಗರೂ ಸಾಧ್ಯವಾಗಿರಲಿಲ್ಲ. ಉಂಟಾಗಿ ಅವರಿಗೆ ಒಳ್ಳೆಯ ಹೆಸರಿದ್ದಿತು. ಹೇಗಾದರೂ ಮಾಡಿ ಸಾಲ ಪಡೆಯಬಹುದು! ಆದರೆ ಮೈಸೂರಿನಂಥ ದೊಡ್ಡ ಪಟ್ಟಣದಲ್ಲಿ ಒಂದು ಚಿಕ್ಕ ವ್ಯಾಪಾರವನ್ನು ಮಾಡಲೂ ಸಾವಿರಗಟ್ಟು ಲೋಟು ಧನ ಹಾಕಬೇಕು. ವಾಸಕ್ಕೆ ದೊಡ್ಡದೊಂದು ಮನೆ, ವ್ಯಾಪಾರ ಮಾಡಲು ಬಾಡಿಗೆ ಇಲ್ಲದೆಯೇ ಸ್ವಂತ ಮನೆ, ಇಷ್ಟೆಲ್ಲ ಇದ್ದು ಲಾಭಗಳಿಂದವನ್ನು, ಇನ್ನು ಬಾಡಿಗೆ ಕೊಟ್ಟು, ವಿಚಕ್ಷಣೆಯಿಂದ ವ್ಯಾಪಾರ ಮಾಡುತ್ತಾನೆಂದು ಅವನನ್ನು ನಂಬುವ ಬಗೆ ಹೇಗೆ? ಅವನಿಗಲ್ಲದಿದ್ದರೂ ಮಗಳ ಮುಖವನ್ನು ಸೋಡಿ ಹೇಗಾದರೂ ಒಂದು ದಾರಿ ಮಾಡಬೇಕು. ಈ ಸಂದರ್ಭದಲ್ಲಿ ಕುಟ್ಟಪ್ಪ ಒಂದು ಸಲಹೆ ಸೂಚಿಸಿದನು. ಅದೇನೋ ಅವರಿಗೆ ಹಿಡಿದಿರಬೇಕು. ಈಗ ರಾಮುವನ್ನೂ ಹಿಂದೆ ಮಾಡಿಕೊಂಡರು. ಕುಟ್ಟಪ್ಪನೂ, ಶಾಮರಾಯರೂ, ಧನಪಾಲ ತೀಟ್ಟರ ಮನೆಗೆ ನಡೆದರು. ನಡೆದ ಸಂಗತಿಯೆಲ್ಲವನ್ನೂ ತೀಟ್ಟರಿಗೆ ಕುಟ್ಟಪ್ಪ ವಿವರಿಸಿದನು. ಅವರಿಂದ ಸಹಾಯ ಕೊರಿದನು. “ಬಾಳಿ ಬದುಕಿದ ಮನೆ, ನೀವು ಕಡೆಗಳಿಸಬಾರದು” ಎಂದನು. ತೀಟ್ಟರ ಮಾತೇನೂ ಈಗ ಹೆಚ್ಚಿಗೆ ನಡೆಯುವ ಹಾಗಿರಲಿಲ್ಲ. ವ್ಯಾಪಾರ ಪರಿವಾರ ಗಳಲ್ಲಿಲ್ಲ ಕೊರಿದಂಡನೇ ಈಗ ಮುಂದಾಗಿದ್ದನು. ಆದರೂ ತೀಟ್ಟರು ಅಭಿಮಾನವನ್ನು ಬಿಟ್ಟುಕೊಡಲಿಲ್ಲ. ಅಧರ ಹಣ ತಾವು ಕೊಡುವುದಾಗಿಯೂ, ಏಕ್ಕರ್ಥ ಶಾಮರಾಯರೇ ಹಾಕಬೇಕೆಂದೂ, ಆದರೆ ತಮ್ಮ ಅನುಮತಿಯಲ್ಲಿದೆ ಯಾವುದಕ್ಕೂ ರಾಘು ಕ್ಯಾಪ್ಟಿನ್ ಹಾಕಕೊಡದೆಂದೂ, “ಲೈಸನ್ಸ್” ತಮ್ಮ ಹೆಸರಿನಲ್ಲೇ ಇರಬೇಕೆಂದೂ, ಲಾಭದಲ್ಲಿ ಅಧರಾರ್ಥ ಹಂಚಿಕೊಳ್ಳಬಹುದೆಂದೂ, ನುಡಿದರು. “ಈಗ ರಾಘುವನ್ನು ಕರೆದುಕೊಂಡು ಬನ್ನಿ ಅವನ ಕೂಡ ಮಾತಿದೆ” ಎಂದರು. ಶಾಮರಾಯರೂ, ಕುಟ್ಟಪ್ಪನೂ, ಎನ್ನೇನೇಲ್ಲ ಹೇಳಿದರೂ ಈ ವ್ಯಾಪಾರಕ್ಕೆ ರಾಘು

ಒಪ್ಪಲಿಲ್ಲ. ಮತ್ತೆ ಅದೇ ಕೊಡಂಡನಲ್ಲಿಗೆ ಹೋಗುವುದೇ! ಭಿ, ಎಂಥ ಅವನೂನ ಎಂದವನೆಣಿಸಿದನು. “ ಮತ್ತೆ ಮುಂದಿನ ದಾರಿ ಹೇಗೆ ” ಎಂದು ಶಾಮರಾಯರು ಪ್ರಶ್ನಿಸಿದಾಗ, ರಾಘು ಏನೊಂದುತ್ತರವನ್ನೂ ಕೊಡದೆ, ಹೊನವಾಗಿ ಕುಳಿತನು. “ ಈವಾಗ ದೊಡ್ಡಸ್ತಿಕೆಯೆಲ್ಲ ಸೋಡಲು ಸಾಧ್ಯವಿಲ್ಲ. ಅಪ್ಪ ಹೇಳಿದ ಹಾಗೆ ಮಾಡಿ ” ಎಂದು ಲಕ್ಷ್ಮಿ ಅಂದಾಗ, ಅವನು ಅವಳನ್ನು ನುಂಗಿಬಿಡುವಂತೆ ದುರುಗುಟ್ಟಿಕೊಂಡು ನೋಡಿದನು. ಈ ವ್ಯಾಪಾರವೆಲ್ಲ ನನ್ನೀಂದ ಸಾಧ್ಯವೇಯಿಲ್ಲವೆಂದು ಬಿಟ್ಟನು. ನಾನು ಬೇರೆ ಏರಾಡುವೂಡುತ್ತೇನೇ ಎಂದನು. ಇನ್ನೆಲ್ಲಿ ಇವನು ಉಳಿದಿರುವ ಗದ್ದೆಯನ್ನೂ ಮಾರಿ ತಣ್ಣನೇ ಕುಳಿತುಕೊಳ್ಳುತ್ತಾನೋ ಎಂದು, ತಂದೆಯೂ, ಮಗನೂ ಬಹಳ ಭಯ ಪಟ್ಟರು. ಹೇಳಿದ ಮಾತು ಕೇಳಿದಿದ್ದ ಮೇಲೆ ಇನ್ನು ವಿಧಿಯಿದ್ದಂತಾಗಲಿ, ಲಕ್ಷ್ಮಿ ಇನ್ನೆಷ್ಟು ಕಷ್ಟಪಡಬೇಕೋ ಎಂದು ಮರು ಗುತ್ತ, ಕೊರಗುತ್ತ, ಅವರೀರ್ವರೂ ಪಾಳ್ಕಬೇಕ್ಕೆ ಬಂದು ಸೇರಿದರು. ಹೆಚ್ಚು ಕಟ್ಟಿಕೊಳ್ಳದೆ ಚಿಕ್ಕ ವ್ಯಾಪಾರ ಮಾಡಬೇಕೆಂದು ರಾಘು ವಿಗೆ ಆಸೆ. ಮೊದಲಿನ ಹಾಗೆ ಬಡ್ಡಿಗೆ ಗಡ್ಡಿಗೆ ತೆಗೆಯಲು ಅವನು ಇಷ್ಟಪಡಲಿಲ್ಲ. ಈ ಬಡ್ಡಿ ವ್ಯಾಪಾರ ಅವನ ಜೀವನವನ್ನೇ ಹಾಳು ಮಾಡಿತ್ತು. ಮೇಲಾಗ ಸಾಲಕೊಡುವವರು ಎಲ್ಲಿರೂ ಸಾಲ ಕೊಡುತ್ತಾರೆಯೇ? ಅವರಿಗೇನು ತಿಳಿಯದೆ? ಮನಿಸುರ, ಆಸ್ತಿಪಾಸ್ತಿ, ಅವರವರ ವ್ಯಾಪಾರ ಇವೆಲ್ಲವುಗಳನ್ನೂ ಅವರು ಗಮನಿಸಿಕೊಳ್ಳುತ್ತಾರೆ. ಈಗವನು ತನ್ನ ಮಿತ್ರರುಗಳನ್ನಾರನ್ನಾದರೂ ಹಿಡಿನು ಕಾರ್ಯನಡಿಸಬೇಕೆಂದು ನಿರ್ಧರಿಸಿದನು. ಮೈಸೂರಿನಲ್ಲಿ ಅವನಿಗೆ ಮಿತ್ರರ ಬಳಗವೇನೂ ಕಡಿಮೆಯಾಗಿರಲಿಲ್ಲ. ಆದರೆ ಅವನಿಗೆ ಕಷ್ಟದಲ್ಲಿ ಸಹಾಯಮಾಡಲು ಯಾರೂ ಮುಂದೆ ಬರಲಿಲ್ಲ. ಸಜ್ಜನರ ಮಿತ್ರತ್ವವಿದ್ದಲ್ಲಿ ಯಾರಾದರೂ ಮುಂದೆ ಬರುತ್ತಿದ್ದರು. ರಾಘುವಿನ ಮಿತ್ರರುಗಳಿಲ್ಲರೂ ಸಾಮಾನ್ಯ

ವಾಗಿ ಬ್ರಾಂಡಿಕೋರೆರೇ. ಇದ್ದುದನ್ನೇಲ್ಲ ದೋಚಲು ಪ್ರಯತ್ನಿ ಸುವವರೇ. ರಾಘುವಿಗೆ ಈಗತಾನೆ ಪ್ರಪಂಚ ಹೇಗಿದೆಯೆಂಬ ಅರಿವಾಯಿತು. ಮಾವನಿಗೆ, ಅವರು ಸೂಚಿಸಿದ ಸಲಹೆಗೆ ಒಪ್ಪಿ, ತೀಟ್ಪುರಕೂಡ ಸೇರೋಣವೆಂದರೆ, ಅವಕ್ಕೂ ಈಗ ಕಾಲ ಮೀರಿ ಹೋಗಿತ್ತು. ಮೊದಲು ತೀಟ್ಪುರು ಕರೆಯಿಸಿದ್ದಾಗ ಅವರ ಆಜ್ಞೆಯನ್ನು ಅನ್ನು ಉಲ್ಲಂಘಿಸಿದ್ದನು. ಈಗ ಯಾವ ಮುಖದಿಂದ ಅವರಲ್ಲಿಗೆ ಹೋಗುವುದು? ಮಾವನಿಗೆ ಪತ್ರ ಬರೆಯುವ ಬಗೆ ಯಾದರೂ ಹೇಗೆ?

## ೨೫

ದಿನಗಳುರುಳುತ್ತದ್ದುವು. ರಾಘುವಿನ ಮನಸ್ಸಿನಲ್ಲಿ ಭಯಂಕರವಾದದ್ದ್ವಾಂದು ಯೋಚನೆ ಉತ್ಪನ್ನವಾಯಿತು. ದಿನ ಕಳೆದಂತೆ ಆದು ಮೋಡಿತು, ಬೆಳೆಯುತ್ತ ಬಂದಿತು. ಮಾನವ ರ್ಹಲ್ಲಿ ಎರಡು ವಿಧಿ. ಕಷ್ಟಕಾಲಗಳಲ್ಲಿ ಧೈಯಗೆದದೆ, ಎಡೆ ಗುಂದದೆ, ಕಾಯೋಣನ್ನುಖಿರಾಗುವವರೊಂದು ಪಂಗಡ. ತಿಂಗಳಿಗೆ ಬರೇ ನಾಲ್ಕುತ್ತು-ಎವತ್ತು ರೂಪಾಯಿ ಸಂಬಳ ತೆಗೆದು ನಾಲ್ಕುರು ಹೆಣ್ಣುಮಕ್ಕೆಳಿಗೆ ವಿವಾಹ ಮಾಡಿ, ಬಾಲ್ಪಕೆಯನ್ನು ನಡೆಸುವವರೆಷ್ಟೇ ಮಂದಿಯನ್ನು ನೀವು ನೋಡಿಲ್ಲವೆ? ಈ ದಿನದ ಹೊಟ್ಟಿವಾಡು ಮುಗಿಯಿತು, ನಾಳಿಗೆ ಹೇಗೆ ಕಾಲ ತಳ್ಳುವುದು ಎಂಬ ಯೋಚನೆಯಿದ್ದರೂ, ಹುಂ, ಸರಿ ನೋಡೋಣ, ಎನ್ನುವವರೆಪ್ಪು ಮಂದಿ ಇದ್ದಾರೆ. ಕಷ್ಟದಲ್ಲೇ ತೊಳಳಲುತ್ತಿರುವವರಿಗೆ ಮೇಲ್ಮೈಲೇ ಕಷ್ಟಪೋದಗಿದರೂ, ಅದನ್ನುವರು ಸಹಿಸಿಕೊಳ್ಳುತ್ತಾರೆ. ಆದರೆ ಸುಖದ ಸಾಮಾಜಿಕದಲ್ಲಿ ತೇಲುತ್ತಿದ್ದವರ ಮಾತು ಬೇರೆ. ಅವರಿಗೇನಾದರೂ ಭಾರಿ ಏಟು ಬಿದ್ದಲ್ಲಿ ಅದರ ಯಾತನೆಯನ್ನು ಅವರು ಸಹಿಸಿಕೊಳ್ಳಲಾರದು. ರಾಘು

ಸಾಮಾನ್ಯವಾಗಿ ಉಟ ಬಟ್ಟಿಗೆ ನೇರವಾಗಿ, ತಕ್ಕನುಟ್ಟಿಗೆ ಅನುಕೂಲಸ್ಥಿತಿಯಲ್ಲಿದ್ದವನು. ಎರಡು-ಎರಡೂವರೆ ವರ್ಷಗಳ ಕಾಲದೊಡ್ಡ ಕಂಪನಿಯೊಂದರ ಯಾಜಮಾನ್ಯವನ್ನು ವಹಿಸಿದ್ದವನು. ಅವನೀಗ ದಿವಾಳಿಯಾಗಿದ್ದಾನೆ. ಕಷ್ಟದಲ್ಲಿ ಎರಡು ವಿಧವಿದೆ. ಎಷ್ಟೇ ನಾವು ಸುಖಿಗಳಾಗಿ ಬಾಳಬೇಕೆಂದು ಪ್ರಯತ್ನಮತಿದ್ದರೂ, ದುಡಿಯುತ್ತಿದ್ದರೂ ನಮ್ಮ ಪ್ರಯತ್ನಕ್ಕೆ ಮಾರಿ ಒದಗುವ ದೊಂದು ವಿಧದ್ದು. ಆದರೆ ಮತ್ತೊಂದು ವಿಧದ್ದೇ ಹಾಗಲ್ಲ. ಅದನ್ನು ನಾವಾಗಿಯೇ ನಮ್ಮ ದುಷ್ಪರ್ವ, ದುಬುಕ್ಕಿಯಿಂದ ತಂದುಕೊಳ್ಳುವುದು. ರಾಘು ಈ ಎರಡನೇ ವಿಧಕ್ಕೆ ಸೇರಿದವನು. ಮಿಗಿಯಾದ ತಾಳ್ಳು, ಸಹನೆ, ಅವನಿಗಿದ್ದಿದಲ್ಲಿ, ತನಗೀಗ ಒದಗಿದ ಗಂಡಾಂತರವನ್ನು ಅವನು ತಪ್ಪಿಸಿಕೊಳ್ಳಬಹುದಾಗಿದ್ದಿತು. ಅವನ ಎರಡು ಮನೆಗಳು ಅವನ ಕೃಯಿಂದ ಜಾರಿಹೋದರೂ, ಗದ್ದೆ ನೂತ್ರ ಉಳಿದಿತ್ತು. ವರ್ಷದ ಜೀವನಕ್ಕೆ ಹೇಗೂ ಭತ್ತಬರುತ್ತದೆ. ಮೇಲಿನ ಖಚಿತಗೆ ಅವನೆಲ್ಲಾದರೂ ಸೇರಿಕೊಂಡು, ನಾಲ್ಕುತ್ತ-ಎವತ್ತು ರೂಪಾಯಿ ಸಂಪಾದನೆ ಮಾಡಿದರೆ ಸಾಕು. ಜೀವನ ದಾಟ ಹೋಗುತ್ತದೆ. ಅಷ್ಟೇನೂ ಕಷ್ಟಪಡಬೇಕಾಗಿಲ್ಲ. ಆದರೆ ಹಾಗೆ ನಡೆಯಲು ರಾಘುವಿನಿಂದ ಸಾಧ್ಯವಾಗಿರಲಿಲ್ಲ. ಕಷ್ಟದಲ್ಲಿ ಧೃತಿಗೆಡಡಿ ಇರಲು ಅವನಿಂದ ಶ್ರೋಜ್ಞ ಹ್ಯಾದಯ. ಅವನ ಮನಸ್ಸಿಗ ಒಡೆದು ಚೂರು ಚೂರಾಗಿತ್ತು. ಅನುಕೂಲಸ್ಥಿತಿಯಲ್ಲಿದ್ದ ತಾನು, ಮತ್ತೊಬ್ಬರ ಬಳಿಗೆ ಹೋಗಿ ಹೇಗೆ ಚಾಕರಿ ಮಾಡುವುದು? ಇನ್ನು ಇವಕ್ಕೆಂತ ಹೆಚ್ಚಿನ ಅವಮಾನವಾಗಬೇಕೆ? ಮತ್ತೊಬ್ಬರ ಬಳಿ ಕೈಕಟ್ಟಿ ಸೇವಾವೃತ್ತಿಗೈನುದೆಂದರೆ, ಅದೂ ತಾನು ಹುಟ್ಟಿ ಬೆಳಿದ ಒಂದೂರಿನಲ್ಲಿಯೇ-ಅವನಿಂದ ಸಾಧ್ಯವಿರಲಿಲ್ಲ. ಅನುಭವಿಸಿದರೆ ತಾನೇ ಕಷ್ಟಗೊತ್ತಾಗುತ್ತದೆ. ಚಂಚಲ ಮನಸ್ಸನಾದ ಅವನು ಈಗೆಲ್ಲಾದೂ ತಾನು, ದೇಶಾಂತರ ಹೋರಟು ಹೋಗಬೇಕೆಂದು ನಿಧರಿಸಿದನು. ಕೆಲವು

ವೇಳಿ ಮಡದಿಯ ಮುಖನ್ನನ್ನೂ, ಮಗುವಿನ ಕಿರುನಗೆಯನ್ನೂ ಕಂಡು, ಹಾಗೆಮಾಡಬಾರದೆಂದೆಂದುಕೊಳ್ಳುತ್ತಿದ್ದನು. ಕೈಯ ಲೀಡ್ ಹಣಕಾಸುಗಳೆಲ್ಲ ಈಗ ಮುರಿಯುತ್ತೆ ಬಂದುವು. ಅವನು ತನ್ನ ಯೋಚನೆಯಂತೆ ನಡೆಯುವುದೋ ಬೇಡನೋ ಎಂದು ಕಾಗಾಡುತ್ತಿದ್ದನು. ಮಗುವನ್ನೂ ಆಡಿಸುವಾಗ, ಅದರ ಕೆನ್ನೆಗೆ ಮುತ್ತುಸುರಿಸೆ, ಅದು ಹೇಷ್ಟೋ ಎಂದು ನಕ್ಷಾಗ “ಅಯ್ಯಾ, ಕಂದ. ನಾನು ನಿನ್ನನ್ನು ಬಿಟ್ಟು ಹೇಗೆ ಹೋಗಲಿ. ಅದು ನನ್ನಿಂದಾಗಮ” ಎಂದು ಅತ್ತುಬಿಡುತ್ತಿದ್ದನು. ಪತ್ತಿ ಇನ್ನೊಲ್ಲಿ ನೋಡುವಳೋ ಎಂಬ ಭಯದಿಂದ ಒಡನೆ ಕಣ್ಣೀರನ್ನು ಒರಸಿ ಕೊಳ್ಳುವನು. “ಲಕ್ಷ್ಮಿ ನನ್ನಿಂದ ನಿನಗೇನೂ ಪ್ರಯೋಜನ ವಿಲ್ಲದ ಹಾಗಾಯಿತೇ. ನಾನೇನು ಮಾಡಲಿ? ನನ್ನನ್ನು ನೀನು ಕೈಹಿಡಿಮುಂದಿಷ್ಟು ಸುಖವನ್ನೂ ಅನುಭವಿಸಲಿಲ್ಲವಲ್ಲ, ಸದಾ ಕಣ್ಣೀರಿನಿಂದಲ್ಲವೇ ಕಾಲ ಕಳಿದೆ” ಎಂದು ಪರಿತಪಿಸುತ್ತಿದ್ದನು. ಈಗನೀಗೆ ಪದೇ ಪದೇ ತಂದೆ ತಾಯಿಗಳ ನೆನಪಾಗುತ್ತತ್ತು. ತನ್ನ ಏಳಿಗಿಂಬಾಗ ಅವರಿನ್ನು ಬುದ್ಧಿವಾದ ಹೇಳುತ್ತಿದ್ದ ರೂ ಅವರ ಮಾತು ಕೇಳಿ ನಡೆದಿದ್ದರೆ? “ಭಿ, ಭಿ ನಾನಿನ್ನಿರಬಾರದು ಸಾಯಂ ಬೇಕು” ಎನ್ನುತ್ತಿದ್ದನು. ಆದರೆ ನಾವು ಎಣಿಸಿಕೊಂಡಂತೆ ಸಾವು ಬರುತ್ತೆದೆಯೇ? ಅದು ಬರುವಾಗ ಯಾರನ್ನೂ ಕೇಳಿದೆ ತಾನಾಗಿಯೇ ಬರುತ್ತದೆ. ನಾವೆಣಿಸಿಕೊಂಡಂತೆಲ್ಲ ಅದು ಬರುವುದಿಲ್ಲ. ನಾವಾಗಿ ಬೇಕಾದರೆ ಆದರ ಬಳಿಗೆ ಹೋಗಬಹುದು ಅಷ್ಟೇ. ರಾಘುವಿಗೆ ಈಗ ಸಾವು ಕಾದಿರಲಿಲ್ಲ. ಉಪದ್ರವ ಕಾದಿತ್ತು ಅಷ್ಟೇ. ದೇಶಾಂತರ ಹೊರಟು ಹೋಗುವುದನ್ನು ಬಿಟ್ಟು ಬೇರೆ ಯಾವ ಮಾರ್ಗವೂ ಈಗನೀಗೆ ತೋಚಲಿಲ್ಲ. ಚಿಕ್ಕಂದಿನಲ್ಲಿ ತಾನು ಶಾಲೆಯಲ್ಲಿ ಓದುತ್ತಿದ್ದಾಗ ಬುದ್ಧನ ಚರಿತೆಯನ್ನು ಓದಿದ್ದನು. ಈಗನೀಗೆ ಅದು ಜ್ಞಾಪಕಕ್ಕೆ ಬಂದಿತು. ಬುದ್ಧರು ತಮ್ಮ ರಾಜ್ಯಪದವಿಯನ್ನೂ, ಸಿರಿಸಂಪತ್ತನ್ನೂ,

ಪ್ರೇಮದ ಮಡದಿಯನ್ನೂ ಹಸುಗೂಸನ್ನೂ ತೊರೆದು, ಈ ಸುಖ ಸಂಪತ್ತಿಲ್ಲ ನೀರ್ದೇಶಿ ನಿಂತ ಗುಳ್ಳೆಯೆಂದು ಭಾವಿಸಿ, ಶಾಂತಿಯನ್ನೂ ಮುಡುಕಲು ಹೋರಟಿವರು. ತಾನೋ? ಸಿರಿಸಂಪತ್ತಿಲ್ಲ ಹೋಯಿತೆಂದು ಬಾಳ್ಜ್ವಕೆಗೆ ಅಂಚಿ, ಇದ್ದ ಇಲ್ಲಸ್ವಲ್ಪ ಶಾಂತಿಯನ್ನೂ ಕೆಡಿಸಿಕೊಂಡು, ಅಶಾಂತಶೈಯನ್ನೂ ಮುಡಿಕೊಂಡು ಹೋರಟಿರುವವನು. ಮತೆಗೂ, ಮಡುವಿಗೂ ಇರುವಷ್ಟು ವ್ಯಾತಾಸ. ಎಲ್ಲಿಗೆಲ್ಲಿ ಹೊಂದಿತು? ಲಕ್ಷ್ಮಿಯ ದುರ್ದೃಷ್ಟಿ ದಿನ ಸಮಾಪಿಸುತ್ತು. ಒಂದು ದಿನ ಬೆಳಗ್ಗೆ ಅವನು ಕಾಫೀ ಕುಡಿದು, ಮಗುವನ್ನು ಎತ್ತಿ ಮನಸಾರೆ ಮುದ್ದಿಸಿ ಲಕ್ಷ್ಮಿಯ ಕೂಡ ಹೋಗಿದ್ದು ಬರುತ್ತೇನೆಂದು ಹೇಳಿ, ಹೋರಹೋರಟಿನು. ಲಕ್ಷ್ಮಿ ಮಾರ್ಕಟ್‌ಗೇನಾದರೂ ಹೋಗಿದ್ದು ಬರುತ್ತೇನೆಂದು ಹೇಳುತ್ತಾ ರೆಂದು ತಲೆಯಲ್ಲಾ ಡಿಸಿದಳು.

## ೩೬

ವ್ಯಾಗ್ರ ಮನಸ್ಸನಾದ ರಾಘು ರೈಲ್‌ಸೈಫ್‌ನ್ನಿಗೆ ಬಂದು ಸೇರಿದಾಗ, ಬೆಂಗಳೂರಿಗೆ ಗಾಡಿ ಹೋರಟು ನಿಂತಿತ್ತು. ಅವನು ಒಂದು ಟಿಕೆಟ್‌ಕೊಂಡು ಅವರಲ್ಲೇರಿದನು. ಇದಕ್ಕೆ ಮೊದಲು ಎರಡೇ ಎರಡು ಸಾಲು ಪಾಳ್ಜ್ಯಕ್ಕೆ ಒಂದು ಪತ್ರ ಬರೆದನು. ಅದರಲ್ಲಿ ‘ತನ್ನ ಮನಃಸ್ಥಿತಿ ಸರಿಯಿಲ್ಲದುದರಿಂದ ತಾನು ದೇಶಾಂತರ ಹೋರಟು ಹೋಗುವುದಾಗಿಯೂ, ಅವರು ಒಂದು ಲಕ್ಷ್ಮಿಯನ್ನು ಕರೆದುಕೊಂಡು ಹೋಗಬೇಕೆಂದೂ ಕಾಣಿಸಿದನು. ಮಧ್ಯಾಹ್ನಾಯಿತು. ಪತಿ ಮನೆಗೆ ಬರಲೇಯಿಲ್ಲ. ಕಾಯಿ ಪಲ್ಯಗಳನ್ನು ತರುವರೇನೋ ಎಂದು ಕಾದಿದ್ದ ಲಕ್ಷ್ಮಿ, ಹನ್ನೊಂದು ಫಂಟೆಯಾದರೂ ಪತಿ ಬಾರದಿದ್ದುದನ್ನು ಕಂಡು, ಆ ದಿನ ಕಾಯಿಪಲ್ಯವಿಲ್ಲ ದೆಯೇ ಅಡಿಗೆ ತಯಾರುಮಾಡಿದಳು.

ಒಂದು ಘಂಟೆಯಾಯಿತು. ಪತಿಯ ಸುಳವೇ ಇಲ್ಲ. ತೊಟ್ಟೆಲಲ್ಲಿ ಮಲಗಿದ್ದ ರಮೇಶ ಎದ್ದು ಅಳಲಾರಂಭಿಸಿದನು. ಲಕ್ಷ್ಮಿ ಅವನ ನನ್ನ ಎತ್ತಿ ಮುದ್ದಿಟ್ಟು, ಹಾಲುಣಿಸಿ, ಅವನನ್ನು ಕುಳಿರಿಸಿ, ಕೈಗೆ ಗಿಲುಗಿಲುವೆ ಕೊಟ್ಟಿಳು. ತನ್ನ ಪುಟ್ಟದಾದ ಕೈಯಲ್ಲಿ ಅವನ ದನ್ನ ಹಿಡಿದುಕೊಂಡು, ರ್ಯಾಲಕ್ ರ್ಯಾಲಕ್ ಎನ್ನಿಸುತ್ತ, ಹಲ್ಲಿ ಲ್ಲಿದ ಆ ಬಾಯಿ ತೆರೆದು ನಗುತ್ತಿದ್ದನು. ಮೂರು ಘಂಟೆ ಆಯಿತು. ಲಕ್ಷ್ಮಿಗೆ ಈಗ ಚಿಂತೆಯೂ ಆವರಿಸಿತು. ಈಗ್ಗೆ ಎಂಟು ದಿನಗಳಲ್ಲಿ ಪತಿ ಅಂದಿದ್ದ ಒಂದು ಮಾತು ಈಗವಳಿಗೆ ಜ್ಞಾಪಕಕ್ಕೆ ಬಂದಿತು. ಲಲಿತಾದಿಪುರಕ್ಕೆ ಏನೋ ಕೆಲಸ ನಿಮಿತ್ತವಾಗಿ ಹೋಗಬೇಕು ಎಂದವನಂದಿದ್ದನು. ಅದನ್ನೂ ಸರಿಯಾಗಿ ಬಾಯಿ ಬಿಟ್ಟು ಹೇಳಿರಲಿಲ್ಲ. ಅಲ್ಲಿಗೇನಾದರೂ ಹೋಗಿರುವರೇ? ದಿವಾಳಿಯಾದ ಮೇಲೆ ರಾಘು ಮನೆ ಬಿಟ್ಟು ಎಲ್ಲಿಗೂ ಕೆದಲುತ್ತಿರಲಿಲ್ಲ. ರಾತ್ರಿ ಹೊತ್ತು ಮಿಂ ಮನೆಗೆ ಬರುವುದು, ಮನೆಗೆ ಬಾರದೆಯೇ ತಪ್ಪಿಸಿಕೊಳ್ಳುವುದು, ಮುಂತಾದವನ್ನೇಲ್ಲ ಅವನಿಗ ಮಾಡುತ್ತಿರಲಿಲ್ಲ. ಲಕ್ಷ್ಮಿಯ ಬಲ ಹುಬ್ಬಿ ಎರಡು ಮೂರು ತಡನೆ ಹಾರಿತು. ಅದೇಕೊ ತುಟಿಗಳು ಬಣಗಹತ್ತಿದ್ದುವು. ಯಾವುದೋ ಒಂದು ವಿಧವಾದ ಸಂಕಟ ಮನಸ್ಸಿನಲ್ಲಿಂಟಾಗುತ್ತತ್ತು. ಸಂಚಯಾಯಿತು. ವಿದ್ಯಾದ್ವಿತೀಗಳಿಲ್ಲ ಈಗ ಹತ್ತಿಕೊಂಡುವು. ಅವಳ ಮನೆಯ ಬಾಗಿಲ ಬಳಿ ಒಂದು ನೀಂತು ನೋಡಿದರೆ ಭಾವುಂಡಿ ಬೆಟ್ಟಿನು ಕಾಣುತ್ತದೆ. ಆ ಬೆಟ್ಟಕ್ಕೆ ಹಾಕಲಾಗಿದ್ದ ಸಾವಿರಾರು ದೀಪಗಳು ತನ್ನನ್ನು ಆಣಕಮಾಡುವಂತೆ ಅವಳಿಗೆ ಕಾಣುತ್ತಿದ್ದುವು ರಾತ್ರಿ ಎಂಟು ಘಂಟೆ ಹೋಡಿಯಿತು. ಮಧ್ಯಾಹ್ನದಿಂದಲೂ ಪತಿಯ ನಿರೀಕ್ಷಣೆಯಲ್ಲಿದ್ದ ಅವಳು ಒಂದು ತುತ್ತಿ ಅನ್ನವನ್ನೂ ಬಾಯಿಗೆ ಹಾಕಿರಲಿಲ್ಲ. ಈಗವಳಿಗೆ ಹೋಟ್ಟಿಹಸಿಯಲು ಪಾರಂಭಿಸಿತ್ತು. ಮಧ್ಯಾಹ್ನದಲ್ಲೇ ಮಾಡಿಟ್ಟಿದ್ದ ಆ ಅನ್ನ ಸಾರು ಜೀಲ್ ಎಂದು ತಣ್ಣಿ

ಗತ್ತು. ಲಕ್ಷ್ಮಿ ಉಣಿಲೆಂದು ಅನ್ವನನ್ನು ಎಲೆಗೆ ಹಾಕಿ ಕುಳಿತಳು. ಬಾಯಿ ಏಕೋ ಕಹಿ ಕಹಿಯಾಗಿತ್ತು. ಒಂದು ತುತ್ತು ನುಂಗಲೂ ಸಾಧ್ಯವಿರಲಿಲ್ಲ. ಹೇಗೋ ಕಷ್ಟಪಟ್ಟಿ ನಾಲ್ಕು ತುತ್ತು ತಿಂದಳು. ಉಳಿದದ್ದನ್ನು ರಸ್ತೆಯ ಬದಿಯಲ್ಲಿದ್ದ ಮುನಿಸಿಪಲ್ ತೊಟ್ಟಿಗೆ ಹಾಕಿ ಬಂದು ಕೈತೊಳಿದಳು. ತಾಯಿ ಉಟ್ಟಿ ಮಾಡುವಾಗ ರಮೇಶ ಬಳಿಯಲ್ಲಿ ಕುಳಿತಿದ್ದನು. ಅವನು ಕೈಗಳನ್ನು ಮೇಲಕ್ಕೆತ್ತಿ ಮ್ಯಾಮ್ಯಾ ಮ್ಯಾ ಎನ್ನು ತಿದ್ದನು. ಅಮ್ಯಾ ಎಂದನ್ನು ಲು ಒಂದಕ್ಕೆರವನ್ನೇ ಅವನು ಕಲಿತಿದ್ದನು. ಲಕ್ಷ್ಮಿ ವಾಸಿಸುತ್ತಿದ್ದ ಮನೆ ದೊಡ್ಡದು. ಅದರಲ್ಲಿ ಇವಳನ್ನೂ ಸೇರಿಸಿ ನಾಲ್ಕು ಕುಟುಂಬಗಳಿದ್ದವು. ಓವರಾಸೀರಾ ವೆಂಕಟೀಶ ರಾಯರ ಪತ್ನಿ ಉಮಾವಿನ ಬಳಿಮಾತ್ರ, ಲಕ್ಷ್ಮಿ ಆಗಂದಾಗೇ ಮಾತುಕೊಡುತ್ತಿದ್ದಳು. ಈಗ ಲಕ್ಷ್ಮಿ ಉಮಾವಿನ ಬಳಿ ಹೋದಳು. “ಎಲ್ಲಿ ಬಂದೆ ಲಕ್ಷ್ಮಿ” ಎಂದಳು ಉಮಾ. ಸುಮ್ಮನೆ ಬಂಡೆ ಅಕ್ಕೆ. ಬೆಳಗ್ಗೆ ಇವರು ಮನೆ ಬಿಟ್ಟು ಹೋದ ನರು, ಎಲ್ಲಿಗೆ ಅಂತ ನನ್ನ ಕೂಡಲು ಹೇಳಲಿಲ್ಲ. ಮನಸ್ಸಿಗೆ ಕಳ ವಳವಾಗಿದೆ ಅಷ್ಟೇ” ಎಂದಳು. “ಎನೋ ಅವಸರ ಕಾರ್ಯ ಇರಬಹುದು, ನಿನ್ನ ಕೂಡ ಹೇಳಲಿಲ್ಲ ಅಷ್ಟೇ. ರಾತ್ರಿ ಬರಬಹುದು. ಇಲ್ಲವೇ ನಾಳಿಗೆ ಬಂದಾರೇನೋ? ಹೋಗಿ ಮಲಗಿಕೋ” ಎಂದ ಇವಳು. ರಮೇಶನನ್ನು ಬಗಲಲ್ಲಿಯೇ ಹಾಕಿಕೊಂಡು ಲಕ್ಷ್ಮಿ ಬಾಗಿಲ ಬಳಿಯಲ್ಲಿ ನಿಂತು, ಅಧ್ಯ ಫಂಟಿಕಾಲ ರಸ್ತೆಯನ್ನೇ ನೋಡುತ್ತಿದ್ದಳು. ಅನಂತರ ಒಂದೊಂದೇ ಹೆಚ್ಚಿಹಾಕುತ್ತ ಹಿಂದಿರುಗಿ ಹಾಸಿಗೆ ಹಾಸಿದಳು. ರಮೇಶನನ್ನು ತೊಟ್ಟಿಲಲ್ಲಿ ಮಲಗಿಸಿ ಅವನಿಗೆ ನಿದ್ರೆಕತ್ತಿಸಲು, ಮೆಲ್ಲಿಗೆ ತೂಗಲಾರಂಭಿಸಿದಳು. ಅವನಿಗೂ ನಿದ್ರೆ ಹತ್ತಡಿ ಕಾಲ್ಜನ್ನೂ ಕೈಗಳನ್ನೂ ಆಡಿ ಸುತ್ತ, ಬೆರಳನ್ನು ಬಾಯಿಗೆ ಹಾಕಿಕೊಂಡು ಚೇಪುತ್ತ, ಹ್ಯೌ, ಹ್ಯೌ, ಮ್ಯಾಮ್ಯಾ ಎನ್ನು ತಿದ್ದನು. “ಮಲಗು ಚಿನ್ನ ಮಲಗು ಕಂದ”

ಎಂದು ಲಕ್ಷ್ಮಿ ತೋಗಿ ಅವನಿಗೆ ನಿದ್ರೆ ಹತ್ತಿಸಿದಳು. ದೀಪವನನ್ನು ಸಣ್ಣದು ಮಾಡಿ ಅವಳೂ ತೊಟ್ಟುಲ ಬಳಿಯಲ್ಲೇ ಮಲಗಿ ಕೊಂಡಳು. ಕ್ರಮವಾಗಿ ರಾತ್ರಿ ಹನ್ನೊಂದು, ಹನ್ನೆರಡು, ಒಂದು ಘಂಟೆ ಹೊಡೆಯಿತು. ಅವಳಿಗೆ ನಿದ್ರೆಯೇ ಬರಲಿಲ್ಲ. ಈಗ ರಮೇಶ ಎದ್ದು ಅಳಲಾರಂಭಿಸಿದನು. ಅವನನ್ನು ಎತ್ತಿ ಲಕ್ಷ್ಮಿ ಮೊಲೆಯುಣ್ಣಿ ಮತ್ತು, ಮೆಲ್ಲಿಗೆ ಅವನ ಬೆನ್ನನ್ನು ತಟ್ಟಿತ್ತು, ಮಲಗಿಸಿಕೊಂಡಳು. ತನ್ನ ಅತ್ಯೆ ಮಾವಂದಿರು ಇದ್ದಾಗ, ಲಕ್ಷ್ಮಿ ಎಷ್ಟೂ ರಾತ್ರಿ ಹೀಗೆ ನಿದ್ರೆಗೆಟ್ಟು, ನತಿಯ ನಿರೀಕ್ಷಣೆಗಾಗಿ ಕಾದಿರುತ್ತಿದ್ದಳು. ಅಗವನು ಆ ಅವೇಳೆಯಲ್ಲಿಯೇ ಬರುತ್ತಿದ್ದನು. ಆದರೆ ಆ ಕಾಲ ಬೇರೆ. ರಾಘು ಈಗ ಮನೆ ಬಿಟ್ಟು ಎಲ್ಲಿಗೂ ಕೆದಲುತ್ತಿರಲಿಲ್ಲ. ಕುಡಿತ, ಮೆರಿತವೆಲ್ಲ ಈಗ ನಿಂತು ಹೋಗಿದೆ. ಇದನ್ನು ಲಕ್ಷ್ಮಿ ಈಗ ಜೆನ್ನಾಗಿ ತಿಳಿದುಕೊಂಡಿದ್ದಳು. ನನ್ನ ಕೂಡ ಹೇಳದೆಯೇ ಇವರೆಲ್ಲಿಗೆ ಹೋದರು? ಅಂಥ ಅವಸರದ, ಅಗತ್ಯದ ಕೆಲಸವೇನಿತ್ತು ಎಂದವಳು ಹಲವು ಬಗೆಯಿಂದ ಯೋಚಿಸುತ್ತಿರುವಂತೆಯೇ ಧಾರ್ಣಾ, ಧಾರ್ಣಾ ಎಂದು ಎರಡು ಘಂಟೆ ಹೊಡೆಯಿತು. ಲಕ್ಷ್ಮಿಗೆ ಈಗ ತುಸು ನಿದ್ರೆ ಹತ್ತಿತು. ಬೆಳಗಿನ ಜಾವದಲ್ಲಿಂದು ಅವಳಿಗೆ ಸ್ವಪ್ನಬಿದ್ಧಿ ತು. ರಾಘು ತನ್ನ ಎರಡೂ ಭುಜಗಳ ಮೇಲೆ ಕೈಯಿಟ್ಟುಕೊಂಡಿದ್ದಾನೆ. ಅವನ ಕಣ್ಣಿನಲ್ಲಿ ಏಕೋ ಕಣ್ಣಿರು ಸುರಿಯುತ್ತಿದೆ. ನಿನ್ನನ್ನು ಬಿಟ್ಟು ಹೋಗಬೇಕಲ್ಲಾ ಎನ್ನುತ್ತಿದ್ದಂತೆಯೇ ಅವನು ಪೂರ್ವಾಭಿಗಮನವಾಗಿ ಓಡುತ್ತಿದ್ದಾನೆ. ಬೇಡ, ಬೇಡ, ಬಸ್ಸಿ, ಎಂದು ಕೂಗಿಕೊಳ್ಳುತ್ತೆ, ಲಕ್ಷ್ಮಿಯೂ ಅವನ ಹಿಂದೆ ಓಡಿದಳು. ಅವಳಿಗೇ ತಟಕ್ಕನೆ ಎಚ್ಚರವಾಯಿತು. ಅದೇಕೋ ಅವಳ ಮೈಯೆಲ್ಲ ಗಡಗಡನೆ ನಡುಗಲಾರಂಭಿಸಿತು. ಅವಳು ಎದ್ದು ದೀಪದೊಡ್ಡದು ಮಾಡಿ, ಬಾಗಿಲು ತೆರೆದು ನೋಡಿದಳು. ಆಗಲೇ ವೈಟಿಗೆ ನಾಲ್ಕುರು ಮಂದಿ ಹೆಂಗಸರುಗಳು ಬಂದು ನಿಂತಿದ್ದರು.

ಬೆಳಗಾಯಿತು. ಮಧ್ಯಾಹ್ನವೂ ಆಯಿತು. ಪತಿಯ ಸುದ್ದಿ ಸಮಾಚಾರವೇ ಇಲ್ಲ. ಅವಳಿಗೇ ಬಹಳ ಗಾಬರಿಯಾಯಿತು. “ಉರಿಗೆ ಒಂದು ಪತ್ರವನ್ನಾದರೂ ಬರೆಯಲೇ” ಎಂದವಳು ಉಮಾಳನ್ನು ಕೇಳಿದಾಗ, ಆಕೆಯೂ ಪತಿಯೂ “ಸುಮೃನೆ ಅವಸರ ಪಡಬೇಡಮ್ಮ. ವಾಸ! ಇನ್ನು ಉರಿಂದಲೂ ಗಾಬರಿ ಪಟ್ಟುಕೊಂಡು ಬಂದಾರು. ಏನೋ ಅವಸರ ಕಾರ್ಯವಿರ ಬೇಕು. ನಿನ್ನ ಕೂಡ ಅವನು ಹೇಳಲಿಲ್ಲ. ಅದೇ ಅವನ ಭಾರಿ ತಪ್ಪು, ಇಂದು ನಾಳಿ ಸ್ವಲ್ಪ ಕಾದಿರು” ಎಂದು ಸಮಾಧಾನ ಹೇಳಿದಳು. “ಅಕ್ಕ, ನಿಮ್ಮ ಯಜಮಾನರಿಗಾದರೂ ಸ್ವಲ್ಪ ಹೇಳಿ ಒಂಟಿಕೊಷ್ಟು ಲಿನಲ್ಲಿರುವ ಕುಟ್ಟಪ್ಪನನ್ನು ಸ್ವಲ್ಪ ಬರಮಾಡಿ ಕೊಡಿ. ನೀವು ಬಹಳ ಉಪಕಾರ ಮಾಡಿದ ಹಾಗಾಗುತ್ತೇ” ಎಂದು ಲಕ್ಷ್ಮಿ ಬೇಡಿಕೊಂಡಳು. ಆಗಲೆಂದು ಉಮಾಳ ಪತಿ ಸ್ವೇಕಲ್ಲ ಮೇಟ್ಟೆ ಕುಟ್ಟಪ್ಪನನ್ನು ಕರೆದುತೆಂದರು. ಮಗುವನ್ನು ಎತ್ತಿ ಮಡಿಲಲ್ಲಿ ಕುಳಿರಿಸಿಕೊಂಡೇ ಲಕ್ಷ್ಮಿತ್ತಗೆ ಅವನು ಸಮಾಧಾನ ಹೇಳಿದನು. “ಸುಮೃನಿರಮ್ಮ ಭಯಪಡಬೇಡ” ಎಂದವನು ಧೈಯ ಹೇಳಿದನೇ ಹೊರತು ಮನಸ್ಸಿನಲ್ಲಿ ತನಗೇ ಏನೋ ಸ್ವಲ್ಪ ಅಂಜಿಕೆ. ಗುಂಡೂರಾಯರಿದ್ದಾಗ ಅವರಂದಿದ್ದ ಒಂದು ಮಾತು ಈಗವನಿಗೆ ಜ್ಞಾಪಕಕ್ಕೆ ಬಂದಿತು. “ವಿವಾಹವಾದ ಮೇಲೂ ಮಗ ಸರಿಯಾದ ನಡತೆಯಲ್ಲಿ ನಡೆಯದೆ ಹೋದರೆ, ಒಂದು ಹೆಣ್ಣನ ಕಣ್ಣೀರನ್ನು ನಾನು ನೋಡಬೇಕಾಗುತ್ತದಲ್ಲಾ” ಎಂದು. ಆದರೆ ಗುಂಡೂರಾಯರು ಪುಣ್ಯ ಮಾಡಿದವರು. ಇದ ನೈಲ್ಲ ಅವರು ನೋಡಲಿಲ್ಲ. ಬೇಗನೆ ಕಣ್ಣು ಮುಚ್ಚಿಕೊಂಡರು. ಹಳೆಯ ನೆನಪೆಲ್ಲ ಕುಟ್ಟಪ್ಪನಿಗೆ ಒಂದೊಂದೇ ಚಿತ್ರದಂತೆ ಎದುರು ಒಂದು ಜಾರಿ ಹೋಗುತ್ತಿದ್ದನು. ಈಗವನು ಲಕ್ಷ್ಮಿತ್ತಗೆ ಧೈಯ ಹೇಳಿ ಹೊರಬಂದನು. ರಾಘು ಲಕ್ಷ್ಮಿತ್ತಗೂ ತಿಳಿಸದೆ ಎಲ್ಲಿ ಹೋದನು? ಅದೇಕೊ ಅವನ ಎದೆಯೂ ಡಬ ಡಬ ಎಂದು

ಹೊಡೆದುಕೊಳ್ಳಲಾರಂಭಿಸಿತು. ಈಗ ತಾನೆಲ್ಲಿಗೆ ಹೋಗಿ ಅವನನ್ನು ಹುಡುಕುವುದು? ಅವನೇನು ಉರೋಳಗೆ ಅಡಗಿಕೊಂಡಿದ್ದಾನೆಯೇ? ಅದರೂ ನೋಡೋಣವೆಂದು ಸುಗಂಧ, ಮಾರುತಿ ಕಂಪನಿಗಳಿಗೂ ‘ಅನ್ನಪೂರ್ಣಕ್ಕೂ’, ಹೋಗಿ ವಿಚಾರಿಸಿ, ಅಲ್ಲಿಗೆಲ್ಲ ಬಂದಿಲ್ಲವೆಂದು ತಿಳಿದುಕೊಂಡನು. ಸಾಯಂಕಾಲ ಮತ್ತೆ ಲಕ್ಷ್ಮಿಯ ಮನೆಗೆ ಬಂದು, ತಾನು ಹುಡುಕಿ ನೋಡಿದು ದನ್ನು ತಿಳಿಸದೆ “ನಾಳಿ ಖಂಡಿತ ಬರುತ್ತಾರಮ್ಮ. ಎಲೊ ಹೊರ ಉರಿಗೆ ಪ್ರಯಾಣ ಮಾಡಿರಬಹುದು.” ಎಂದು ಸಮಾಧಾನ ಹೇಳಿ ಮನೆಗೆ ಹಿಂದಿರುಗಿದನು. ಲಕ್ಷ್ಮಿ ಇಡೀ ದಿನವನ್ನೆಲ್ಲ ಕಷ್ಟಪಟ್ಟಿ ಕಳೆದಳು. ರಾತ್ರಿ ಅವಳಿಗೆ ನಿದ್ದೆಯೇ ಹತ್ತಲಿಲ್ಲ. ಮರುದಿನ ಬೆಳಗ್ಗೇ ಒಂಭತ್ತು ಫಂಟಿಗೆ, ತನ್ನ ಮನೆಯ ಬಾಗಿಲಿ ನಲ್ಲಿ ಗಾಡಿ ಒಂದು ಬಂದು ಸ್ಥಿರವಾಗಿದೆ ಎಂದು, ಯಾರೆಂದು ತಿಳಿಯುವ ಕುತ್ತಾಹಲದಿಂದ, ಬಾಗಿಲಿ ಬಳಿ ಓರವಾಗಿ ನಿಂತು ನೋಡಿದಳು. ಏನಾಶ್ಯಯ! ಗಾಡಿಯಿಂದ ರಾಮುವೂ, ಶಾಮರಾಯರೂ, ಕೆಳಗಳಿಯುತ್ತಿದ್ದು ದನ್ನು ಲಕ್ಷ್ಮಿ ಕಂಡಳು. “ಬನ್ನಿ” ಎಂದವಳಂದಳೇ ಹೊರತು ಅವಳ ಬಾಯಿಂದ ಆ ಎರಡಕ್ಕರಿಗಳೂ ಹೊರಡಲಿಲ್ಲ. ಒಳಗೆ ಪ್ರವೇಶಿಸಿದ ಮೇಲೆ ಲಕ್ಷ್ಮಿಯ ಮಾತುಕತೆಗಳಿಂದ, ಅವಳಿಗನ್ನೂ ಪತಿ ತನ್ನನ್ನು ಬಿಟ್ಟು ದೇಶಾಂತರ ಹೊರಟು ಹೋಗಿರುವುದು, ಗೊತ್ತಿಲ್ಲವೆಂಬು ದನ್ನು, ಅವರು ತಿಳಿದುಕೊಂಡರು. ತಂದೆಯೂ, ಮಗನೂ ಏನೇನೋ ರಹಸ್ಯವಾಗಿ ಮಾತುಗಳನ್ನಾಡಿಕೊಂಡರು. ಈ ಸಮಯಕ್ಕೆ ಸರಿಯಾಗಿ ಕುಟ್ಟಪ್ಪನೂ ಬಂದನು. ಶಾಮರಾಯರು ಅವನೋಂದಿಗೆ ಏನೋ ನಾಲ್ಕು ಮಾತನ್ನಾಡಿದರು. ರಾಮು ಕುಟ್ಟಪ್ಪನ ಕೈಗೆ ಪತ್ರವೋಂದನ್ನಿತ್ತತನು. ಅವನು ಅದನ್ನು ಓದಿ ನೋಡಿ ಏಕೋ ನಿಟ್ಟುಸಿರುಬಿಟ್ಟಿನು. ಅವರಿಬ್ಬರೂ ಮೆಲ್ಲಿ ಮೆಲ್ಲಿಗೆ ಏನೋ ಮಾತನ್ನಾಡಿಕೊಂಡರು. ಮಧ್ಯಾಹ್ನ ಉಟ

ಮುಗಿದ ಮೇಲೆ ತಂಗಿಯ ಕೂಡ ರಾಮು “ ಲಕ್ಷ್ಮಿ ನಿನ್ನ ಪತಿ ದೇವರು ಪಾಳ್ಯಕ್ಕೆ ಬಂದು ಬಿಟ್ಟಿದಾರೆ. ಅವರಿಗೆ ಇಲ್ಲಿರಲು ನಾಚಿಕೆಯಂತೆ. ಇನ್ನು ಅಳ್ಳೆ ಇದ್ದು ಸಂಸಾರ ನಡೆಯಿಸುತ್ತಾ ರಂತೆ. ನಿನ್ನನ್ನ ಕರೆದುಕೊಂಡು ಹೋಗಲು ನಾವು ಬಂದಿದ್ದೀವೇ” ಎಂದನು. ರಾಮು ಈ ಮಾತನ್ನಾಡುವಾಗ ಶಾಮರಾಯರು ಮತ್ತೊಂದೆಡಿಗೆ ಮುಖ ತಿರುಗಿಸಿಕೊಂಡರು. ಅವರ ಕಣ್ಣೆನಲ್ಲಿ ನೀರು ತುಂಬಿಕೊಂಡಿತು. ಇನ್ನೆಲ್ಲಿ ಲಕ್ಷ್ಮಿ ನೋಡುವಳಿಗೆ ಯೆಂದು, ತಗ್ಗಿಸಿದ ತಲೆಯನ್ನು ಅವರು ಮೇಲಕ್ಕೆತ್ತಲೇಯಿಲ್ಲ, ಲಕ್ಷ್ಮಿ ಬೆಳ್ಳಿಗಿರುವುದೆಲ್ಲ ಹಾಲೆಂದು ತಿಳಿಯುವವಳು. ಅಣ್ಣನ ಮಾತನ್ನಾವಳು ನಿಜವೆಂದೇ ಭಾವಿಸಿಕೊಂಡಳು. ರಾಮು ಪ್ರಯಾಣಕ್ಕೆ ತ್ವರಿತವಾಗಿ ಏಪಾಡುಮಾಡಲಾರಂಭಿಸಿದನು. ಶಾಮರಾಯರು ಮಾತ್ರ ಹಾಸಿಗೆ ಹಾಸಿ ಮಲಗಿಕೊಂಡರು. “ ಇವೇಕನ್ನು ” ಎಂದು ಲಕ್ಷ್ಮಿ ಕೇಳಿದುದಕ್ಕೆ, “ ಮೈ ಸರಿ ಯಿಲ್ಲನ್ನು, ಅಲಸ್ಯ ಬಹು ಜಾಸ್ತಿಯಿದೆ ” ಎಂದರು. ಮನೆ ಯವನನ್ನು ಕಂಡು ಉಳಿಕೆ ಬಾಡಿಗೆ ಸಣವನ್ನೆಲ್ಲ ರಾಮು ಸಲ್ಲಿಸಿ, ನಾವೀ ದೀನ ಮನೆಂಬಾಲಿ ಮಾಡುತ್ತೀವೇ ಎಂದು ಹೇಳಿಬಿಟ್ಟನು. ಎರಡು ಗಾಡಿಗಳಿಗೆ ಸಾಮಾನುಗಳನ್ನು ಹೇರಲಾಯಿತು. ದುರ ದೃಷ್ಟಿ ಲಕ್ಷ್ಮಿ, ಹಕ್ಕೆದ ಮನೆಯವರಿಗೆಲ್ಲ ಹೋಗಿ ಬರುತ್ತೇ ನೆಂದು ಹೇಳಿ, ಅಣ್ಣ ಮತ್ತು ತಂದೆಯ ಕೂಡ, ಉರಿನಲ್ಲಿರುವ ಪತಿಯ ಬಳಿ ಸೇರಲು, ಗಾಡಿ ಹತ್ತಿದಳು. ಅವರೆಲ್ಲ ಪ್ರಯಾಣ ಮಾಡುವವರಿಗೂ ಕುಟ್ಟಿಪ್ಪ ಅಲ್ಲಿ ಕುಳಿತಿದ್ದು, ಬಳಿಕ ನಿಟ್ಟಿಸಿ ಕೊಂಡನ್ನು ಬಿಡುತ್ತ ತನ್ನ ಮನೆ ಸೇರಿದನು.

ಉರಿಗೆ ಎರಡು ಫಲಾಂಗ್‌ಗಾ ದೂರವಿದ್ದಾಗಲೇ ತನ್ನ ಮನೆಯಿಂದ ಅಳುವ ಶಬ್ದ ಲಕ್ಷ್ಯ ಕಿವಿಗೆ ಬಿಡ್ಡಿತು. ಅವಳು ಗಾಬರಿಯಾದಳು. ಮನೆ ಸಮೀಪಿಸುತ್ತ ಸಮೀಪಿಸುತ್ತ, ಆ ರೋದನ ಧ್ವನಿಯೂ ಜಾಸ್ತಿಯಾಗಿ ಕೇಳಲಾರಂಭಿಸಿತು. “ ಏನವ್ವು ಮನೆಯಲ್ಲೇನು ” ಎಂದವಳು ತಡೆದು ತಡೆದು ಕೇಳಿದಳು. “ ಏನೂ ಇಲ್ಲ ಬಾಂತ್ರು, ” ಎಂದು ತಂದೆಯೆಂದರು. ಆಳಿನ ಕೂಡ ಸಿಸುಮಾತಿನಲ್ಲಿ ರಾಮು ಏನೋ ನುಡಿಯಲು, ಅವನು ಎತ್ತಿನ ಬಾಲವನ್ನು ನುಲಿದು, ಅದರ ಬೆನ್ನಮೇಲೆ ಕೈಯಿಟ್ಟು ಗಾಡಿಯನ್ನು ಓಡಿಸಲಾರಂಭಿಸಿದನು. ಮನೆಯ ಬಳಿ ಗಾಡಿ ಬಂದು ನಿಂದಿತು. ಉರಜನರ ಹೊಡ್ಡಿಗುಂಪೊಂದು ಮನೆಯಲ್ಲಿ ಸೆರಿದಿತ್ತು. ಲಕ್ಷ್ಮಿಯ ಪತಿ ಅವಳನ್ನು ಬಿಟ್ಟು ದೇಶಾಂತರ ಹೊರಟು ಹೋಗಿರುವುದಾಗಿ ತಿಳಿದ ಜನರ ತಂಡ ಅವಳಿಗಾಗಿ ಮರುಕಪಡುತ್ತ, ಗಾಡಿಯನ್ನು ದೂರ ದೂರದಲ್ಲಿ ಕಂಡಾಗಲೇ ಬಂದು ಮನೆಗೆ ಮುತ್ತಿಗೆ ಹಾಕಿತ್ತು. ಜಾನಕಮೃನವರನ್ನು ಎಲ್ಲರೂ ಸೇರಿ ಸಮಾಧಾನಪಡಿಸುತ್ತಿದ್ದರು; “ ಸುಮೈ ಇರ್ಣವ್ವ. ಯಾಕ್ ಸುಮೈ ಸಂಕ್ಷಬಿದ್ದರಿ. ಎಚ್ಚೊ ದರು. ನಾಲ್ಕುದಿನ ಅವರಾಗೇ ಬರ್ತ್ರೊ ” ಎಂದು ಆವರ ಲೊಳ್ಳಬ್ಬನು ಅನ್ನುತ್ತಿದ್ದನು. ವಿಮಲಳ ಸಮ್ಮ ಸಮಾಚಾರವೇ ಇಲ್ಲ. ಅವಳು ಯಾವ ಮೂಲೆಯಲ್ಲಿ ಕುಳಿತು ನಾದಿನಿಗಾಗ ಪ್ರಲಷಿಸುತ್ತಿದ್ದಾ ಹೋ ಯಾರಿಗೆ ಗೊತ್ತು. ಲಕ್ಷ್ಮಿ ಈಗ ಗಾಡಿ ಯಿಂದಿಳಿದಾಗ, ಎಲ್ಲವನ್ನೂ ಗ್ರಹಿಸಿಕೊಂಡಳು. ತನ್ನನ್ನು ಬಿಟ್ಟು ಪತಿ ಎಚ್ಚೊ ಹೊರಟು ಹೋಗಿರುವುದಾಗಿಯೂ ಅಣ್ಣ ಮತ್ತು ತಂಡ ಸುಳ್ಳಹೇಳಿ ತನ್ನನ್ನು ಕರೆದುಕೊಂಡು ಬಂದಿರುವುದಾಗಿಯೂ, ಈಗವಳು ತಿಳಿದುಕೊಂಡಳು. ಅವಳ ಅನುಮತಿಯಿಲ್ಲದೆಯೇ ಕಣ್ಣೀರು ಪಲವಲನೆ ಹೊರಗೆ ಬರಲಾರಂಭಿಸಿತು.

ಸುತ್ತಲೂ ಕತ್ತಲು ಅವರಿಸಿ, ತಲೆ ಸುತ್ತುವಂತಾಗಿ, ಅವಳು ಧಡಾರ್ ಎಂದು ನೆಲಕ್ಕುರುಳಿದಳು. ಅವಳಿಗೆ ಪ್ರಜ್ಞೆ ತಿಳಿದಾಗೆ ಸುತ್ತಲೂ ಹೆಂಗಸರ ಭಾರಿಗುಂಪು ಸೇರಿಕೊಂಡಿತ್ತು. ನಿಮಲ ಗಾಳಿ ಬೀಸುತ್ತಿದ್ದಳು. ಭಾಗೀರಥನ್ನುನವರು “ಇದ್ದೂಕ್ಕೇ ಹೀಗೆ ಗುಡ್ಡೆಹಾಕಿಕೊಂಡಿದ್ದಿರಿ. ಗಾಳಿ ಬರಲಿ, ತಳ್ಳಿ ನಿಂತುಕೊಳ್ಳೋ” ಎಂದು ಗವರಿಸುತ್ತಿದ್ದರು. ರಾಮು ಮಂಡಿಯ ಮೇಲೆ ಗದ್ದ ಇರಿಸಿಕೊಂಡು, ಎರಡೂ ಕೈಗಳನ್ನು ಕಟ್ಟಿಕೊಂಡು, ಹಳೆಯ ಮಂದಾಸನ ಕಟ್ಟಿಗೆಯಮೇಲೆ ಕುಳಿತ್ತಿದ್ದನು. ಜಾನಕವ್ಯಾಸನವರು ಎರಡು ದಿನಗಳಿಂದಬಳಾ ಅತ್ತು ಅತ್ತು, ಅವರ ಗಂಟಲು ಪೂರಾ ಕಟ್ಟಿಕೊಂಡಿತ್ತು. ರಾಮರಾಯರು ಗಾಡಿಯಿಂದಿಳಿದು ಸೆಟ್ಟಿಗೆ ‘ಆಖೀಸಾರ್ಹಂ ಗೇ ಹೋದವರೇ, ತಿರುಗ ಅವರನ್ನು ಕಾಣ ಲಾಗಲಿಲ್ಲ. ಅವರು ಒಳಗೆ ಏನು ಮಾಡುತ್ತಿದ್ದರೋ ನಮಗೆ ಹೇಗೆ ಗೂತ್ತಾಗಬೇಕು. ನೇರಿದಿದ್ದ ಜನ ತರೀಗೊಂದು ಮಾತಾಡು ತಿದ್ದರು. ಕೆಲವರು ರಾಸುವನ್ನು ಬ್ಯಾಯುತಿದ್ದರೆ, ಮತ್ತೆ ಕೆಲವರು ಲಕ್ಷ್ಮಿಗಾಗಿ ಅನುತಾಪವಹುತಿದ್ದರು. “ಎಲ್ಲ ಹೋಗ್ಗು ಮುಬರ್ತನೇ, ಇದ್ದಾಕ್ಷಾಕವೇ, ಇಷ್ಟ ಮನ್ನ ಸೋಯ್ಸ್ಕೆಂಡರಿ” ಎಂದು ಮುಲ್ಲಿ ಸವಾಧಾನ ಹೇಳುತ್ತಿದ್ದ ಶು. “ಅಪರಂಜಿಯಂಥ ಹೆಣ್ಣು ವೇಶ ಸೋಯ್ಸ್ವಾ ಹ್ಯಾಗಾಸೋಯ್ತು” ಎಂದು ಮುದುಕಿಯೊಬ್ಬಳು ನುಡಿದಳು. ಲಕ್ಷ್ಮಿಗೆ ಪ್ರಜ್ಞೆ ತಿಳಿದಿದ್ದರೂ, ತಾನು ಯಾವುದೋ ಲೋಕದಲ್ಲಿ ಸಂಚರಿಸುತ್ತಿರುವಂತೆ ಅವಳಿಗೆ ಕೆಲವು ವೇಳೆ ಅನ್ನಿಸುತ್ತಿತ್ತು. ಇಲ್ಲಿ ನಿಂತಿರುವರೆಲ್ಲ ತನಗಾಗಿ ಅನುತಾಪವಹುವವರು ಎಂದು ಒಂದು ಸಮಯ ಅಂದುಕೊಳ್ಳುವಳು. ಮತ್ತೊಂದು ತಡನೆಯೋ ಇಲ್ಲ, ಇವರೆಲ್ಲ ಯನುಭವಿರುಗಳು, ನನ್ನನ್ನ ಕರೆದುಕೊಂಡು ಹೋಗಲು ಬಂದಿದ್ದಾರೆ. ಎಂದಂದುಕೊಳ್ಳುವಳು. ಪತಿಯೇ ನನ್ನನ್ನು

ಬಿಟ್ಟುಹೊಗಿದ್ದಾಗಿ. ನಾನಿನ್ನೇತಕ್ಕೆ ಇರಬೇಕು? ಸೆಳೆ ದೊಯ್ಯಲಿ, ಸೆಳೆದೊಯ್ಯಲಿ ಎಂದು ತನ್ನಷ್ಟಕ್ಕೆ ತಾನೆ ಗೊಣಿ ಕೊಂಡಳು. ಅವಳಿಗೇಗ ಮಗುವಿನ ನೀನಪಾಯಿತು. ತನ್ನ ಕೈಗಳನ್ನು ನೆಲಕ್ಕೆ ಚಾಚಿ, ರ....ರ....ರ....ಎಂದಳು. ರಮೇಶ ಎಂದೆನ್ನಲು ನಷ ಅವಳಿಗೇಗ ಸಾಧ್ಯವಿರಲಿಲ್ಲ. ವಿಮಲ ಗೌಡರ ಬಸವುನ ಕೈಯಲ್ಲಿದ್ದ ರಮೇಶನನ್ನು ಎತ್ತಿಕೊಂಡು ಬಂದು ಮುತ್ತುಕೊಟ್ಟು ಲಕ್ಷ್ಮಿಯ ಮಗ್ಗಲಿಗೆ ಬಟ್ಟಿಹಾಸಿ ಮಲಗಿಸಿ ದಳು. ಲಕ್ಷ್ಮಿ ಮಗುವಿನ ಮೇಲೆ ಕೈಯಾಡಿಸುತ್ತ, ಮಲಗಿ ದ್ವಂಡೆಯೇ ತೆಗೆದಿದ್ದ ಕಣ್ಣಗಳನ್ನು ಮೆಲ್ಲಮೆಲ್ಲಗೆ ಮುಚ್ಚಿ ಲಾರಂಭಿಸಿದಳು. “ಮತ್ತು ತುಂಬ ಬಂದ್ವಟ್ಟದೆ ಕಣವು ಸುಮ್ಮಾರಿ. ಧೈಯ ಕೈಬುಡ್ಲೇಡಿ” ಎನ್ನುವ ಮಾತ್ರಾ, ಅವಳ ಕಿವಿಗೆ ಬೀಳುತ್ತಿತ್ತು. ಈಗ ಸೆರಿದಿದ್ದ ಜನವೆಲ್ಲ ಹೊರಗೆ ಬರಲಾರಂಭಿಸಿದರು. ಯಾವುದೋ ಸಿನಿಮಾ ಆಟನೋಡಿ ಈಗ ಹೊರಬಂದವರಂತೆ, ಗುಜುಗುಜು ಎಂದು ಗುಂಪುಗುಂಪಾಗಿ ಅವರು ಬರಲಾರಂಭಿಸಿದರು. ಲಕ್ಷ್ಮಿ ಎದ್ದು ಕುಳಿತುಕೊಳ್ಳುವುದಕ್ಕೂ ಆಲ್ಪಸ್ಪರ್ಮಿ ಮಾತಾಡುವುದಕ್ಕೂ ವದಿಸ್ತೇದು ದಿನಗಳು ಹಿಡಿಯಿತು. ಕಣ್ಣಗಳೆಲ್ಲ ಒಳಗೆಬಿದ್ದು, ಕೈಬುಡ್ಲಿ ಅವಳ ಎಲುಬಂಗಳೆಲ್ಲ ಹೊರಗೆ ಕಾಣಿಸುತ್ತ ಅಣಿ ಪಂಜರದಂತೆ ಅವಳಾದಳು. ರಮೇಶನನ್ನು ಎತ್ತಿ ಕಂಕುಳಲ್ಲಿರಿಸಿಕೊಳ್ಳುವವ್ಯಾ ತಾಣ ಅವಳಿಗಳುವ ಹಾಗಾಯಿತು. ರಾಮು ಈಗ ಮತ್ತೊಂದು ಮೈಸೂರಿಗ ಪ್ರಯಾಣಮಾಡಿದನು. ಅಲ್ಲಿಂದ ಆನನು ಮಂಡ್ಯಕ್ಕೆ ಹೋಗಿ ಗದ್ದೆಯನ್ನು ಸರಿಯಾದ ಗುತ್ತಿಗೆದಾರಿಗೆ ಕೊಟ್ಟು, ಮಾತಾಡಿ ಬಂದನು.

## ೨೮

ರಾಘು ಬೆಂಗಳೂರು ಸ್ವೇಷನಾನಲ್ಲಿ ಬಂದಿಳಿದನು. ಮುಂದೇನು ಮಾಡಬೇಕೆಂಬುದು ಅವನಿಗೆ ಗೂತ್ತಾಗಲಿಲ್ಲ. ಏನೋಂ ಯೋಚನೆಮಾಡಿಕೊಂಡು ಅವನು, ಅವಸರದಿಂದ ಪಿಕೆಪೂಕೊಳ್ಳುವ ಕಿಟಕಿಯ ಬಳಿಗೆ ಹೋಗಿ, ಪಿಕೆಪೂಕೊಂಡು ಗಾಡಿಹತ್ತಲು ಓಡಿದನು. ಅಗಲೀ ಮುದರಾಸಿಗೆ ಹೊರಡುವ ಗಾಡಿ ಸಿದ್ಧವಾಗಿತ್ತು. ಗಾಡ್‌ ಸಿಕ್ಕಿಯನ್ನು ಉದಿದ್ದ. ಹಷುರು ಬಾವುಟಿ ಬೀಸಿದವೇಲೇ ಆ ಉಗಿಬಂಪಿಯು ‘ಕುರ್ಮೋ’ ಎಂದು ಕೂಗಿಕೊಂಡು, ಭುಗ್, ಭುಗ್, ಭುಗ್ ಎನ್ನುತ್ತ, ಮೆಲ್ಲಿಗೆ ಚಕ್ರಗಳನ್ನು ಉರುಳಿಸಲಾರಂಭಿಸಿತು. ರಾಘು ಓಡಿ ಹೋದವನೇ ಹತ್ತಿಕೊಂಡು ಒಳಕ್ಕೆ ನುಗ್ಗಿರನು. ಅವನ ಕೆದರಿದ ತತ್ತೆ, ಕೆಂಪು ಕವಿದುಕೊಂಡ ಮುಖನೋಡಿವರೆ, ಅವನೊಬ್ಬ ಹುಜ್ಞನಂತೆ ಕಾಣುತ್ತಿನ್ನಾನು. ಅವನ್ನೀಗ ಸುತ್ತಮುತ್ತಲೂ ನೋಡುತ್ತ ಮೆಲ್ಲಿಗೆ ಅಷನದಲ್ಲಿ ಬಂದು ಕುಳಿತುಕೊಂಡನು. ಇಡೀ ಬಂದು ದಿನ ಹಗಲೂ ರಾತ್ರಿ ಪ್ರಯಾಣಮಾಡಿದವೇಲೇ, ಜೀಳಗಿನ ವಿದು ಫಂಟಿಗೆ ಆ ಗಾಡಿ ಮುದರಾಸು ಸಂಪುರ್ಲ ಸ್ವೇಷನಾನಲ್ಲಿ ಬಂದು ನಿಂತಿತು. “ ಕೂಲಿ ವೇಣುಮಾ, ಕೂಲಿ ವೇಣುಮಾ ” ಎಂದು ಕಿವುದು ಗಾತ್ಮಿವಂತೆ, ಕೂಲಿಗಣ ಕೂಗಿಕೊಳ್ಳುತ್ತಿದ್ದರು. ಸಾಮಾನುಗಳಿಲ್ಲವನ್ನೂ ಒಟ್ಟಿಗೆ ಸೇರಿಸಬುವುದು, ಭರಭರ ಓಡಾಡುವುದು, ಕೂಲಿ ಇಕ್ಕುಕೊಡುವುದಕ್ಕಾಗುವುದಿಲ್ಲವೆನ್ನುವುನು, ಒಟ್ಟು ನಲ್ಲಿ ಆ ಸ್ವೇಷನಾ ಅಮಳಿಧಮಳಿ ಎದ್ದಿತ್ತು. ರಾಘು ಕೆಂಗ ನಂತೆ ನಾಲ್ಕುರು ಕಡೆಗಳಿಗೂ ಕಣ್ಣ ಹೊರಳಿಸುತ್ತ ಹೊರ ಬಂದನು. ಕೆಂಪು ಧೂಳು ಮುಚ್ಚಿಕೊಂಡು ಅವನ ಬಟ್ಟಿಯೆಲ್ಲ ಕೊಳಕಾಗಿದ್ದವು. ಅವನಿಗೆ ಸ್ವಲ್ಪವೂ ತಮಿಳು ನಾತು ಆಫ್‌ ವಾಗುತ್ತಿರಲಿಲ್ಲ. ಅವನು ಇಳಿದವನೇ ನೇರಹೋಟುತೊಂದ ಹೊಳಗೆ ನುಗ್ಗಿ, ಫಲಾಹಾರ ತಿಂದು ಬಂದನು. ಈಗ ತಾನು ಏನು

ಮಾಡುವುದೆಂಬ ಯೋಚನೆ ಅವನಿಗೆ ಹತ್ತಿತು. ಸುಮ್ಮನೆ ರಸ್ತೆಯ ಉದ್ದಕ್ಕೂ ನಡೆಯಲಾರಂಭಿಸಿದನು. ಎರಡು ದಿನ ಗಳು ಕಳಿದುವು. ಕೈಯಲ್ಲಿ ಒಂದು ಬಿಡಿಕಾಸೂ ಈಗವನಿಗೆ ಇಲ್ಲದ ಹಾಗಾಯಿತು. ಆಂಗ್ಲಭಾಷೆಯ ಪರಿಚಯ ಅವನಿಗಿದ್ದು ದಿಂದ, ಕೆಲಸಕೊಡಬೇಕೆಂದು ಅಲ್ಲಲ್ಲಿ ವಿಚಾರಿಸತ್ತಾಡಿದನು. ಅವನ ಅದ್ವಷ್ಟಕ್ಕೆ ಯಾರೋ ಒಬ್ಬರು ಕನ್ನಡದವರು ಸಿಕ್ಕೆ, ಅವನನ್ನು ವಿಚಾರಿಸಿ, ಅವನು ಮೈಸೂರಿನವನೆಂದು ತಿಳಿದು ಕೊಂಡು ನಾಡ ಅಭಿಮಾನದಿಂದ “ಬಕ್ಕಂಗಾಹಾಂ ಕಣಾರ ಟಿಕಾಮಿಲ್”ನಲ್ಲಿ ಅವನನ್ನು ಕೆಲಸಕ್ಕೆ ಸೇರಿಸಿದರು. ಸಹಸ್ರಾರು ಮಂದಿ ಕಾರ್ಮಿಕರುಗಳ ಕೂಡ ಅವನೊಬ್ಬನಾಗಿ ಸೇರಿಕೊಂಡು ದುಡಿಯಲಾರಂಭಿಸಿದನು. ದಿನಗಳುರುಜುತ್ತಿದ್ದಂತೆ ಕೆಲಸದ ಚಾಕಚಕ್ಕೆತೆಯನ್ನೇಲ್ಲ ಉನ್ನಾಗಿ ತಿಳಿದುಕೊಂಡು, ಅನೇಕ ಗೆಳೀ ಯರುಗಳನ್ನೂ ಅವನು, ಹೊರಕಿಸಿಕೊಳ್ಳಲಾರಂಭಿಸಿದನು. ಕಾರ್ಮಿಕರುಗಳು ವಾಸಿಸುವ “ಪುರಸ್ಕಾರಾಕ್ಷಂ ಕಾಲನಿ”ಯಲ್ಲಿ ತಾನೂ ಒಂದು ಪಣ್ಣಿ ಗುಡಿಸಲನ್ನು ಬಾಡಿಗೆಗೆ ತೆಗೆದುಕೊಂಡನು. ವಿಧಿಪಿಲಾಸ ಎಂತಹೆ ! ಹೊದಲು ಭಾಂಮನೆಯೊಂದರಲ್ಲಿ ವಾಸ; ಆಮೇಲೆ ಚಿಕ್ಕದಾದ ಬಾಡಿಗೆ ಮನೆ; ಈಗ ಹುಲ್ಲು ಹೊದಿಸಿದ ಗುಡಿಸಲು. ಒಂಟಿಜೀನ, ಅವನಿಗೇನೂ ತಾಃಕ್ತಯ ವಿಲ್ಲವೆಂದು ರಾಘುವಿನ ಮಿಶ್ರರುಗಳಂದುಕೊಳ್ಳತ್ತಿದ್ದರು. ಆದರೆ ಅವನ ಪರಿಸ್ಥಿತಿ ಹಾಗಿರಲಿಲ್ಲ. ಹೊರಗೆ ನೋಡುವುದಕ್ಕೆ ಅವನು ಮಾನವನಂತೆ ಕಾಣುತ್ತಿದ್ದರೂ ಒಳಗೆ ಚಿಂತೆ ಗೆಚ್ಚಲು ತಿಂದಂತೆ ಅವನನ್ನು ತಿಂದು ಲಾಂಡ್ಮಾಡಿತ್ತು. ಕೆಲಸ ಮುಗಿದಮೇಲೆ ರಾಘು ತನ್ನ ಗುಡಿಸಿಲಿನಲ್ಲಿ ಚಾಪೆಯಮೇಲೆ ಕುಳಿತು ತನ್ನ ವಿವಾಹದಲ್ಲಿ ತೆಗೆದಿದ್ದ ಕಾಡ್ರಾಸ್ಪೇಜ್‌ ಹೋಟೋವನ್ನು, ಜೀಬಿ ನಿಂದ ಹೊರತೆಗೆಯುತ್ತಿದ್ದನು. ಲಕ್ಷ್ಮಿಯ ಕೈಹಿಡಿದು ಕಾತಿ ಯಾತ್ರೆಗೆ ಹೊರಟಿದ್ದಾಗ, ಕುಟ್ಟಪ್ಪನು ತೆಗೆದ ಚಿತ್ರವದು.

ಮೈಸೂರಿಂದ ಇದೊಂದು ಆಸ್ತಿಯನ್ನೇ ಅವನು ತೆಗೆದುಕೊಂಡು ಬಂದಿದ್ದನು. ಘಂಟೆಫಂಟೆಗಳ ಕಾಲ ಆ ಚಿತ್ರವನ್ನು ನೋಡುತ್ತ, ರಾಘು ಕಣ್ಣೀರು ಸುರಿಸುತ್ತಿದ್ದನು. ಮಗುವಿನ ಮುದ್ದುಮುಖ ವನ್ನು ಅವನು ನೆನಸಿಕೊಳ್ಳುತ್ತಿದ್ದನು. ಆದರ ಅವನ ಚಿತ್ರವನ್ನು ತೆಗೆದಿರಲಿಲ್ಲ. ನಿದ್ದೆಯಲ್ಲಿಯೂ ಅವನು ರಮೇಶ ಎಂದು ಕನೆ ವರಿಸುತ್ತಿದ್ದನು. ರಾತ್ರಿ ಬಹುವೇಚೆ ನಿದ್ದೆಗೆಟ್ಟೆಮೇರೆ ಅವನು ಮಲಗ ನಿದ್ರಿಸುತ್ತಿದ್ದನು. ಮತ್ತೆ ಬೆಳ್ಗೆ ಸ್ವೇರಸ್ ಉದಿದಾಗಲೇ ಅವನಿಗೆ ಎಚ್ಚರ. ತಾನಾಯಿತು, ತನ್ನ ಗುಡಿಸಲಾಯಿತು, ಮಿಲಾಯಿತು. ರಾಘು ಮತ್ತೆಲ್ಲಿಗೂ ಕಾಲಿದುತ್ತಿರಲಿಲ್ಲ. ರಜೆಯ ದಿನಗಳಲ್ಲಿ ಮಾತ್ರ ಅವನು ಮೆರಿನಾ ಬೀಚಿಗೆ ಹೋಗಿ ಕುಳಿತು ಕೊಳ್ಳುತ್ತಿದ್ದನು. ಅಲೆಗಳ ಏರಿಳಿತ, ಸಾಗರದ ಶಬ್ದ, ಇವೆಲ್ಲ ವನ್ನೂ ಅಲಿಸುತ್ತ, ಮರಳಿನ ಮೇರೆ ಕುಳಿತುಕೊಂಡು, ತನ್ನನ್ನೇ ಮರಿತು ಏನೇನೋ ಯೋಚಿಸುತ್ತಿದ್ದನು. ಅವನ ಒಡನಾಡಿ ಕಾರ್ಮಿಕರುಗಳು ಅವನನ್ನು ಒಬ್ಬ ವೇದಾಂತಿ, ವೈರಾಗ್ಯಪುಷ್ಟ ವನು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ರಾಘುವಿನ ಚರಿತ್ರೆ ಅವರಿಗಲ್ಲಿಂದ ತಿಳಿಯಬೇಕು? ಒಂದು ಸಂಜೆ ಅವನು ಬೀಚಿ ನಿಂದ ತನ್ನ ಗುಡಿಸಲಿಗೆ ಹಿಂದಿರುಗಿದನು. ಅಲ್ಲಿಂದ ಪುರ ಸ್ವೇವಾಕ್ಷರಂ ಕಾಲನಿಗೆ ಹೋಗಬೇಕಾದರೆ, ಮೊಂಟ್‌ರೋಡ್‌ ಮಾರ್ಗವಾಗಿ ಹೋಗಬೇಕಾಗಿದ್ದಿತು. ಆದರೆ ಯೋಚನಾತ ರಂಗದಲ್ಲೇ ಮುಳುಗೇಳುತ್ತಿದ್ದ ಅವನು ಆ ದಾರಿತಪ್ಪಿ, ತಿರುವಲ್ಲಿ ಕೇಣಿ ಕಡೆಗೆ ಹೋಗುವ ರಸ್ತೆಯನ್ನು ತುಳಿಯ ಹತ್ತಿದನು. ಈಗ ವನು ಆ ರಸ್ತೆಯಿಂದ ಎಷಭಾಗದಲ್ಲಿ ಚೆನ್ನಾಳ್ ಬೀದಿಯ ಒಳ ಹೊಕ್ಕನು. ಅದು ಸೂಳೆಯರು ವಾಸಿಸುವ ಬೀದಿ. ಇಕ್ಕಡೆಯ ಮನೆಗಳಲ್ಲಿಯೂ ಅವರುಗಳು ನಿಂತುಕೊಂಡು, ದಾರಿಹೋಕರ ನ್ನೆಲ್ಲ ಆಹ್ವಾನಿಸುತ್ತಿರುತ್ತಾರೆ. ಅದೇ ವ್ಯಾವಾರವೆಲ್ಲವರು ಆ ಬೀದಿಗೆ ಹೋಗುತ್ತಾರೆ, ಅಷ್ಟೇ. ಆದರೆ ಉರನ್ನು ಚೆನ್ನಾಗಿ

ತಿಳಿಯದವರು, ಅನ್ನರು ಹೋದಲ್ಲಿ ಅವರ ಪಾಡು ಕಾದಾಗೇವೇ ಸರಿ. ಅಲ್ಲಿಂದ ತಪ್ಪಿಗಿಕೊಂಡು ಬರುವುದೆಂದರೆ ಬಹಳ ಸಾರ ಸದ ಕೆಲಸ. “ ಮಾಮಾ ” ಕೆಲಸದವರು ಉದ್ದಕ್ಕೂ ನಿಂತು ಕೊಂಡಿರುತ್ತಾರೆ. ಅವರ ಉಪರ್ವವ ಅಷ್ಟಿಷ್ಟಲ್ಲ. ರಾಘು ಆ ಬೀದಿಯಲ್ಲಿ ಸಡೆಯುತ್ತಾಗ ಕಿಟಕಿಯಲ್ಲೂ, ಬಾಗಿಲ ಬಳಿಯಲ್ಲೂ ನಿಂತುಕೊಂಡಿದ್ದ ವಾರಾಂಗನೆಯರು, “ ಬಾಬಾ, ಏಕೆ ನೀನು ಗಂಡಸಲ್ಲವೇ ? ” ಎಂದು ಕರೆಯತೋಡಿದರು. ರಾಮೇಶ್ವರಕ್ಕೆ ಹೋದರೂ ಶರೀಶ್ವರನ ಕಾಟ ತಪ್ಪಲಿಲ್ಲವಲ್ಲ ಎಂದಂಜಿ, ಅವನು ಒಂದೇ ಸಮನೇ ಓಡಿ, ಮೈಲಾಪುರಕ್ಕೆ ಹೋಗುವ ರಸ್ತೆಯನ್ನು ತಲುಪಿ, ಆಮೇಲೆ ತನ್ನ ಗುಡಿಸಲಿಗೆ ಹೋಗಿ ಸೇರಿದನು. ಈಗವನನ್ನು ಯಾರಾವೆಂಬು ಹೆಂಗಸು ಕೃಹಿಡಿದು ಎಳೆದರೂ, ಅವಳ ಕೃಯಿಂದ ಬಿಡಿಸಿಕೊಂಡು ಓಡಿಹೋಗುವ ಪರಿಸ್ಥಿತಿಯಲ್ಲಿ ಇದ್ದನು.

## ೪೬

ಲಕ್ಷ್ಮೀ ಯಾನಾಗಲೂ ತರೆಯ ಮೇರೆ ಕೃಯಿರಿಸಿಕೊಂಡೇ ಕುಳಿತುಕೊಳ್ಳತ್ತಿದ್ದಳು. ಪತಿ ಎಂದಾವದೊಂದು ದಿನ ಹಿಂದಿರುಗು ವರೀಹೋ ಎಂದು ನಿರೀಕ್ಷಿಸುತ್ತಿದ್ದಳು. ನಿತ್ಯನೂ ಬೆಳಗಾಗುತ್ತೆದ್ದ ಸ್ವಾನ ಮುಗಿಸಿ ತುಳಸೀಪೂಜೆ ಮಾಡುವಳು. ಪತಿಯ ಚಿತ್ರಕ್ಕೆ ಪ್ರಷ್ಟಗಳನ್ನು ಸೀರಿ, “ ಸ್ವಾಮಿ, ಅಧಿರರಾಗಚೇಡಿ, ಹಿಂದಿರುಗ ಬಸ್ತಿ ” ಎಂದು ಸ್ವಾತಿಫುಸುತ್ತಿದ್ದಳು. ರಮೇಶನಿಗೇಗ ಮೂರು ವರ್ಷಗಳು ಕಳೆಯಿತು. ಮನೆಯಲ್ಲಿಲ್ಲಿರು ಅವನು ಮುದ್ದಾಗಿದ್ದನು. ರಮೇಶನಿಖಿಲದಿದ್ದಲ್ಲಿ ಲಕ್ಷ್ಮೀ ಎಂದೋ ಪ್ರಾಣಕ್ಕೆ ಫಾಸಿ ಮಾಡಿಕೊಳ್ಳತ್ತಿದ್ದಳು. ಅವನ ಆಟಪಾಟಿ, ತೊದಲು ನುಡಿಗಳಲ್ಲಿ ಅವಳು ಲೀನಿಂಗಾಗಿ, ದುಃಖವನ್ನು ತುಸು

ಕಡಿಮೆ ಮಾಡಿಕೊಳ್ಳುತ್ತಿದ್ದ ಈ. ತಂದೆಯ ಮನೆಯಲ್ಲೇನೂ ಅವಳಿಗೆ ಕೊರತೆಯಿರಲಿಲ್ಲ. ಎಲ್ಲರೂ ತನ್ನನ್ನು ಕಂಡು ಪ್ರಾಣ ಬಿಡುವರೇ. ಆದರೆ ಹೆಣ್ಣಿಗೆ ಇರಬೇಕಾದ ಮುಖ್ಯವಾದ ಆಭರಣ ಅವಳಿಗೇಗೆ ಇಲ್ಲ. ಅದು ಎಲ್ಲೋ ಕಳಚಿ ಬಿದ್ದುಹೋಗಿದೆ. ಎಂದಾದರೂಂದು ದಿನ ಆದು ಸಿಕ್ಕೇತೇ ಎಂದವಳು ಹುಡುಕುತ್ತಿದ್ದಾಳೆ; ಆಸೆಪಡುತ್ತಿದ್ದಾಳೆ. ರಾಮುವೂ, ಶಾಮರಾಯರೂ, ತಮಗೆ ಪರಿಚಯವಿರುವವರಿಗೆಲ್ಲ, ರಾಘುವನ್ನು ಪತ್ತೆ ಹಚ್ಚಿಕೊಡು ಬೇಕೆಂದು, ಪತ್ರ ಬರಿಯಲಾರಂಭಿಸಿದರು. ಅವರು ಭವಿಷ್ಯ ಕೇಳಿದ್ದ ಜೋಯಿಸರಿಲ್ಲ; ಹರಕೆ ಹೊತ್ತುಕೊಳ್ಳಲು ಇನ್ನು ದೇವರೇ ಇಲ್ಲ. ವಿನುಲ ಈಗ ಗಭೀರಣೆಯಾದಳು. ಕಾಲಕ್ರಮದಲ್ಲಿ ಅವಳು ಹೆಣ್ಣು ಮನುವೊಂದನ್ನು ಒಡೆದಳು. ಶಾಮರಾಯರು ರಮೇಶನ ಕೈಗೊಂಡು “ನೋಡೋ ನಿನಗೆ ಹೆಂಡತಿ ಹುಟ್ಟಿದಾಳೆ ಕನೋಂ” ಎನ್ನುತ್ತಿದ್ದರು. ಲಕ್ಷ್ಮಿಯ ಸಲಹೆಯಂತೆ ವಿನುಲಳ ಮನುವಿಗೆ ಪದ್ಧತಿ ಎಂದು ನಾಮ ಕರಣ ಮಾಡಲಾಯಿತು. ರಮೇಶನಿಗೆ ವಯಸ್ಸು ಏದು ದಾಟಿತು. ಇನ್ನೂ ಈ ಹೆಣ್ಣಿಯಲ್ಲೇ ಉಳಿದಿದ್ದರೆ ಅವನ ವಿದ್ವಾ ಭ್ರಾಸಕ್ಕೆ ಕುಂಡು ಎಂದು ಲಕ್ಷ್ಮಿ ಭಾವಿಸಿದಳು. ಅಣ್ಣ ರಾಮುವಿನ ಕೂಡ ಈ ವಿನುಯವಾಗಿ ಚಚೆಸಿದಳು. ರಮೇಶನನ್ನು ಮೈಸೂರಿನಲ್ಲಿ, ಹಾಸ್ತಲಿನಲ್ಲಿ, ಸೇರಿಸುವುದಾಗಿ ಅವನು ಸೂಚಿಸಿದನು. ಆದೇ ಮಗನನ್ನು ಒಂದರಘಳಿಗೆ ಬಿಟ್ಟಿರಲೂ ಲಕ್ಷ್ಮಿಯಿಂದ ಸಾಧ್ಯವಿರಲಿಲ್ಲ. ತಾನೇ ಮೈಸೂರಿನಲ್ಲಿದ್ದ ಓದಿಸುವುದಾಗಿ ಪ್ರತ್ಯಾತ್ಮರವಿತ್ತಳು. ರಾಮುವಿಗೆ ತಂಗಿಯ ಮನಸ್ಸನ್ನು ಸ್ವಲ್ಪವಾದರೂ ನೋಯಿಸಕೂಡದೆಂಬ ಆಭಿಮತ. ರಮೇಶ ತಾನೇ ಈಗ ಲಕ್ಷ್ಮಿಗೆ ಆಸ್ತಿ. ಅವನನ್ನು ಬಿಟ್ಟು ಅವಳಿರುತ್ತಾಳೆಯೇ? ರಾಮು ಈಗ ಮೈಸೂರಿಗೆ ಪ್ರಯಾಣಮಾಡಿ ಬಾಡಿಗೆ ಮನೆಯನ್ನು ಸಿದ್ಧಪಡಿಸಿ ಬಂದನು. ಬಹಳ ದಿನಗಳ

ನಂತರ ಲಕ್ಷ್ಮಿ ಮೈಸೂರಿಗೆ ಮತ್ತೆ ಕಾಲಿಟ್ಟಿಳು. “ನನ್ನ ಜೀವ ವನ್ನು ಹಿಂಡಿ ಹಿಸ್ತೆಕಾಯಿ ಮಾಡಿದ ಮೈಸೂರೀ, ನನ್ನ ಮಗನನ್ನಾದರೂ ಈಗ ಉದ್ದಾರಮಾಡು” ಎಂದು ಕಡಕೊಳ್ಳ ಸ್ವೇಷನ್ ದಾಟಿದ ಮೇಲೆ, ಮೈಸೂರು ಮಹಾನಗರಕ್ಕೆ ಅವಳು ನಮಸ್ಯಾರ ಮಾಡಿದಳು. ರನ್ನೀಶನನ್ನು ಈಗ ಶಾಲೀಗೆ ಸೇರಿಸಿದುದಾಯಿತು. ವರ್ಷದ ಉಂಟಕ್ಕೆ ಸಾಕಾಗುವನ್ನು ಭತ್ತ ಗಪ್ಪೆಯಿಂದ ಬರುತ್ತದೆ. ಬಾಡಿಗೆ ಹಣಕ್ಕೂ, ಮಿಕ್ಕ ಖಚಿತಗಳಿಗೂ, ರಾಮು ಮಾನಾ ಮಾಸ ತಪ್ಪದೆ ಹಣಕ್ಳಿಪಿಸುತ್ತಿರುತ್ತಾನೆ. ಶಾಮರಾಯರು ನಾಲ್ಕುದಿನ ಉರಲ್ಲಿದ್ದರೆ, ಎಂಟುದಿನ ಮೈಸೂರಲ್ಲಿ ಉಳಿಯುತ್ತಾರೆ. ಹೀಗೆ ಲಕ್ಷ್ಮಿ ಧೈರ್ಯವನ್ನು ಕೈಬಿಡಿದೆ, ತನ್ನ ಮನೆಯ ನಂದಾದೀಪ ಆರದಿರಲು, ಅಮೃಜಾಜ್ವಲ್ಯಾಮಾನವಾಗಿ ಪ್ರಕಾಶಿಸಬೇಕೆಂಬ ಹಂಬಲದಿಂದ ನಿಗೆಯಾಗಿ ಪ್ರಯತ್ನಿಸುತ್ತಿದ್ದಳು.

## ೫೦

ರಾಘುವಿನ ಚೇದ ಪರಿಸ್ಥಿತಿ ತೀರಕೆಟ್ಟಿತು. ಅವನೆಂದೂ ಇನ್ನು ಕರಿನವಾಗಿ ಕೆಲಸಮಾಡಿರಲಿಲ್ಲ. ತಾನು ಧಣೀಯಾಗಿ ದ್ವಾಗ ಲೇಕ್ಕವಿಲ್ಲದಂತೆ, ತನ್ನ ಕೆಲಸಗಾರರುಗಳನ್ನು ಹೀನಾಮಾನವಾಗಿ ಅವನು ಬ್ರಿಯುತ್ತಿದ್ದನು. ಆದರೆ ಈಗವನಿಗೆ ಆರವು ಉಂಟಾಯಿತು, ಶಾಮಿಕ ವರ್ಷ ನಾಡಿನ ಅಭ್ಯರಂಭಕ್ಕೆ ಮುಖ್ಯವಾದ ಸ್ತುಂಭ ಎಂದು. ಅವನಿಗೆ ರಾತ್ರಿ ಹದಿಸ್ತೇದು ದಿನ, ಹಗಲು ಹದಿಸ್ತೇದು ದಿನ ಕೆಲಸ ಬೀಳುತ್ತಿದ್ದಿತು. ಇವಕ್ಕೆ “ಷಿವ್ಯಾ” ಎನ್ನುತ್ತಾರೆ. ವಿಲ್ಲಿಗಳಲ್ಲಿ ಕೆಲಸಮಾಡುವವನು ದೇಹವನ್ನು ಸರಿಯಾಗಿ ಗಮನಿಸಿಕೊಳ್ಳಿದ್ದರೆ, ಅವನು ಹಾಸಿಗೆ ಹಾಸಿ ಮಲಗಿಕೊಳ್ಳಬೇಕಾಗುತ್ತದೆ. ರಾಘುವಿನದು ಎಲ್ಲ ಕಾಟಾಚಾರ. ತಿಂದರೆ ತಿಂದ ಬಿಟ್ಟರೆ ಬಿಟ್ಟ.

ಎಂದಿಗೋ

ఒందు దిన స్వాన మాడువుదు, వారకేళ్లందు రాత్రియో ఎరదు రాత్రియో నిద్దె గ్రేయువుదు. యావాగలూ అవనిగి చింతే, చింతే, చింతియే. రాఘువిగె ఈగ దేహాలస్య కెట్టుతు. ఒందు దిన మలగిదను. జ్వర హేచ్చాయితు. నాల్చారు దిన హాసిగెయల్లే ఉరుళాడిదను. ఆవన మిత్రరుగళు పాపవేందుకొందు, గంజి కాయిసికొట్టు ఉపచారమాడుతిద్దరు. దినగళు కళీయుత్తు కళీయుత్తు అవన కాయిలేయూ హేచ్చుత్తు బందితు. ఆవన మిత్రరుగళు ప్రత్యుసిదరు. “నినగారూ ఇల్లవే? పత్ర బరియోణ యేళు. ఆర్యేకే మాడలు ఒబ్బ ఆళు బేసు” ఎందరు. “నానోబ్బ పరదేశి” ఎందవను ఖత్తరకొట్టును. గుడిసిలినల్లే ఇస్నా మలగకొండిద్దరే ఆవన వ్యాధి గుణ వాగదేందు ఆవన మిత్రరుగళు తేమానిసి, “ఆస్తుక్ర గాదయి సేరిసేణవే” ఎందు కేళిదరు. రాఘు తలే యల్లాడిసిదను. రిక్షుదల్లి హాకి జనరల్ ఆస్తుక్రేగు ఆవనన్న సాగిసలాయితు. ఒందూవరె తింగళ కాల అవను ఆస్తుక్రేయల్లి “బెడా” సల్లిద్దను. అవనిగేగ సంపూర్ణ గుణవాయితు. ఆస్తుక్రేయింద అవనన్న బిడు గడే మాడిదరు. అయ్యో, ఏకే ఇష్టు అవసరవాగి నన్నన్న హోరగట్టుదరు. ఇన్నూ అష్టుదిన ఇట్టుకొళ్లబారదా గతే! ఎందవను మరుగిదను. హిందే ఒందు కాలదల్లి అవను మ్యోసారు ఆస్తుక్రేయల్లి మలగిద్దాగు, యావాగ హోర బందేనోఏ ఎందు తవకపడుతిద్దను. ఈగ ఒళగే ఇరబారదాగితే! ఎందు చింతిస హత్తిదను. ఎష్టు మహత్తరవాద బదలావణి? ఈ ఎరదు తింగళ అవధి యల్లియే అనేక మహత్తరవాద బవలావణిగళుంటామన్న.

ಮಲೆಯಾಲಿಗಳೆಲ್ಲ ಬಂದು ಮಿಲ್ಲಿನಲ್ಲಿ ತುಂಬಿಕೊಂಡರು. ರಾಘು ವಿಗೆ ಈಗ ಕೆಲಸವಿಲ್ಲದ ಹಾಗಾಯಿತು. ಹತ್ತಾರು ದಿನ ಅವನು ಸುಮೃನೆ ಕಾಲತಳ್ಳಿದನು. ಆದರೆ ಯಾವ ನರಮಾನವೂ ಇಲ್ಲದೆ ಮದರಾಸು ಮಹಾ ನಗರದಲ್ಲಿ, ಸುಮೃನೆ ಕುಳಿತುಕೊಂಡಿರುವುದ ಕ್ಷಾಗುತ್ತದೆಯೇ? ಅವನಿಗೆ ಕೆಲಸಕ್ಕೆ ಅಲೀದಾಡಲಾರಂಭಿಸಿದನು. ಈಗವನು ಮದರಾಸಿಗೆ ಬಂದು ಖದ್ದಾವರೆ ವರ್ಷಗಳು ಕಳೆದು ಹೋಗಿದ್ದು ದರಿಂದ, ಅನೇಕ ಮಿಶ್ರರುಗಳನ್ನು ಸಂಪಾದಿಸಿಕೊಂಡಿದ್ದನು. ಪಾನ! ಸಾಧು ಪ್ರಾಣ; ಬಲು ಮೃದು ಹೃದಯವುಳ್ಳವನು ಎಂದು ಅವನನ್ನು ತಿಳಿದವರೆಲ್ಲರೂ ನುಡಿದುಕೊಳ್ಳುತ್ತಿದ್ದರು. ಪೆರಂಬೂದು ನೈಲ್ವೇ ಕಾಶಿಫನೆಯಲ್ಲಿ ಕೆಲಸ ದೊರಕುತ್ತದೆಂದು ಅವನಿಗೆ ತಿಳಿಯ ಬಂದಿತು. ಆದರೆ ಅದು ಬೇಡನೆಂದು ಅವನ ಮತ್ತರುಗಳು ತಡೆದರು. ಏಕೆಂದರೆ ಅಲ್ಲಿ ಕೆಲಸಮಾಡಲು ಬಲಿಷ್ಠವಾದ ದೇಹ ಬೇಕು ಯಾವಾಗಲೂ ಕಬ್ಜಿಣಿದ ಕೂಡ ಹೊಡಿದಾಡುತ್ತಿರ್ಬೇಕಾದರೆ, ದೇಹವೂ ತಕ್ಕುಮಟ್ಟಿಗೆ ಕಬ್ಜಿಣಿದ ಹಾಗೆಯೇ ಇರಬೇಕು. “ ಶೂ ” ಎಂದು ಉದಿದರ ಸಾಕು, ರಾಘು ತೂರಿಕೊಂಡು ಹೋಗಿ ಬೀಳುವ ಪರಿಸ್ಥಿತಿಯಲ್ಲಿದ್ದನು. ಅವನಿಗೆ ಸುತ್ತಿಗೆಯೆತ್ತುವಷ್ಟು, ಸೂಕ್ತ ತಿರುಗಿಸುವವ್ಯಾಪಕ ವಾದರೂ ಇದೆಯೇ? ಅವನಿಗಾಗಿ ಮರುಕಪಟ್ಟಿ ಯಾರೋ ಅವನ ಮತ್ತರೊಬ್ಬರು ಗುಜರಾತಿ ಸೇತ್ತು ಅಂಗಡಿಯೊಂದರಲ್ಲಿ ಅವನಿಗೆ ಕೆಲಸ ದೊರಕಿಸಿಕೊಟ್ಟಿರು.

## ೮೧

ರಾಘುವಿನ ಧಣಿಯ ಹೆಸರು ಮುಕುಂದಲಾಲ್ ಪ್ರಾರ್ಥಿ ಲಾಲ್ ರಾಧೀವಾಲಾ ಎಂದು. ನಗನಟ್ಟಿಗಳನ್ನು ಒತ್ತೆಗೆ ಇಟ್ಟು ಕೊಂಡು, ಅಧಿಕ ಬಡ್ಡಿಗೆ ಹಣಕೊಟ್ಟು, ಲಾಭ ಸಂಪಾದಿಸುವುದೇ ಸೇರಿಸ ವ್ಯಾವಾರ. ಅಂಗಡಿ ಹೊರಗೆ ಚಿಕ್ಕದಾಗಿ ಕಾಣುತ್ತಿದ್ದರೂ, ಅವನಿಗೆ ಅಪಾರ ಲಾಭ ಸಿಕ್ಕುತ್ತಿತ್ತು. ಹಾಗಲ್ಲಿ ದಿದ್ದರೆ ಅವನು ಮದರಾಸಿನಂಥ ಮೊಡ್ಡ ನಗರದಲ್ಲಿ ಎರಡು ಮಾರು ಮನೆಗಳನ್ನು ಕೊಟ್ಟಲಾಗುತ್ತಿತ್ತೇ! ರಾಘುವಿಗೆ ಇಲ್ಲಿ ಯಾವ ಕೆಲಸವೆಂಬುದು ನಿಷ್ಕರ್ಷಣೆಯಾಗಲಿಲ್ಲ. ಅಂದರೆ ಅವನಿಗೆ ಎಲ್ಲ ಸೇರಿದ ಜೊಚ್ಚಾ ಕೆಲಸವನ್ನಿಲ್ಲ. ಲೆಕ್ಕ ಪತ್ರ ಬರೆಯವುದು, ನಗತ್ಯಕ ಮಾಡುವುದು, ಸೇರಿನ ಮಗುವನ್ನು ಎತ್ತಿಕೊಂಡು ಹೋಗಿ ಮನೆಗೆ ಬಿಟ್ಟು ಬರುವುದು, ಸಮಯದಲ್ಲಿ ಮಾರ್ಕಟ್ಟಿಗೆ ಹೋಗಿ ಸಾಮಾನು ಹೊತ್ತು ಬರುವುದು, ಇವೆಲ್ಲ ಅವನ ಕಾರ್ಯಕ್ರಮದಲ್ಲಿ ಸೇರುತ್ತಿದ್ದವು ಸಮಯದಲ್ಲಿ ಸೇತಾ “ರಾಘು, ಸ್ವಲ್ಪ ಮನೆಗೆ ಹೋಗಿದ್ದ ಬಾ” ಎಂದರೆ, ಅವನು ಹೋದಾಗಿ ಸೇರಿನ ಪತ್ತಿ ಅವನಿಂದ ಮನೆಗೆಲಸವನ್ನೆಲ್ಲವನ್ನು ಸಹ ಮಾಡಿಸಿ ಬಿಡುತ್ತಿದ್ದಳು. ಇದರಲ್ಲಿ ರಾಘುವಿಗೆ ಒಂದೇ ಒಂದು ತೃಪ್ತಿಯೆಂದರೆ ಸೇರಿನ ಮಗು ಕಿಷನ್ನಿನ ಕೂಡ ಮುದ್ದಾಡುವುದು. ಮಗುವಿನ ಕನ್ನೆಯ ಮೇಲೆ ಮಂತ್ರ ಮರಿಮತ್ತ, ಅವನು ರಮೇಶ ನನ್ನು ನೆನೆದುಕೊಟ್ಟಿದ್ದನು. ಕಾಲಕ್ರಮದಲ್ಲಿ ಈ ಮಗುವೇ ರಮೇಶನೆಂದು ಭಾವಿಸಿ, ಹೆಚ್ಚು ಸ್ತೀತಿಸಲಾರಂಭಿಸಿದನು. ರಾಘು ಸೇರಿನ ಬಳಿ ಮಾರು ತಿಂಗಳ ಕಾಲ ಕಳೆದನು. ಮತ್ತೆ ಅವನಿಗೆ ದೇಹಕ್ಕೆ ಇಲಸ್ಯವಾಯಿತು. ಶರೀರದಾಢ್ಯಂತ ಕವ್ಯ ಕವಿಗೆ, ಮಜ್ಜೆಯ ಹಾಗೆ, ಏನೋ ಏಳಿಲಾರಂಭಿಸಿತು. ಈಗವ ನಿಂದ ಕೆಲಸಮಾಡಲು ಸಾಧ್ಯವಾಗಲಿಲ್ಲ. ಮತ್ತೆ ತನ್ನ ಗುಡಿಸಿಲಿಗೆ ಹಿಂದಿರುಗಿದನು. ಈಗವನು ಪ್ರೈ ವೇಚ್ ಡಾಕ್ಟರಲ್ಲಿ ಹೋಗಿ

ತೋರಿಸಿದನು. “ಸೋದರರೇ, ನಿಮಗೇಗ ಭಯಂಕರವಾದ ವ್ಯಾಧಿ ಕಾಣಿಸಿಕೊಂಡಿದೆ. ಇದು ಸ್ತ್ರೀ ಸಂಬಂಧದಿಂದ ಉತ್ತನ್ನ ವಾದದ್ದು. ಇದನ್ನು ಗುಣಪಡಿಸಲು ಸಾವಿರಾರು ರೂಪಾಯಿಗಳು ವ್ಯಯಮಾಡಬೇಕು” ಎಂದರವರು. ಮೈಸೂರಿನಲ್ಲಿ ತಾನು ಲೀಲಾ ಜಾಲವಾಗಿ ಇದ್ದುದರ ಪರಿಣಾಮವಿದೆಂದು ಅವನು ತಿಳಿದುಕೊಂಡನು. ಮತ್ತೆ ಅಸ್ವತ್ತಿಗೆ ಹೋಗಿ ‘ಬೀದ್ರ’ನಲ್ಲಿ ಮಲಗಿಕೊಳ್ಳುವುದಕ್ಕೇ ನೋ ಅವನಿಗೆ ಮನಸ್ಸಾಗಲಿಲ್ಲ. ಮತ್ತೊಂಬ್ಬ ಡಾಕ್ಟರಲ್ಲಿಗೆ ಹೋಗಿ ತೋರಿಸಿದನು. “ಇದು ಭಯಂಕರ ವ್ಯಾಧಿ ಮಿಸ್ಟರ್, ಇನ್ನು ಸ್ವಲ್ಪ ದಿವಸದಲ್ಲೇ ಇದು ನಿಮ್ಮನ್ನು ಆದುತ್ತಿ ತೆಗೆದುಕೊಳ್ಳುತ್ತದೆ. ಈ ವ್ಯಾಧಿಗೆ ದೊಡ್ಡ ದೊಡ್ಡ ಇಂಚಕ್ಕೂನ್ನಾಗಿ ಮಾಡಬೇಕಾಗುತ್ತದೆ. ನೀವು ಅಸ್ವತ್ತಿಯಲ್ಲಿ ಹೋಗಿ “ಅಡ್ಡಿಟ್” ಆಗುವುದೇ ಬಳ್ಳಿಯದು” ಎಂದವರು ಅಭಿಪ್ರಾಯ ಮಾಡಿಸಿದರು. ರಾಘುವಿಗೆ ವ್ಯಾಧಿ ದಿನೇದಿನೇ ಹೆಚ್ಚಿತ್ತ ಬಂದಿತು. ಚಿಕ್ಕ ದಾಗಿ ಕಾಣಿಸಿಕೊಂಡಿದ್ದ ಕಪ್ಪಮಚ್ಚಿಗಳು, ಕ್ರಮೇಣ ದೊಡ್ಡ ದಾಗಿ ಮೂರುಕಾಣಿನ ಅಗಲಕ್ಕೆ, ಗುಂಡುಗುಂಡಾದುವು. ಅವನ ಶರೀರದಿಂದ ಏನೋ ಒಂದು ವಿಧವಾದ ದುರ್ವಾಸನೆ ಹೊರಡಲಾರಂಭಿಸಿತು. ಮೂಗು ದಪ್ಪಗಾಗಿರುವಂತೆ ಕಂಡು ಬಂದಿತು. ಸಹಿಸಲಾಗದಮ್ಮೆ ಸಂಕಟ, ಉರಿ. ರಾಘು ಒಂದು ದಿನ ರಿಕ್ವೆದಲ್ಲಿ ಏರಿ ಕುಳಿತು ವೇರಿನಾ ಬೀಬಿನಲ್ಲಿ ಬಂದಿಳಿದನು. ಸಂಜೀ ಏದು ಫಂಟಿಯ ಸಮಯ. ಕಡಲದಂಡೆಯ ಮಳಲಲ್ಲಿ ಹೋಗಿ ಅವನು ಕುಳಿತನು. ಸಾಗರದಿಂದ ಬೀಸುತ್ತಿದ್ದ ಆ ತಂಗಾಳಿ, ಕ್ರೂಣಿಕಾಲ ಇವನ ಯಾತನೆಯನ್ನು ಕಡಿಮೆನೂಡು ವಂತಿದ್ದಿತು. ಸುರುಳಿ ಸುರುಳಿಯಾಗಿ ಸುತ್ತಿಕೊಂಡು ಬರುತ್ತಿದ್ದ ಅಲೆಯನ್ನು ನೋಡುತ್ತ ಅವನು ಕುಳಿತುಕೊಂಡನು. ಸಂಚೆಯ ವಾಯುಸೇವನೆಗಂದು ಸಾವಿರಾರು ಮಂದಿ ಅಲ್ಲಿಗೆ ಬಂದಿದ್ದರು;

ఇన్నో బరుత్తెలేయిద్దరు. వివిధ జనగళన్నో, వివిధ ఖడిగేకొడిగేగళన్నో, నావల్లి కాణబయిదాగిద్దితు. ఒడవ స్థింద హితు ధనికరవరిగలు ఎల్లయిని బరుతిద్దరు. ధని కరుగళు కారినిందిలిదు, డ్రైవరనన్ను అల్లియే సిల్లిసీ, తావు మరళినల్లి కుళితుకొచ్చుతిద్దరు. ఆగతానే నివాహ వాద హోసదంపత్తిగళు విసోదవాగి కుళితుకొండు, తమ్మున్నో ఆసంతవాద ఆ సాగరవన్నో సహ మరితు, ప్రేమ సంబంధవాద మాతు కతెగళన్నూడికొళ్ళుతిద్దరు. మావాటి హేంగసరుగలు తల్లితుంబ ముసుకుహాకికొండు ర్యుళకౌ ర్యుళకౌ ఎన్నిసుత్త నడియుతిద్దరు. కాలేజు విద్యాధ్రిగళు గుంపుగుంపాగి కుళితు ఏసేనేట్లు దరటి హోడెయుతిద్దరు. పుట్టి బాలకరుగళు కరెయల్లి, తమ్ము ప్యేజానువన్ను ఎరడూ క్యెగలింద ఎత్తి హిడిదుకొండు, అలే తమ్ము బలి బరువవరిగూ కాదిద్దు, అదు నోరేయ సహిత బందు దడక్కే అప్పుళిసువాగ హిందక్కే సరిదు, ఓడి హోగి కేఁచేహాకుతిద్దరు. ఆగ ఒంచోందు సమయదల్లి అవర ఒట్టేబరిగల్లి ఒడ్డెయాగుతిద్దువు. కెడలే మారువ కుడుగరుగళు కట్టున్న హిడిదుకొండు కొగాడుత్త ఓడాడుతిన్నరు. దూరమారక్కే బెస్త్రరుగళు, దోఁణియన్ను మీఱటి, బలే తెగెదుకొండు, మీఱు హిడియలు హోగుతిద్దరు. అలే ఒందు తడవే మేలక్కేద్దు మత్తే శాంత వాదాగ, ఆ దోఁణిగళ్లు ముళుగికొండువేనో ఎందు నమంజికే; ఆదనే అదు కాగల్ల. అవరుగళ్లు సదా ఈ వృత్తియల్లే జీవిసువవదు. సిరిసల్లీ ఆవరిగే వాస వేందరూ ఆతికయోక్కియాగలారదు. ఆవరు ఈ సాగ రద అభ్యరక్కేనో మణియువవరల్ల. ఆగ బెంధింగళు

ಹಾಲಿನ ಹಾಗೆ ಚೆಲ್ಲಿ, ವಿಷ್ಯಾದ್ವೀಪಗಳ ಪ್ರಭೇಯನ್ನು ಕಡಿಮೆ ಮಾಡಿತ್ತು. ನೀರಿನಮೇತೆ ಬೆಳದಿಂಗಳು ಚೆಲ್ಲಿದಾಗ, ಆ ರಮ ಜೀಯವಾದ ಸೋಧವನ್ನು ಸೋಡಲು, ನಮಗೆ ಎರಡು ಕಣ್ಣಗಳೂ ಸಾಕಾಗುತ್ತಿರಲಿಲ್ಲ. ಈಗ ಏಳುಫ್ರಂಟ್ ಹೊಡಿಯಿತು. ಎಲ್ಲರೂ ತಮ್ಮತಮ್ಮು ಸ್ವಗ್ರಹಗಳಿಗೆ ಹಿಂದಿರುಗಲಾರಂಭಿಸಿದರು. ರಾಘು ಸುಮೃನೆ ಕಣ್ಣಮುಚ್ಚಿಕೊಂಡೇ ಕುಳಿತಿದ್ದನು. ಅವನೇನು ಧ್ವಾನದಲ್ಲಿ ಮುಳುಗಿದ್ದ ಹೋ ಏನೋ? ಈಗವನೂ ಎಷ್ಟನು. ಏನೋ ಅವನಿಗೆ ಮನಸ್ತಾಯಿತು. ಕರೆಗೆ ಹೋಗಿ ನಿಂತನು. ಒಂದೆರಡು ನಿಮಿಷಗಳು ಕಳೆದನಂತರ ಇನ್ನೂ ಸ್ವಲ್ಪ ಮುಂದೆ ಹೋದನು. ಮೊದಲು ಕಣಕಾಲು, ಆಮೇತೆ ಮೊಣ ಕಾಲು, ಅನಂತರ ಸದು, ಈಗ ಕತ್ತು ಆಳದವರಿಗೂ, ಮೆಲ್ಲಿ ಮೆಲ್ಲಿಗೆ ಅವನು ನಿರ್ಣಿಲ್ಲಿಳಿದನು. ದೊಡ್ಡ ಮೊಂದು ಅಲೇ ಹಾದು ಬಂದು ಈಗವನನ್ನು ಮುಳುಗಿಸಿತು. ಅವನಿಗೆ ನಮಗೆ ಕಾಣದಂತೆ ಅದೃಶ್ಯನಾದನು.

## ೮೭

ರಮೇಶನಿಗೇಗೆ ಜೆದಿನೆಂಟು ವರ್ಷಗಳು ಕಳೆದಿವೆ. ಅವನೀಗ ತುಂಬು ಯೋವನದಲ್ಲಿದ್ದಾನೆ. ಬಿ. ಎ. ಡಿಗ್ರಿ ಪಡೆದು, ಕಾಲೇಜೆನಿಂದವನು ಹೊರಬಂದಿದ್ದಾನೆ. ಲಕ್ಷ್ಮಿಗೆ ಅವರಿಮಿತಾ ನಂದ. ತನ್ನ ಮಗನ ರೂಪು ಲಾವಣ್ಯದಲ್ಲಿ, ಅವನ ಆಟ ಪಾಠ ದಲ್ಲಿ, ಮಾತುಕತೆಯಲ್ಲಿ, ತನ್ನ ಪತಿಯ ಚಿಂತೆಯನ್ನು ಸ್ವಲ್ಪ ಸ್ವಲ್ಪವಾಗಿ ತಗ್ಗಿಸುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಅವಳಿಗೆ ಯಾವಾಗಲೂ ಮುತ್ತೆಪ್ಪಿದೆಯೇ. ರಾಘು ಎಲ್ಲೋ ಇರಬೇಕೆಂದು ಅವಳನ್ನೂ ಎಣಿಸಿಕೊಂಡಿದ್ದಾಳೆ. ಅವಳ ಜೀವಮಾನವಿರುವ ವರಿಗೂ ಇನ್ನೂವರು ಸುಮಂಗಲಿಯಂತೆಯೇ ಕಾಲ ತಳ್ಳುತ್ತಾಳೆ.

ಪತಿ ಕಟ್ಟಿದ ತಾಲೆ ಎದೆಯಲ್ಲಿ ಇನ್ನೂ ಇದೆ. ಅದನ್ನುವೆಳು  
ತೆಗೆಯುವಹಾಗಿಲ್ಲ. ಈಗಲೂ ಅವಳು ದೊಡ್ಡದಾಗಿ ಕುಂಕುಮ  
ಇಟ್ಟುಕೊಳ್ಳುತ್ತಾಳೆ. ರಾಘು ಈ ವಿಧದಲ್ಲ ಅನಳಿಗೆ ಬಹಳ  
ಉಪಕಾರಮಾಡಿದನು. ಈಗ ಶಾಮರಾಯರೂ ಬಲು ಮುದು  
ಕರು. ಜಾನಕಮೃನ್ವನವರು ಅಡಗೂಲಜ್ಜಿ ಯಾಗಿದ್ದಾರೆ. ತೋಟ್ಟು  
ಸಹ ಮಾಗಿ, ಇನ್ನೇನು ಹಣ್ಣು ಕೆಳಗೆ ಬೀಳುವ ಸಮಯ. ಅವರ  
ಒದನಾಡಿಗಳೆಲ್ಲ ಸಾಮಾನ್ಯವಾಗಿ ಮಣ್ಣ ಗೂಡಿದ್ದಾರೆ. ಕುಟ್ಟಪ್ಪು  
ತೀರಿಕೊಂಡು ಒಂಭತ್ತು ವರ್ಷಗಳು ಸಂದು ಹೋದವು.  
ಮೊಮ್ಮೆಕ್ಕಳು ಕೃಷ್ಣದಿಯನುದನ್ನು ನೋಡಿ ಕಣ್ಣಜ್ಜಿಬೇಕೆಂದು  
ಶಾಮರಾಯರ ಜಾನಕಮೃನ್ವನವರ ಹಂಬಲ. ಮುದುಕ ಮುದುಕಿ  
ಯರ ಆಸೆಯನ್ನು ನೇರವೇರಿಸಲು ರಾಮು ಈಗ ತ್ವರಿತವಾಗಿ  
ಕೆಲಸ ಕಾರ್ಯ ಮಾಡಬಾರಂಭಿಸಿದನು. ಪತಿ ಇಲ್ಲವಲ್ಲಾ  
ಎಂಬ ಚಿಂತೆ ಲಕ್ಷ್ಮಿಗಿಡ್ಡರೂ ಈಗವಳಿಗೆ ಒಂದು ಹೂಢ ಆನಂದ  
ಲಭಿಸಿದೆ. ಮೊನ್ನೆತಾನೆ ರಮೇಶ್‌ವದ್ವಾನತಯರ ವಿವಾಹ  
ಅತಿ ಏಜ್ಞಂಭಳೆಯಿಂದ ನೇರವೇರಿತು.

---

ನೈಕಾರ್ಯಾತ

ಇದು ರವೀಂದ್ರನಾಥ ತಾಕೂರರ ಜನಪ್ರಿಯ ಕಾದಂ  
ಬರಿಗಳಲ್ಲಿಂದು. ತಾಕೂರರು (೧೮೭೦-೧೯೪೨) ಬಂಗಾಳದ  
ಪ್ರಮುಖ ಕವಿಗಳು, ಇಂಡಿಯಾ ದೇಶಕ್ಕೆ ಕೀರ್ತಿ ತಂದ ವಿಶ್ವ  
ಕವಿಗಳು. ಅವರು ಮಹಾಕವಿಗಳು ಮಾತ್ರವೇ ಅಲ್ಲ; ಅತ್ಯುತ್ತಮ  
ಕಥೆಗಾರರೂ ಕಾದಂಬರೀ ಲೇಖಕರೂ ಆಗಿದ್ದಾರೆ. ಅವರ  
‘ನೈಕಾಫಾತ’ ಅನಿರೀಕ್ಷಿತವಾದ ಘಟನೆಗಳ ಆಕರ್ಷಕವಾದ  
ಜೋಡಣೆಯಿಂದ ಯುವಕರ ಮನಸ್ಸನ್ನ ಶೇಳಿಯುತ್ತದೆ.

ಬಿರುಗಾಳಿಯ ಹೊಡತಕ್ಕೆ ಸಿಕ್ಕು ನೋಕೆ ನದಿಯಲ್ಲಿ  
ಮುಖುಗಿದಾಗ ಮನವಯಿಂದ ಹಿಂದಿರುಗುತ್ತಿದ್ದ ಜನ ನೀರಿನ  
ಪಾಲಾಗುತ್ತಾರೆ. ರಮೇಶ ಮಾತ್ರ ಪ್ರವಾಸದಿಂದ ಕೊಚ್ಚಿಂಬಾಗು  
ದಡದಲ್ಲಿ ಬಿಂದ್ದ ಎಚ್ಚುತ್ತಾಗ ಅದೇ ಬಗೆಯ ಅವಫಾತಕೆಷ್ಟಿಳ  
ಗಾವ ಈವಾರ್ಯನ್ನು ಕೆಂಡು. ಅವಳನ್ನು ತನ್ನ ಹೆಂಡತಿಯೆಂದು  
ಭಾವಿಸಿ ತನ್ನಿಷ್ಟುದನೆ ಕರೆಮೊಯ್ಯುತ್ತಾನೆ. ಆರ್ಯೂ ಅವನನ್ನು  
ತನ್ನ ಪತಿಯೆಂದೇ ತಿಳಿಯುತ್ತಾಳೆ. ಸ್ವಲ್ಪರಾಲವ ಮೇರಿ ಆಕೆ  
ತನ್ನ ಪತ್ತಿಯಲ್ಲಿವೆಂದು ತೋಯುತ್ತಾನೆ. ಆ ವಿಷಮ ಸನ್ನಿಹೀಕ  
ದಲ್ಲಿ ಆವರಿಬ್ಬಿರು ಒಬ್ಬಾಗಿದ್ದ ಮರಾಡಯಿಂದ ಬಾಳುವುದು  
ಹೇಗೆ? ದಿಕ್ಕಿಲ್ಲದ ಆಕೆ ಬೇಕೆಯಾಗುವುದಾದರೂ ಎಂತು? ಈ  
ವಿಚಿತ್ರ ಪರಿಸ್ಥಿತಿಯಿಂದ ಖಂಟಾದ ಕೊಡಕುಗಳ ಪರಂಪರೆ  
ಯಿಂದ ಘಟನೆಗಳು ಹೆಚ್ಚಿಹೆಚ್ಚಿಗೂ ಕುತೂಜೀಲವನ್ನು ಕೆರಳಿ  
ಸುತ್ತಾ ಸಾಗುತ್ತವೆ. ಕಡೆಯಲ್ಲ ಕಮ್ಮಿ ಕವ್ವಗಳಿಂದ ಪಾರಾಗಿ  
ತನ್ನ ಪತಿಯನ್ನು ಕೇರುವ ಸಾಪ್ತರಷ್ಟವಾದ ಈ ಕಥೆ ಶ್ರೀಮತಿ  
ಸಾವಿತ್ರಮೃನ್ವನವರ ಸರಳವಾದ ಅನುವಾದದಲ್ಲಿ ಹೃದಯಿಂಗಮ  
ವಾಗಿ ಸದೆದು ಬಂದಿದೆ.

## ಮೊದಲನೆಯ ಕ್ರಿಯೋತ್ತರಗೆ

మరుమదువె : : బెలె १-४-०

## ಕಾವ್ಯಲಯ : ಪ್ರಕಾಶಕರು : ಮೈಸೂರು











